



ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ

(ಕರ್ನಾಟಕ ಸರ್ಕಾರದ ಉದ್ಯಮ)
ಬೆಂಗಳೂರು-560 052

D. Devaraj Urs Backward Classes Development Corporation Limited

(Govt. of Karnataka Undertaking)
Bengaluru - 560 052



44^{ನೇ}
44th

2020-21

ವಾರ್ಷಿಕ ವರದಿ ಮತ್ತು ಲೆಕ್ಕ ಪತ್ರಗಳು
Annual Report & Accounts

**ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ
ಅಭಿವೃದ್ಧಿ ನಿಗಮ ನಿಯಮಿತ**

(ಕರ್ನಾಟಕ ಸರ್ಕಾರದ ಉದ್ಯಮ)

ಬೆಂಗಳೂರು-560052

**D. Devaraj Urs Backward Classes
Development Corporation Ltd.**

(A Government of Karnataka Undertaking)

Bangalore-560 052

2020-21

44ನೇ ವಾರ್ಷಿಕ ವರದಿ ಮತ್ತು ಲೆಕ್ಕ ಪತ್ರಗಳು
nd Annual Report & Accounts



ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ

| ಕ್ರ. ಸಂ | ವಿಷಯ ಸೂಚಿ | ಪುಟ ಸಂಖ್ಯೆ |
|---------|---|-------------|
| 1. | ನಿರ್ದೇಶಕರುಗಳ ಮಂಡಳಿ | 4 |
| 2. | ಷೇರುದಾರರಿಗೆ ಸೂಚನೆ | 5 |
| 3. | ನಿರ್ದೇಶಕರುಗಳ ವರದಿ | 6ರಿಂದ 15 |
| 4. | ಲೆಕ್ಕ ಪತ್ರಗಳ ಮೇಲೆ ಲೆಕ್ಕತಪಾಸಿಗರ ಟೀಕೆಗಳಿಗೆ ಮಂಡಳಿಯ ಉತ್ತರ | 16ರಿಂದ 20 |
| 5. | ಭಾರತದ ಕಂಪ್ಯೂಲರ್ ಮತ್ತು ಆಡಿಟರ್ ಜನರಲ್ ಅವರ ವ್ಯಾಖ್ಯಾನ | 21 |
| 6. | ಲೆಕ್ಕ ತಪಾಸಿಗರ ವರದಿ | 22ರಿಂದ 37 |
| 7. | ಸ್ಥಿತಿ ವಿವರಣಾ ಪಟ್ಟಿ | 38ರಿಂದ 39 |
| 8. | ಲಾಭ ಮತ್ತು ನಷ್ಟದ ತಃಖ್ತೆ | 40ರಿಂದ 41 |
| 9. | ನಗದು ಹರಿವು ತಃಖ್ತೆ | 42ರಿಂದ 43 |
| 10. | ಲೆಕ್ಕ ಪತ್ರಗಳಿಗೆ ಟಿಪ್ಪಣಿಗಳು | 44ರಿಂದ 80 |
| 11. | ಯೋಜನೆಗಳ ಪ್ರಗತಿಯ ಅನುಬಂಧಗಳು | 154ರಿಂದ 158 |



ನಿರ್ದೇಶಕರುಗಳ ಮಂಡಳಿ

| ಅಧ್ಯಕ್ಷರು: | | |
|------------------------|------------------------------------|-----------------------------------|
| 1. | ಶ್ರೀ ಮೊಹಮದ್ ಮೊಹಿಸಿನ್ ಐ.ಎ.ಎಸ್., | 25.07.2016 ರಿಂದ 09.06.2020 ರವರೆಗೆ |
| 2. | ಶ್ರೀ ಗಂಗರಾಮ್ ಬಡೇರಿಯಾ | 09.06.2020 ರಿಂದ 26.11.2020 ರವರೆಗೆ |
| 3. | ಶ್ರೀ ರಘು ಕೌಟಿಲ್ಯ | 26.11.2020 ರಿಂದ 18.11.2021 ರವರೆಗೆ |
| ನಿರ್ದೇಶಕರು: | | |
| 1. | ಶ್ರೀಮತಿ ತುಳಸಿ ಮದ್ದಿನೇನಿ ಐ.ಎ.ಎಸ್., | 18.07.2022 ರಿಂದ |
| 2. | ಶ್ರೀ ದಯಾನಂದ ಐ.ಎ.ಎಸ್., | 24.01.2022 |
| 3. | ಶ್ರೀ ಡಿ.ಎಸ್.ಸುದರ್ಶನ್ ಕುಮಾರ್ | 20.09.2018 |
| 4. | ಶ್ರೀ ಕೆ. ಹಾಲಪ್ಪ | 09.10.2020 |
| 5. | ಶ್ರೀ ಮಾಲತೇಶ್ ಸಿ ಹೆಚ್. | 09.10.2020 |
| 6. | ಶ್ರೀ ಪಿ ಮುನಿರಾಜಪ್ಪ | 25.11.2020 |
| 7. | ಶ್ರೀ ಬಿ.ಕೆ. ಚಿಕ್ಕಹನುಮಯ್ಯ | 25.11.2020 |
| 8. | ಶ್ರೀ ಸದಾಶಿವ ಇಟಕ್ಕನವರ | 27.11.2020 |
| 9. | ಶ್ರೀ ಕೆ.ನಾರಾಯಣ | 14.06.2016 |
| 10. | ಶ್ರೀ ವಸಂತಕುಮಾರ್ ಐ.ಎ.ಎಸ್., | 08.10.2020 ರಿಂದ 24.01.2022 ರವರೆಗೆ |
| 11. | ಶ್ರೀಮತಿ ಸಿ.ಹೇಮಲತ | 30.12.2018 ರಿಂದ 19.08.2022 ರವರೆಗೆ |
| 12. | ಶ್ರೀ ಟಿ.ಹೆಚ್.ಎಮ್. ಕುಮಾರ್ ಐ.ಎ.ಎಸ್., | 13.02.2020 ರಿಂದ 08.10.2020 ರವರೆಗೆ |
| 13. | ಶ್ರೀ ಗಂಗಾರಾಮ್ ಬಡೇರಿಯಾ ಐ.ಎ.ಎಸ್., | 09.06.2020 ರಿಂದ 26.11.2020 ರವರೆಗೆ |
| 14. | ಶ್ರೀಮತಿ ರಶ್ಮಿ ಮಹೇಶ್ ಐ.ಎ.ಎಸ್., | 30.11.2021 ರಿಂದ 31.05.2022 |
| ವ್ಯವಸ್ಥಾಪಕ ನಿರ್ದೇಶಕರು: | | |
| 1. | ಡಾ ಕೆ.ಎನ್. ವಿಜಯಪ್ರಕಾಶ್ | 25.03.2020 ರಿಂದ 31.05.2021 |
| 2. | ಶ್ರೀ ವಿ. ರವಿ | 01.06.2021 ರಿಂದ |

ಲೆಕ್ಕ ಪರಿಶೋಧಕರು

ಮೆ|| ಎನ್.ಎಸ್.ವಿ.ಎಮ್ & ಅಸೋಸಿಯೇಟ್ಸ್
ಚಾರ್ಟೆಡ್ ಅಕೌಂಟೆಂಟ್ಸ್
#63/1, 1ನೇ ಮಹಡಿ, ರೈಲ್ವೆ ಸಮಾನಾಂತರ ರಸ್ತೆ,
ಕುಮಾರ್ ಕೃಪಾ ಪಶ್ಚಿಮ, ಬೆಂಗಳೂರು-560020

ಅಧಿಕೃತ ಕಛೇರಿ

ನಂ. 16/ಡಿ, ದೇವರಾಜ ಅರಸು ಭವನ
4ನೇ ಮಹಡಿ, ಮಿಲ್ಲರ್ಸ್ ಟ್ಯಾಂಕ್
ಬಂಡ್ ಏರಿಯಾ, ವಸಂತನಗರ,
ಬೆಂಗಳೂರು-560052.

ನಿಗಮದ ಬ್ಯಾಂಕ್

ಬ್ಯಾಂಕ್ ಆಫ್ ಬರೋಡಾ
ಇಂದಿರಾನಗರ ಶಾಖೆ, ಬೆಂಗಳೂರು-560038.



ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ

(ಕರ್ನಾಟಕ ಸರ್ಕಾರದ ಉದ್ಯಮ)

ಸದಸ್ಯರುಗಳಿಗೆ,

ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯ ಸೂಚನೆ

ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ 44ನೇ ವಾರ್ಷಿಕ ಸಾಮಾನ್ಯ ಸಭೆಯು ಈ ಕೆಳಕಂಡ ವ್ಯವಹಾರವನ್ನು ನಡೆಸುವ ಪ್ರಯುಕ್ತ #16-ಡಿ, ಡಿ. ದೇವರಾಜ ಅರಸು ಭವನ, 4ನೇ ಮಹಡಿ, ವಸಂತನಗರ, ಬೆಂಗಳೂರು-560052 ಇಲ್ಲಿ 13.09.2022 ಮಂಗಳವಾರ ಮಧ್ಯಾಹ್ನ 3.30 ಘಂಟೆಗೆ ನಡೆಯುವುದೆಂದು ಪ್ರಕಟಿಸಿದೆ.

ಸಾಮಾನ್ಯ ವ್ಯವಹಾರ

- 2021ನೇ ಮಾರ್ಚ್ 31ರ ಅಖೈರಿಗೆ ಲೆಕ್ಕ ತಪಾಸಣೆ ಮಾಡಿದ ಸ್ಥಿತಿ ವಿವರಣಾ ಪಟ್ಟಿ, ಆ ದಿನಾಂಕದಂದು ಇದ್ದಂತಹ ಲಾಭ ಮತ್ತು ನಷ್ಟದ ತಃಖ್ತೆ, ನಗದು ಹರಿವು ತಃಖ್ತೆ, ಲೆಕ್ಕ ಪತ್ರಗಳಿಗೆ ಸಂಬಂಧಿಸಿದ ಟಿಪ್ಪಣಿಗಳು, ನಿರ್ದೇಶಕರುಗಳ ವರದಿ, ಶಾಸನಬದ್ಧ ಲೆಕ್ಕ ತಪಾಸಿಗರ ಮತ್ತು ಮಹಾಲೇಖಪಾಲರ ವರದಿಗಳನ್ನು ಸ್ವೀಕರಿಸುವುದು ಮತ್ತು ಅನುಮೋದಿಸುವುದು.
- 2020-21ರ ಸಾಲಿಗೆ ಶಾಸನಬದ್ಧ ಲೆಕ್ಕಪರಿಶೋಧಕರ ಸಂಭಾವನೆಯನ್ನು ಅನುಮೋದಿಸುವುದು.

ಮಂಡಳಿಯ ಆದೇಶದ ಮೇರೆಗೆ

ಸಹಿ/-

(ವಿ. ರವಿ)

ವ್ಯವಸ್ಥಾಪಕ ನಿರ್ದೇಶಕರು

ಸ್ಥಳ : ಬೆಂಗಳೂರು

ದಿನಾಂಕ: 07.09.2022

ಟಿಪ್ಪಣಿಗಳು:

- ಓಟು ಮಾಡಲು ಅರ್ಹತೆಯುಳ್ಳ ಸದಸ್ಯರಿಗೆ ತಮ್ಮ ಸ್ಥಾನದಲ್ಲಿ ಹಾಜರಿದ್ದು, ಮತ ನೀಡಲು ಪ್ರಾಕ್ತಿ ನೇಮಿಸುವ ಅಧಿಕಾರವಿರುತ್ತದೆ. ಹಾಗೆ ಪ್ರಾಕ್ತಿ ಪಡೆದವರು ಕಂಪನಿಯ ಸದಸ್ಯರಾಗಲೇಬೇಕೆಂಬ ನಿಯಮವಿರುವುದಿಲ್ಲ.
- ಪ್ರಾಕ್ತಿ ಪರಿಣಾಮಕಾರಿಯಾಗಬೇಕಾದರೆ, ಸ್ವಾಂಪಿನ ಕಾಗದದ ಮೇಲೆ ಸಹಿ ಮಾಡಿ, ಸಭೆಯು ಸೇರುವುದಕ್ಕಿಂತ 48 ಘಂಟೆಗಳ ಮುಂಚೆ ಕಂಪನಿಯ ಅಧಿಕೃತ ಕಛೇರಿಗೆ ಮಂಡಿಸಬೇಕು.



ನಿರ್ದೇಶಕರುಗಳ ವರದಿ

ಸದಸ್ಯರುಗಳಿಗೆ,

ಮಹನೀಯರೇ,

31ನೇ ಮಾರ್ಚ್ 2021ಕ್ಕೆ ಕೊನೆಗೊಂಡ 2020-21ನೇ ಸಾಲಿನ 44ನೇ ವಾರ್ಷಿಕ ವರದಿ ಮತ್ತು ತಪಾಸಣೆಯಾದ ಲೆಕ್ಕ ಪತ್ರಗಳನ್ನು ಒಪ್ಪಿಸಲು ನಿಗಮದ ನಿರ್ದೇಶಕರುಗಳು ಹರ್ಷಿಸುತ್ತಾರೆ.

1. ಆರ್ಥಿಕ ಫಲಿತಾಂಶಗಳು:

2020-21ನೇ ಸಾಲಿನ ನಿಗಮದ ಆರ್ಥಿಕ ಫಲಿತಾಂಶವು ಈ ಕೆಳಕಂಡಂತೆ ಇರುತ್ತದೆ.

(ಲಕ್ಷ ರೂ.ಗಳಲ್ಲಿ)

| ಕ್ರ. ಸಂ. | ವಿವರಗಳು | 2019-20 ರೂ. | 2020-21 ರೂ. |
|----------|--|-------------|-------------|
| 1 | ಆದಾಯ-ಮಾರ್ಜನ್ ಹಣ/ಟರ್ಮ್ ಸಾಲದ ಮೇಲಿನ ಬಡ್ಡಿ ಮತ್ತು ಠೇವಣಿಗಳ ಮೇಲಿನ ಬಡ್ಡಿ | 1434.57 | 1667.63 |
| 2 | ನೌಕರರ ಸೌಲಭ್ಯ ವೆಚ್ಚಗಳು | 528.42 | 527.14 |
| 3 | ಆರ್ಥಿಕ ವೆಚ್ಚಗಳು | 213.19 | 232.59 |
| 4 | ಇತರೆ ಆಡಳಿತಾತ್ಮಕ ವೆಚ್ಚ | 831.63 | 814.37 |
| 5 | ಬ್ಯಾಡ್ ಡೆಟ್‌ಗೆ ಮುನ್ನೇರ್ಪಾಟು | 1754.48 | 12127.88 |
| 6 | ಪ್ರಸಕ್ತ ವರ್ಷದ ನಿವ್ವಳ ನಷ್ಟ | 1893.15 | 12034.35 |

2. ವ್ಯವಹಾರಿಕ ಚಟುವಟಿಕೆಗಳನ್ನು ಹಾಗೂ ಭವಿಷ್ಯದ ಪ್ರಗತಿ ಸ್ವರೂಪವನ್ನು ಪರಿಶೀಲಿಸುವುದು: ನಿಗಮವು 2020-21ನೇ ಸಾಲಿನಲ್ಲಿ ಹಿಂದುಳಿದ ವರ್ಗಗಳಿಗೆ ಸೇರಿದ 8869 ಫಲಾನುಭವಿಗಳಿಗೆ ವಿವಿಧ ಯೋಜನೆಯಡಿಯಲ್ಲಿ ಸಾಲ/ಸಹಾಯಧನವನ್ನು ಒದಗಿಸಿದೆ. ಯೋಜನಾವಾರು ಭೌತಿಕ ಮತ್ತು ಆರ್ಥಿಕ ವಿವರಗಳು ಈ ಕೆಳಕಂಡಂತೆ ಇದೆ.

| ಕ್ರ. ಸಂ. | ಯೋಜನೆ | ಆಯವ್ಯಯ | ಬಿಡುಗಡೆ ಮಾಡಿರುವ ಮೊತ್ತ | ಆರ್ಥಿಕ ಸಾಧನೆ | ಗುರಿ | |
|---------------------|--|----------------|-----------------------|-----------------|-------------|-------------|
| | | | | | ಭೌತಿಕ | ಸಾಧನೆ |
| 1 | 2 | 3 | 4 | 5 | 6 | 7 |
| 1 | ಸಹಾಯಧನ (2225-03-190-0-04) | 8000.00 | 8000.00 | 12690.72 | 7300 | 8869 |
| | ಕಳೆದ ಸಾಲುಗಳ ಉಳಿಕೆ ಮೊತ್ತ | - | 3500.00 | - | - | - |
| | ಒಟ್ಟು | 8000.00 | 11500.00 | 12690.72 | 7300 | 8869 |
| ಯೋಜನೆಗಳ ವಿವರ | | | | | | |
| 1 | ಅರಿವು ಶೈಕ್ಷಣಿಕ ಸಾಲ (2, 3 ಮತ್ತು 4ನೇ ಕಂತು) | - | 1750.00 | 2993.14 | 2333 | 4064 |
| 2 | ಗಂಗಾ ಕಲ್ಯಾಣ ನೀರಾವರಿ ಯೋಜನೆ | - | 9500.00 | 9486.33 | 3967 | 3960 |
| 3 | ಹಿಂದುಳಿದವ ವರ್ಗಗಳ ನಿರುದ್ಯೋಗಿಗಳಿಗೆ ಬೈಕು ಕೊಂಡುಕೊಳ್ಳಲು ಆರ್ಥಿಕ ಸಹಾಯ | - | 250.00 | 211.25 | 1000 | 845 |
| | ಒಟ್ಟು | - | 11500.00 | 12690.72 | 7300 | 8869 |



ಫಲಾನುಭವಿಗಳ ಆಯ್ಕೆ ಸಮಿತಿ: ಗಂಗಾಕಲ್ಯಾಣ ನೀರಾವರಿ ಯೋಜನೆಯಡಿ ಆಯಾ ವಿಧಾನಸಭಾ ಕ್ಷೇತ್ರದ ವಿಧಾನಸಭಾ ಶಾಸಕರ ಅಧ್ಯಕ್ಷತೆಯಲ್ಲಿ ಫಲಾನುಭವಿಗಳ ಆಯ್ಕೆ ಸಮಿತಿಯನ್ನು ರಚಿಸಲಾಗಿದೆ. ಅರಿವು ಶೈಕ್ಷಣಿಕ ಸಾಲ ಹಾಗೂ ಹಿಂದುಳಿದ ವರ್ಗಗಳ ನಿರುದ್ಯೋಗಿಗಳಿಗೆ ಬೈಕು ಕೊಂಡುಕೊಳ್ಳಲು ಆರ್ಥಿಕ ಸಹಾಯ ಯೋಜನೆಗಳನ್ನು ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಗಳು ನಿಗಮದ ಒಂದು ಘಟಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಮೇಲ್ಕಂಡ ಯೋಜನೆಗಳಲ್ಲಿ ಅರ್ಹ ಫಲಾನುಭವಿಗಳನ್ನು ವಿಧಾನಸಭಾ ಕ್ಷೇತ್ರದ/ಜಿಲ್ಲೆಗೆ ನಿಗದಿಪಡಿಸಿದ ವಾರ್ಷಿಕ ಗುರಿಯನ್ವಯ ಆಯ್ಕೆ ಮಾಡುವುದು.

ರಾಜ್ಯ ಸರ್ಕಾರ ಒದಗಿಸಿದ ಅನುದಾನದಿಂದ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳು

I. ಸಹಾಯಧನ:

2020-21ನೇ ಸಾಲಿಗೆ ಕರ್ನಾಟಕ ಸರ್ಕಾರವು ರೂ.8000.00 ಲಕ್ಷಗಳನ್ನು ಸಹಾಯಧನವನ್ನಾಗಿ ನಿಗಮಕ್ಕೆ ಬಿಡುಗಡೆ ಮಾಡಿದೆ. ನಿಗಮವು ಗಂಗಾ ಕಲ್ಯಾಣ ನೀರಾವರಿ ಯೋಜನೆ, ಅರಿವು ಸಾಲ ಯೋಜನೆ (ನವೀಕರಣ)ಗಳನ್ನು ಹಾಗೂ ಹಿಂದುಳಿದ ವರ್ಗಗಳ ನಿರುದ್ಯೋಗಿಗಳಿಗೆ ಬೈಕು ಕೊಂಡುಕೊಳ್ಳಲು ಆರ್ಥಿಕ ಸಹಾಯವನ್ನು ಸರ್ಕಾರವು ಒದಗಿಸುವ ಸಹಾಯಧನದಿಂದ ಅನುಷ್ಠಾನಗೊಳಿಸಿದೆ.

1. ಅರಿವು-ಶೈಕ್ಷಣಿಕ ಸಾಲ ಯೋಜನೆ (ನವೀಕರಣ):

ನಿಗಮವು ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ವೈದ್ಯಕೀಯ, ದಂತ ವೈದ್ಯಕೀಯ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಹಾಗೂ ಇತರೆ ವೃತ್ತಿಪರ ಉನ್ನತ ಕೋರ್ಸ್‌ಗಳಲ್ಲಿ ಶಿಕ್ಷಣ ಪಡೆಯಲು ಪ್ರತಿ ವರ್ಷ ಗರಿಷ್ಠ ರೂ.1,00,000/-ಸಾಲವನ್ನು ಶೇ.2ರ ಬಡ್ಡಿ ದರದಲ್ಲಿ ಪ್ರವೇಶ ಶುಲ್ಕ, ಭೋದನಾ ಶುಲ್ಕ, ಪ್ರಯೋಗಾಲಯ ಶುಲ್ಕ ಮತ್ತು ಪರೀಕ್ಷಾ ಶುಲ್ಕವನ್ನು ಭರಿಸಲು ಒದಗಿಸಲಾಗುವುದು. ಅವರ ಕುಟುಂಬದವರ ವಾರ್ಷಿಕ ವರಮಾನವು ರೂ.3.50 ಲಕ್ಷಗಳ ಮಿತಿಯಲ್ಲಿರಬೇಕು.

ಈ ಯೋಜನೆಯಲ್ಲಿ ಹಿಂದಿನ ಸಾಲುಗಳಲ್ಲಿ ಸಾಲ ಪಡೆದ ಅಭ್ಯರ್ಥಿಗಳಿಗೆ ಬಾಕಿ ಉಳಿದ ಕಂತುಗಳನ್ನು ಪಾವತಿಸಿದೆ. 2020-21 ಸಾಲಿನಲ್ಲಿ 4064 ಅಭ್ಯರ್ಥಿಗಳಿಗೆ ರೂ.2993.14 ಲಕ್ಷಗಳ ಸಾಲವನ್ನು ಒದಗಿಸಿದೆ.

2. ಗಂಗಾ ಕಲ್ಯಾಣ ಸಾಮೂಹಿಕ/ವೈಯಕ್ತಿಕ ನೀರಾವರಿ ಯೋಜನೆ:

ಹಿಂದುಳಿದ ವರ್ಗಗಳ ಜನರ ಆರ್ಥಿಕ ಅಭಿವೃದ್ಧಿಗಾಗಿ ಸಣ್ಣ ಮತ್ತು ಅತಿ ಸಣ್ಣ ರೈತರ ಜಮೀನಿಗೆ ನಿಗಮದಿಂದ ನೀರಾವರಿ ಸೌಲಭ್ಯ ಒದಗಿಸಲಾಗುತ್ತಿದೆ.

ವೈಯಕ್ತಿಕ ನೀರಾವರಿ ಯೋಜನೆ: ಹಿಂದುಳಿದ ವರ್ಗಗಳ ಸಣ್ಣ ಮತ್ತು ಅತಿ ಸಣ್ಣ ರೈತರ ಜಮೀನಿಗೆ ವೈಯಕ್ತಿಕ ನೀರಾವರಿ ಯೋಜನೆಯಲ್ಲಿ ರೂ.2.00 ಲಕ್ಷಗಳ ವೆಚ್ಚದಲ್ಲಿ ನೀರಾವರಿ ಸೌಲಭ್ಯ ಒದಗಿಸಲಾಗುವುದು. ಘಟಕ ವೆಚ್ಚ ರೂ.2.00 ಲಕ್ಷಗಳಲ್ಲಿ ರೂ.1.50 ಲಕ್ಷಗಳ ಸಹಾಯಧನ ಹಾಗೂ ರೂ.50,000/-ಗಳ ಸಾಲವನ್ನು ಶೇ.4ರ ಬಡ್ಡಿ ದರದಲ್ಲಿ ಒದಗಿಸಲಾಗುತ್ತಿದೆ.

ಸಾಮೂಹಿಕ ನೀರಾವರಿ ಯೋಜನೆ: ಈ ಯೋಜನೆಯಲ್ಲಿ ಹಿಂದುಳಿದ ವರ್ಗಗಳಿಗೆ ಸೇರಿದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ನೀರಾವರಿ ಸೌಲಭ್ಯ ಒದಗಿಸಲಾಗುವುದು. 8 ಎಕರೆ ಜಮೀನು ಹೊಂದಿರುವ ಘಟಕಗಳಿಗೆ ಘಟಕ ವೆಚ್ಚ ರೂ.4.00 ಲಕ್ಷ ಹಾಗೂ 15 ಎಕರೆ ಜಮೀನು ಹೊಂದಿರುವ ಘಟಕಗಳಿಗೆ ರೂ.6.00 ಲಕ್ಷ ಘಟಕ ವೆಚ್ಚವನ್ನು ನಿಗದಿಪಡಿಸಲಾಗಿದೆ. ಈ ಘಟಕ ವೆಚ್ಚದ ಮೊತ್ತವು ಕೊಳವೆ ಬಾವಿ ಕೊರೆಯಿಸುವುದು, ಪಂಪು ಮೋಟಾರು ಹಾಗೂ ಇತರೆ ಸಾಮಗ್ರಿಗಳ ಸರಬರಾಜು ಒಳಗೊಂಡಿರುತ್ತದೆ.

ನಿಗಮವು ಕೊಳವೆ ಬಾವಿಗಳಿಗೆ ವಿದ್ಯುಚ್ಛಕ್ತಿ ಸಂಪರ್ಕ ಕಲ್ಪಿಸಲು ಪ್ರತಿ ಕೊಳವೆ ಬಾವಿಗೆ ತಲಾ ರೂ.50000/-ಗಳನ್ನು ವಿದ್ಯುಚ್ಛಕ್ತಿ ಸರಬರಾಜು ಕಂಪನಿಗಳಿಗೆ ಪಾವತಿಸುತ್ತಿದೆ.

ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳಲ್ಲಿ ವೈಯಕ್ತಿಕ ಕೊಳವೆಬಾವಿ ಘಟಕ ವೆಚ್ಚ ರೂ. 4.00 ಲಕ್ಷಗಳಾಗಿದ್ದು, ಇದರಲ್ಲಿ ರೂ.3.50 ಲಕ್ಷ ಸಹಾಯಧನ ಹಾಗೂ ರೂ.0.50 ಲಕ್ಷ ಸಾಲವಾಗಿರುತ್ತದೆ.

ತೆರೆದಬಾವಿ ಯೋಜನೆ: ವೈಯಕ್ತಿಕ ನೀರಾವರಿ ಕೊಳವೆಬಾವಿ ಯೋಜನೆಗೆ ನಿಗದಿಪಡಿಸಿದ ಘಟಕ ವೆಚ್ಚದಲ್ಲಿ ಕರಾವಳಿ ಹಾಗೂ



ಮಲೆನಾಡು ಪ್ರದೇಶದ ಜಿಲ್ಲೆಗಳಲ್ಲಿ ತೆರೆದಬಾವಿ ನೀರಾವರಿ ಸೌಲಭ್ಯ ಒದಗಿಸಲಾಗುತ್ತಿದೆ.

ಸಾಮೂಹಿಕ ಏತ ನೀರಾವರಿ ಯೋಜನೆ: ಭೂಮಟ್ಟದಲ್ಲಿ ಶಾಶ್ವತವಾಗಿ ದೊರೆಯುವ ಜಲಸಂಪನ್ಮೂಲಗಳಿಗೆ ಮೋಟಾರ್ ಅಳವಡಿಸಿ ಪೈಪ್‌ಲೈನ್ ಮೂಲಕ ನೀರಾವರಿ ಸೌಲಭ್ಯವನ್ನು ಸಾಮೂಹಿಕ ನೀರಾವರಿ ಯೋಜನೆಗೆ ನಿಗದಿಪಡಿಸಿದ ಘಟಕ ವೆಚ್ಚದಲ್ಲಿ ಸೌಲಭ್ಯ ಒದಗಿಸಲಾಗುತ್ತಿದೆ.

2020-21ನೇ ಸಾಲಿಗೆ 3960 ಹಿಂದುಳಿದ ವರ್ಗಗಳ ರೈತ ಫಲಾನುಭವಿಗಳಿಗೆ ರೂ.9486.33 ಲಕ್ಷಗಳ ವೆಚ್ಚದಲ್ಲಿ ನೀರಾವರಿ ಸೌಲಭ್ಯ ಒದಗಿಸಲಾಗಿರುತ್ತದೆ ಮತ್ತು ಈ ಅವಧಿಯಲ್ಲಿ 2716 ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.

3. ಹಿಂದುಳಿದ ವರ್ಗಗಳ ನಿರುದ್ಯೋಗಿಗಳಿಗೆ ಬೈಕ್ ಕೊಂಡುಕೊಳ್ಳಲು ಆರ್ಥಿಕ ಸಹಾಯ

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ 2020-21ನೇ ಸಾಲಿಗೆ “ಇ-ವಾಣಿಜ್ಯ ಸಂಸ್ಥೆಗಳಾದ Zomato, Swiggy, Uber eats, Amazon ಮೊದಲಾದ ಸಂಸ್ಥೆಗಳಲ್ಲಿ ಉದ್ಯೋಗ ಪಡೆದು, ಮನೆಬಾಗಿಲಿಗೆ ಉತ್ಪನ್ನ ತಲುಪಿಸುತ್ತಿರುವ ಹಿಂದುಳಿದ ವರ್ಗಗಳಿಗೆ ಸೇರಿದ ಪ್ರವರ್ಗ-1, ಪ್ರವರ್ಗ-2ಎ, 3ಎ ಮತ್ತು 3ಬಿಗೆ ಸೇರಿದ (ವಿಶ್ವಕರ್ಮ, ಉಪ್ಪಾರ, ಅಂಬಿಗ, ಮಡಿವಾಳ, ಸವಿತಾ, ಅಲೆಮಾರಿ/ಅರೆ ಅಲೆಮಾರಿ ಜನಾಂಗದವರು ಹಾಗೂ ಮತೀಯ ಅಲ್ಪಸಂಖ್ಯಾತರನ್ನು ಹೊರತು ಪಡಿಸಿ) ಯುವಕರಿಗೆ ಬೈಕ್ ಕೊಂಡುಕೊಳ್ಳಲು ನಿಗಮದಿಂದ ರೂ.25000/-ಗಳ ಸಹಾಯ ಧನ ಹಾಗೂ ಉಳಿಕೆ ಮೊತ್ತ ಬ್ಯಾಂಕ್ ಅಥವಾ ಆರ್ಥಿಕ ಸಂಸ್ಥೆಗಳ ಮೂಲಕ ಸಾಲ ಪಡೆಯುವುದು ಒಳಗೊಂಡಿರುತ್ತದೆ.

2020-21ನೇ ಸಾಲಿನಲ್ಲಿ ಹಿಂದುಳಿದ ವರ್ಗಗಳ ನಿರುದ್ಯೋಗಿಗಳಿಗೆ ಬೈಕ್ ಕೊಂಡುಕೊಳ್ಳಲು ಆರ್ಥಿಕ ಸಹಾಯ ಯೋಜನೆಯಡಿ 845 ಫಲಾನುಭವಿಗಳಿಗೆ ರೂ.211.25 ಗಳ ಸಹಾಯಧನವನ್ನು ವಿತರಿಸಿದೆ.

2. ಸಾಲ ವಸೂಲಾತಿ

ನಿಗಮವು 2021-22ರ ಸಾಲಿನಲ್ಲಿ ರೂ.2111.22 ಲಕ್ಷಗಳನ್ನು ಸಾಲ ವಸೂಲಾತಿಯನ್ನಾಗಿ ಪಡೆದಿದೆ. ಇದು ವಸೂಲಾತಿ ಅಪೇಕ್ಷೆಯ ಸುಮಾರು ಶೇ.2.89 ರಷ್ಟು ಆಗಿರುತ್ತದೆ.

3. ವಾರಸುದಾರರು ಕ್ಲೇಮು ಮಾಡದೇ ಇರುವ ಲಾಭಾಂಶವನ್ನು ಹೂಡಿಕೆದಾರರ ಶಿಕ್ಷಣ ಮತ್ತು ರಕ್ಷಣಾ ನಿಧಿಗೆ ವರ್ಗಾಯಿಸುವುದು:

ನಿಗಮವು ಕಳೆದ ಸಾಲಿನಲ್ಲಿ ಯಾವುದೇ ಲಾಭಾಂಶವನ್ನು ಪ್ರಕಟಿಸಿರುವುದಿಲ್ಲ ಹಾಗೂ ಪಾವತಿಸಿರುವುದಿಲ್ಲ. ಆದ್ದರಿಂದ ಕಂಪನಿ ಕಾಯ್ದೆ 2013 ಸೆಕ್ಷನ್ 125(2) ನಿಗಮಕ್ಕೆ ಅನ್ವಯಿಸುವುದಿಲ್ಲ.

4. ಕಂಪನಿಯ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರಬಹುದಾದ ಸಂಬಂಧಿಸಿದ ಆರ್ಥಿಕ ವರ್ಷದ ಹಣಕಾಸು ತೇಜ್ವಿ ಮತ್ತು ವರದಿಯ ದಿನಾಂಕಗಳ ನಡುವೆ ಯಾವುದಾದರೂ ರಚನಾತ್ಮಕ ಬದಲಾವಣೆಗಳು ಮತ್ತು ಬದ್ಧತೆಗಳು ಇದ್ದಲ್ಲಿ ಅವುಗಳಿಂದ ಕಂಪನಿಯ ಆರ್ಥಿಕ ಸ್ಥಿತಿಯ ಮೇಲೆ ಉಂಟಾದ ಪರಿಣಾಮಗಳು:

ಆರ್ಥಿಕ ವರ್ಷದ ಹಣಕಾಸು ತೇಜ್ವಿ ಮತ್ತು ವರದಿಯ ದಿನಾಂಕಗಳ ನಡುವೆ ಯಾವುದಾದರೂ ರಚನಾತ್ಮಕ ಬದಲಾವಣೆಗಳು ಮತ್ತು ಬದ್ಧತೆಗಳು ಇರುವುದಿಲ್ಲ ಹಾಗೂ ಕಂಪನಿಯ ಆರ್ಥಿಕ ಸ್ಥಿತಿಯ ಮೇಲೆ ಉಂಟಾದ ಪರಿಣಾಮಗಳು ಇರುವುದಿಲ್ಲ.

5. ತಂತ್ರಜ್ಞಾನ ತತ್ಪರತೆ, ಅಳವಡಿಕೆ ಮತ್ತು ಅವಿಷ್ಕಾರ, ವಿದೇಶಿ ವಿನಿಮಯ ಆದಾಯ ಮತ್ತು ವೆಚ್ಚಗಳು:

ನಿಗಮವು ಹಿಂದುಳಿದ ವರ್ಗಗಳ ಜನರ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದರಿಂದ, ಕಂಪನಿ ಕಾಯ್ದೆ 2013 ಸೆಕ್ಷನ್ 134(3)(ಎಂ) ರೂಲ್ 8(3)ರ ಕಂಪನಿಯ (ಲೆಕ್ಕಪತ್ರಗಳು) ರೂಲ್ಸ್, 2014ರನ್ವಯ ತಂತ್ರಜ್ಞಾನ ತತ್ಪರತೆ, ಅಳವಡಿಕೆ ಅವಿಷ್ಕಾರ ಮತ್ತು ವಿದೇಶಿ ವಿನಿಮಯ ಆದಾಯ ಮತ್ತು ವೆಚ್ಚಗಳು ಇರುವುದಿಲ್ಲ.

6. ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಉಪಕ್ರಮಗಳನ್ವಯ ಕಂಪನಿಯ ಅಭಿವೃದ್ಧಿ ನೀತಿ ಮತ್ತು ಅನುಷ್ಠಾನಗೊಳಿಸಿದ ವಿವರಗಳು:

ಹಿಂದುಳಿದ ವರ್ಗಗಳಿಗೆ ಸೇರಿದ ಜನರ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗಾಗಿ, ಕರ್ನಾಟಕ ಸರ್ಕಾರ ಮಂಜೂರು ಮಾಡಿದ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುವ ನಿರ್ದಿಷ್ಟ ಉದ್ದೇಶಕ್ಕಾಗಿ ಈ ಕಂಪನಿಯನ್ನು ಸ್ಥಾಪಿಸಲಾಗಿದೆ.



7. ಕಂಪನಿ ಕಾಯ್ದೆ 2013ರ ಸೆಕ್ಷನ್ 186ರನ್ವಯ ಮಾಡಲಾದ ಸಾಲ, ಖಾತರಿಗಳು ಅಥವಾ ಹೂಡಿಕೆಗಳ ವಿವರಗಳು:

ಕಂಪನಿ ಕಾಯ್ದೆ 2013ರ ಸೆಕ್ಷನ್ 186ರನ್ವಯ ಮಾಡಲಾದ ಸಾಲ, ಖಾತರಿಗಳು ಅಥವಾ ಹೂಡಿಕೆಗಳ ವಿವರಗಳು ನಿಗಮಕ್ಕೆ ಅನ್ವಯಿಸುವುದಿಲ್ಲ.

8. ಸಂಬಂಧಿಸಿದ ವ್ಯಕ್ತಿಗಳೊಡನೆ ಮಾಡಿಕೊಂಡ ಒಪ್ಪಂದಗಳು ಮತ್ತು ವ್ಯವಸ್ಥೆಗಳ ವಿವರಗಳು:

ಸಂಬಂಧಿಸಿದ ವ್ಯಕ್ತಿಗಳೊಡನೆ ಸೆಕ್ಷನ್ 188ರನ್ವಯ ಮಾಡಿಕೊಂಡ ಒಪ್ಪಂದಗಳು ಮತ್ತು ವ್ಯವಸ್ಥೆಗಳ ವಿವರಗಳು ಅನ್ವಯಿಸುವುದಿಲ್ಲ.

9. ಕಂಪನಿಯ ಶಾಸನಬದ್ಧ ಲೆಕ್ಕ ಪರಿಶೋಧಕರು ಮತ್ತು ಕಂಪನಿ ಕಾರ್ಯದರ್ಶಿಗಳು ತಮ್ಮ ವರದಿಗಳಲ್ಲಿ ಅರ್ಹತೆ, ಮೀಸಲಾತಿ, ಪ್ರತಿಕೂಲ ಟೀಕೆ ಅಥವಾ ಹಕ್ಕು ನಿರಾಕರಣೆ ಹೇಳಿಕೆಗಳ ಮೇಲೆ ನೀಡಿದ ವಿವರಣೆ ಅಥವಾ ವ್ಯಾಖ್ಯಾನಗಳು:

ಶಾಸನಬದ್ಧ ಲೆಕ್ಕ ಪರಿಶೋಧಕರು ಮಾಡಿದ ಲೆಕ್ಕಪತ್ರಗಳ ಮೇಲಿನ ವ್ಯಾಖ್ಯಾನಗಳಿಗೆ ವಿವರಣೆಗಳನ್ನು ಒದಗಿಸಲಾಗಿದೆ.

10. ನಿರ್ದೇಶಕರುಗಳ ನೇಮಕಾತಿ, ಸಂಭಾವನೆ ಪಾವತಿ ಮತ್ತು ಕರ್ತವ್ಯ ನಿರ್ವಹಣೆ ಬಗ್ಗೆ ಕಂಪನಿಯ ನೀತಿಗಳು:

ಸೆಕ್ಷನ್ 178(1)ರನ್ವಯ ನಿರ್ದೇಶಕರುಗಳ ನಾಮಕರಣ ಮತ್ತು ಸಂಭಾವನೆ ಸಮಿತಿಯ ರಚನೆ ಮಾಡುವುದು ನಿಗಮಕ್ಕೆ ಅನ್ವಯಿಸುವುದಿಲ್ಲ.

11. ವಾರ್ಷಿಕ ಲೆಕ್ಕಪತ್ರಗಳ ವರದಿ ಸಲ್ಲಿಕೆ:

ನಿಗಮದ ವಾರ್ಷಿಕ ವರದಿಯ ಸಲ್ಲಿಕೆ ಮುಖ್ಯಾಂಶಗಳನ್ನು ಕಂಪನಿಯ(ನಿರ್ವಾಹಣೆ ಮತ್ತು ಆಡಳಿತ) ರೂಲ್ಸ್ 2014ರ ಸೆಕ್ಷನ್ 92 ರೂಲ್ 12ರನ್ವಯ ವಿವರಗಳನ್ನು ಅನುಬಂಧ-2ರಲ್ಲಿ ಒದಗಿಸಲಾಗಿದೆ ಮತ್ತು ವಾರ್ಷಿಕ ಲೆಕ್ಕಪತ್ರಗಳ ವರದಿಗೆ ಲಗತ್ತಿಸಿದೆ.

12. ಪ್ರಸಕ್ತ ಸಾಲಿನಲ್ಲಿ ನಡೆಸಲಾದ ನಿರ್ದೇಶಕ ಮಂಡಳಿಯ ಸಭೆಗಳ ಸಂಖ್ಯೆ

ನಿಗಮವು ಪ್ರಸಕ್ತ ಹಣಕಾಸು ವರ್ಷದಲ್ಲಿ 4 ನಿರ್ದೇಶಕ ಮಂಡಳಿ ಸಭೆಗಳನ್ನು ದಿನಾಂಕ 27.05.2020, 16.09.2020, 29.12.2020 ಮತ್ತು 26.03.2021 ರಂದು ನಡೆಸಿದೆ.

13. ನಿರ್ದೇಶಕರುಗಳ ಜವಾಬ್ದಾರಿಗಳ ವಿವರಣೆ ಪಟ್ಟಿ

ಕಂಪನಿ ಕಾಯ್ದೆ 2013ರ ಸೆಕ್ಷನ್ 134(5) ರೀತ್ಯಾ ನಿರ್ದೇಶಕ ಮಂಡಳಿಯ ಜವಾಬ್ದಾರಿಗಳು ಈ ಕೆಳಕಂಡಂತಿವೆ:

1. ಮಂಡಳಿಯು ವಾರ್ಷಿಕ ಲೆಕ್ಕಪತ್ರಗಳನ್ನು ಸಿದ್ಧಗೊಳಿಸಲು ವಸ್ತು ನಿರ್ಗಮನದ ಸರಿಯಾದ ಅಕೌಂಟಿಂಗ್ ಸ್ಟಾಂಡರ್ಡ್‌ಗಳೊಂದಿಗೆ ವಿವರಣೆಗಳನ್ನು ಅನುಸರಿಸಿದೆ.
2. ನಿರ್ದೇಶಕರುಗಳು ಸೂಕ್ತವಾದ ಮತ್ತು ದೂರದೃಷ್ಟಿಯುಳ್ಳ ಲೆಕ್ಕೀಕರಣ ಕಾರ್ಯನೀತಿಗಳನ್ನು ಆಯ್ಕೆ ಮಾಡಿ, ಅವುಗಳನ್ನು ಸಮಂಜಸವಾಗಿ ಅನುಷ್ಠಾನಗೊಳಿಸಿ ಹಾಗೂ ತೀರ್ಮಾನ ಮತ್ತು ಅಂದಾಜು ಮಾಡಿಕೊಂಡಿದ್ದು ಲೆಕ್ಕಪತ್ರಗಳು 31ನೇ ಮಾರ್ಚ್ 2021ಕ್ಕೆ ಕಂಪನಿಯ ವ್ಯವಹಾರಗಳ ಸ್ಥಿತಿ ಮತ್ತು ಪ್ರಸಕ್ತ ಸಾಲಿನ ಅಂತ್ಯಕ್ಕೆ ಲಾಭದ ಬಗ್ಗೆ ಸರಿಯಾದ ಮತ್ತು ನ್ಯಾಯವಾದ ಅಭಿಪ್ರಾಯವನ್ನು ನೀಡುತ್ತದೆ.
3. ಕಂಪನಿಯ ಆಸ್ತಿಗಳನ್ನು ರಕ್ಷಿಸಲು ಮತ್ತು ವಂಚನೆ ತಪ್ಪಿಸಲು ಮತ್ತು ಇತರೆ ಅಕ್ರಮಗಳನ್ನು ತಡೆಗಟ್ಟಲು ನಿರ್ದೇಶಕರುಗಳು ಸಾಕಷ್ಟು ಲೆಕ್ಕ ದಾಖಲಾತಿಗಳ ನಿರ್ವಹಣೆಗಾಗಿ ಸಮರ್ಪಣೆ ಮತ್ತು ಯೋಗ್ಯ ಎಚ್ಚರಿಕೆಯನ್ನು ತೆಗೆದುಕೊಂಡಿದ್ದಾರೆ.
4. ಉದ್ಯಮದ ನಿರಂತರ ಚಟುವಟಿಕೆಯ ಆಧಾರದ ಮೇಲೆ ಲೆಕ್ಕಪತ್ರಗಳನ್ನು ನಿರ್ದೇಶಕ ಮಂಡಳಿಯು ಸಿದ್ಧಗೊಳಿಸಿದೆ.
5. ಅನ್ವಯಿಸುವ ಎಲ್ಲಾ ಕಾನೂನುಗಳು ಹಾಗೂ ಅಂತಹ ವ್ಯವಸ್ಥೆಗಳು ನಿಗಮದಲ್ಲಿ ಪರಿಪೂರ್ಣವಾಗಿ ಹಾಗೂ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ನಿರ್ದೇಶಕರುಗಳು ಸಮಯೋಚಿತ ವ್ಯವಸ್ಥೆಯನ್ನು ರಚಿಸಿರುತ್ತಾರೆ.

14. ಅಧೀನ, ಜಂಟಿ ಉದ್ಯಮ ಮತ್ತು ಪಾಲುದಾರಿಕೆ ಕಂಪನಿಗಳು

ನಿಗಮವು ಅಧೀನ, ಜಂಟಿ ಉದ್ಯಮ ಮತ್ತು ಸಹಾಯಕ ಕಂಪನಿಗಳನ್ನು ಹೊಂದಿಲ್ಲದೇ ಇರುವುದರಿಂದ ಆರ್ಥಿಕ ಫಲಿತಾಂಶದ ವಿವರಣೆಗಳು ಇರುವುದಿಲ್ಲ.



15. ಠೇವಣಿಗಲು

ಕಂಪನಿಯು ಪ್ರಸಕ್ತ ಸಾಲಿನಲ್ಲಿ ಸಾರ್ವಜನಿಕರಿಂದ ಯಾವುದೇ ಠೇವಣಿಗಲನ್ನು ಸ್ವೀಕರಿಸಿರುವುದಿಲ್ಲ ಅಥವಾ ನವೀಕರಿಸಿರುವುದಿಲ್ಲ.

16. ನಿರ್ದೇಶಕರುಗಲು

ಕರ್ನಾಟಕ ಸರ್ಕಾರವು ಹೂರಡಿಸಿರುವ ಆದೇಶಗಲಿಗನುಗುಣವಾಗಿ ನಿರ್ದೇಶಕ ಮಂಡಲಿಯಲ್ಲಿ ಪ್ರಸಕ್ತ ಸಾಲಿನಲ್ಲಿ ಀ ಕೆಳಕಂಡ ಬದಲಾವಣೆಗಲು ಆಗಿರುತ್ತದೆ.

1. ಸರ್ಕಾರದ ಅಧಿಸೂಚನೆ ಸಂಖ್ಯೆ ಇ-ಡಿಪಿಎಆರ್ 120 ಎಸ್.ಎ.ಎಸ್ 2019 ದಿನಾಂಕ 13-02-2020ರಲ್ಲಿ ಶ್ರೀ.ಟಿ.ಹೆಚ್. ಎಂ.ಕುಮಾರ್ ಐ.ಎ.ಎಸ್., ಇವರನ್ನು ಶ್ರೀ.ಪಿ.ವಸಂತಕುಮಾರ್ ಐ.ಎ.ಎಸ್., ಆಯುಕ್ತರು, ಹಿಂದುಳಿದ ವರ್ಗಗಲ ಕಲ್ಯಾಣ ಇಲಾಖೆ ಇವರ ಸ್ಥಾನದಲ್ಲಿ ನೇಮಕಮಾಡಿದೆ. ಇವರು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಲ ಅಭಿವೃದ್ಧಿ ನಿಗಮದ ನಿರ್ದೇಶಕ ಮಂಡಲಿಯಲ್ಲಿ ನಿರ್ದೇಶಕರಾಗಿರುತ್ತಾರೆ.
2. ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ತೀರ್ಪು ಸಂಖ್ಯೆ:51614/2019, ದಿನಾಂಕ:09-03-2020ರನ್ವಯ ಡಾ|| ಕೆ.ಎನ್.ವಿಜಯಪ್ರಕಾಶ್ ಇವರು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಗಿರುತ್ತಾರೆ. ಇವರು ದಿ. 24-03-2020ರಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೂಂಡಿರುತ್ತಾರೆ.
3. ಸರ್ಕಾರದ ಅಧಿಸೂಚನೆ ಸಂಖ್ಯೆ ಇ-ಸಿಆಸುಇ 256 ಎಸ್‌ಎಎಸ್ 2020 ದಿನಾಂಕ 06-06-2020ರಲ್ಲಿ ಶ್ರೀ ಗಂಗಾರಾಮ್ ಬಡೇರಿಯಾ, ಭಾ.ಆ.ಸೇ., ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಲು, ಇವರನ್ನು ಶ್ರೀ.ಮೂಹಮದ್ ಮೂಹಸಿನ್ ಐ.ಎ.ಎಸ್., ಸರ್ಕಾರದ ಕಾರ್ಯದರ್ಶಿಗಲು, ಹಿಂದುಳಿದ ವರ್ಗಗಲ ಕಲ್ಯಾಣ ಇಲಾಖೆ ಇವರ ಸ್ಥಾನದಲ್ಲಿ ನೇಮಕಮಾಡಿದೆ. ಇವರು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಲ ಅಭಿವೃದ್ಧಿ ನಿಗಮದ ನಿರ್ದೇಶಕ ಮಂಡಲಿಯಲ್ಲಿ ಅಧ್ಯಕ್ಷರು ಹಾಗೂ ನಿರ್ದೇಶಕರಾಗಿರುತ್ತಾರೆ.
4. ಸರ್ಕಾರದ ಅಧಿಸೂಚನೆ ಸಂಖ್ಯೆ ಇ-ಹಿಂವಕ 201 ಬಿಸಿಎ 2020 ದಿನಾಂಕ 24-11-2020ರಲ್ಲಿ ಶ್ರೀ.ಆರ್.ರಘು(ಕೌಟಿಲ್ಯ), ನಂ.71, ಚಾಮುಂಡಿ ವಿಹಾರ ಲೇಔಟ್, ನರಝರ್ ಬಾದ್, ಮೈಸೂರು-570010 ಇವರನ್ನು ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ. ಶ್ರೀ.ರಘು ಆರ್ (ಕೌಟಿಲ್ಯ) ರವರು ದಿನಾಂಕ:26-11-2020 ರಂದು ನಿಗಮದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೂಂಡಿರುತ್ತಾರೆ.
5. ಸರ್ಕಾರದ ಅಧಿಸೂಚನೆ ಸಂಖ್ಯೆ ಇ-ಡಿಪಿಎಆರ್ 598 ಎಸ್‌ಎಎಸ್ 2020 ದಿನಾಂಕ 30-11-2020ರಲ್ಲಿ ಶ್ರೀಮತಿ ವಿ.ರಶ್ಮಿ ಮಹೇಶ್. ಭಾ.ಆ.ಸೇ., ಸರ್ಕಾರದ ಕಾರ್ಯದರ್ಶಿಗಲು ಇವರನ್ನು ಶ್ರೀ ಗಂಗಾರಾಮ್ ಬಡೇರಿಯಾ ಭಾ.ಆ.ಸೇ., ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಲು, ಹಿಂದುಳಿದ ವರ್ಗಗಲ ಕಲ್ಯಾಣ ಇಲಾಖೆ ಇವರ ಸ್ಥಾನದಲ್ಲಿ ನೇಮಕ ಮಾಡಿದೆ. ಸರ್ಕಾರದ ಕಾರ್ಯದರ್ಶಿಗಲು, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಲ ಅಭಿವೃದ್ಧಿ ನಿಗಮದ ನಿರ್ದೇಶಕ ಮಂಡಲಿಯಲ್ಲಿ ನಿರ್ದೇಶಕರಾಗಿರುತ್ತಾರೆ.
6. ಸರ್ಕಾರದ ಅಧಿಸೂಚನೆ ಸಂಖ್ಯೆ ಇ-ಡಿಪಿಎಆರ್ 518 ಎಸ್‌ಎಎಸ್ 2020 ದಿನಾಂಕ 08-10-2020ರಲ್ಲಿ ಶ್ರೀ ವಸಂತ್ ಕುಮಾರ್.ಪಿ. ಭಾ.ಆ.ಸೇ., ಇವರನ್ನು ಶ್ರೀ.ಟಿ.ಹೆಚ್.ಎಂ.ಕುಮಾರ್ ಐ.ಎ.ಎಸ್. ಆಯುಕ್ತರು, ಹಿಂದುಳಿದ ವರ್ಗಗಲ ಕಲ್ಯಾಣ ಇಲಾಖೆ ಇವರ ಸ್ಥಾನದಲ್ಲಿ ನೇಮಕಮಾಡಿದೆ. ಮಾನ್ಯ ಆಯುಕ್ತರು, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಲ ಅಭಿವೃದ್ಧಿ ನಿಗಮದ ನಿರ್ದೇಶಕ ಮಂಡಲಿಯಲ್ಲಿ ನಿರ್ದೇಶಕರಾಗಿರುತ್ತಾರೆ.
7. ಸರ್ಕಾರದ ಅಧಿಸೂಚನೆ ಸಂಖ್ಯೆ ಹಿಂವಕ 169 ಬಿಸಿಎ 2020 ದಿನಾಂಕ 09-10-2020ರಲ್ಲಿ ಶ್ರೀ ಕೆ.ಹಾಲಪ್ಪ ಬಿನ್ ಬಸಪ್ಪ, ಭದ್ರಾಪುರ, ಶಿಕಾರಿಪುರ ತಾಲ್ಲೂಕು, ಶಿವಮೂಗ್ಗ ಜಿಲ್ಲೆ ಮತ್ತು ಶ್ರೀ ಮಾಲತೇಶ್.ಸಿ.ಹೆಚ್ ಬಿನ್ ಹನುಮಂತಪ್ಪ, 2ನೇ ಹಂತ, 2ನೇ ಕ್ರಾಸ್, ವಿನೂಭನಗರ ಶಿವಮೂಗ್ಗ ಜಿಲ್ಲೆ ಇವರುಗಲನ್ನು ನಿಗಮದ ನಾಮನಿರ್ದೇಶಿತ ನಿರ್ದೇಶಕರು/ಸದಸ್ಯರನ್ನಾಗಿ ನೇಮಕ ಮಾಡಿದೆ.
8. ಸರ್ಕಾರದ ಅಧಿಸೂಚನೆ ಸಂಖ್ಯೆ ಇ-ಹಿಂವಕ 211 ಬಿಸಿಎ 2020 ದಿನಾಂಕ 25-11-2020ರಲ್ಲಿ ಶ್ರೀ ಪಿ.ಮುನಿರಾಜಪ್ಪ ಬಿನ್ ಲೇಟ್ ಪುಟ್ಟಪ್ಪ, ನಂ.465, ತೃಪ್ತಿ ನಿಲಯ, 8ನೇ ಮುಖ್ಯ ರಸ್ತೆ, ಎ.ಇ.ಸಿ.ಎಸ್ ಲೇಔಟ್, ಎ-ಬಾಕ್ಸ್, ಕೂಡ್ಲು, ಬೆಂಗಳೂರು-560068 ಇವರುಗಲನ್ನು ನಿಗಮದ ನಾಮನಿರ್ದೇಶಿತ ನಿರ್ದೇಶಕರು/ ಸದಸ್ಯರನ್ನಾಗಿ ನೇಮಕ ಮಾಡಿದೆ.



9. ಸರ್ಕಾರದ ಅಧಿಸೂಚನೆ ಸಂಖ್ಯೆ ಇ-ಹಿಂವಕ 214 ಬಿಸಿಎ 2020 ದಿನಾಂಕ 27-11-2020ರಲ್ಲಿ ಶ್ರೀ ಬಿ.ಕೆ.ಚಿಕ್ಕಹನುಮಯ್ಯ ಬಿನ್ ಕೆಂಪಹನುಮಯ್ಯ, ಬೈರನಹಳ್ಳಿ, ಟಿ.ಬೇಗೂರು ಅಂಚೆ, ನೆಲಮಂಗಲ ತಾ|| ಬೆಂಗಳೂರು ಗ್ರಾಮಾಂತರ ಜಿಲ್ಲೆ ಮತ್ತು ಶ್ರೀ.ಸದಾಶಿವ ಇಟಕಣ್ಣವರ, ಮಳಲಿ ಗ್ರಾಮ, ಮುಧೋಳ ತಾ||, ಬಾಗಲಕೋಟೆ ಜಿಲ್ಲೆ ಇವರುಗಳನ್ನು ನಿಗಮದ ನಾಮನಿರ್ದೇಶಿತ ನಿರ್ದೇಶಕರು/ಸದಸ್ಯರನ್ನಾಗಿ ನೇಮಕ ಮಾಡಿದೆ.

17. ಸ್ವತಂತ್ರ ನಿರ್ದೇಶಕರುಗಳ ಘೋಷಣೆ

ಸ್ವತಂತ್ರ ನಿರ್ದೇಶಕರ ನೇಮಕಾತಿ ಸಂಬಂಧಿಸಿದ ಸೆಕ್ಷನ್ 149ರ ನಿಬಂಧನೆಗಳು ಈ ಕಂಪನಿಗೆ ಅನ್ವಯಿಸುವುದಿಲ್ಲ.

18. ಶಾಸನಬದ್ಧ ಲೆಕ್ಕ ಪರಿಶೋಧಕರು

31ನೇ ಮಾರ್ಚ್ 2021ಕ್ಕೆ ಅಖೈರಾದ ನಿಗಮದ ಲೆಕ್ಕಪತ್ರಗಳನ್ನು ಪರಿಶೀಲಿಸಲು ಭಾರತದ ನಿಯಂತ್ರಕರು ಹಾಗೂ ಪ್ರಧಾನ ಲೆಕ್ಕಪರಿಶೋಧಕರು ಮೆ|| ಎನ್‌ಎಸ್‌ವಿಎಂ ಅಂಡ್ ಅಸೋಸಿಯೇಟ್ಸ್, ಚಾರ್ಟೆಡ್ ಅಕೌಂಟೆಂಟ್ಸ್, #63/1, 1ನೇ ಮಹಡಿ, ಕೆನರಾ ಬ್ಯಾಂಕ್ ಮೇಲೆ, ರೈಲ್ವೆ ಪ್ಯಾರಲಲ್ ರಸ್ತೆ, ಕುಮಾರ ಪಾರ್ಕ್ ಪಶ್ಚಿಮ, ಬೆಂಗಳೂರು-560020 ಇವರನ್ನು ಶಾಸನಬದ್ಧ ಲೆಕ್ಕ ತಪಾಸಿಗರನ್ನಾಗಿ ನೇಮಕ ಮಾಡಿರುತ್ತಾರೆ. ಇವರಿಗೆ ನೀಡಬೇಕಾದ ಸಂಭಾವನೆಯನ್ನು ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಗುವುದು.

19. ಆಡಿಟ್ ಸಮಿತಿಯ ಸಂಯೋಜನೆಯನ್ನು ಪ್ರಕಟಿಸುವುದು ಮತ್ತು ಜಾಗೃತ ವ್ಯವಸ್ಥೆಯನ್ನು ಒದಗಿಸುವುದು

ಕಂಪನಿ ಕಾಯ್ದೆ 2013ರ ಸೆಕ್ಷನ್ 177 ಹಾಗೂ ಕಂಪನಿಗಳ (ನಿರ್ದೇಶಕ ಮಂಡಳಿ ಸಭೆ ಮತ್ತು ಅವುಗಳ ಅಧಿಕಾರ) ರೂಲ್ಸ್ 2013ರ ಕಂಡಿಕೆ 6 ಮತ್ತು 7ರ ನಿಯಮಗಳು ಕಂಪನಿಗೆ ಅನ್ವಯಿಸುವುದಿಲ್ಲ.

20. ಷೇರುಗಳು

1. ಭದ್ರತೆಗಳ ಮರು ಖರೀದಿ: ನಿಗಮವು ಪ್ರಸಕ್ತ ಸಾಲಿನಲ್ಲಿ ಯಾವುದೇ ಭದ್ರತೆಗಳನ್ನು ಮರು ಖರೀದಿ ಮಾಡಿರುವುದಿಲ್ಲ.
2. ಸ್ಟೆಟ್ ಈಕ್ವಿಟಿ: ನಿಗಮವು ಪ್ರಸಕ್ತ ಸಾಲಿನಲ್ಲಿ ಯಾವುದೇ ಸ್ಟೆಟ್ ಈಕ್ವಿಟಿ ಷೇರುಗಳನ್ನು ಬಿಡುಗಡೆ ಮಾಡಿರುವುದಿಲ್ಲ.
3. ಬೋನಸ್ ಷೇರುಗಳು: ನಿಗಮವು ಪ್ರಸಕ್ತ ಸಾಲಿನಲ್ಲಿ ಯಾವುದೇ ಬೋನಸ್ ಷೇರುಗಳನ್ನು ಬಿಡುಗಡೆ ಮಾಡಿರುವುದಿಲ್ಲ.
4. ನೌಕರರ ಸ್ಟಾಕ್ ಆಯ್ಕೆ ಯೋಜನೆ: ನಿಗಮವು ಯಾವುದೇ ನೌಕರರಿಗೆ ಸ್ಟಾಕ್ ಆಯ್ಕೆ ಯೋಜನೆಯನ್ನು ಒದಗಿಸಿರುವುದಿಲ್ಲ.

22. ಕೃತಜ್ಞತೆಗಳು

ಕರ್ನಾಟಕ ಸರ್ಕಾರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಎಲ್ಲಾ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರುಗಳು, ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್‌ನ ಕಾರ್ಯನಿರ್ವಾಹಕ ಅಧಿಕಾರಿಗಳು ನೀಡಿದ ಸಹಕಾರಕ್ಕೆ ನಿರ್ದೇಶಕ ಮಂಡಳಿಯು ಮೆಚ್ಚುಗೆಯನ್ನು ವ್ಯಕ್ತಪಡಿಸಿದೆ. ನಿಗಮದ ನೌಕರ ವರ್ಗದವರು ಸಲ್ಲಿಸಿದ ಅಮೂಲ್ಯ ಸೇವೆಗಳನ್ನು ಸ್ಮರಿಸಿ ತಮ್ಮ ಮೆಚ್ಚುಗೆಯನ್ನು ದಾಖಲು ಮಾಡಲು ನಿರ್ದೇಶಕರುಗಳೆಲ್ಲರೂ ಇಚ್ಛಿಸಿರುತ್ತಾರೆ.

ನಿಗಮದ ನಿರ್ದೇಶಕ ಮಂಡಳಿಯ ಪರವಾಗಿ

(ಸಹಿ)

ವ್ಯವಸ್ಥಾಪಕ ನಿರ್ದೇಶಕರು

(ಸಹಿ)

ಅಧ್ಯಕ್ಷರು

ಸ್ಥಳ: ಬೆಂಗಳೂರು

ದಿನಾಂಕ: 21.06.2022



ಅನುಬಂಧ-2

ಫಾರಂ ಸಂಖ್ಯೆ ಎಂಜಿಟಿ 9

ವಾರ್ಷಿಕ ರಿಟರ್ನ್‌ನ ಉದ್ಯತ ಭಾಗ

31-3-2021ರ ಆರ್ಥಿಕ ವರ್ಷ ಕೊನೆಗೊಂಡಂತೆ

ಕಂಪನಿ ಕಾಯ್ದೆ 2013ರ ಸೆಕ್ಷನ್ 92(3) ಮತ್ತು ಕಂಪನಿ ರೂಲ್ಸ್ 2014 ರೂಲ್ 12(1) (ನಿರ್ವಹಣೆ ಮತ್ತು ಆಡಳಿತ)

I. ನೋಂದಣಿ ಮತ್ತು ಇತರೆ ವಿವರಗಳು

| | | |
|----|--|---|
| 1. | ಸಿ.ಐ.ಎನ್ | U74999KA1977SGC003237 |
| 2. | ನೋಂದಣಿ ದಿನಾಂಕ | 28.10.1977 |
| 3. | ಕಂಪನಿಯ ಹೆಸರು | ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ. |
| 4. | ಕಂಪನಿ ವರ್ಗ ಮತ್ತು ಉಪವರ್ಗ | ಸರ್ಕಾರಿ ಸ್ವಾಮ್ಯದ ಕಂಪನಿ |
| 5. | ಆಡಳಿತ ಕಚೇರಿಯ ವಿಳಾಸ ಮತ್ತು ಸಂಪರ್ಕಿಸ ಬೇಕಾದ ವಿಳಾಸ | # 16-ಡಿ, 4ನೇ ಮಹಡಿ, ದೇವರಾಜ ಅರಸು ಭವನ, ಮಿಲ್ಲರ್ಸ್ ಟ್ಯಾಂಕ್ ಬೆಡ್ ಎರಿಯಾ, ವಸಂತನಗರ, ಬೆಂಗಳೂರು-560052. |
| 6. | ಕಂಪನಿಯು ಲಿಸ್ಟ್ ಆಗಿದೆಯೇ | ಇಲ್ಲ |
| 7. | ರಿಜಿಸ್ಟ್ರಾರ್/ವರ್ಗಾವಣೆ ಮಧ್ಯವರ್ತಿಯ ಹೆಸರು, ವಿಳಾಸ ಮತ್ತು ಸಂಪರ್ಕಿಸ ಬೇಕಾದ ವಿಳಾಸ | ಅನ್ವಯಿಸುವುದಿಲ್ಲ |

II. ಕಂಪನಿಯ ಪ್ರಮುಖ ವ್ಯವಹಾರಿಕ ಚಟುವಟಿಕೆಗಳು (ಕಂಪನಿಯ ಒಟ್ಟು ವಹಿವಾಟಿನಲ್ಲಿ ಎಲ್ಲಾ ವ್ಯವಹಾರಿಕ ಚಟುವಟಿಕೆಗಳ ಶೇ.10% ಅಥವಾ ಹೆಚ್ಚಿನಲ್ಲಿ ವಿವರ ನೀಡುವುದು)

| ಕ್ರ ಸಂ | ಕಂಪನಿಯ ಮುಖ್ಯ ಉತ್ಪನ್ನ/ಸೇವೆಗಳ ಹೆಸರು ಮತ್ತು ವಿವರಣೆ | ಉತ್ಪನ್ನ/ಸೇವೆಗಳ ಎನ್.ಐ.ಸಿ ಕೋಡ್ ಸಂಖ್ಯೆ | ಕಂಪನಿಯ ಒಟ್ಟು ಪ್ರತಿಶತ ವಹಿವಾಟು |
|--------|---|-------------------------------------|------------------------------|
| 1 | ಕರ್ನಾಟಕದಲ್ಲಿನ ಹಿಂದುಳಿದ ವರ್ಗಗಳ ಜನರಿಗೆ ಆರ್ಥಿಕ ಹಾಗೂ ಇತರೆ ಸೌಲಭ್ಯ ಒದಗಿಸುವುದು | 74999 | 100 |

III. ಹಿಡುವಳಿ, ಪೂರಕ ಮತ್ತು ಪಾಲುದಾರ ಕಂಪನಿಯ ವಿವರಗಳು

ಕಂಪನಿಯ ಒಟ್ಟು ವಹಿವಾಟಿನಲ್ಲಿ ಎಲ್ಲಾ ವ್ಯವಹಾರಿಕ ಚಟುವಟಿಕೆಗಳ ಶೇ.10% ಅಥವಾ ಹೆಚ್ಚಿನಲ್ಲಿ ವಿವರ ನೀಡುವುದು - ಯಾವುದು ಇರುವುದಿಲ್ಲ.



| ಷೇರುದಾರರ ವರ್ಗ | | ವರ್ಷದ ಪ್ರಾರಂಭದಲ್ಲಿ ಇದ್ದ ಷೇರುಗಳ ಸಂಖ್ಯೆ (31 ಮಾರ್ಚ್ 2020ರಂತೆ) | | | | ವರ್ಷದ ಕೊನೆಯಲ್ಲಿ ಇದ್ದ ಷೇರುಗಳ ಸಂಖ್ಯೆ (31 ಮಾರ್ಚ್ 2021ಕ್ಕೆ) | | | | ಪ್ರಸ್ತುತ ಸಾಲಿನ ಪ್ರತಿ ಶತ ಬದ ಲಾವಣೆ |
|---------------|---|---|----------|----------|--------------------|--|---------|---------|-----------------------|--|
| | | ಡಿಮ್ಯಾಟ್ | ಭೌತಿಕ | ಒಟ್ಟು | % ಒಟ್ಟು ಷೇರುಗಳು | ಡಿಮ್ಯಾಟ್ | ಭೌತಿಕ | ಒಟ್ಟು | %ಒಟ್ಟು ಷೇರು ಗಳು | |
| ಅ. | ಪ್ರವರ್ತಕರು | | | | | | | | | |
| (1) | ಭಾರತೀಯ | | | | | | | | | |
| ಎ) | ವೈಯುಕ್ತಿಕ/ ಅವಿಭಕ್ತ ಕುಟುಂಬ | ಇಲ್ಲ | 0 | 0 | 0 | ಇಲ್ಲ | 0 | 0 | 0 | 0 |
| ಬಿ) | ಕೇಂದ್ರ ಸರ್ಕಾರ | ಇಲ್ಲ | 0 | 0 | 0 | ಇಲ್ಲ | 0 | 0 | 0 | 0 |
| ಸಿ) | ರಾಜ್ಯ ಸರ್ಕಾರ | ಇಲ್ಲ | 34171410 | 34171410 | 100 | ಇಲ್ಲ | 4917140 | 4917140 | 100 | 43.90 |
| ಡಿ) | ಕಾರ್ಪೊರೇಟ್ ಸಂಸ್ಥೆಗಳು | ಇಲ್ಲ | 0 | 0 | 100 | ಇಲ್ಲ | 0 | 0 | 0 | 0 |
| ಇ) | ಬ್ಯಾಂಕುಗಳು/ ಹಣಕಾಸು ಸಂಸ್ಥೆಗಳು | ಇಲ್ಲ | 0 | 0 | 0 | ಇಲ್ಲ | 0 | 0 | 0 | 0 |
| ಎಫ್) | ಇತರೆ ಯಾವುದಾದರೂ | ಇಲ್ಲ | 0 | 0 | 0 | ಇಲ್ಲ | 0 | 0 | 0 | 0 |
| | ಪ್ರವರ್ತಕರ ಒಟ್ಟು ಷೇರುಗಳು (ಅ) | ಇಲ್ಲ | 34171410 | 34171410 | 100 | ಇಲ್ಲ | 4917140 | 4917140 | 100 | 43.90 |
| ಆ) | ಸಾರ್ವಜನಿಕ ಷೇರುಗಳು | ಇಲ್ಲ | - | - | - | ಇಲ್ಲ | - | - | - | - |
| | ಒಟ್ಟು (ಆ)(1) | 0 | 0 | 0 | 0 | 0 | 0 | 0 | 0 | 0 |
| 2. | ಸಂಸ್ಥೆಯಲ್ಲದ | ಇಲ್ಲ | ಇಲ್ಲ | ಇಲ್ಲ | ಇಲ್ಲ | | ಇಲ್ಲ | ಇಲ್ಲ | ಇಲ್ಲ | ಇಲ್ಲ |
| | ಒಟ್ಟು (ಆ)(2) | 0 | 0 | 0 | 0 | 0 | 0 | 0 | 0 | 0 |
| | ಒಟ್ಟು ಸಾರ್ವಜನಿಕ ಷೇರುಗಳು (ಆ)=(ಆ) (1)+(ಆ)(2) | 0 | 0 | 0 | 0 | 0 | 0 | 0 | 0 | 0 |
| ಇ) | ಜಿಡಿಆರ್ ಮತ್ತು ಎಡಿಆರ್‌ಗಳ ಅಧೀನದಲ್ಲಿರುವ ಷೇರುಗಳು | 0 | 0 | 0 | 0 | 0 | 0 | 0 | 0 | 0 |
| | ಒಟ್ಟು ಮೊತ್ತ (ಅ+ಆ+ಇ) | ಇಲ್ಲ | 34171410 | 34171410 | 100 | ಇಲ್ಲ | 4917140 | 4917140 | 100 | 43.90 |



ಬಿ) ಪ್ರವರ್ತಕನು ಹೊಂದಿರುವ ಷೇರುಗಳು

| ಕ್ರ. ಸಂ. | ಷೇರುದಾರರ ಹೆಸರು | ವರ್ಷದ ಪ್ರಾರಂಭದಲ್ಲಿ ಇದ್ದ ಷೇರುಗಳು | | | ವರ್ಷದ ಅಂತ್ಯದಲ್ಲಿ ಇದ್ದ ಷೇರುಗಳು | | | ಪ್ರಸಕ್ತ ಸಾಲಿನ ಷೇರುಗಳ % ಬದಲಾವಣೆ |
|----------|-----------------------------------|---------------------------------|---|---------------|-------------------------------|---|---|--------------------------------|
| | | ಕಂಪನಿಯ ಒಟ್ಟು % ಷೇರುಗಳು | ಒಟ್ಟು ಷೇರುಗಳಲ್ಲಿ ಒತ್ತೆ/ಅಡವು ಇಟ್ಟು % ಷೇರುಗಳು | ಒಟ್ಟು ಷೇರುಗಳು | ಕಂಪನಿಯ ಒಟ್ಟು % ಷೇರುಗಳು | ಒಟ್ಟು ಷೇರುಗಳಲ್ಲಿ ಒತ್ತೆ/ಅಡವು ಇಟ್ಟು % ಷೇರುಗಳು | | |
| 1 | ಕರ್ನಾಟಕ ಸರ್ಕಾರ ಮತ್ತು ನಾಮ ನಿರ್ದೇಶನ | 34171410 | 100 | 0 | 4917140 | 100% | 0 | 43.90 |

ಸಿ) ಪ್ರವರ್ತಕರ ಷೇರುಗಳಲ್ಲಿನ ಬದಲಾವಣೆ (ಯಾವುದೇ ಬದಲಾವಣೆ ಇಲ್ಲದಿದ್ದಲ್ಲಿ ದಯವಿಟ್ಟು ತಿಳಿಸಿ) - ಷೇರುಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

| ಕ್ರ. ಸಂ. | ವಿವರಗಳು | ವರ್ಷದ ಪ್ರಾರಂಭದಲ್ಲಿ ಇದ್ದ ಷೇರುಗಳು | | ಪ್ರಸಕ್ತ ಸಾಲಿನ ಸಂಚಿತ ಷೇರುಗಳು | |
|----------|---|---------------------------------|------------------------|-----------------------------|------------------------|
| | | ಒಟ್ಟು ಷೇರುಗಳು | ಕಂಪನಿಯ ಒಟ್ಟು % ಷೇರುಗಳು | ಒಟ್ಟು ಷೇರುಗಳು | ಕಂಪನಿಯ ಒಟ್ಟು % ಷೇರುಗಳು |
| | ವರ್ಷದ ಪ್ರಾರಂಭದಲ್ಲಿ ಇದ್ದ ಷೇರುಗಳು | | | | |
| | ಪ್ರವರ್ತಕರ ಷೇರುಗಳ ದಿನಾಂಕವಾರು ಏರಿಕೆ/ ಇಳಿಕೆ ಮತ್ತು ಏರಿಕೆ/ಇಳಿಕೆಗೆ ಕಾರಣಗಳು (ಉದಾ: ಷೇರುಗಳ ವರ್ಗಾವಣೆ/ ಹಂಚಿಕೆ/ಬೋನಸ್/ಸ್ವೆಟ್ ಈಕ್ವಿಟಿ ಇತರೆ) | ಇಲ್ಲ | ಬದಲಾವಣೆ ಇಲ್ಲ | ಇಲ್ಲ | ಬದಲಾವಣೆ ಇಲ್ಲ |
| | ವರ್ಷದ ಅಂತ್ಯದಲ್ಲಿ ಇದ್ದ ಷೇರುಗಳು | | | | |

ಡಿ) ಷೇರುದಾರರ ಮಾದರಿಯಲ್ಲಿನ ಮೊದಲ ಹತ್ತು ಷೇರುದಾರರು:

(ನಿರ್ದೇಶಕರು, ಪ್ರವರ್ತಕರು ಮತ್ತು ಜಿಡಿಆರ್ ಮತ್ತು ಎಡಿಆರ್ ಹೊಂದಿರುವ ಷೇರುದಾರರನ್ನು ಹೊರತುಪಡಿಸಿ) : ಇಲ್ಲ

ಇ) ನಿರ್ದೇಶಕರುಗಳು ಮತ್ತು ಪ್ರಮುಖ ಕಂಪನಿಯ ಆಡಳಿತ ಸಿಬ್ಬಂದಿ ಹೊಂದಿರುವ ಷೇರುಗಳು: ಇಲ್ಲ



v) ಋಣಿಯಾದ ಸಾಲ - ಕಂಪನಿಯು ಪಾವತಿಸಲು ಬಾಕಿ ನಿಂತಿರುವ ಬಡ್ಡಿ/ಕೂಡಿ ಬಂದ ಬಡ್ಡಿ ಬಾಕಿ ಇಲ್ಲದೇ ಇರುವುದು.

(ರೂ.ಲಕ್ಷಗಳಲ್ಲಿ)

| | ಲೇವಣಿಗಳನ್ನು ಹೊರತು ಪಡಿಸಿ ಭದ್ರತೆ ಸಾಲ | ಭದ್ರತೆ ಇಲ್ಲದ ಸಾಲಗಳು | ಲೇವಣಿಗಳು | ಒಟ್ಟು ಸಾಲಗಳು |
|--|------------------------------------|---------------------|----------|--------------|
| ಆರ್ಥಿಕ ವರ್ಷದ ಪ್ರಾರಂಭದಲ್ಲಿ ಇದ್ದ ಸಾಲ | | | | |
| 1) ಅಸಲು ಮೊತ್ತ | ಇಲ್ಲ | 8317.77 | ಇಲ್ಲ | 8317.77 |
| 2) ಪಾವತಿಸದೇ ಇರುವ ಬಾಕಿ ಬಡ್ಡಿ | ಇಲ್ಲ | ಇಲ್ಲ | | ಇಲ್ಲ |
| 3) ಬಾಕಿ ಇಲ್ಲದೇ ಇರುವ ಕೂಡಿ ಬಂದ ಬಡ್ಡಿ | ಇಲ್ಲ | ಇಲ್ಲ | | ಇಲ್ಲ |
| ಒಟ್ಟು (1+2+3) | | 8317.77 | | 8317.77 |
| ಪ್ರಸಕ್ತ ಆರ್ಥಿಕ ವರ್ಷದ ಸಾಲದಲ್ಲಿ ಆದ ಬದಲಾವಣೆ | | | | |
| * ಸೇರಿಸುವುದು | ಇಲ್ಲ | ಇಲ್ಲ | | ಇಲ್ಲ |
| * ಕಡೆಮೆಗೊಳಿಸುವುದು | ಇಲ್ಲ | 1923.03 | | 1923.03 |
| ನಿವ್ವಳ ಬದಲಾವಣೆ | | | | |
| ಆರ್ಥಿಕ ವರ್ಷದ ಕೊನೆಯಲ್ಲಿ ಇದ್ದ ಸಾಲ | | | | |
| 1) ಅಸಲು ಮೊತ್ತ | ಇಲ್ಲ | 6394.74 | | 6394.74 |
| 2) ಪಾವತಿಸದೇ ಇರುವ ಬಾಕಿ ಬಡ್ಡಿ | ಇಲ್ಲ | ಇಲ್ಲ | | ಇಲ್ಲ |
| 3) ಬಾಕಿ ಇಲ್ಲದೇ ಇರುವ ಕೂಡಿ ಬಂದ ಬಡ್ಡಿ | ಇಲ್ಲ | ಇಲ್ಲ | | ಇಲ್ಲ |
| ಒಟ್ಟು (1+2+3) | | 6394.74 | | 6394.74 |

VI. ನಿರ್ದೇಶಕರುಗಳು ಮತ್ತು ಪ್ರಮುಖ ಆಡಳಿತ ಸಿಬ್ಬಂದಿಗಳ ಸಂಭಾವನೆ ವಿವರ ಈ ರೀತಿ ಇದೆ.

| ಕ್ರ ಸಂ | ವಿವರಗಳು | ಅಧ್ಯಕ್ಷರು | ವ್ಯವಸ್ಥಾಪಕ ನಿರ್ದೇಶಕರು |
|--------|-------------------|-----------|-----------------------|
| 1 | ಸಂಭಾವನೆ | 2.70 | 19.42 |
| 2 | ಪ್ರಯಾಣ ವೆಚ್ಚ | 0.53 | 0.88 |
| 3 | ಗಳಿಕೆ ರಜೆ ನಗದೀಕರಣ | - | 1.60 |
| | ಒಟ್ಟು | 3.23 | 21.90 |

VII. ದಂಡ/ಶಿಕ್ಷೆ /ಅಪರಾಧಗಳ ಸಂಯೋಜನೆ: ಪ್ರಸಕ್ತ ಸಾಲಿನಲ್ಲಿ ಕಂಪನಿಯ ಯಾವುದೇ ದಂಡ ಶಿಕ್ಷೆ ಮತ್ತು ಅಪರಾಧ ಸಂಯೋಜನೆಗಳು ಕಂಡು ಬಂದಿರುವುದಿಲ್ಲ.

ನಿಗಮದ ನಿರ್ದೇಶಕ ಮಂಡಳಿಯ ಪರವಾಗಿ

ಸಹಿ/-

ವ್ಯವಸ್ಥಾಪಕ ನಿರ್ದೇಶಕರು

ಸಹಿ/-

ಅಧ್ಯಕ್ಷರು

ಸ್ಥಳ: ಬೆಂಗಳೂರು

ದಿನಾಂಕ: 21.06.2022



ನಿರ್ದೇಶಕರುಗಳ ವರದಿಗೆ ಅನುಬಂಧ

ಶಾಸನಬದ್ಧ ಲೆಕ್ಕ ತಪಾಸಿಗರ ಟೀಕೆಗಳಿಗೆ ಉತ್ತರ

| ಕ್ರ.ಸಂ | ಲೆಕ್ಕ ತಪಾಸಿಗರ ಟೀಕೆಗಳು | ನಿರ್ದೇಶಕ ಮಂಡಳಿ ಉತ್ತರ |
|--------|---|--|
| 1. | <p>ಲಾಭ ಮತ್ತು ನಷ್ಟದ ಹೇಳಿಕೆಯಲ್ಲಿ ಸಬ್ಸಿಡಿ/ ಅನುದಾನದಿಂದ ವಿತರಿಸಲಾದ ಸಾಲಗಳ ಮೇಲಿನ ಬಡ್ಡಿಯನ್ನು ಅಂದಾಜು ಮಾಡದಿರುವಿಕೆಗಾಗಿ ರಚಿಸಲಾದ ಬಡ್ಡಿ ಮತ್ತು ನಿಬಂಧನೆ ಎರಡನ್ನೂ ಕಂಪನಿಯು ಗುರುತಿಸುವುದಿಲ್ಲ. ಬ್ಯಾಲೆನ್ ಶೀಟ್‌ನ ಹಣಕಾಸು-ಅಲ್ಲದ ಹೊಣೆಗಾರಿಕೆಗಳ ವೇಳಾಪಟ್ಟಿಯಲ್ಲಿನ ಅನುದಾನದಿಂದ ಹಿಂದುಳಿದ ವರ್ಗಗಳಿಗೆ ಮುಖ್ಯ ಸಾಲಗಳ ಅಡಿಯಲ್ಲಿ ವಿತರಿಸಲಾದ ಸಾಲಗಳ ಮೇಲಿನ ಅಂದಾಜು ಬಡ್ಡಿ ಮರುಪಾವತಿ ಮಾಡದಿರುವಿಕೆಗಾಗಿ ರಚಿಸಲಾದ ಬಡ್ಡಿ ಮತ್ತು ನಿಬಂಧನೆ ಎರಡನ್ನೂ ಕಂಪನಿಯು ಬಹಿರಂಗಪಡಿಸುತ್ತದೆ (ಗಮನಿಸಿ ನೋಡಿ) (iii) ಮಹತ್ವದ ಲೆಕ್ಕಪತ್ರ ನೀತಿಗಳು). ನಮ್ಮ ಅಭಿಪ್ರಾಯದಲ್ಲಿ ಕಂಪನಿಯು ಅಳವಡಿಸಿಕೊಂಡಿರುವ ಈ ಲೆಕ್ಕಪತ್ರ ನೀತಿಯು Ind ASನಿಂದ ಸೂಚಿಸಲಾದ ಹಣಕಾಸು ವರದಿಯ ಚೌಕಟ್ಟಿಗೆ ಅನುಗುಣವಾಗಿಲ್ಲ. ಮೇಲೆ ತಿಳಿಸಿದ ಎರಡೂ ವಸ್ತುಗಳ ನಿವ್ವಳ ಪರಿಣಾಮವು ಲಾಭ ಮತ್ತು ನಷ್ಟದ ಖಾತೆಯಲ್ಲಿ ರೂ. 271.95 ಲಕ್ಷಗಳಷ್ಟು ಅಧಿಕವಾಗಿರುತ್ತದೆ.</p> | <p>2021-22ರ ಹಣಕಾಸು ವರ್ಷದಿಂದ IndASನಿಂದ ಸೂಚಿಸಲಾದ ಹಣಕಾಸು ವರದಿಯ ಚೌಕಟ್ಟಿನ ಕೆಲಸದ ಪ್ರಕಾರ ನಿಗಮದ ಹಣಕಾಸು ಹೇಳಿಕೆಯನ್ನು ಸಿದ್ಧಪಡಿಸಲಾಗುತ್ತದೆ.</p> |
| 2. | <p>ಆದಾಯ ಗುರುತಿಸುವಿಕೆ, ಆಸ್ತಿ ವರ್ಗೀಕರಣ ಮತ್ತು ಮುಂಗಡಗಳಿಗೆ (IRCAP) ಒದಗಿಸುವಿಕೆಯ ಮೇಲಿನ ಪ್ರೊಡೆನ್ಸಿಯಲ್ ರೂಢಿಗಳ ಪ್ರಕಾರ, ನಗದು ಆಧಾರದ ಮೇಲೆ ಕಾರ್ಯನಿರ್ವಹಿಸದ (NPA) ಆಸ್ತಿಗಳ ಮೇಲಿನ ಆದಾಯವನ್ನು ಗುರುತಿಸಬೇಕು. ತತ್ಕ್ಷಣದ ಸಂದರ್ಭದಲ್ಲಿ, ಕಂಪನಿಯು ಅನುತ್ಪಾದಕ ಸ್ವತ್ತುಗಳನ್ನು ಗುರುತಿಸಲು ಯಾವುದೇ ಕಾರ್ಯವಿಧಾನವನ್ನು ಹೊಂದಿಲ್ಲ ಎಂದು ನಾವು ಗಮನಿಸುತ್ತೇವೆ, ಇದರಿಂದಾಗಿ ಸಾಲದ ಸ್ವತ್ತುಗಳ ಸಂಪೂರ್ಣ ಪೋರ್ಟ್‌ಫೋಲಿಯೋಗೆ ಆದಾಯವನ್ನು ಸಂಚಿತ ಆಧಾರದ ಮೇಲೆ ಗುರುತಿಸಲಾಗುತ್ತದೆ. ನಮ್ಮ ಅಭಿಪ್ರಾಯದಲ್ಲಿ ಕಂಪನಿಯು ಅಳವಡಿಸಿಕೊಂಡಿರುವ ಈ ಅಕೌಂಟಿಂಗ್ ನೀತಿಯು RBI ಸೂಚಿಸಿದ IRCAP ಮಾನದಂಡಗಳಿಗೆ ಅನುಗುಣವಾಗಿಲ್ಲ. ದತ್ತಾಂಶದ ಬೃಹತ್ ಪ್ರಮಾಣವನ್ನು ನೀಡಿರುವುದರಿಂದ ಹಣಕಾಸಿನ ಹೇಳಿಕೆಗಳ ಮೇಲೆ ಈ ಲೆಕ್ಕಪತ್ರ ನೀತಿಯ ಪ್ರಭಾವವನ್ನು ಅಳೆಯಲು ನಮಗೆ ಸಾಧ್ಯವಾಗುತ್ತಿಲ್ಲ.</p> | <p>ನಿಗಮವು 2013-14 ರಿಂದ 275620 ಫಲಾನುಭವಿಗಳಿಗೆ 1055.32 ಕೋಟಿ ರೂ.ಗಳ ಮುಂಗಡ ಸಾಲವನ್ನು ನೀಡಿದೆ. ಸಾಲದ ಒಟ್ಟು ಬೇಡಿಕೆಯು ರೂ.903.80 ಕೋಟಿಗಳು ಮತ್ತು ರೂ.138.06 ಕೋಟಿಗಳ ವಸೂಲಾತಿಯಾಗಿದೆ. ನಿಗಮದಲ್ಲಿ ರೂ. ಅನುತ್ಪಾದಕ ಆಸ್ತಿಗಳು (NPA) ರೂ. 748.24 ಕೋಟಿ ಆಗಿರುತ್ತದೆ. ಫಲಾನುಭವಿಗಳು ಬಡ್ಡಿಯೊಂದಿಗೆ ಸಾಲ ಮರು ಪಾವತಿ ಮಾಡುವುದು. ನಿಯಮಿತವಾಗಿರುವುದರಿಂದ, ಆದಾಯ ಗುರುತಿಸುವಿಕೆ, ಆಸ್ತಿ ವರ್ಗೀಕರಣ ಮತ್ತು ನಿಬಂಧನೆ ಗಳ ಬಗ್ಗೆ RBI ಸೂಚಿಸಿದ ವಿವೇಕದ ಮಾನದಂಡಗಳು 2020-21 ಹಣಕಾಸು ಹೇಳಿಕೆಯಲ್ಲಿ ಮಾಡಲಾಗಿಲ್ಲ.</p> <p>ಕಾರ್ಪೊರೇಷನ್ 17.11.2021 ರಂದು ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಯಾಗಿ ನೋಂದಣಿ ಪ್ರಮಾಣಪತ್ರವನ್ನು ರದ್ದುಗೊಳಿಸಲು ಆರ್‌ಬಿಐಗೆ ಅರ್ಜಿ ಸಲ್ಲಿಸಿದೆ. ಎನ್‌ಬಿಎಫ್‌ಸಿ ಯಂತೆ ನೋಂದಣಿ ಪ್ರಮಾಣಪತ್ರವನ್ನು ಹೊಂದಲು ನಿಮಗೆ ಪ್ರಮುಖ ವ್ಯವಹಾರ ಮಾನದಂಡಗಳು ಅನ್ವಯಿಸುವುದಿಲ್ಲ. ಆರ್‌ಬಿಐಯು ದಿನಾಂಕ 12.04.2022ರ ಪತ್ರದಲ್ಲಿ ಆದೇಶವನ್ನು ಅಂಗೀಕರಿಸಿದೆ CoR ರದ್ದುಗೊಳಿಸಿದೆ. ಈಗ ನಿಗಮವು NBFC ಆಗಿರುವುದಿಲ್ಲ. ಆದ್ದರಿಂದ ವಿವೇಕದ ನಿಯಮಗಳು ನಿಗಮಕ್ಕೆ ಅನ್ವಯಿಸುವುದಿಲ್ಲ.</p> |



| | |
|--|---|
| <p>3. ಭಾರತೀಯ ರಿಸರ್ವ್ ಬ್ಯಾಂಕ್ (RBI) ಸೂಚಿಸಿದ IRCAP ಮಾನದಂಡಗಳ ಪ್ರಕಾರ, ಪ್ರತಿ ಸಾಲದ ಕ್ರೆಡಿಟ್ ದೌರ್ಬಲ್ಯದ ಮಟ್ಟ ಮತ್ತು ಸಾಕ್ಷಾತ್ಕಾರಕ್ಕಾಗಿ ಮೇಲಾಧಾರದ ಮೇಲಿನ ಅವಲಂಬನೆಯ ಮಟ್ಟವನ್ನು ಗಣನೆಗೆ ತೆಗೆದುಕೊಂಡ ನಂತರ ಅದರ ಆಸ್ತಿಗಳನ್ನು ಪ್ರಮಾಣಿತ ಸ್ವತ್ತುಗಳು, ಉಪ-ಪ್ರಮಾಣಿತ ಸ್ವತ್ತುಗಳು, ಅನುಮಾನಾಸ್ಪದ ಸ್ವತ್ತುಗಳು ಮತ್ತು ನಷ್ಟದ ಸ್ವತ್ತುಗಳು. ಸ್ವತ್ತುಗಳ ವರ್ಗೀಕರಣದ ನಂತರ, ಪ್ರತಿ ಎನ್‌ಬಿಎಫ್‌ಸಿಯು ಪ್ರತಿ ವರ್ಗದ ಸ್ವತ್ತುಗಳಿಗೆ ಸೂಚಿಸಲಾದ ಶೇಕಡಾವಾರುಗಳನ್ನು ಅನ್ವಯಿಸುವ ಮೂಲಕ ಸ್ವತ್ತುಗಳ ಮರುಪಡೆಯುವಿಕೆಗೆ ಅವಕಾಶ ಕಲ್ಪಿಸಬೇಕು.</p> <p>ತತ್ಕ್ಷಣದ ಸಂದರ್ಭದಲ್ಲಿ, ಮೇಲೆ ತಿಳಿಸಿದಂತೆ ಕಂಪನಿಯು ಸ್ವತ್ತುಗಳನ್ನು ವಿವಿಧ ವರ್ಗಗಳಾಗಿ ವರ್ಗೀಕರಿಸಿಲ್ಲ. ಇದಲ್ಲದೆ, ಕಂಪನಿಯು Ind AS 109 ಸೂಚಿಸಿದ ತತ್ವಗಳಿಗೆ ಅನುಗುಣವಾಗಿ ಸ್ವತ್ತುಗಳಿಗೆ ನಿಬಂಧನೆಗಳನ್ನು ಮಾಡಿದೆ ಮತ್ತು RBI ಸೂಚಿಸಿದ ಶೇಕಡಾವಾರುಗಳನ್ನು ಅನ್ವಯಿಸಿಲ್ಲ ಎಂದು ಗಮನಿಸಲಾಗಿದೆ. ಮೇಲಿನದನ್ನು ಗಮನಿಸಿದರೆ, ಖೇಖ ಸೂಚಿಸಿದ IRCAP ಮಾನದಂಡಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಕಂಪನಿಯು ಮಾಡಿದ ನಿಬಂಧನೆಯು ಸಮರ್ಪಕವಾಗಿದೆಯೇ ಎಂದು ನಾವು ಮೌಲ್ಯಮಾಪನ ಮಾಡಲು ಸಾಧ್ಯವಿಲ್ಲ. ಅಂಕಿ ಅಂಶಗಳು ಲಭ್ಯವಿಲ್ಲದ ಕಾರಣ ಲಾಭ ಮತ್ತು ನಷ್ಟದ ಖಾತೆಯ ಮೇಲೆ ಮೇಲಿನ ವಿಚಲನದ ಪರಿಣಾಮವನ್ನು ಮೌಲ್ಯಮಾಪನ ಮಾಡಲು ನಮಗೆ ಸಾಧ್ಯವಾಗುತ್ತಿಲ್ಲ.</p> | <p>Ind-AS 109ರ ಪ್ರಕಾರ ಎನ್‌ಪಿಎ (non-performing assets) ಮುನ್ನೆರ್ಪಾಟುಗಳನ್ನು 2021-22ರ ಲೆಕ್ಕಪತ್ರಗಳಲ್ಲಿ ನಿರ್ವಹಿಸಲಾಗುವುದು.</p> |
| <p>4 Ind AS-20 ಪ್ರಕಾರ, ಅನುದಾನವನ್ನು ಸರಿದೂಗಿಸಲು ಉದ್ದೇಶಿಸಿರುವ ಸಂಬಂಧಿತ ವೆಚ್ಚಗಳನ್ನು ಘಟಕ ವೆಚ್ಚಗಳೆಂದು ಗುರುತಿಸುವ ಅವಧಿಗಳಲ್ಲಿ ಲಾಭ ಮತ್ತು ನಷ್ಟದ ತಃಖ್ತೆಯಲ್ಲಿ ಸರ್ಕಾರಿ ಅನುದಾನವನ್ನು ಗುರುತಿಸಲಾಗುತ್ತದೆ. ತತ್ಕ್ಷಣದಲ್ಲಿ, ಅನುದಾನವನ್ನು ಪ್ರಾಥಮಿಕವಾಗಿ ಹಿಂದುಳಿದ ವರ್ಗಗಳಿಗೆ ಸಾಲ ವಿತರಣೆ ಮತ್ತು ಸರ್ಕಾರದ ಕಲ್ಯಾಣ ಯೋಜನೆಗಳಾದ ಗಂಗಾ ಕಲ್ಯಾಣ ಯೋಜನೆ ಇತ್ಯಾದಿಗಳ ಅನುಷ್ಠಾನಕ್ಕಾಗಿ ನೀಡಲಾಗಿದೆ ಎಂದು ನಾವು ಊಹಿಸುತ್ತೇವೆ. ಮೇಲಿನದನ್ನು ಗಮನಿಸಿದರೆ, ಲಾಭ ಮತ್ತು ನಷ್ಟದ ಖಾತೆಯಲ್ಲಿ ಸಾಲಗಳನ್ನು ಒದಗಿಸುವುದು, ಬೋರ್‌ವೆಲ್‌ಗಳಿಗೆ ಪಾವತಿ, ಗುತ್ತಿಗೆದಾರರಿಗೆ ಪಾವತಿ ಮುಂತಾದ ಸಂಬಂಧಿತ ವೆಚ್ಚಗಳನ್ನು ದಾಖಲಿಸುವ ಅವಧಿಯಲ್ಲಿ ಸರ್ಕಾರದ ಅನುದಾನವನ್ನು ಲಾಭ ಮತ್ತು ನಷ್ಟದ ಖಾತೆಗಳಲ್ಲಿ ಗುರುತಿಸಬೇಕು ಎಂದು ನಾವು ಅಭಿಪ್ರಾಯ ಪಟ್ಟಿದ್ದೇವೆ.</p> | <p>ಪ್ರಸ್ತುತ ಅಳವಡಿಸಿಕೊಂಡಿರುವ ನೀತಿಯ ಪ್ರಕಾರ, ಯೋಜನೆಗಳ ಅನುಷ್ಠಾನಕ್ಕಾಗಿ ಪಡೆದ ಸರ್ಕಾರದ ಅನುದಾನವನ್ನು ಗುರುತಿಸಲು ನಿಗಮವು ಬಂಡವಾಳ ವಿಧಾನವನ್ನು ಅನುಸರಿಸುತ್ತದೆ. ಅಂತೆಯೇ, ಅನುದಾನದಿಂದ ಉಂಟಾದ ವೆಚ್ಚಗಳನ್ನು ಕಡಿಮೆಗೊಳಿಸಲಾಗುತ್ತದೆ ಮತ್ತು ಬಾಕಿಯನ್ನು “ಇತರ ಆರ್ಥಿಕೇತರ ಹೊಣೆಗಾರಿಕೆಗಳು” ಎಂದು ಬಹಿರಂಗ ಪಡಿಸಲಾಗುತ್ತದೆ.</p> <p>ಸರ್ಕಾರಿ ಅನುದಾನಗಳ ಗುರುತಿಸುವಿಕೆ ಮತ್ತು ಪ್ರಸ್ತುತಿಗೆ ಸಂಬಂಧಿಸಿದ ಲೆಕ್ಕಪತ್ರ ನೀತಿಯನ್ನು 2021-22 ಹಣಕಾಸು ವರ್ಷದಲ್ಲಿ Ind-AS 20ಗೆ ಅನುಗುಣವಾಗಿ ಮಾರ್ಪಡಿಸಲಾಗುತ್ತದೆ.</p> |



| | |
|--|---|
| <p>ಎ) ಆಯವ್ಯಯದಲ್ಲಿ ಸರ್ಕಾರದ ಅನುದಾನ ಮತ್ತು ಸಂಬಂಧಿತ ವೆಚ್ಚಗಳೆರಡನ್ನೂ ಗುರುತಿಸುವುದು</p> <p>ಗಂಗಾಕಲ್ಯಾಣ ಯೋಜನೆ ಮತ್ತು ಸರ್ಕಾರದಿಂದ ಪಡೆದ ಸಬ್ಸಿಡಿ/ಅನುದಾನದಿಂದ ನೀಡಲಾದ ಸಾಲಗಳ ಪ್ರಕರಣಗಳಲ್ಲಿ, ಆಯವ್ಯಯ ಪತ್ರದಲ್ಲಿ ಸರ್ಕಾರದ ಅನುದಾನದ ಮೌಲ್ಯಕ್ಕೆ ಕಡಿತವಾಗಿ ಕಂಪನಿಯು ವೆಚ್ಚದ ಮೊತ್ತವನ್ನು (ಅಂದರೆ ಗುತ್ತಿಗೆದಾರರಿಗೆ ಪಾವತಿಸಿದ ಮತ್ತು ಸಾಲಗಳಿಗೆ ಕ್ರಮವಾಗಿ ಒದಗಿಸುವುದು) ಗುರುತಿಸುತ್ತದೆ.</p> <p>ಬಿ) ಲಾಭ ಮತ್ತು ನಷ್ಟದ ಖಾತೆಯ ಹೇಳಿಕೆಯಲ್ಲಿನ ವೆಚ್ಚವನ್ನು ಮಾತ್ರ ಗುರುತಿಸುವುದು ಮತ್ತು ಬ್ಯಾಲೆನ್ಸ್ ಶೀಟ್‌ನಲ್ಲಿ ಸರ್ಕಾರದ ಅನುದಾನಗಳ ಮೌಲ್ಯ</p> <p>ಷೇರು ಬಂಡವಾಳ ಮತ್ತು ಮಾರ್ಜಿನ್ ಹಣದಿಂದ ನೀಡಲಾದ ಸಾಲಗಳ ಸಂದರ್ಭದಲ್ಲಿ, ಕಂಪನಿಯು ಲಾಭ ಮತ್ತು ನಷ್ಟದ ಖಾತೆಯಲ್ಲಿನ ವೆಚ್ಚವನ್ನು (ಅಂದರೆ ಸಾಲಗಳಿಗೆ ನಿಬಂಧನೆ) ಮಾತ್ರ ಗುರುತಿಸುತ್ತದೆ. ಆದಾಗ್ಯೂ, ಲಾಭ ಮತ್ತು ನಷ್ಟದ ಖಾತೆಯಲ್ಲಿ ಸರ್ಕಾರದ ಅನುದಾನದ ಅನುಪಾತದ ಮೊತ್ತವನ್ನು ಗುರುತಿಸಲಾಗಿಲ್ಲ.</p> <p>ಮೇಲಿನ ಎರಡೂ ಸಂದರ್ಭಗಳಲ್ಲಿ ಲೆಕ್ಕಪತ್ರ ನೀತಿಯು Ind AS-20ಗೆ ಅನುಗುಣವಾಗಿಲ್ಲ ಎಂದು ನಾವು ಅಭಿಪ್ರಾಯ ಪಡುತ್ತೇವೆ, ಏಕೆಂದರೆ ಸರ್ಕಾರದ ಅನುದಾನದ ಮೊತ್ತವನ್ನು ಲಾಭ ಮತ್ತು ನಷ್ಟದ ಖಾತೆಯಲ್ಲಿ ಸಂಬಂಧಿತ ಅವಧಿಗೆ ಸಂಬಂಧಿಸಿದಂತೆ ಗುರುತಿಸಲಾಗುತ್ತಿಲ್ಲ. ಲಾಭ ಮತ್ತು ನಷ್ಟದ ತಃಖ್ತೆಯಲ್ಲಿ ವೆಚ್ಚವನ್ನು ಗುರುತಿಸಲಾಗಿದೆ. ಈ ಲೆಕ್ಕಪತ್ರ ನೀತಿಯನ್ನು ಹಲವಾರು ವರ್ಷಗಳಿಂದ ಅನುಸರಿಸಲಾಗುತ್ತಿರುವುದರಿಂದ, ಲಾಭ ಮತ್ತು ನಷ್ಟದ ಖಾತೆ ಮತ್ತು ಸ್ಥಿತಿ ವಿವರಣಾ ಪಟ್ಟಿಯ ಮೇಲೆ ಆದ ಪರಿಣಾಮವನ್ನು ಅಳೆಯಲಾಗುವುದಿಲ್ಲ.</p> | |
| <p>5 ಭಾರತೀಯ ರಿಸರ್ವ್ ಬ್ಯಾಂಕ್ ಸೂಚಿಸಿದ ಮಾನದಂಡಗಳ ಪ್ರಕಾರ, ಅನುಮಾನಾಸ್ಪದ ಸಾಲಗಳ ಮೇಲೆ ರಚಿಸಲಾದ ನಿಬಂಧನೆಗಳ ಮೊತ್ತವನ್ನು ಮತ್ತು ಹೂಡಿಕೆಗಳ ಮೌಲ್ಯವನ್ನು ಕಡಿಮೆ ಮಾಡಲು ಲಾಭ ಮತ್ತು ನಷ್ಟದ ಖಾತೆಗೆ ಡೆಬಿಟ್ ಮಾಡಬೇಕು. ತತ್ಕ್ಷಣದ ಸಂದರ್ಭದಲ್ಲಿ, ಕಂಪನಿಯು ಷೇರು ಬಂಡವಾಳದಿಂದ ನೀಡಲಾದ ಸಾಲಗಳ ಅನುಮಾನಾಸ್ಪದ ವಸೂಲಾತಿಗಾಗಿ ರಚಿಸಲಾದ ನಿಬಂಧನೆಯನ್ನು ಮತ್ತು ಲಾಭ ಮತ್ತು ನಷ್ಟದ ಖಾತೆಯಲ್ಲಿ ಮಾರ್ಜಿನ್ ಹಣವನ್ನು ವಿಧಿಸುತ್ತದೆ ಎಂದು ನಾವು ಗಮನಿಸುತ್ತೇವೆ. ಆದರೆ ಸಬ್ಸಿಡಿ / ಅನುದಾನದಿಂದ ನೀಡಲಾದ ಸಾಲಗಳ ಅನುಮಾನಾಸ್ಪದ ವಸೂಲಾತಿಗಾಗಿ ರಚಿಸಲಾದ ನಿಬಂಧನೆಯನ್ನು ವಿಧಿಸಲಾಗು</p> | <p>2021-22ರ ಹಣಕಾಸು ವರ್ಷದಿಂದ ಅನುದಾನದಿಂದ ವಿತರಿಸಲಾದ ಸಾಲ/ಸಬ್ಸಿಡಿಯನ್ನು ಪ್ರಸ್ತುತಪಡಿಸಲು ನಿಗಮದ ಲೆಕ್ಕಪತ್ರ ನೀತಿಯನ್ನು ಮಾರ್ಪಡಿಸಲಾಗುತ್ತದೆ.</p> |



| | | |
|---|---|---|
| | <p>ವುದಿಲ್ಲ. ಲಾಭ ಮತ್ತು ನಷ್ಟದ ಖಾತೆಗೆ ಆದರೆ ಬ್ಯಾಲೆನ್ ಶೀಟ್‌ನ ಆರ್ಥಿಕತರ ಹೊಣೆಗಾರಿಕೆಗಳ ಅಡಿಯಲ್ಲಿ ಅನುದಾನದಿಂದ ಹಿಂದುಳಿದ ವರ್ಗಗಳಿಗೆ ಸಾಲದಿಂದ ಕಡಿತ ಎಂದು ತೋರಿಸಲಾಗಿದೆ. ಈ ಲೆಕ್ಕಪತ್ರ ನೀತಿಯು ಭಾರತೀಯ ರಿಸರ್ವ್ ಬ್ಯಾಂಕ್ ಸೂಚಿಸಿದ ಲೆಕ್ಕಪತ್ರ ನೀತಿಯೊಂದಿಗೆ ಭಿನ್ನವಾಗಿದೆ. ಈ ಲೆಕ್ಕಪತ್ರ ನೀತಿಯನ್ನು ಹಲವಾರು ವರ್ಷಗಳಿಂದ ಅನುಸರಿಸಲಾಗುತ್ತಿರುವುದರಿಂದ, ಲಾಭ ಮತ್ತು ನಷ್ಟದ ಖಾತೆ ಮತ್ತು ಸ್ಥಿತಿ ವಿವರಣಾ ಪಟ್ಟಿಯ ಮೇಲೆ ಆದ ಪರಿಣಾಮವನ್ನು ಅಳೆಯಲಾಗುವುದಿಲ್ಲ.</p> | |
| 6 | <p>ಕಂಪನಿಯು ಹಿಂದಿನ ವರ್ಷಗಳಲ್ಲಿ ರೂ 175 ಕೋಟಿಗಳ ಷೇರು ಅರ್ಜಿಯ ಹಣವನ್ನು ಸ್ವೀಕರಿಸಿದೆ. ಕಂಪನಿಗಳ ಕಾಯಿದೆ, 2013ರ ನಿಯಮಗಳ ಪ್ರಕಾರ ಷೇರು ಅರ್ಜಿ ಹಣದ ಸ್ವೀಕೃತಿಯ ಮೇಲೆ ಈ ಕೆಳಗಿನ ಕಾರ್ಯವಿಧಾನಗಳನ್ನು ಅನುಸರಿಸಬೇಕು:</p> <p>ಎ) ಸ್ವೀಕರಿಸಿದ ಹಣವನ್ನು ಪ್ರತ್ಯೇಕ ಬ್ಯಾಂಕ್ ಖಾತೆಯಲ್ಲಿ ಇಡಬೇಕು.</p> <p>ಬಿ) ಹಣದ ಸ್ವೀಕೃತಿಯಿಂದ 60 ದಿನಗಳಲ್ಲಿ ಷೇರುಗಳನ್ನು ಹಂಚಿಕೆ ಮಾಡಬೇಕು.</p> <p>ಸಿ) 60 ದಿನಗಳೊಳಗೆ ಷೇರುಗಳನ್ನು ಹಂಚಿಕೆ ಮಾಡದಿದ್ದರೆ, ಅರವತ್ತನೇ ದಿನದ ಮುಕ್ತಾಯದಿಂದ ಮರುಪಾವತಿಯ ದಿನಾಂಕದವರೆಗೆ 12% ಬಡ್ಡಿಯೊಂದಿಗೆ ಷೇರು ಅರ್ಜಿಯ ಹಣವನ್ನು ಮರುಪಾವತಿಸಬೇಕು.</p> <p>ಆದಾಗ್ಯೂ, ಕಂಪನಿಯು ಷೇರು ಅರ್ಜಿಯ ಹಣವನ್ನು ಪ್ರತ್ಯೇಕ ಬ್ಯಾಂಕ್ ಖಾತೆಗೆ ವರ್ಗಾಯಿಸಿಲ್ಲ ಅಥವಾ ಕಂಪನಿ ಕಾಯ್ದೆಯ ಮೇಲೆ ತಿಳಿಸಿದ ನಿಬಂಧನೆಗಳಿಗೆ ಅನುಗುಣವಾಗಿ ಕರ್ನಾಟಕ ಸರ್ಕಾರಕ್ಕೆ ಹಣವನ್ನು ಮರುಪಾವತಿ ಮಾಡಿಲ್ಲ ಎಂದು ಗಮನಿಸಲಾಗಿದೆ. ಇದಲ್ಲದೆ, ಷೇರು ಅರ್ಜಿ ಹಣದ ಸ್ವೀಕೃತಿಯಿಂದ 60 ದಿನಗಳ ಅವಧಿ ಮುಗಿದ ನಂತರ ಕಂಪನಿಯು ಕರ್ನಾಟಕ ಸರ್ಕಾರಕ್ಕೆ ರೂ 150 ಕೋಟಿಗಳ ಈಕ್ವಿಟಿ ಷೇರುಗಳನ್ನು ನೀಡಿದೆ. ಸ್ವೀಕರಿಸಿದ ಷೇರು ಅರ್ಜಿಯ ಹಣವು ಕಂಪನಿಯ ಅಧಿಕೃತ ಬಂಡವಾಳಕ್ಕಿಂತ ಹೆಚ್ಚಾಗಿರುತ್ತದೆ ಎಂದು ಗಮನಿಸಲಾಗಿದೆ.</p> <p>31 ಮಾರ್ಚ್ 2021ರಂತೆ ಖಾತೆಗಳ ಪುಸ್ತಕಗಳಲ್ಲಿ ಷೇರಿನ ಅರ್ಜಿಯ ಹಣವಾಗಿ ಬಾಕಿ ಉಳಿದಿರುವ ರೂ 25,00,00,000ರಲ್ಲಿ, ರೂ 8,58,59,000 ಮೊತ್ತವನ್ನು ಇತರ ಇಕ್ವಿಟಿ ಅಡಿಯಲ್ಲಿ ಬಹಿರಂಗಪಡಿಸಲಾಗಿದೆ ಎಂದು ಗಮನಿಸಲಾಗಿದೆ. ಅದು ನಮ್ಮ ಅಭಿಪ್ರಾಯದಲ್ಲಿ ಮೇಲೆ ತಿಳಿಸಿದ ಮೊತ್ತವನ್ನು ಸರ್ಕಾರಕ್ಕೆ ಮರುಪಾವತಿಸಬಹುದಾದ್ದರಿಂದ ಕಂಪನಿಗಳ ಕಾಯಿದೆ, 2013ರ ಶೆಡ್ಯೂಲ್ IIIರ ವಿಭಾಗ IIIರ ಪ್ರಕಾರ ಇತರ ಹಣಕಾಸಿನ ಹೊಣೆಗಾರಿಕೆಗಳ ಅಡಿಯಲ್ಲಿ ಬಹಿರಂಗಪಡಿಸಬೇಕು.</p> | <p>ದಿನಾಂಕ: 28.4.2022ರಂದು ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಕಂಪನಿಯ ಅಧಿಕೃತ ಷೇರು ಬಂಡವಾಳವನ್ನು ರೂ.500.00 ಕೋಟಿಗಳಿಂದ 550.00 ಕೋಟಿಗಳಿಗೆ ಹೆಚ್ಚಿಸಿದೆ. ದಿನಾಂಕ: 26.03.2021ರಂದು ನಡೆದ ನಿರ್ದೇಶಕ ಮಂಡಳಿ ಸಭೆಯಲ್ಲಿ ರೂ. 150 ಕೋಟಿಗಳಿಗೆ ತಲಾ ರೂ. 100ರ ಮೌಲ್ಯದ ರೂ.1,50,00,000 ಈಕ್ವಿಟಿ ಷೇರುಗಳನ್ನು ಘನತೆವೆತ್ತ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಹಂಚಿಕೆ ಮಾಡಲಾಗಿದೆ ಮತ್ತು ದಿನಾಂಕ: 14.06.2022ರಂದು ನಡೆದ ನಿರ್ದೇಶಕ ಮಂಡಳಿ ಸಭೆಯಲ್ಲಿ ರೂ. 25 ಕೋಟಿಗಳಿಗೆ ತಲಾ ರೂ. 100ರ ಮೌಲ್ಯದ 25,00,000 ಈಕ್ವಿಟಿ ಷೇರುಗಳನ್ನು ಘನತೆವೆತ್ತ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಹಂಚಿಕೆ ಮಾಡಿದೆ. ಮೇಲಿನ ಹಂಚಿಕೆಯನ್ನು ಕಂಪನಿಗಳ ರಿಜಿಸ್ಟ್ರಾರ್‌ಗೆ ಸಲ್ಲಿಸಲಾಗಿದೆ. ಹಂಚಿಕೆ ಷೇರುಗಳಿಗೆ ಅಗತ್ಯವಾದ ಬಹಿರಂಗಪಡಿಸುವಿಕೆಯನ್ನು 2021-22 ಸಾಲಿನ ಹಣಕಾಸು ತಃಖ್ತೆಗಳಲ್ಲಿ ವಿವರ ನೀಡಲಾಗುವುದು ಮತ್ತು ಕಾರ್ಯವಿಧಾನವನ್ನು ಅನುಸರಿಸಲಾಗುವುದು.</p> |



| | | |
|----|---|---|
| 7 | <p>Ind AS-19 ಉದ್ಯೋಗಿ ಪ್ರಯೋಜನಗಳ ಗುರುತಿಸುವಿಕೆ, ಮಾಪನ, ಪ್ರಸ್ತುತಿ ಮತ್ತು ಬಹಿರಂಗಪಡಿಸುವಿಕೆಯ ಅವಶ್ಯಕತೆಗಳನ್ನು ಕಂಪನಿಯು ಅನುಸರಿಸಿಲ್ಲ. ಬ್ಯಾಲೆನ್ಸ್ ಶೀಟ್ ಮತ್ತು ಲಾಭ ಮತ್ತು ನಷ್ಟದ ಖಾತೆಯ ಮೇಲೆ ಆದ ಪರಿಣಾಮವನ್ನು ಅಳೆಯಲು ಸಾಧ್ಯವಿಲ್ಲ.</p> | <p>2021-22 ಹಣಕಾಸು ಹೇಳಿಕೆಗಳಲ್ಲಿ ಏಟಿಜಿ-೧-19 ರ ಪ್ರಕಾರ ಉದ್ಯೋಗಿಗಳ ಲಾಭದ ಗುರುತಿಸುವಿಕೆ, ಮಾಪನ ಮತ್ತು ಪ್ರಸ್ತುತಿಯನ್ನು ಅನುಸರಿಸಲಾಗುತ್ತದೆ.</p> |
| 8. | <p>ಸಾಲದ ಬಾಕಿ, ಗಂಗಾಕಲ್ಯಾಣ ಘಟಕಗಳಿಗೆ ವಿದ್ಯುಚ್ಛಕ್ತಿ ಒದಗಿಸಲು ಪಾವತಿಸಿದ ಮುಂಗಡ, ಸಿಇಟಿ ಅಧಿಕಾರಿಗಳಿಗೆ ಪಾವತಿಸಿದ ಮುಂಗಡವನ್ನು ಬ್ಯಾಲೆನ್ಸ್ ಶೀಟ್ ದಿನಾಂಕದಂದು ಕೌಂಟರ್ ಪಾರ್ಟಿಗಳಿಂದ ಸಮನ್ವಯಗೊಳಿಸಲಾಗಿಲ್ಲ ಅಥವಾ ದೃಢೀಕರಿಸಲಾಗಿಲ್ಲ. ಈ ಸಮನ್ವಯಗೊಳಿಸದ ಅಥವಾ ದೃಢಪಡಿಸಿದ ಖಾತೆಯ ಬ್ಯಾಲೆನ್ಸ್‌ಗಳ ಹಣಕಾಸಿನ ಪ್ರಭಾವ, ಯಾವುದಾದರೂ ನಿರ್ಧರಿಸಲಾಗಿರುವುದಿಲ್ಲ. (ನೋಟ್ಸ್ ಟು ಅಕೌಂಟ್ಸ್ ಪಾಯಿಂಟ್ xxi ಅನ್ನು ನೋಡಿ)</p> | <p>ಎಕ್ಸ್‌ಕ್ಯೂಟಿವ್ ಇಂಜಿನಿಯರ್, ಪಿಆರ್‌ಇಡಿ ಇವರಿಗೆ ಲಿಫ್ಟ್ ನೀರಾವರಿಗಾಗಿ ಮತ್ತು ಗಂಗಾ ಕಲ್ಯಾಣ ಯೋಜನೆಯಡಿ ಬೋರ್‌ವೆಲ್‌ಗಳಿಗೆ ವಿದ್ಯುಚ್ಛಕ್ತಿ ಒದಗಿಸಲು ಎಸ್ಕಾಂಗಳಿಗೆ ನೀಡಿದ ಮುಂಗಡಕ್ಕೆ ಬಳಕೆ ಪ್ರಮಾಣ ಪತ್ರ ಮತ್ತು ವೆಚ್ಚದ ವಿವರಗಳನ್ನು ಪಡೆಯಲು ಕ್ರಮ ಕೈಗೊಳ್ಳಲಾಗಿದೆ. ಅರಿವು ಶೈಕ್ಷಣಿಕ ಸಾಲದ ಅಡಿಯಲ್ಲಿ CETಗೆ ನೀಡಲಾದ ಮುಂಗಡವನ್ನು ಸಮನ್ವಯಗೊಳಿಸಲಾಗುತ್ತದೆ ಮತ್ತು ಆಡಿಟ್‌ಗೆ ಸಲ್ಲಿಸಲಾಗುತ್ತದೆ.</p> |
| 9 | <p>ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಪ್ರಕಾರ ಪ್ರತಿ NBFC ಬಂಡವಾಳದ ಸಮರ್ಪಕತೆ ಅನುಪಾತ, ಬಂಡವಾಳದಿಂದ ಅಪಾಯದ ತೂಕದ ಆಸ್ತಿಗಳ ಅನುಪಾತಗಳು, ಲಿಕ್ವಿಡಿಟಿ ಅಪಾಯದ ಅನುಪಾತಗಳು, ಕ್ರೆಡಿಟ್ ಬಹಿರಂಗಪಡಿಸುವಿಕೆಯ ಸಾಂದ್ರತೆ ಮತ್ತು ದ್ರವ್ಯತೆ ಅಪಾಯ ನಿರ್ವಹಣೆ ಚೌಕಟ್ಟಿನ ಬಗ್ಗೆ ಬಹಿರಂಗಪಡಿಸಬೇಕು. ಕಂಪನಿಯು ಹಣಕಾಸಿನ ಹೇಳಿಕೆಗಳಲ್ಲಿ ಮೇಲೆ ತಿಳಿಸಿದ ಬಹಿರಂಗಪಡಿಸುವಿಕೆಯನ್ನು ಮಾಡಿಲ್ಲ ಎಂದು ನಾವು ಗಮನಿಸುತ್ತೇವೆ.</p> <p>ಆ ಮಾನದಂಡಗಳ ಅಡಿಯಲ್ಲಿ ನಮ್ಮ ಜವಾಬ್ದಾರಿಗಳನ್ನು ನಮ್ಮ ವರದಿಯ ಹಣಕಾಸು ಹೇಳಿಕೆಗಳ ಲೆಕ್ಕಪರಿಶೋಧನೆಯ ಲೆಕ್ಕಪರಿಶೋಧಕರ ಜವಾಬ್ದಾರಿಗಳಲ್ಲಿ ಮತ್ತಷ್ಟು ವಿವರಿಸಲಾಗಿದೆ. ಕಂಪನಿಗಳ ಕಾಯಿದೆ, 2013ರ ನಿಬಂಧನೆಗಳ ಅಡಿಯಲ್ಲಿ ಹಣಕಾಸು ಹೇಳಿಕೆಗಳ ನಮ್ಮ ಲೆಕ್ಕಪರಿಶೋಧನೆಗೆ ಸಂಬಂಧಿಸಿದ ನೈತಿಕ ಅವಶ್ಯಕತೆಗಳೊಂದಿಗೆ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಸಂಸ್ಥೆಯು ಹೊರಡಿಸಿದ ನೀತಿ ಸಂಹಿತೆಯ ಅನುಸಾರವಾಗಿ ನಾವು ಕಂಪನಿಯಿಂದ ಸ್ವತಂತ್ರರಾಗಿದ್ದೇವೆ. ಮತ್ತು ಈ ಅವಶ್ಯಕತೆಗಳು ಮತ್ತು ನೀತಿ ಸಂಹಿತೆಗೆ ಅನುಗುಣವಾಗಿ ನಾವು ನಮ್ಮ ಇತರ ನೈತಿಕ ಜವಾಬ್ದಾರಿಗಳನ್ನು ಪೂರೈಸಿದ್ದೇವೆ. ನಾವು ಪಡೆದ ಆಡಿಟ್ ಪುರಾವೆಗಳು ಪ್ರತಿಕೂಲ ಅಭಿಪ್ರಾಯವನ್ನು ಒದಗಿಸಲು ಸಾಕಷ್ಟು ಮತ್ತು ಸೂಕ್ತವೆಂದು ನಾವು ನಂಬುತ್ತೇವೆ.</p> | <p>2021-22 ಹಣಕಾಸು ಹೇಳಿಕೆಗಳಲ್ಲಿ ಅನುಪಾತಗಳನ್ನು ಬಹಿರಂಗಪಡಿಸಲಾಗುತ್ತದೆ</p> |

ಸ್ಥಳ : ಬೆಂಗಳೂರು

ಸಹಿ/-

ದಿನಾಂಕ : 13.09.2022

(ಎ. ರವಿ)

ವ್ಯವಸ್ಥಾಪಕ ನಿರ್ದೇಶಕರು



ಭಾರತೀಯ ಆಡಿಟ್ ಮತ್ತು ಅಕೌಂಟ್ಸ್ ಇಲಾಖೆ

ಪ್ರಧಾನ ಮಹಾಲೇಖಪಾಲರು (ಜಿ ಅಂಡ್ ಎಸ್.ಎಸ್.ಎ), ಕರ್ನಾಟಕ
'ಆಡಿಟ್ ಭವನ', 'ಸಿ' ಬ್ಲಾಕ್, ಬೆಂಗಳೂರು-560001.

ದಿನಾಂಕ 31 ಮಾರ್ಚ್ 2021ರ ಅಂತ್ಯಕ್ಕೆ ಮುಕ್ತಾಯಗೊಂಡ ವರ್ಷಕ್ಕೆ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತಕ್ಕೆ ಸಂಬಂಧಿಸಿದಂತೆ ಲೆಕ್ಕಪತ್ರಗಳ ಮೇಲೆ ಕಂಪನಿಗಳ ಅಧಿನಿಯಮ 2013, ಪರಿಚ್ಛೇದ 143(6)(ಬಿ)ರ ಅಡಿಯಲ್ಲಿ ಭಾರತದ ನಿಯಂತ್ರಕರು ಹಾಗೂ ಮಹಾಲೇಖಪಾಲರು ಮಾಡಿರುವ ವ್ಯಾಖ್ಯೆಗಳು.

ದಿನಾಂಕ 31 ಮಾರ್ಚ್ 2021ಕ್ಕೆ ಮುಕ್ತಾಯವಾದ ವರ್ಷದ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು ಇದರ ಹಣಕಾಸಿನ ತಃಖ್ತೆಗಳನ್ನು ಹಣಕಾಸಿನ ವರದಿಯ ಚೌಕಟ್ಟಿನಂತೆ ತಯಾರಿಸುವುದು ಕಂಪನಿಗಳ ಕಾಯ್ದೆ 2013ರಂತೆ ನಿಗಮದ ಆಡಳಿತ ಮಂಡಳಿಯ ಜವಾಬ್ದಾರಿ ಆಗಿರುತ್ತದೆ. ಭಾರತದ ನಿಯಂತ್ರಕರು ಮತ್ತು ಪ್ರಧಾನ ಲೆಕ್ಕ ಪರಿಶೋಧಕರು ಕಂಪನಿ ಅಧಿನಿಯಮ 2013 ಪರಿಚ್ಛೇದ 139(5)ರ ಮೇರೆಗೆ ನೇಮಿಸಿದ, ಶಾಸನಬದ್ಧ ಲೆಕ್ಕ ಪರಿಶೋಧಕರು ಪರಿಚ್ಛೇದ 143ರಂತೆ ಹಣಕಾಸಿನ ತಃಖ್ತೆಯ ಮೇಲೆ ಪರಿಚ್ಛೇದ 143(10) ರನ್ವಯ ನಿಗದಿಗೊಳಿಸಲಾದ ಲೆಕ್ಕಪರಿಶೋಧನೆ ಮೇಲಣ ಮಾನದಂಡಗಳನ್ವಯ ಸ್ವತಂತ್ರ ಲೆಕ್ಕ ಪರಿಶೋಧನೆ ಮಾಡಿ ತಮ್ಮ ಅಭಿಪ್ರಾಯ ನೀಡುವುದಕ್ಕೆ ಜವಾಬ್ದಾರಾಗಿರುತ್ತಾರೆ. ಇದು 23 ಮೇ 2022ರ ದಿನಾಂಕದ ಅವರ ಹಿಂದಿನ ಆಡಿಟ್ ವರದಿಯ ಮೂಲಕ ಇದನ್ನು ಮಾಡಲಾಗಿದೆ.

ನಾನು, ಕಂಪನಿ ಅಧಿನಿಯಮ 2013 ಪರಿಚ್ಛೇದ 143(6)(ಎ)ರ ಅಡಿಯಲ್ಲಿ ಭಾರತ ನಿಯಂತ್ರಕರು ಮತ್ತು ಪ್ರಧಾನ ಲೆಕ್ಕ ಪರಿಶೋಧಕರ ಪರವಾಗಿ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು ಇದರ 31 ಮಾರ್ಚ್ 2021ಕ್ಕೆ ಅಂತ್ಯಗೊಂಡ ವಾರ್ಷಿಕ ಲೆಕ್ಕಗಳ ಮೇಲೆ ಪೂರಕ ಲೆಕ್ಕಪರಿಶೋಧನೆ ಮಾಡಿರುತ್ತೇನೆ. ಈ ಪೂರಕ ಲೆಕ್ಕ ಪರಿಶೋಧನೆಯನ್ನು ಶಾಸನಬದ್ಧ ಲೆಕ್ಕ ಪರಿಶೋಧಕರ ಟಿಪ್ಪಣಿಯ ಮೇಲೆ ನಡೆಸದೆ ಸ್ವತಂತ್ರವಾಗಿ ನಡೆಸಲಾಗಿದ್ದು ಹಾಗೂ ಈ ಲೆಕ್ಕ ಪರಿಶೋಧನೆಯು ಶಾಸನಬದ್ಧ ಲೆಕ್ಕ ಪರಿಶೋಧಕರ ಹಾಗೂ ನಿಗಮದ ಸಿಬ್ಬಂದಿ ವರ್ಗದ ಪ್ರಾಥಮಿಕ ವಿಚಾರಣೆಗೆ ಸೀಮಿತವಾಗಿದ್ದು ಮತ್ತು ಕೆಲವು ಆರಿಸಿದ ಲೆಕ್ಕಪತ್ರ ದಾಖಲೆಗಳ ಪರಿಶೀಲನೆಯಾಗಿದೆ.

ಶಾಸನಬದ್ಧ ಲೆಕ್ಕ ಪರಿಶೋಧಕರ ವರದಿಗೆ ಮಾಡಿದ ಪರಿಷ್ಕರಣೆಗಳ ದೃಷ್ಟಿಯಿಂದ, ಪೂರಕ ಲೆಕ್ಕ ಪರಿಶೋಧನೆಯ ಸಮಯದಲ್ಲಿ ಮಾಡಲಾದ ನನ್ನ ಕೆಲವು ಆಡಿಟ್ ಅವಲೋಕನಗಳಿಗೆ ಪರಿಣಾಮ ಬೀರಲು ನಾನು ಕಲಂ 143(6) (ಬಿ) ಅಡಿಯಲ್ಲಿ ಶಾಸನಬದ್ಧ ಲೆಕ್ಕ ಪರಿಶೋಧಕರ ವರದಿಯ ಮೇಲೆ ನೀಡಲು ಯಾವುದೇ ಟೀಕೆ ಹಾಗೂ ಪೂರಕ ವ್ಯಾಖ್ಯೆ ಇರುವುದಿಲ್ಲ.

ಭಾರತದ ನಿಯಂತ್ರಕರು ಹಾಗೂ
ಪ್ರಧಾನ ಲೆಕ್ಕ ಪರಿಶೋಧಕರ ಪರವಾಗಿ

ಸಹಿ/-

(ಶಾಂತಿಪ್ರಿಯಾ ಎಸ್)

ಪ್ರಧಾನ ಮಹಾಲೇಖಪಾಲರು (ಆಡಿಟ್-1)

ಕರ್ನಾಟಕ, ಬೆಂಗಳೂರು.

ದಿನಾಂಕ: 6ನೇ ಜುಲೈ 2022



NSVM & ಅಸೋಸಿಯೇಟ್ಸ್
ಚಾರ್ಟರ್ಡ್ ಅಕೌಂಟೆಂಟ್ಸ್
63/1, 1ನೇ ಮಹಡಿ, ರೈಲ್ವೆ ಪ್ಯಾರಲಲ್ ರಸ್ತೆ,
ಕುಮಾರಕೃಪ ಪಶ್ಚಿಮ, ಬೆಂಗಳೂರು-560020

ಅನುಸರಣಾ ಪ್ರಮಾಣ ಪತ್ರ

ದಿನಾಂಕ 31 ಮಾರ್ಚ್ 2021ರ ಅಂತ್ಯಕ್ಕೆ ಮುಕ್ತಾಯಗೊಂಡ ವರ್ಷಕ್ಕೆ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತಕ್ಕೆ ಸಂಬಂಧಿಸಿದಂತೆ ಭಾರತದ ನಿಯಂತ್ರಕರು ಹಾಗೂ ಮಹಾಲೇಖಪಾಲರು ಕಂಪನಿಗಳ ಅಧಿನಿಯಮ 2013, ಪರಿಚ್ಛೇದ 143(5)ರಡಿಯಲ್ಲಿ ನೀಡಲಾದ ನಿರ್ದೇಶನಗಳು/ಉಪ ನಿರ್ದೇಶನಗಳನ್ವಯ ಲೆಕ್ಕಪರಿಶೋಧನೆ ಮಾಡಲಾಗಿದೆ. ಕಂಪನಿಯು ನಿರ್ದೇಶನಗಳು/ಉಪ ನಿರ್ದೇಶನಗಳನ್ವಯ ಲೆಕ್ಕಪತ್ರಗಳನ್ನು ಅನುಸರಿಸಿದೆ ಎಂದು ಪ್ರಮಾಣೀಕರಿಸುತ್ತೇವೆ.

ಎನ್.ಎಸ್.ವಿ.ಎಂ & ಅಸೋಸಿಯೇಟ್ಸ್
ಚಾರ್ಟರ್ಡ್ ಅಕೌಂಟೆಂಟ್ಸ್
ಸಂಸ್ಥೆಯ ನೋಂದಣಿ ಸಂಖ್ಯೆ: 010072S

ಸಹಿ
(ವಿ ಎಸ್ ರಂಗನಾಥನ್)
ಪಾಲುದಾರ
ಸದಸ್ಯತ್ವ ಸಂಖ್ಯೆ: 201872

ಸ್ಥಳ: ಬೆಂಗಳೂರು
ದಿನಾಂಕ: 23 ಮೇ 2022
ಯು.ಡಿ.ಐ.ಎನ್ : 21020244AAAASD9106



NSVM & ಅಸೋಸಿಯೇಟ್ಸ್
ಚಾರ್ಟರ್ಡ್ ಅಕೌಂಟೆಂಟ್ಸ್
63/1, 1ನೇ ಮಹಡಿ, ರೈಲ್ವೇ ಪ್ಯಾರಲಲ್ ರಸ್ತೆ,
ಕುಮಾರಕೃಪ ಪಶ್ಚಿಮ, ಬೆಂಗಳೂರು-560020

ಸ್ವತಂತ್ರ ಲೆಕ್ಕ ಪರಿಶೋಧಕರ ವರದಿ

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತದ ಸದಸ್ಯರಿಗೆ

ಹಣಕಾಸಿನ ಹೇಳಿಕೆಗಳ ಲೆಕ್ಕಪರಿಶೋಧನೆಯ ವರದಿ

ಅರ್ಹವಾದ ಅಭಿಪ್ರಾಯ

31 ಮಾರ್ಚ್ 2021 ರಂತೆ ಬ್ಯಾಲೆನ್ಸ್ ಶೀಟ್ ಅನ್ನು ಒಳಗೊಂಡಿರುವ ಡಿ.ದೇವರಾಜಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತದ ("ಕಂಪನಿ") ಹಣಕಾಸು ಹೇಳಿಕೆಗಳನ್ನು ನಾವು ಆಡಿಟ್ ಮಾಡಿದ್ದೇವೆ ಮತ್ತು ಲಾಭ ಮತ್ತು ನಷ್ಟದ ಹೇಳಿಕೆ, ಇಕ್ವಿಟಿ ಮತ್ತು ಸ್ಟೇಟ್‌ಮೆಂಟ್‌ನಲ್ಲಿನ ಬದಲಾವಣೆಗಳ ಹೇಳಿಕೆ 31 ಮಾರ್ಚ್ 2021 ರಂದು ಕೊನೆಗೊಂಡ ವರ್ಷದ ನಗದು ಹರಿವುಗಳು ಮತ್ತು ಗಮನಾರ್ಹ ಲೆಕ್ಕಪತ್ರ ನೀತಿಗಳ ಸಾರಾಂಶ ಮತ್ತು ಇತರ ವಿವರಣಾತ್ಮಕ ಮಾಹಿತಿ ಸೇರಿದಂತೆ ಹಣಕಾಸು ತಃಖ್ತೆಗಳಿಗೆ ಟಿಪ್ಪಣಿಗಳನ್ನು ಒಳಗೊಂಡಿವೆ.

ನಮ್ಮ ಅಭಿಪ್ರಾಯದಲ್ಲಿ ಮತ್ತು ನಮ್ಮ ಅತ್ಯುತ್ತಮ ಮಾಹಿತಿಗೆ ಮತ್ತು ನಮಗೆ ನೀಡಿದ ವಿವರಣೆಗಳ ಪ್ರಕಾರ, ನಮ್ಮ ವರದಿಯ ಅರ್ಹ ಅಭಿಪ್ರಾಯದ ಆಧಾರದ ವಿಭಾಗದಲ್ಲಿ ವಿವರಿಸಿದ ವಿಷಯಗಳನ್ನು ಹೊರತುಪಡಿಸಿ, ಜತೆಗೂಡಿದ ಹಣಕಾಸು ಹೇಳಿಕೆಗಳು ಕಾಯಿದೆಗೆ ಅಗತ್ಯವಿರುವ ಮಾಹಿತಿಯನ್ನು ನೀಡುತ್ತವೆ 31 ಮಾರ್ಚ್ 2021 ರಂತೆ ಕಂಪನಿಯ ವ್ಯವಹಾರಗಳ ಸ್ಥಿತಿ, ಕಂಪನಿಯ ಆರ್ಥಿಕ ಕಾರ್ಯಕ್ಷಮತೆ, ಇತರ ಸಮಗ್ರ ಆದಾಯ, ಇಕ್ವಿಟಿಯಲ್ಲಿನ ಬದಲಾವಣೆಗಳು ಮತ್ತು ನಗದು ಹರಿವುಗಳಲ್ಲಿ ಭಾರತದಲ್ಲಿ ಸಾಮಾನ್ಯವಾಗಿ ಅಂಗೀಕರಿಸಲ್ಪಟ್ಟ ಲೆಕ್ಕಪತ್ರ ತತ್ವಗಳಿಗೆ ಅನುಗುಣವಾಗಿ ನಿಜವಾದ ಮತ್ತು ನ್ಯಾಯಯುತ ದೃಷ್ಟಿಕೋನವನ್ನು ಆರ್ಥಿಕ ವರ್ಷವು ಕೊನೆಗೊಂಡ ದಿನಾಂಕದಂದು ನೀಡಬೇಕು.

ಅರ್ಹವಾದ ಅಭಿಪ್ರಾಯಕ್ಕೆ ಆಧಾರ

1. ಲಾಭ ಮತ್ತು ನಷ್ಟದ ಹೇಳಿಕೆಯಲ್ಲಿ ಸಬ್‌ಡಿ/ಅನುದಾನದಿಂದ ವಿತರಿಸಲಾದ ಸಾಲಗಳ ಮೇಲಿನ ಬಡ್ಡಿಯನ್ನು ಅಂದಾಜು ಮಾಡದಿರುವಿಕೆಗಾಗಿ ರಚಿಸಲಾದ ಬಡ್ಡಿ ಮತ್ತು ನಿಬಂಧನೆ ಎರಡನ್ನೂ ಕಂಪನಿಯು ಗುರುತಿಸುವುದಿಲ್ಲ. ಬ್ಯಾಲೆನ್ಸ್ ಶೀಟ್‌ನ ಹಣಕಾಸು-ಅಲ್ಲದ ಹೊಣೆಗಾರಿಕೆಗಳ ವೇಳಾಪಟ್ಟಿಯಲ್ಲಿನ ಅನುದಾನದಿಂದ ಹಿಂದುಳಿದ ವರ್ಗಗಳಿಗೆ ಮುಖ್ಯ ಸಾಲಗಳ ಅಡಿಯಲ್ಲಿ ವಿತರಿಸಲಾದ ಸಾಲಗಳ ಮೇಲಿನ ಬಡ್ಡಿಯನ್ನು ವಸೂಲಾತಿ ಮಾಡದಿರುವ ಅಂದಾಜು ಬಡ್ಡಿಯನ್ನು ಕಂಪನಿಯು ಬಹಿರಂಗಪಡಿಸುತ್ತದೆ (ಗಮನಿಸಿ (ಜಿ)(iii) ಮಹತ್ವದ ಲೆಕ್ಕಪತ್ರ ನೀತಿಗಳು). ನಮ್ಮ ಅಭಿಪ್ರಾಯದಲ್ಲಿ ಕಂಪನಿಯು ಅಳವಡಿಸಿ ಕೊಂಡಿರುವ ಈ ಲೆಕ್ಕಪತ್ರ ನೀತಿಯು Ind AS ನಿಂದ ಸೂಚಿಸಲಾದ ಹಣಕಾಸು ವರದಿಯ ಚೌಕಟ್ಟಿಗೆ ಅನುಗುಣವಾಗಿಲ್ಲ. ಮೇಲೆ ತಿಳಿಸಿದ ಎರಡೂ ಅಂಶಗಳ ನಿವ್ವಳ ಪರಿಣಾಮವು ಲಾಭ ಮತ್ತು ನಷ್ಟದ ಖಾತೆಯಲ್ಲಿ ರೂ 271.95 ಲಕ್ಷಗಳಷ್ಟು ಅಧಿಕವಾಗಿದೆ.
2. ಆದಾಯ ಗುರುತಿಸುವಿಕೆ, ಆಸ್ತಿ ವರ್ಗೀಕರಣ ಮತ್ತು ಮುಂಗಡಗಳಿಗೆ (IRCAP) ಒದಗಿಸುವಿಕೆಯ ಮೇಲಿನ ವಿವೇಕದ ರೂಢಿಗಳ ಪ್ರಕಾರ ನಗದು ಆಧಾರದ ಮೇಲೆ ಕಾರ್ಯನಿರ್ವಹಿಸದ (NPA) ಆಸ್ತಿಗಳ ಮೇಲಿನ ಆದಾಯವನ್ನು ಗುರುತಿಸಬೇಕು. ತತ್ಕ್ಷಣದ ಸಂದರ್ಭದಲ್ಲಿ, ಕಂಪನಿಯು ಅನುತ್ಪಾದಕ ಸ್ವತ್ತುಗಳನ್ನು ಗುರುತಿಸಲು ಯಾವುದೇ ಕಾರ್ಯವಿಧಾನವನ್ನು ಹೊಂದಿಲ್ಲ ಎಂದು ನಾವು ಗಮನಿಸುತ್ತೇವೆ, ಇದರಿಂದಾಗಿ ಸಾಲದ ಸ್ವತ್ತುಗಳ ಸಂಪೂರ್ಣ ಪೋರ್ಟ್‌ಫೋಲಿಯೋಗೆ ಆದಾಯವನ್ನು ಸಂಚಿತ ಆಧಾರದ ಮೇಲೆ ಗುರುತಿಸಲಾಗುತ್ತದೆ. ನಮ್ಮ ಅಭಿಪ್ರಾಯದಲ್ಲಿ ಕಂಪನಿಯು ಅಳವಡಿಸಿಕೊಂಡಿರುವ ಈ ಅಕೌಂಟಿಂಗ್ ನೀತಿಯು RBI ಸೂಚಿಸಿರುವ IRCAP ಮಾನದಂಡಗಳಿಗೆ ಅನುಗುಣವಾಗಿಲ್ಲ. ದತ್ತಾಂಶದ ಬೃಹತ್ ಪ್ರಮಾಣವನ್ನು ನೀಡಿರುವುದರಿಂದ ಹಣಕಾಸಿನ ಹೇಳಿಕೆಗಳ ಮೇಲೆ ಈ ಲೆಕ್ಕಪತ್ರ ನೀತಿಯ ಪರಿಣಾಮವನ್ನು ಅಳೆಯಲು ನಮಗೆ ಸಾಧ್ಯವಾಗುತ್ತಿಲ್ಲ.



3. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಸೂಚಿಸಿದ IRCAP ಮಾನದಂಡಗಳ ಪ್ರಕಾರ, ಪ್ರತಿ NBFC ಕ್ರೆಡಿಟ್ ದೌರ್ಬಲ್ಯದ ಮಟ್ಟ ಮತ್ತು ಸಾಕ್ಷಾತ್ಕಾರಕ್ಕಾಗಿ ಮೇಲಾಧಾರದ ಮೇಲೆ ಅವಲಂಬನೆಯ ಮಟ್ಟವನ್ನು ಗಣನೆಗೆ ತೆಗೆದುಕೊಂಡ ನಂತರ ಅದರ ಆಸ್ತಿಗಳನ್ನು ಪ್ರಮಾಣಿತ ಆಸ್ತಿಗಳಂತಹ ವಿವಿಧ ವರ್ಗಗಳಾಗಿ ವರ್ಗೀಕರಿಸಬೇಕು, ಉಪ-ಗುಣಮಟ್ಟದ ಸ್ವತ್ತುಗಳು, ಅನುಮಾನಾಸ್ಪದ ಸ್ವತ್ತುಗಳು ಮತ್ತು ನಷ್ಟದ ಸ್ವತ್ತುಗಳು. ಸ್ವತ್ತುಗಳ ವರ್ಗೀಕರಣದ ನಂತರ, ಪ್ರತಿ ಎನ್‌ಬಿಎಫ್‌ಸಿಯು ಪ್ರತಿ ವರ್ಗದ ಸ್ವತ್ತುಗಳಿಗೆ ಸೂಚಿಸಲಾದ ಶೇಕಡಾವಾರುಗಳನ್ನು ಅನ್ವಯಿಸುವ ಮೂಲಕ ಸ್ವತ್ತುಗಳನ್ನು ಮರುಪಡೆಯದಿರಲು ಅವಕಾಶ ಕಲ್ಪಿಸಬೇಕು.

ತತ್ಕ್ಷಣದ ಸಂದರ್ಭದಲ್ಲಿ, ಮೇಲೆ ತಿಳಿಸಿದಂತೆ ಕಂಪನಿಯು ಸ್ವತ್ತುಗಳನ್ನು ವಿವಿಧ ವರ್ಗಗಳಾಗಿ ವರ್ಗೀಕರಿಸಿಲ್ಲ. ಇದಲ್ಲದೆ, ಕಂಪನಿಯು Ind AS 109 ಸೂಚಿಸಿದ ತತ್ವಗಳಿಗೆ ಅನುಸಾರವಾಗಿ ಆಸ್ತಿಗಳಿಗೆ ನಿಬಂಧನೆಗಳನ್ನು ಮಾಡಿದೆ ಮತ್ತು RBI ಸೂಚಿಸಿದ ಶೇಕಡಾವಾರುಗಳನ್ನು ಅನ್ವಯಿಸಿಲ್ಲ ಎಂದು ಗಮನಿಸಲಾಗಿದೆ. ಮೇಲಿನದನ್ನು ಗಮನಿಸಿದರೆ, ಸೂಚಿಸಲಾದ IRCAP ಮಾನದಂಡಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಕಂಪನಿಯು ಮಾಡಿದ ನಿಬಂಧನೆಯು ಸಮರ್ಪಕವಾಗಿದೆಯೇ ಎಂದು ನಾವು ಮೌಲ್ಯಮಾಪನ ಮಾಡಲು ಸಾಧ್ಯವಿಲ್ಲ. ಡೇಟಾ ಲಭ್ಯವಿಲ್ಲದ ಕಾರಣ ಲಾಭ ಮತ್ತು ನಷ್ಟದ ಖಾತೆಯ ಮೇಲೆ ಮೇಲಿನ ವಿಚಲನದ ಪರಿಣಾಮವನ್ನು ಮೌಲ್ಯಮಾಪನ ಮಾಡಲು ನಮಗೆ ಸಾಧ್ಯವಾಗುತ್ತಿಲ್ಲ.

4. Ind AS-20 ಪ್ರಕಾರ, ಅನುದಾನಗಳು ಸರಿದೂಗಿಸಲು ಉದ್ದೇಶಿಸಿರುವ ಸಂಬಂಧಿತ ವೆಚ್ಚಗಳನ್ನು ಘಟಕವು ವೆಚ್ಚಗಳೆಂದು ಗುರುತಿಸುವ ಅವಧಿಗಳಲ್ಲಿ ಲಾಭ ಮತ್ತು ನಷ್ಟದ ಹೇಳಿಕೆಯಲ್ಲಿ ಸರ್ಕಾರಿ ಅನುದಾನವನ್ನು ಗುರುತಿಸಲಾಗುತ್ತದೆ. ತತ್ಕ್ಷಣದಲ್ಲಿ, ಅನುದಾನವನ್ನು ಪ್ರಾಥಮಿಕವಾಗಿ ಹಿಂದುಳಿದ ವರ್ಗಗಳಿಗೆ ಸಾಲ ವಿತರಣೆ ಮತ್ತು ಸರ್ಕಾರದ ಕಲ್ಯಾಣ ಯೋಜನೆಗಳಾದ ಗಂಗಾಕಲ್ಯಾಣ ಯೋಜನೆ ಇತ್ಯಾದಿಗಳ ಅನುಷ್ಠಾನಕ್ಕಾಗಿ ನೀಡಲಾಗಿದೆ ಎಂದು ನಾವು ಊಹಿಸುತ್ತೇವೆ. ಮೇಲಿನದನ್ನು ಗಮನಿಸಿದರೆ, ಲಾಭ ಮತ್ತು ನಷ್ಟದ ಖಾತೆಯಲ್ಲಿ ಸಾಲ ನೀಡಿಕೆ ಬೋರ್‌ವೆಲ್‌ಗಳಿಗೆ ಪಾವತಿ, ಗುತ್ತಿಗೆದಾರರಿಗೆ ಪಾವತಿಯಂತಹ ಸಂಬಂಧಿತ ವೆಚ್ಚಗಳನ್ನು ದಾಖಲಿಸುವ ಅವಧಿಯಲ್ಲಿ ಸರ್ಕಾರದ ಅನುದಾನವನ್ನು ಲಾಭ ಮತ್ತು ನಷ್ಟದ ಖಾತೆಗಳಲ್ಲಿ ಗುರುತಿಸಬೇಕು ಎಂದು ನಾವು ಅಭಿಪ್ರಾಯಪಟ್ಟಿದ್ದೇವೆ.

ಕಂಪನಿಯ ಖಾತೆಗಳ ಪುಸ್ತಕಗಳ ಮೂಲಕ ಪರಿಶೀಲಿಸಿದಾಗ ಖಾತೆಗಳ ಪುಸ್ತಕಗಳಲ್ಲಿ ಸರ್ಕಾರಿ ಅನುದಾನವನ್ನು ದಾಖಲಿಸಲು ಕಂಪನಿಯು ಅಳವಡಿಸಿಕೊಂಡ ಲೆಕ್ಕಪತ್ರ ನೀತಿಯನ್ನು ಪ್ರಾಥಮಿಕವಾಗಿ ಕೆಳಗೆ ನಮೂದಿಸಿದ ವರ್ಗಗಳಾಗಿ ವರ್ಗೀಕರಿಸಬಹುದು ಎಂದು ನಾವು ಗಮನಿಸಿದ್ದೇವೆ:

- ಎ) ಆಯವ್ಯಯದಲ್ಲಿ ಸರ್ಕಾರದ ಅನುದಾನ ಮತ್ತು ಸಂಬಂಧಿತ ವೆಚ್ಚಗಳೆರಡನ್ನೂ ಗುರುತಿಸುವುದು

ಗಂಗಾಕಲ್ಯಾಣ ಯೋಜನೆ ಮತ್ತು ಸರ್ಕಾರದಿಂದ ಪಡೆದ ಸಹಾಯಧನ/ಅನುದಾನದಿಂದ ನೀಡಲಾದ ಸಾಲಗಳ ಪ್ರಕರಣಗಳಲ್ಲಿ, ಬ್ಯಾಲನ್ ಶೀಟ್ ನಲ್ಲಿ ಸರ್ಕಾರದ ಅನುದಾನದ ಮೌಲ್ಯಕ್ಕೆ ಕಡಿತವಾಗಿ ಕಂಪನಿಯು ವೆಚ್ಚದ ಮೊತ್ತವನ್ನು (ಅಂದರೆ ಗುತ್ತಿಗೆದಾರರಿಗೆ ಮಾಡಿದ ಪಾವತಿ ಮತ್ತು ಸಾಲಗಳಿಗೆ ಕ್ರಮವಾಗಿ ಒದಗಿಸುವುದು) ಗುರುತಿಸುವುದು.

- ಬಿ) ಲಾಭ ಮತ್ತು ನಷ್ಟದ ಖಾತೆಯಲ್ಲಿ ವೆಚ್ಚವನ್ನು ಮಾತ್ರ ಗುರುತಿಸುವುದು ಮತ್ತು ಬ್ಯಾಲನ್ ಶೀಟ್‌ನಲ್ಲಿ ಸರ್ಕಾರದ ಅನುದಾನಗಳ ಮೌಲ್ಯವನ್ನು ಗುರುತಿಸಿರುವುದು.

ಷೇರು ಬಂಡವಾಳ ಮತ್ತು ಮಾರ್ಜಿನ್ ಹಣದಿಂದ ನೀಡಲಾದ ಸಾಲಗಳ ಸಂದರ್ಭದಲ್ಲಿ, ಕಂಪನಿಯು ಲಾಭ ಮತ್ತು ನಷ್ಟದ ಖಾತೆಯಲ್ಲಿನ ವೆಚ್ಚವನ್ನು (ಅಂದರೆ ಸಾಲಗಳಿಗೆ ಮುನ್‌ಪಾಟು) ಮಾತ್ರ ಗುರುತಿಸುತ್ತದೆ. ಆದಾಗ್ಯೂ, ಲಾಭ ಮತ್ತು ನಷ್ಟದ ಖಾತೆಯಲ್ಲಿ ಸರ್ಕಾರದ ಅನುದಾನದ ಅನುಪಾತದ ಮೊತ್ತವನ್ನು ಗುರುತಿಸಲಾಗಿಲ್ಲ.

ಮೇಲಿನ ಎರಡೂ ಸಂದರ್ಭಗಳಲ್ಲಿ ಲೆಕ್ಕಪತ್ರ ನೀತಿಯು Ind AS-20ಗೆ ಅನುಗುಣವಾಗಿಲ್ಲ ಎಂದು ನಾವು ಅಭಿಪ್ರಾಯ ಪಡುತ್ತೇವೆ, ಏಕೆಂದರೆ ಸರ್ಕಾರದ ಅನುದಾನದ ಮೊತ್ತವನ್ನು ಲಾಭ ಮತ್ತು ನಷ್ಟದ ಖಾತೆಯಲ್ಲಿ ಸಂಬಂಧಿತ ಅವಧಿಗೆ ಸಂಬಂಧಿಸಿದಂತೆ ಗುರುತಿಸಲಾಗುತ್ತಿಲ್ಲ. ಲಾಭ ಮತ್ತು ನಷ್ಟದ ಖಾತೆಯ ಹೇಳಿಕೆಯಲ್ಲಿ ವೆಚ್ಚವನ್ನು ಗುರುತಿಸಲಾಗಿದೆ. ಈ ಲೆಕ್ಕಪತ್ರ ನೀತಿಯನ್ನು ಹಲವಾರು ವರ್ಷಗಳಿಂದ ಅನುಸರಿಸಲಾಗುತ್ತಿರುವುದರಿಂದ, ಲಾಭ ಮತ್ತು ನಷ್ಟದ ಖಾತೆ ಮತ್ತು ಬ್ಯಾಲನ್ ಶೀಟ್‌ನ ಮೇಲೆ ಅದೇ ಪರಿಣಾಮವನ್ನು ಅಳೆಯಲಾಗುವುದಿಲ್ಲ.

5. ಭಾರತೀಯ ರಿಸರ್ವ್ ಬ್ಯಾಂಕ್ ಸೂಚಿಸಿದ ನಿಯಮಗಳ ಪ್ರಕಾರ, ಅನುಮಾನಾಸ್ಪದ ಸಾಲಗಳ ಮೇಲೆ ರಚಿಸಲಾದ ನಿಬಂಧನೆಗಳ ಮೊತ್ತವನ್ನು ಮತ್ತು ಹೂಡಿಕೆಗಳ ಮೌಲ್ಯವನ್ನು ಕಡಿಮೆ ಮಾಡಲು ಲಾಭ ಮತ್ತು ನಷ್ಟದ ಖಾತೆಗೆ ಡೆಬಿಟ್ ಮಾಡಬೇಕು.



ತತ್ಕ್ಷಣದ ಸಂದರ್ಭದಲ್ಲಿ, ಕಂಪನಿಯು ಷೇರು ಬಂಡವಾಳದಿಂದ ನೀಡಲಾದ ಸಾಲಗಳ ಅನುಮಾನಾಸ್ಪದ ವಸೂಲಾತಿಗಾಗಿ ರಚಿಸಲಾದ ನಿಬಂಧನೆಯನ್ನು ಮತ್ತು ಲಾಭ ಮತ್ತು ನಷ್ಟದ ಖಾತೆಯಲ್ಲಿ ಮಾರ್ಜಿನ್ ಹಣವನ್ನು ವಿಧಿಸುತ್ತದೆ ಎಂದು ನಾವು ಗಮನಿಸುತ್ತೇವೆ ಆದರೆ ಸಬ್ಸಿಡಿ / ಅನುದಾನದಿಂದ ನೀಡಲಾದ ಸಾಲಗಳ ಅನುಮಾನಾಸ್ಪದ ಮರುಪಡೆಯುವಿಕೆಗಾಗಿ ರಚಿಸಲಾದ ನಿಬಂಧನೆಯನ್ನು ವಿಧಿಸಲಾಗುವುದಿಲ್ಲ. ಲಾಭ ಮತ್ತು ನಷ್ಟದ ಖಾತೆಗೆ ಆದರೆ ಬ್ಯಾಲೆನ್ಸ್ ಶೀಟ್‌ನ ಆರ್ಥಿಕೇತರ ಹೊಣೆಗಾರಿಕೆಗಳ ಅಡಿಯಲ್ಲಿ ಅನುದಾನದಿಂದ ಹಿಂದುಳಿದ ವರ್ಗಗಳಿಗೆ ಸಾಲದಿಂದ ಕಡಿತ ಎಂದು ತೋರಿಸಲಾಗಿದೆ. ಈ ಲೆಕ್ಕಪತ್ರ ವಿಧಾನವು ಭಾರತೀಯ ರಿಸರ್ವ್ ಬ್ಯಾಂಕ್ ಸೂಚಿಸಿದ ಲೆಕ್ಕಪತ್ರ ನೀತಿಯೊಂದಿಗೆ ಭಿನ್ನವಾಗಿದೆ. ಈ ಲೆಕ್ಕಪತ್ರ ನೀತಿಯನ್ನು ಹಲವಾರು ವರ್ಷಗಳಿಂದ ಅನುಸರಿಸಲಾಗುತ್ತಿರುವುದರಿಂದ, ಲಾಭ ಮತ್ತು ನಷ್ಟದ ಖಾತೆ ಮತ್ತು ಬ್ಯಾಲೆನ್ಸ್ ಶೀಟ್‌ನ ಮೇಲೆ ಅದೇ ಪರಿಣಾಮವನ್ನು ಅಳೆಯಲಾಗುವುದಿಲ್ಲ.

6. ಕಂಪನಿಯು ಹಿಂದಿನ ವರ್ಷಗಳಲ್ಲಿ ರೂ 175 ಕೋಟಿಗಳ ಷೇರು ಅರ್ಜಿಯ ಹಣವನ್ನು ಸ್ವೀಕರಿಸಿದೆ. ಕಂಪನಿಗಳ ಕಾಯಿದೆ, 2013 ಸೂಚಿಸಿದ ನೀತಿಗಳ ಪ್ರಕಾರ ಷೇರು ಅರ್ಜಿ ಹಣದ ಸ್ವೀಕೃತಿಯ ಮೇಲೆ ಈ ಕೆಳಗಿನ ಕಾರ್ಯವಿಧಾನಗಳನ್ನು ಅನುಸರಿಸಬೇಕು:

ಎ) ಸ್ವೀಕರಿಸಿದ ಹಣವನ್ನು ಪ್ರತ್ಯೇಕ ಬ್ಯಾಂಕ್ ಖಾತೆಯಲ್ಲಿ ಇಡಬೇಕು

ಬಿ) ಹಣದ ಸ್ವೀಕೃತಿಯಿಂದ 60 ದಿನಗಳಲ್ಲಿ ಷೇರುಗಳನ್ನು ಹಂಚಿಕೆ ಮಾಡಬೇಕು

ಸಿ) 60 ದಿನಗಳೊಳಗೆ ಷೇರುಗಳನ್ನು ಹಂಚಿಕೆ ಮಾಡದಿದ್ದರೆ, ಅರವತ್ತನೇ ದಿನದ ಮುಕ್ತಾಯದಿಂದ ಮರುಪಾವತಿಯ ದಿನಾಂಕದವರೆಗೆ 12% ಬಡ್ಡಿಯೊಂದಿಗೆ ಷೇರು ಅರ್ಜಿಯ ಹಣವನ್ನು ಮರುಪಾವತಿಸಬೇಕು.

ಆದಾಗ್ಯೂ, ಕಂಪನಿಯು ಷೇರು ಅರ್ಜಿಯ ಹಣವನ್ನು ಪ್ರತ್ಯೇಕ ಬ್ಯಾಂಕ್ ಖಾತೆಗೆ ವರ್ಗಾಯಿಸಿಲ್ಲ ಅಥವಾ ಕಂಪನಿ ಕಾಯ್ದೆಯ ಮೇಲೆ ತಿಳಿಸಿದ ನಿಬಂಧನೆಗಳಿಗೆ ಅನುಗುಣವಾಗಿ ಕರ್ನಾಟಕ ಸರ್ಕಾರಕ್ಕೆ ಹಣವನ್ನು ಮರುಪಾವತಿ ಮಾಡಿಲ್ಲ ಎಂದು ಗಮನಿಸಲಾಗಿದೆ. ಇದಲ್ಲದೆ, ಷೇರು ಅರ್ಜಿ ಹಣದ ಸ್ವೀಕೃತಿಯಿಂದ 60 ದಿನಗಳ ಅವಧಿ ಮುಗಿದ ನಂತರ ಕಂಪನಿಯು 150 ಕೋಟಿ ರೂಪಾಯಿಗಳ ಈಕ್ವಿಟಿ ಷೇರುಗಳನ್ನು ಕರ್ನಾಟಕ ಸರ್ಕಾರಕ್ಕೆ ನೀಡಿದೆ. ಸ್ವೀಕರಿಸಿದ ಷೇರು ಅರ್ಜಿಯ ಹಣವು ಕಂಪನಿಯ ಅಧಿಕೃತ ಬಂಡವಾಳಕ್ಕಿಂತ ಹೆಚ್ಚಾಗಿರುತ್ತದೆ ಎಂದು ಗಮನಿಸಲಾಗಿದೆ.

31 ಮಾರ್ಚ್ 2021 ರಂತೆ ಖಾತೆಗಳ ಪುಸ್ತಕಗಳಲ್ಲಿ ಷೇರಿನ ಅರ್ಜಿಯ ಹಣವಾಗಿ ಬಾಕಿ ಉಳಿದಿರುವ ರೂ 25,00,00,000ರಲ್ಲಿ, ರೂ 8,58,59,000 ಮೊತ್ತವನ್ನು ಇತರ ಇಕ್ವಿಟಿ ಅಡಿಯಲ್ಲಿ ಬಹಿರಂಗಪಡಿಸಲಾಗಿದೆ ಎಂದು ಗಮನಿಸಲಾಗಿದೆ ಅದು ನಮ್ಮ ಅಭಿಪ್ರಾಯದಲ್ಲಿ ಮೇಲೆ ತಿಳಿಸಿದ ಮೊತ್ತವನ್ನು ಸರ್ಕಾರಕ್ಕೆ ಮರುಪಾವತಿಸಲಾಗುವುದರಿಂದ ಕಂಪನಿಗಳ ಕಾಯಿದೆ, 2013 ರ ಶೆಡ್ಯೂಲ್ IIIರ ವಿಭಾಗ IIIರ ಪ್ರಕಾರ ಇತರ ಹಣಕಾಸಿನ ಹೊಣೆಗಾರಿಕೆಗಳ ಅಡಿಯಲ್ಲಿ ಬಹಿರಂಗಪಡಿಸಬೇಕು.

7. ಕಂಪನಿಯು Ind AS-19 ಉದ್ಯೋಗಿ ಪ್ರಯೋಜನಗಳ ಗುರುತಿಸುವಿಕೆ, ಮಾಪನ, ಪ್ರಸ್ತುತಿ ಮತ್ತು ಬಹಿರಂಗಪಡಿಸುವಿಕೆಯ ಅವಶ್ಯಕತೆಗಳನ್ನು ಅನುಸರಿಸಿಲ್ಲ. ಬ್ಯಾಲೆನ್ಸ್ ಶೀಟ್ ಮತ್ತು ಲಾಭ ಮತ್ತು ನಷ್ಟದ ಖಾತೆಯ ಮೇಲೆ ಅದೇ ಪರಿಣಾಮವನ್ನು ಪ್ರಮಾಣೀಕರಿಸಲಾಗುವುದಿಲ್ಲ.

8. ಸಾಲದ ಬಾಕಿ, ಗಂಗಾಕಲ್ಯಾಣ ಘಟಕಗಳಿಗೆ ವಿದ್ಯುಚ್ಛಕ್ತಿಗೆ ಪಾವತಿಸಿದ ಮುಂಗಡ, ಸಿಇಟಿ ಅಧಿಕಾರಿಗಳಿಗೆ ಪಾವತಿಸಿದ ಮುಂಗಡವನ್ನು ಬ್ಯಾಲೆನ್ಸ್ ಶೀಟ್ ದಿನಾಂಕದಂದು ಕೌಂಟರ್ ಪಾರ್ಟಿಗಳಿಂದ ಸಮನ್ವಯಗೊಳಿಸಲಾಗಿಲ್ಲ ಅಥವಾ ದೃಢೀಕರಿಸಲಾಗಿಲ್ಲ. ಈ ಸಮನ್ವಯಗೊಳಿಸದ ಅಥವಾ ದೃಢಪಡಿಸಿದ ಖಾತೆಯ ಬ್ಯಾಲೆನ್ಸ್‌ಗಳ ಹಣಕಾಸಿನ ಪ್ರಭಾವ, ಯಾವುದಾದರೂ ಇದ್ದಲ್ಲಿ ಅದನ್ನು ನಿರ್ಧರಿಸಲಾಗುತ್ತಿಲ್ಲ. (ನೋಟ್ಸ್ ಟು ಅಕೌಂಟ್ಸ್ ಪಾಯಿಂಟ್ xxi ಅನ್ನು ನೋಡಿ)

9. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಪ್ರಕಾರ ಪ್ರತಿ NBFC ಬಂಡವಾಳದ ಸಮರ್ಪಕತೆಯ ಅನುಪಾತ, ಬಂಡವಾಳದಿಂದ ಅಪಾಯದ ತೂಕದ ಆಸ್ತಿ ಅನುಪಾತಗಳು, ಲಿಕ್ವಿಡಿಟಿ ಅಪಾಯದ ಅನುಪಾತಗಳು, ಕ್ರೆಡಿಟ್ ಬಹಿರಂಗಪಡಿಸುವಿಕೆಯ ಸಾಂದ್ರತೆ ಮತ್ತು ದ್ರವ್ಯತೆ ಅಪಾಯ ನಿರ್ವಹಣೆ ಚೌಕಟ್ಟಿನ ಬಗ್ಗೆ ಬಹಿರಂಗಪಡಿಸಬೇಕು. ಕಂಪನಿಯು ಹಣಕಾಸಿನ ತಃಖ್ತೆಗಳಲ್ಲಿ ಮೇಲೆ ತಿಳಿಸಿದ ಬಹಿರಂಗಪಡಿಸುವಿಕೆಯನ್ನು ಮಾಡಿಲ್ಲ ಎಂದು ನಾವು ಗಮನಿಸುತ್ತೇವೆ.

ಆ ಮಾನದಂಡಗಳ ಅಡಿಯಲ್ಲಿ ನಮ್ಮ ಜವಾಬ್ದಾರಿಗಳನ್ನು ನಮ್ಮ ವರದಿಯ ಹಣಕಾಸು ತಃಖ್ತೆಗಳ ಲೆಕ್ಕಪರಿಶೋಧನೆಯ ಲೆಕ್ಕಪರಿಶೋಧಕರ ಜವಾಬ್ದಾರಿಗಳಲ್ಲಿ ವಿವರಿಸಲಾಗಿದೆ. ಕಂಪನಿಗಳ ಕಾಯಿದೆ, 2013ರ ನಿಬಂಧನೆಗಳ ಅಡಿಯಲ್ಲಿ ಹಣಕಾಸು ತಃಖ್ತೆಗಳ ನಮ್ಮ ಲೆಕ್ಕಪರಿಶೋಧನೆಗೆ ಸಂಬಂಧಿಸಿದ ನೈತಿಕ ಅವಶ್ಯಕತೆಗಳೊಂದಿಗೆ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ



ಸಂಸ್ಥೆಯು ಹೊರಡಿಸಿದ ನೀತಿ ಸಂಹಿತೆಯ ಅನುಸಾರವಾಗಿ ನಾವು ಕಂಪನಿಯಿಂದ ಸ್ವತಂತ್ರರಾಗಿದ್ದೇವೆ ಮತ್ತು ಈ ಅವಶ್ಯಕತೆಗಳು ಮತ್ತು ನೀತಿ ಸಂಹಿತೆಗೆ ಅನುಗುಣವಾಗಿ ನಾವು ನಮ್ಮ ಇತರ ನೈತಿಕ ಜವಾಬ್ದಾರಿಗಳನ್ನು ಪೂರೈಸಿದ್ದೇವೆ. ನಾವು ಪಡೆದ ಆಡಿಟ್ ಪುರಾವೆಗಳು ಪ್ರತಿಕೂಲ ಅಭಿಪ್ರಾಯವನ್ನು ಒದಗಿಸಲು ಸಾಕಷ್ಟು ಮತ್ತು ಸೂಕ್ತವೆಂದು ನಾವು ನಂಬುತ್ತೇವೆ.

ಒತ್ತು ನೀಡುವ ವಿಷಯಗಳು

1. 31ನೇ ಮಾರ್ಚ್ 2021ಕ್ಕೆ ಕೊನೆಗೊಂಡ ವರ್ಷಕ್ಕೆ ಶೆಡ್ಯೂಲ್ IIIರ ವಿಭಾಗ IIIರ ಅಡಿಯಲ್ಲಿ ಹಣಕಾಸು ಹೇಳಿಕೆಗಳನ್ನು ಸಿದ್ಧಪಡಿಸಲು ಮತ್ತು ಅದರ ತುಲನಾತ್ಮಕ ಅವಧಿ(ಗಳನ್ನು) ಪ್ರಸ್ತುತಪಡಿಸಲು ಕಂಪನಿಯು ಉಲ್ಲೇಖಿಸಿರುವ ಖಾತೆಗಳಿಗೆ ಟಿಪ್ಪಣಿಗಳ xiv ಪಾಯಿಂಟ್‌ಗೆ ನಾವು ಗಮನ ಸೆಳೆಯುತ್ತೇವೆ. ಈ ವಿಷಯದಲ್ಲಿ ನಮ್ಮ ಅಭಿಪ್ರಾಯವನ್ನು ಬದಲಾಯಿಸಲಾಗಿಲ್ಲ.
2. ಹಣಕಾಸು ಹೇಳಿಕೆಗಳ xxvii ಪಾಯಿಂಟ್‌ಗೆ ನಾವು ಗಮನ ಸೆಳೆಯುತ್ತೇವೆ, ಇದರಲ್ಲಿ ಬ್ಯಾಂಕಿಂಗ್ ನಿಯಂತ್ರಣ ಕಾಯಿದೆಯ ಸೆಕ್ಷನ್ 45 (1) (ಅ) ನಿಬಂಧನೆಗಳನ್ನು ಅನುಸರಿಸದಿರುವ ಕಾರಣವನ್ನು ವಿವರಿಸಲಾಗಿದೆ. ಈ ವಿಷಯದಲ್ಲಿ ನಮ್ಮ ಅಭಿಪ್ರಾಯವನ್ನು ಬದಲಾಯಿಸಲಾಗಿಲ್ಲ.
3. ಹಿಂದಿನ ಅವಧಿಯ ಆರಂಭದಲ್ಲಿ ಬ್ಯಾಲೆನ್ಸ್ ಶೀಟ್‌ಗಳನ್ನು ಸಿದ್ಧಪಡಿಸದಿರಲು ಕಂಪನಿಯು ಕಾರಣಗಳನ್ನು ವಿವರಿಸಿರುವ ಹಣಕಾಸು ಹೇಳಿಕೆಗಳ ಪಾಯಿಂಟ್ xxixಗೆ ನಾವು ಗಮನ ಸೆಳೆಯುತ್ತೇವೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ಅಭಿಪ್ರಾಯವು ಅರ್ಹವಾಗಿಲ್ಲ.
4. ಶ್ರೀ ರವೀಂದ್ರನಾಥ್ (ಮಾಲಿಕರು: ಅಗತ್ಯ ಸೇವೆಗಳು) ಮತ್ತು ಶ್ರೀ ಎಂ ವೀರಭದ್ರಪ್ಪ ಕ್ರಮವಾಗಿ ರೂ 2.86 ಲಕ್ಷಗಳು ಮತ್ತು ರೂ 17.30 ಲಕ್ಷಗಳ ಮಟ್ಟಿಗೆ ಹಣವನ್ನು ದುರುಪಯೋಗಪಡಿಸಿಕೊಂಡ ಬಗ್ಗೆ ವಿವರಗಳನ್ನು ಸೂಚಿಸುವ ಬ್ಯಾಲೆನ್ಸ್ ಶೀಟ್‌ನ ಟಿಪ್ಪಣಿ 3 ಮತ್ತು ಟಿಪ್ಪಣಿ 4 ಕೆಳಗೆ ಉಲ್ಲೇಖಿಸಿರುವ ಕಾಮೆಂಟ್‌ಗಳನ್ನು ನಾವು ಗಮನ ಸೆಳೆಯುತ್ತೇವೆ. ಈ ವಿಷಯದಲ್ಲಿ ನಮ್ಮ ಅಭಿಪ್ರಾಯವನ್ನು ಬದಲಾಯಿಸಲಾಗಿಲ್ಲ.
5. ನಾವು ಸರ್ಕಾರದಿಂದ ಸ್ವೀಕರಿಸಬೇಕಾದ ರೂ.12,200.16 ಲಕ್ಷ ರೂಪಾಯಿಗಳ ಮೊತ್ತವನ್ನು ಬಹಿರಂಗಪಡಿಸದಿರಲು ಕಾರಣಗಳನ್ನು ಕಂಪನಿಯು ಉಲ್ಲೇಖಿಸಿರುವ ಲೆಕ್ಕಪತ್ರಗಳ ಟಿಪ್ಪಣಿಗಳ (v) ಪಾಯಿಂಟ್‌ಗೆ ಗಮನ ಸೆಳೆಯುತ್ತೇವೆ. ಈ ವಿಷಯದಲ್ಲಿ ನಮ್ಮ ಅಭಿಪ್ರಾಯವನ್ನು ಬದಲಾಯಿಸಲಾಗಿಲ್ಲ.

ಇತರ ವಿಷಯ

31 ಮಾರ್ಚ್ 2020ಕ್ಕೆ ಕೊನೆಗೊಂಡ ವರ್ಷದ ಕಂಪನಿಯ ಹಣಕಾಸು ಹೇಳಿಕೆಗಳನ್ನು ಹಿಂದಿನ ಲೆಕ್ಕಪರಿಶೋಧಕ M/s ರಾಜಗೋಪಾಲ್ ಮತ್ತು ಬದರಿನಾರಾಯಣ ಅವರು ಆಡಿಟ್ ಮಾಡಿದ್ದಾರೆ ಮತ್ತು ಅವರು 07 ಅಕ್ಟೋಬರ್ 2021ರ ತಮ್ಮ ವರದಿಯಲ್ಲಿ ಆ ಹೇಳಿಕೆಗಳ ಬಗ್ಗೆ ಮಾರ್ಪಡಿಸದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಕಂಪನಿಯ ದಾಖಲೆಗಳ ಪರಿಶೀಲನೆಯ ಆಧಾರದ ಮೇಲೆ ಮತ್ತು ನಮಗೆ ನೀಡಿದ ಮಾಹಿತಿ ಮತ್ತು ವಿವರಣೆಗಳ ಪ್ರಕಾರ, ಕಂಪನಿ ಕಾಯಿದೆ 2013ರ ಸೆಕ್ಷನ್ 143(5) ರ ಪ್ರಕಾರ ಕಂಪ್ಯೂಲರ್ ಮತ್ತು ಆಡಿಟರ್ ಜನರಲ್ ಅವರು ನೀಡಿದ ನಿರ್ದೇಶನಗಳು ಮತ್ತು ಕಂಪನಿಯ ನಿರ್ದಿಷ್ಟ ನಿರ್ದೇಶನಗಳಿಗೆ ನಾವು ಅನುಬಂಧ-ಅ ಯಲ್ಲಿ ವರದಿ/ಪ್ರತ್ಯುತ್ತರಗಳನ್ನು ನೀಡುತ್ತೇವೆ.

ಇತರ ಮಾಹಿತಿ

ಕಂಪನಿಯ ನಿರ್ದೇಶಕರ ಮಂಡಳಿಯು ಇತರ ಮಾಹಿತಿಗೆ ಜವಾಬ್ದಾರವಾಗಿರುತ್ತದೆ. ಇತರ ಮಾಹಿತಿಯು ಮಂಡಳಿಯ ವರದಿಯಲ್ಲಿ ಒಳಗೊಂಡಿರುವ ಮಾಹಿತಿಯನ್ನು ಒಳಗೊಂಡಿರುತ್ತದೆ, ಆದರೆ ಹಣಕಾಸಿನ ಹೇಳಿಕೆಗಳು ಮತ್ತು ನಮ್ಮ ಲೆಕ್ಕಪರಿಶೋಧಕರು ಅದರ ವರದಿಯನ್ನು ಒಳಗೊಂಡಿಲ್ಲ.

ಹಣಕಾಸಿನ ಹೇಳಿಕೆಗಳ ಮೇಲಿನ ನಮ್ಮ ಅಭಿಪ್ರಾಯವು ಇತರ ಮಾಹಿತಿಯನ್ನು ಒಳಗೊಂಡಿರುವುದಿಲ್ಲ ಮತ್ತು ನಾವು ಯಾವುದೇ ರೀತಿಯ ಭರವಸೆಯ ತೀರ್ಮಾನವನ್ನು ವ್ಯಕ್ತಪಡಿಸುವುದಿಲ್ಲ.

ಹಣಕಾಸಿನ ಹೇಳಿಕೆಗಳ ನಮ್ಮ ಲೆಕ್ಕಪರಿಶೋಧನೆಗೆ ಸಂಬಂಧಿಸಿದಂತೆ, ಇತರ ಮಾಹಿತಿಯನ್ನು ಓದುವುದು ನಮ್ಮ ಜವಾಬ್ದಾರಿಯಾಗಿದೆ ಮತ್ತು ಹಾಗೆ ಮಾಡುವಾಗ, ಇತರ ಮಾಹಿತಿಯು ಹಣಕಾಸಿನ ಹೇಳಿಕೆಗಳೊಂದಿಗೆ ಭೌತಿಕವಾಗಿ ಅಸಮಂಜಸವಾಗಿದೆಯೇ ಅಥವಾ



ಆಡಿಟ್‌ನಲ್ಲಿ ಪಡೆದ ನಮ್ಮ ಜ್ಞಾನ ಅಥವಾ ವಸ್ತುತಃ ತಪ್ಪಾಗಿ ತೋರುತ್ತಿದೆಯೇ ಎಂದು ಪರಿಗಣಿಸಿ. . ನಾವು ನಿರ್ವಹಿಸಿದ ಕೆಲಸದ ಆಧಾರದ ಮೇಲೆ, ಈ ಇತರ ಮಾಹಿತಿಯ ವಸ್ತು ತಪ್ಪು ಹೇಳಿಕೆ ಇದೆ ಎಂದು ನಾವು ತೀರ್ಮಾನಿಸಿದರೆ, ನಾವು ಆ ಸತ್ಯವನ್ನು ವರದಿ ಮಾಡಬೇಕಾಗುತ್ತದೆ. ಈ ವಿಷಯದಲ್ಲಿ ನಾವು ವರದಿ ಮಾಡಲು ಏನೂ ಇಲ್ಲ.

ನಿರ್ವಹಣೆಯ ಜವಾಬ್ದಾರಿಗಳು ಮತ್ತು ಹಣಕಾಸು ಹೇಳಿಕೆಗಳಿಗಾಗಿ ಆಡಳಿತದ ಹೊಣೆ ಹೊತ್ತಿರುವವರು

ಕಂಪನಿಯ ನಿರ್ದೇಶಕರ ಮಂಡಳಿಯು ಹಣಕಾಸಿನ ಸ್ಥಿತಿಯ ನಿಜವಾದ ಮತ್ತು ನ್ಯಾಯೋಚಿತ ದೃಷ್ಟಿಕೋನವನ್ನು ನೀಡುವ ಈ ಹಣಕಾಸು ಹೇಳಿಕೆಗಳ ತಯಾರಿಕೆಗೆ ಸಂಬಂಧಿಸಿದಂತೆ ಕಂಪನಿಗಳ ಕಾಯಿದೆ, 2013 ('ದಿ ಆಕ್ಟ್') ಸೆಕ್ಷನ್ 134(5)ನಲ್ಲಿ ತಿಳಿಸಲಾದ ವಿಷಯಗಳಿಗೆ ಜವಾಬ್ದಾರರಾಗಿರುತ್ತಾರೆ, ಆಕ್ಟ್‌ನ ಸೆಕ್ಷನ್ 133 ರ ಅಡಿಯಲ್ಲಿ ನಿರ್ದಿಷ್ಟಪಡಿಸಿದ ಭಾರತೀಯ ಲೆಕ್ಕಪರಿಶೋಧಕ ಮಾನದಂಡಗಳನ್ನು ಒಳಗೊಂಡಂತೆ ಭಾರತದಲ್ಲಿ ಸಾಮಾನ್ಯವಾಗಿ ಅಂಗೀಕರಿಸಲ್ಪಟ್ಟ ಲೆಕ್ಕಪತ್ರ ತತ್ವಗಳಿಗೆ ಅನುಗುಣವಾಗಿ ಹಣಕಾಸಿನ ಕಾರ್ಯಕ್ಷಮತೆ, ಕಂಪನಿಯ ಇಕ್ಷಿತಿ ಮತ್ತು ನಗದು ಹರಿವಿನ ಬದಲಾವಣೆಗಳು. ಈ ಜವಾಬ್ದಾರಿಯು ಕಂಪನಿಯ ಆಸ್ತಿಗಳನ್ನು ರಕ್ಷಿಸಲು ಮತ್ತು ವಂಚನೆಗಳು ಮತ್ತು ಇತರ ಅಕ್ರಮಗಳನ್ನು ತಡೆಗಟ್ಟಲು ಮತ್ತು ಪತ್ತೆಹಚ್ಚಲು ಕಾಯಿದೆಯ ನಿಬಂಧನೆಗಳಿಗೆ ಅನುಗುಣವಾಗಿ ಸಾಕಷ್ಟು ಲೆಕ್ಕಪತ್ರ ದಾಖಲೆಗಳ ನಿರ್ವಹಣೆಯನ್ನು ಒಳಗೊಂಡಿದೆ; ಸರಿಯಾದ ಲೆಕ್ಕಪತ್ರ ನೀತಿಗಳ ಆಯ್ಕೆ ಮತ್ತು ಅಪ್ಲಿಕೇಶನ್; ಸಮಂಜಸವಾದ ಮತ್ತು ವಿವೇಕಯುತವಾದ ತೀರ್ಪುಗಳು ಮತ್ತು ಅಂದಾಜುಗಳನ್ನು ಮಾಡುವುದು; ಮತ್ತು ಸಾಕಷ್ಟು ಆಂತರಿಕ ಹಣಕಾಸು ನಿಯಂತ್ರಣಗಳ ವಿನ್ಯಾಸ, ಅನುಷ್ಠಾನ ಮತ್ತು ನಿರ್ವಹಣೆ, ಲೆಕ್ಕಪರಿಶೋಧಕ ದಾಖಲೆಗಳ ನಿಖರತೆ ಮತ್ತು ಸಂಪೂರ್ಣತೆಯನ್ನು ಖಚಿತಪಡಿಸಿಕೊಳ್ಳಲು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ, ಇದು ನಿಜವಾದ ಮತ್ತು ನ್ಯಾಯೋಚಿತ ದೃಷ್ಟಿಕೋನವನ್ನು ನೀಡುವ ಮತ್ತು ವಸ್ತು ತಪ್ಪು ಹೇಳಿಕೆಗಳಿಂದ ಮುಕ್ತವಾಗಿರುವ ಹಣಕಾಸು ಹೇಳಿಕೆಗಳ ತಯಾರಿಕೆ ಮತ್ತು ಪ್ರಸ್ತುತಿಗೆ ಸಂಬಂಧಿಸಿದೆ , ವಂಚನೆ ಅಥವಾ ದೋಷದಿಂದಾಗಿ ಹಣಕಾಸಿನ ಹೇಳಿಕೆಗಳನ್ನು ಸಿದ್ಧಪಡಿಸುವಾಗ, ನಿರ್ವಹಣೆಯು ಕಂಪನಿಯನ್ನು ದಿವಾಳಿ ಮಾಡಲು ಅಥವಾ ನಿಲ್ಲಿಸಲು ಉದ್ದೇಶಿಸಿದ ಹೊರತು, ನಡೆಯುತ್ತಿರುವ ಕಾಳಜಿಗೆ ಸಂಬಂಧಿಸಿದ ವಿಷಯಗಳನ್ನು ಬಹಿರಂಗಪಡಿಸುವುದು ಮತ್ತು ಲೆಕ್ಕಪರಿಶೋಧನೆಯ ಗೋಯಿಂಗ್ ಕನ್ಸರ್ನ್ ಆಧಾರವನ್ನು ಬಳಸಿಕೊಂಡು ಮುಂದುವರಿಯುವ ಕಂಪನಿಯ ಸಾಮರ್ಥ್ಯವನ್ನು ನಿರ್ಣಯಿಸುವ ಜವಾಬ್ದಾರಿಯನ್ನು ನಿರ್ವಹಿಸುತ್ತದೆ. ಕಾರ್ಯಾಚರಣೆಗಳು, ಅಥವಾ ಹಾಗೆ ಮಾಡುವುದನ್ನು ಬಿಟ್ಟು ವಾಸ್ತವಿಕ ಪರ್ಯಾಯವಿಲ್ಲ.

ಆ ನಿರ್ದೇಶಕರ ಮಂಡಳಿಯು ಕಂಪನಿಯ ಹಣಕಾಸು ವರದಿ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡುವ ಜವಾಬ್ದಾರರಾಗಿರುತ್ತಾರೆ.

ಹಣಕಾಸಿನ ಹೇಳಿಕೆಗಳ ಲೆಕ್ಕಪರಿಶೋಧನೆಗಾಗಿ ಲೆಕ್ಕಪರಿಶೋಧಕರ ಜವಾಬ್ದಾರಿಗಳು

ನಮ್ಮ ಉದ್ದೇಶಗಳು ಒಟ್ಟಾರೆಯಾಗಿ ಹಣಕಾಸಿನ ಹೇಳಿಕೆಗಳು ವಸ್ತು ತಪ್ಪು ಹೇಳಿಕೆಯಿಂದ ಮುಕ್ತವಾಗಿವೆಯೇ ಎಂಬುದರ ಕುರಿತು ಸಮಂಜಸವಾದ ಭರವಸೆಯನ್ನು ಪಡೆಯುವುದು, ವಂಚನೆ ಅಥವಾ ದೋಷದಿಂದಾಗಿ ಮತ್ತು ನಮ್ಮ ಅಭಿಪ್ರಾಯವನ್ನು ಒಳಗೊಂಡಿರುವ ಲೆಕ್ಕಪರಿಶೋಧಕರ ವರದಿಯನ್ನು ನೀಡುವುದು. ಸಮಂಜಸವಾದ ಭರವಸೆಯು ಉನ್ನತ ಮಟ್ಟದ ಭರವಸೆಯಾಗಿದೆ, ಆದರೆ SAsಗಳಿಗೆ ಅನುಗುಣವಾಗಿ ನಡೆಸಲಾದ ಲೆಕ್ಕಪರಿಶೋಧನೆಯು ಅಸ್ತಿತ್ವದಲ್ಲಿರುವ ಯಾವಾಗಲೂ ವಸ್ತು ತಪ್ಪು ಹೇಳಿಕೆಯನ್ನು ಪತ್ತೆ ಮಾಡುತ್ತದೆ ಎಂಬುದಕ್ಕೆ ಖಾತರಿಯಿಲ್ಲ. ತಪ್ಪು ಹೇಳಿಕೆಗಳು ವಂಚನೆ ಅಥವಾ ದೋಷದಿಂದ ಉಂಟಾಗಬಹುದು ಮತ್ತು ವೈಯಕ್ತಿಕವಾಗಿ ಅಥವಾ ಒಟ್ಟಾರೆಯಾಗಿ, ಈ ಹಣಕಾಸಿನ ಹೇಳಿಕೆಗಳ ಆಧಾರದ ಮೇಲೆ ತೆಗೆದುಕೊಳ್ಳುವ ಬಳಕೆದಾರರ ಆರ್ಥಿಕ ನಿರ್ಧಾರಗಳನ್ನು ಸಮಂಜಸವಾಗಿ ಪ್ರಭಾವಿಸಬಹುದೆಂದು ನಿರೀಕ್ಷಿಸಬಹುದು.

ಎಸ್‌ಎಗಳಿಗೆ ಅನುಗುಣವಾಗಿ ಆಡಿಟ್‌ನ ಭಾಗವಾಗಿ, ನಾವು ವೃತ್ತಿಪರ ತೀರ್ಪುಗಳನ್ನು ನಿರ್ವಹಿಸುತ್ತೇವೆ ಮತ್ತು ಆಡಿಟ್‌ನ ಉದ್ದಕ್ಕೂ ವೃತ್ತಿಪರ ಸಂದೇಹವನ್ನು ನಿರ್ವಹಿಸುತ್ತೇವೆ. ನಾವು ಕೂಡ:

- ❖ ವಂಚನೆ ಅಥವಾ ದೋಷದ ಕಾರಣದಿಂದಾಗಿ ಹಣಕಾಸಿನ ಹೇಳಿಕೆಗಳ ವಸ್ತು ತಪ್ಪು ಹೇಳಿಕೆಯ ಅಪಾಯಗಳನ್ನು ಗುರುತಿಸಿ ಮತ್ತು ನಿರ್ಣಯಿಸಿ, ಆ ಅಪಾಯಗಳಿಗೆ ಸ್ಪಂದಿಸುವ ಆಡಿಟ್ ಕಾರ್ಯವಿಧಾನಗಳನ್ನು ವಿನ್ಯಾಸಗೊಳಿಸಿ ಮತ್ತು ನಿರ್ವಹಿಸಿ ಮತ್ತು ನಮ್ಮ ಅಭಿಪ್ರಾಯಕ್ಕೆ ಆಧಾರವನ್ನು ಒದಗಿಸಲು ಸಾಕಷ್ಟು ಮತ್ತು ಸೂಕ್ತವಾದ ಆಡಿಟ್ ಪುರಾವೆಗಳನ್ನು ಪಡೆದುಕೊಳ್ಳುವುದು, ವಂಚನೆ, ನಕಲಿ, ಉದ್ದೇಶಪೂರ್ವಕ ಲೋಪಗಳು, ತಪ್ಪು ನಿರೂಪಣೆಗಳು ಅಥವಾ ಆಂತರಿಕ ನಿಯಂತ್ರಣದ ಅತಿಕ್ರಮಣವನ್ನು ಒಳಗೊಂಡಿರುವುದರಿಂದ ವಂಚನೆಯಿಂದ ಉಂಟಾಗುವ ವಸ್ತು ತಪ್ಪು ಹೇಳಿಕೆಯನ್ನು ಕಂಡುಹಿಡಿಯದಿರುವ ಅಪಾಯವು ದೋಷದಿಂದ ಉಂಟಾಗಬಹುದು.



- ❖ ಸಂದರ್ಭಗಳಲ್ಲಿ ಸೂಕ್ತವಾದ ಆಡಿಟ್ ಕಾರ್ಯವಿಧಾನಗಳನ್ನು ವಿನ್ಯಾಸಗೊಳಿಸಲು ಆಡಿಟ್‌ಗೆ ಸಂಬಂಧಿಸಿದ ಆಂತರಿಕ ನಿಯಂತ್ರಣದ ತಿಳುವಳಿಕೆಯನ್ನು ಪಡೆದುಕೊಳ್ಳುವುದು. ಕಂಪನಿಗಳ ಕಾಯಿದೆ, 2013 ರ ಸೆಕ್ಷನ್ 143(3)(ಏ) ಅಡಿಯಲ್ಲಿ, ಕಂಪನಿಯು ಸಾಕಷ್ಟು ಆಂತರಿಕ ಹಣಕಾಸು ನಿಯಂತ್ರಣ ವ್ಯವಸ್ಥೆಯನ್ನು ಹೊಂದಿದೆಯೇ ಮತ್ತು ಅಂತಹ ನಿಯಂತ್ರಣಗಳ ಕಾರ್ಯಾಚರಣೆಯ ಪರಿಣಾಮಕಾರಿತ್ವದ ಬಗ್ಗೆ ನಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ನಾವು ಜವಾಬ್ದಾರರಾಗಿದ್ದೇವೆ. ನಾವು ಅನುಬಂಧವನ್ನು ನೀಡಿದ್ದೇವೆ, ಇದರಲ್ಲಿ ಕಂಪನಿಯಲ್ಲಿನ ಆಂತರಿಕ ನಿಯಂತ್ರಣಗಳ ಕುರಿತು ನಾವು ನಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದೇವೆ.
- ❖ ಬಳಸಿದ ಲೆಕ್ಕಪತ್ರ ನೀತಿಗಳ ಸೂಕ್ತತೆ ಮತ್ತು ಲೆಕ್ಕಪರಿಶೋಧಕ ಅಂದಾಜುಗಳ ಸಮಂಜಸತೆ ಮತ್ತು ನಿರ್ವಹಣೆಯಿಂದ ಮಾಡಿದ ಸಂಬಂಧಿತ ಬಹಿರಂಗಪಡಿಸುವಿಕೆಗಳನ್ನು ಮೌಲ್ಯಮಾಪನ ಮಾಡಿದೆ.
- ❖ ಲೆಕ್ಕಪರಿಶೋಧನೆಯ ಆಧಾರದ ಮೇಲೆ ನಿರ್ವಹಣೆಯ ಬಳಕೆಯ ಸೂಕ್ತತೆಯ ಬಗ್ಗೆ ತೀರ್ಮಾನಿಸಿ ಮತ್ತು ಪಡೆದ ಆಡಿಟ್ ಪುರಾವೆಗಳ ಆಧಾರದ ಮೇಲೆ, ಘಟನೆಗಳು ಅಥವಾ ಪರಿಸ್ಥಿತಿಗಳಿಗೆ ಸಂಬಂಧಿಸಿದಂತೆ ವಸ್ತು ಅನಿಶ್ಚಿತತೆಯು ಅಸ್ತಿತ್ವದಲ್ಲಿದೆಯೇ, ಇದು ಕಂಪನಿಯು ಮುಂದುವರಿಯುವ ಕಾಳಜಿಯಾಗಿ ಮುಂದುವರಿಯುವ ಸಾಮರ್ಥ್ಯದ ಮೇಲೆ ಗಮನಾರ್ಹವಾದ ಅನುಮಾನವನ್ನು ಉಂಟುಮಾಡಬಹುದು. ವಸ್ತು ಅನಿಶ್ಚಿತತೆ ಅಸ್ತಿತ್ವದಲ್ಲಿದೆ ಎಂದು ನಾವು ತೀರ್ಮಾನಿಸಿದರೆ, ಹಣಕಾಸಿನ ಹೇಳಿಕೆಗಳಲ್ಲಿನ ಸಂಬಂಧಿತ ಬಹಿರಂಗಪಡಿಸುವಿಕೆಗಳಿಗೆ ಅಥವಾ ಅಂತಹ ಬಹಿರಂಗಪಡಿಸುವಿಕೆಗಳು ಅಸಮರ್ಪಕವಾಗಿದ್ದರೆ, ನಮ್ಮ ಅಭಿಪ್ರಾಯವನ್ನು ಮಾರ್ಪಡಿಸಲು ನಾವು ನಮ್ಮ ಲೆಕ್ಕಪರಿಶೋಧಕರ ವರದಿಯಲ್ಲಿ ಗಮನ ಸೆಳೆಯುವ ಅಗತ್ಯವಿದೆ. ನಮ್ಮ ತೀರ್ಮಾನಗಳು ನಮ್ಮ ಲೆಕ್ಕಪರಿಶೋಧಕರ ವರದಿಯ ದಿನಾಂಕದವರೆಗೆ ಪಡೆದ ಆಡಿಟ್ ಪುರಾವೆಗಳನ್ನು ಆಧರಿಸಿವೆ. ಆದಾಗ್ಯೂ, ಭವಿಷ್ಯದ ಈವೆಂಟ್‌ಗಳು ಅಥವಾ ಷರತ್ತುಗಳು ಕಂಪನಿಯು ನಡೆಯುತ್ತಿರುವ ಕಾಳಜಿಯಾಗಿ ಮುಂದುವರಿಯುವುದನ್ನು ನಿಲ್ಲಿಸಲು ಕಾರಣವಾಗಬಹುದು.
- ❖ ಬಹಿರಂಗಪಡಿಸುವಿಕೆಗಳನ್ನು ಒಳಗೊಂಡಂತೆ ಹಣಕಾಸು ಹೇಳಿಕೆಗಳ ಒಟ್ಟಾರೆ ಪ್ರಸ್ತುತಿ, ರಚನೆ ಮತ್ತು ವಿಷಯವನ್ನು ಮೌಲ್ಯಮಾಪನ ಮಾಡಿ ಮತ್ತು ಹಣಕಾಸಿನ ಹೇಳಿಕೆಗಳು ನ್ಯಾಯಯುತ ಪ್ರಸ್ತುತಿಯನ್ನು ಸಾಧಿಸುವ ರೀತಿಯಲ್ಲಿ ಆಧಾರವಾಗಿರುವ ವಹಿವಾಟುಗಳು ಮತ್ತು ಘಟನೆಗಳನ್ನು ಪ್ರತಿನಿಧಿಸುತ್ತವೆ.

ನಮ್ಮ ಲೆಕ್ಕಪರಿಶೋಧನೆಯ ಸಮಯದಲ್ಲಿ ನಾವು ಗುರುತಿಸುವ ಆಂತರಿಕ ನಿಯಂತ್ರಣದಲ್ಲಿನ ಯಾವುದೇ ಗಮನಾರ್ಹ ನ್ಯೂನತೆಗಳನ್ನು ಒಳಗೊಂಡಂತೆ, ಇತರ ವಿಷಯಗಳ ಜೊತೆಗೆ, ಲೆಕ್ಕಪರಿಶೋಧನೆಯ ಯೋಜಿತ ವ್ಯಾಪ್ತಿ ಮತ್ತು ಸಮಯ ಮತ್ತು ಗಮನಾರ್ಹವಾದ ಲೆಕ್ಕಪರಿಶೋಧನೆಯ ಸಂಶೋಧನೆಗಳಿಗೆ ಸಂಬಂಧಿಸಿದಂತೆ ಆಡಳಿತದ ಆರೋಪ ಹೊತ್ತಿರುವವರೊಂದಿಗೆ ನಾವು ಸಂವಹನ ನಡೆಸುತ್ತೇವೆ.

ನಾವು ಸ್ವಾತಂತ್ರ್ಯದ ಬಗ್ಗೆ ಸಂಬಂಧಿತ ನೈತಿಕ ಅವಶ್ಯಕತೆಗಳನ್ನು ಅನುಸರಿಸಿದ್ದೇವೆ ಎಂಬ ಹೇಳಿಕೆಯೊಂದಿಗೆ ಆಡಳಿತದ ಆರೋಪ ಹೊತ್ತಿರುವವರಿಗೆ ನಾವು ಒದಗಿಸುತ್ತೇವೆ ಮತ್ತು ನಮ್ಮ ಸ್ವಾತಂತ್ರ್ಯದ ಮೇಲೆ ಸಮಂಜಸವಾಗಿ ಭಾವಿಸಬಹುದಾದ ಎಲ್ಲಾ ಸಂಬಂಧಗಳು ಮತ್ತು ಇತರ ವಿಷಯಗಳು ಮತ್ತು ಅನ್ವಯಿಸುವ, ಸಂಬಂಧಿತ ಸುರಕ್ಷತೆಗಳನ್ನು ಅವರೊಂದಿಗೆ ಸಂವಹನ ಮಾಡುತ್ತೇವೆ.

ಇತರ ಕಾನೂನು ಮತ್ತು ನಿಯಂತ್ರಕ ಅಗತ್ಯತೆಗಳ ಕುರಿತು ವರದಿ ಮಾಡಿ

1. ಕಂಪನಿಗಳ ಕಾಯಿದೆ, 2013 ರ ಸೆಕ್ಷನ್ 143 ರ ಉಪ-ವಿಭಾಗ (II) ರ ಪ್ರಕಾರ ಭಾರತದ ಕೇಂದ್ರ ಸರ್ಕಾರವು ಹೊರಡಿಸಿದ ಕಂಪನಿಗಳ (ಲೆಕ್ಕ ಪರಿಶೋಧಕರ ವರದಿ) ಆದೇಶ, 2016 (“ಡಿ ಆರ್‌ಆರ್”) ಗೆ ಅಗತ್ಯವಿರುವಂತೆ, ನಾವು ನೀಡುತ್ತೇವೆ ಅನುಬಂಧ-A ಆದೇಶದಲ್ಲಿ ನಿರ್ದಿಷ್ಟಪಡಿಸಿದ ವಿಷಯಗಳ ಕುರಿತು ಹೇಳಿಕೆ, ಅನ್ವಯವಾಗುವ ಮಟ್ಟಿಗೆ.
2. ಕಾಯಿದೆಯ ಸೆಕ್ಷನ್ 143(3) ರ ಪ್ರಕಾರ, ನಾವು ಇದನ್ನು ವರದಿ ಮಾಡುತ್ತೇವೆ:
 - a) ನಮ್ಮ ಲೆಕ್ಕಪರಿಶೋಧನೆಯ ಉದ್ದೇಶಗಳಿಗಾಗಿ ನಮಗೆ ತಿಳಿದಿರುವ ಮತ್ತು ನಂಬಿಕೆಯ ಅತ್ಯುತ್ತಮವಾದ ಎಲ್ಲಾ ಮಾಹಿತಿ ಮತ್ತು ವಿವರಣೆಗಳನ್ನು ನಾವು ಹುಡುಕಿದ್ದೇವೆ ಮತ್ತು ಪಡೆದುಕೊಂಡಿದ್ದೇವೆ.
 - b) ನಮ್ಮ ಅಭಿಪ್ರಾಯದಲ್ಲಿ, ಆ ಪುಸ್ತಕಗಳ ನಮ್ಮ ಪರೀಕ್ಷೆಯಿಂದ ಕಂಡುಬರುವ ಕಾನೂನಿನ ಪ್ರಕಾರ ಸರಿಯಾದ ಖಾತೆಯ ಪುಸ್ತಕಗಳನ್ನು ಕಂಪನಿಯು ಇಲ್ಲಿಯವರೆಗೆ ಇರಿಸಿದೆ ಮತ್ತು ನಮ್ಮ ಲೆಕ್ಕಪರಿಶೋಧನೆಯ ಉದ್ದೇಶಗಳಿಗಾಗಿ ಸರಿಯಾದ ಆದಾಯವನ್ನು ನಾವು ಭೇಟಿ ನೀಡದ ಶಾಖೆಗಳಿಂದ ಸ್ವೀಕರಿಸಲಾಗಿದೆ.



- c) ಬ್ಯಾಲೆನ್ಸ್ ಶೀಟ್, ಲಾಭ ಮತ್ತು ನಷ್ಟದ ಹೇಳಿಕೆ ಮತ್ತು ಈ ವರದಿಯಿಂದ ವ್ಯವಹರಿಸಲಾದ ನಗದು ಹರಿವಿನ ಹೇಳಿಕೆಯು ಖಾತೆಗಳ ಪುಸ್ತಕಗಳಲ್ಲಿ ನಿಖರವಾಗಿ ದಾಖಲಾಗದ Ind AS ಹೊಂದಾಣಿಕೆಗಳನ್ನು ಹೊರತುಪಡಿಸಿ ಖಾತೆಯ ಪುಸ್ತಕಗಳೊಂದಿಗೆ ಒಪ್ಪಂದದಲ್ಲಿದೆ.
- d) ನಮ್ಮ ಅಭಿಪ್ರಾಯದಲ್ಲಿ, ಹಣಕಾಸು ಹೇಳಿಕೆಗಳು ಕಾಯಿದೆಯ ಸೆಕ್ಷನ್ 133 ರ ಅಡಿಯಲ್ಲಿ ನಿರ್ದಿಷ್ಟಪಡಿಸಿದ ಭಾರತೀಯ ಲೆಕ್ಕಪತ್ರ ಮಾನದಂಡಗಳಿಗೆ ಅನುಗುಣವಾಗಿರುತ್ತವೆ, ಕಂಪನಿಗಳ (ಖಾತೆಗಳು) ನಿಯಮಗಳು, 2014ರ ನಿಯಮ 7ರೊಂದಿಗೆ ಓದಲಾಗುತ್ತದೆ.
- e) ಕೇಂದ್ರ ಸರ್ಕಾರವು ಹೊರಡಿಸಿದ ದಿನಾಂಕ 05 ಜೂನ್ 2015 ರ ಅಧಿಸೂಚನೆ ಸಂಖ್ಯೆ 1/2/2014ರ ಪ್ರಕಾರ, ನಿರ್ದೇಶಕರ ಅನರ್ಹತೆಗೆ ಸಂಬಂಧಿಸಿದ ಕಂಪನಿಗಳ ಕಾಯಿದೆ, 2013 ರ ಸೆಕ್ಷನ್ 164 (2) ರ ನಿಬಂಧನೆಗಳು ಕಂಪನಿಗೆ ಅನ್ವಯಿಸುವುದಿಲ್ಲ.
- f) ಕಂಪನಿಯ ಹಣಕಾಸು ವರದಿಯ ಮೇಲಿನ ಆಂತರಿಕ ಹಣಕಾಸು ನಿಯಂತ್ರಣಗಳ ಸಮರ್ಪಕತೆ ಮತ್ತು ಅಂತಹ ನಿಯಂತ್ರಣಗಳ ಕಾರ್ಯನಿರ್ವಹಣೆಯ ಪರಿಣಾಮಕಾರಿತ್ವಕ್ಕೆ ಸಂಬಂಧಿಸಿದಂತೆ, 'ಅನುಬಂಧ-ಬಿ'ಯಲ್ಲಿನ ನಮ್ಮ ಪ್ರತ್ಯೇಕ ವರದಿಯನ್ನು ನೋಡಿ.
- g) ಕಂಪನಿಗಳ (ಆಡಿಟ್ ಮತ್ತು ಲೆಕ್ಕಪರಿಶೋಧಕರು) ನಿಯಮಗಳು, 2014ರ ನಿಯಮ 11ರ ಪ್ರಕಾರ ಲೆಕ್ಕಪರಿಶೋಧಕರ ವರದಿಯಲ್ಲಿ ಸೇರಿಸಬೇಕಾದ ಇತರ ವಿಷಯಗಳಿಗೆ ಸಂಬಂಧಿಸಿದಂತೆ, ನಮ್ಮ ಅಭಿಪ್ರಾಯದಲ್ಲಿ ಮತ್ತು ನಮ್ಮ ಅತ್ಯುತ್ತಮ ಮಾಹಿತಿ ಮತ್ತು ನಮಗೆ ನೀಡಿದ ವಿವರಣೆಗಳ ಪ್ರಕಾರ:
- I. ಕಂಪನಿಯು ತನ್ನ ಹಣಕಾಸಿನ ಸ್ಥಿತಿಯ ಮೇಲೆ ಬಾಕಿ ಉಳಿದಿರುವ ವ್ಯಾಜ್ಯಗಳ ಪರಿಣಾಮವನ್ನು ತನ್ನ ಹಣಕಾಸಿನ ಹೇಳಿಕೆಗಳಲ್ಲಿ ಬಹಿರಂಗಪಡಿಸಿದೆ. ಲೆಕ್ಕಪತ್ರಗಳ ಟಿಪ್ಪಣಿಗಳ xi ಅನ್ನು ಗಮನಿಸಿ.
- II. ಕಂಪನಿಯು ಹೂಡಿಕೆದಾರರ ಶಿಕ್ಷಣ ಮತ್ತು ಸಂರಕ್ಷಣಾ ನಿಧಿಗೆ ವರ್ಗಾಯಿಸಬೇಕಾದ ಯಾವುದೇ ಮೊತ್ತಗಳು ಇರಲಿಲ್ಲ.
3. ಸೆಕ್ಷನ್ 197(16) ಅಡಿಯಲ್ಲಿ ಲೆಕ್ಕ ಪರಿಶೋಧಕರ ವರದಿಯಲ್ಲಿ ಸೇರಿಸಬೇಕಾದ ವಿಷಯಕ್ಕೆ ಸಂಬಂಧಿಸಿದಂತೆ:

ಅಧಿಸೂಚನೆ ಸಂಖ್ಯೆ 1/2/2104 ದಿನಾಂಕ 05 ಜೂನ್ 2015ರ ಪ್ರಕಾರ ಗರಿಷ್ಠ ನಿರ್ವಹಣಾ ಸಂಭಾವನೆಗೆ ಸಂಬಂಧಿಸಿದ ಕಂಪನಿ ಕಾಯ್ದೆಯ ಸೆಕ್ಷನ್ 197ರ ನಿಬಂಧನೆಗಳು ಸರ್ಕಾರಿ ಕಂಪನಿಗೆ ಅನ್ವಯಿಸುವುದಿಲ್ಲ.

ಎನ್.ಎಸ್.ವಿ.ಎಂ & ಅಸೋಸಿಯೇಟ್ಸ್
ಚಾರ್ಟೆಡ್ ಅಕೌಂಟೆಂಟ್ಸ್
ಸಂಸ್ಥೆಯ ನೋಂದಣಿ ಸಂಖ್ಯೆ: 010072S

ಸಹಿ/-

ವಿ ಎಸ್ ರಂಗನಾಥನ್

ಪಾಲುದಾರ

ಸದಸ್ಯತ್ವ ಸಂಖ್ಯೆ: 201872

ಸ್ಥಳ: ಬೆಂಗಳೂರು

ದಿನಾಂಕ: 23 ಮೇ 2022



31ನೇ ಮಾರ್ಚ್ 2021ಕ್ಕೆ ಕೊನೆಗೊಂಡ ವರ್ಷಕ್ಕೆ 'ಡಿ.ದೇವರಾಜಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ' ಸದಸ್ಯರಿಗೆ ಲೆಕ್ಕ ಪರಿಶೋಧಕರ ವರದಿಯಲ್ಲಿ ಉಲ್ಲೇಖಿಸಲಾದ ಅನುಬಂಧ-ಎ

ನಾವು ಅದನ್ನು ವರದಿ ಮಾಡುತ್ತೇವೆ:

- I. ಎ) ಕಂಪನಿಯು ಪರಿಮಾಣಾತ್ಮಕ ವಿವರಗಳು ಮತ್ತು ಸ್ಥಿರ ಆಸ್ತಿಗಳ ಪರಿಷ್ಕೃತಿ ಸೇರಿದಂತೆ ಸಂಪೂರ್ಣ ವಿವರಗಳನ್ನು ತೋರಿಸುವ ಸರಿಯಾದ ದಾಖಲೆಗಳನ್ನು ನಿರ್ವಹಿಸಿದೆ.
 - ಬಿ) ಕಂಪನಿಯು ಮಂತ್ರಿಗಳ ಕಛೇರಿಯಲ್ಲಿರುವ ಸ್ವತ್ತುಗಳನ್ನು ಹೊರತುಪಡಿಸಿ ಸ್ಥಿರ ಆಸ್ತಿಗಳ ಭೌತಿಕ ಪರಿಶೀಲನೆಯ ನಿಯಮಿತ ವಾರ್ಷಿಕ ಕಾರ್ಯಕ್ರಮವನ್ನು ಹೊಂದಿದೆ (ಖಾತೆಗಳಿಗೆ ಟಿಪ್ಪಣಿಗಳ ಪಾಯಿಂಟ್ XV ಅನ್ನು ನೋಡಿ). ವರ್ಷಕ್ಕೆ ನಡೆಸಿದ ಪರಿಶೀಲನೆಗೆ ಸಂಬಂಧಿಸಿದಂತೆ, ನಮಗೆ ತಿಳಿಸಿದಂತೆ, ಅಂತಹ ಪರಿಶೀಲನೆಯಲ್ಲಿ ಯಾವುದೇ ವ್ಯತ್ಯಾಸಗಳು ಕಂಡುಬಂದಿಲ್ಲ. ಇದಲ್ಲದೆ, ವರ್ಷಾಂತದಲ್ಲಿ ನಡೆಸಿದ ಭೌತಿಕ ಪರಿಶೀಲನೆಯ ಸಮಯದಲ್ಲಿ ಗುರುತಿಸಲಾದ ಸ್ಥಿರ ಸ್ವತ್ತುಗಳು ಜಿಲ್ಲಾ ಕಛೇರಿಗಳು ನಿರ್ವಹಿಸುವ ಸ್ಥಿರ ಆಸ್ತಿಗಳ ವಿವರಗಳೊಂದಿಗೆ ಹೊಂದಾಣಿಕೆಯಾಗುವುದಿಲ್ಲ ಎಂದು ನಾವು ಗಮನಿಸುತ್ತೇವೆ.
 - ಸಿ) ಎಲ್ಲಾ ಗುತ್ತಿಗೆ ಆಸ್ತಿಗಳ ಶೀರ್ಷಿಕೆ ಪತ್ರಗಳನ್ನು ಕಂಪನಿಯ ಹೆಸರಿನಲ್ಲಿ ಇರಿಸಲಾಗುತ್ತದೆ
- II. ಕಂಪನಿಯ ವಹಿವಾಟುಗಳ ಸ್ವರೂಪವು ಸೇವಾ ಆಧಾರಿತವಾಗಿದೆ ಮತ್ತು ಇದು ಯಾವುದೇ ದಾಸ್ತಾನು ಹೊಂದಿಲ್ಲ. ಆದ್ದರಿಂದ ಪ್ಯಾರಾಗ್ರಾಫ್ 3(2) ಕಂಪನಿಗೆ ಅನ್ವಯಿಸುವುದಿಲ್ಲ.
- III. ಕಂಪನಿ ಕಾಯಿದೆ, 2013ರ ಸೆಕ್ಷನ್ 189ರ ಅಡಿಯಲ್ಲಿ ನಿರ್ವಹಿಸಲಾದ ರಿಜಿಸ್ಟ್ರಾರ್‌ನಲ್ಲಿ ಒಳಗೊಂಡಿರುವ ಕಂಪನಿಗಳು, ಸಂಸ್ಥೆಗಳು ಅಥವಾ ಇತರ ಪಕ್ಷಗಳಿಗೆ ಸುರಕ್ಷಿತ ಅಥವಾ ಅಸುರಕ್ಷಿತ ಸಾಲಗಳನ್ನು ಕಂಪನಿಯು ನೀಡಿಲ್ಲ. ಅದರ ಪ್ರಕಾರ, ಆದೇಶದ ಷರತ್ತು 3 (iii) ನ ನಿಬಂಧನೆಗಳು ಅನ್ವಯಿಸುವುದಿಲ್ಲ.
- IV. ಕಂಪನಿ ಕಾಯ್ದೆ 2013ರ ಅಡಿಯಲ್ಲಿ ನಿಬಂಧನೆಗಳನ್ನು ಜಾರಿಗೊಳಿಸಿದ ನಂತರ ಕಂಪನಿ ಕಾಯ್ದೆ 2013 ರ ಸೆಕ್ಷನ್ 185 ಮತ್ತು 186ರ ಅಡಿಯಲ್ಲಿ ಕಂಪನಿಗಳು/ಸಂಸ್ಥೆಗಳು ಅಥವಾ ಅಸೋಸಿಯೇಟ್‌ಗಳಿಗೆ ಸಾಲದ ಸ್ವರೂಪದಲ್ಲಿ ಯಾವುದೇ ಸಾಲ ಅಥವಾ ಮುಂಗಡಗಳನ್ನು ಕಂಪನಿ ಒದಗಿಸಿಲ್ಲ ಮತ್ತು ಆದ್ದರಿಂದ ಈ ಷರತ್ತು ಅನ್ವಯಿಸುವುದಿಲ್ಲ. 05 ಜೂನ್ 2015ರ ಅಧಿಸೂಚನೆ ಸಂಖ್ಯೆ GSR 463(ಇ) ಪ್ರಕಾರ, ಕಂಪನಿಯ ಅಧಿನಿಯಮ, 2013 ರ ವಿಭಾಗ 185 ಮತ್ತು 186ರ ನಿಬಂಧನೆಗಳಿಂದ ಸರ್ಕಾರಿ ಕಂಪನಿಗಳಿಗೆ ವಿನಾಯಿತಿ ನೀಡಲಾಗಿದೆ, ಇದು ಕಂಪನಿಯ ಆಡಳಿತಾತ್ಮಕವಾಗಿ ಉಸ್ತುವಾರಿ ಹೊಂದಿರುವ ಸರ್ಕಾರದ ಸಚಿವಾಲಯ / ಇಲಾಖೆಯಿಂದ ಪಡೆದ ಅನುಮೋದನೆಗೆ ಒಳಪಟ್ಟಿರುತ್ತದೆ.
- V. ಕಂಪನಿಯು ಷೇರು ಅರ್ಜಿಯ ಹಣಕ್ಕೆ ಬದಲಾಗಿ ಷೇರುಗಳನ್ನು ಹಂಚಿಕೆ ಮಾಡಿಲ್ಲ ಅಥವಾ ಷೇರು ಅರ್ಜಿಯ ಹಣವನ್ನು 60 ದಿನಗಳ ನಿಗದಿತ ಅವಧಿಯೊಳಗೆ ಮರುಪಾವತಿ ಮಾಡಿಲ್ಲ, ಇದರಿಂದಾಗಿ ಷೇರು ಅರ್ಜಿಯ ಹಣವನ್ನು ಠೇವಣಿ ಎಂದು ಪರಿಗಣಿಸಲಾಗುತ್ತದೆ. ಆದಾಗ್ಯೂ, ಕಂಪನಿಗಳ (ಠೇವಣಿ ಸ್ವೀಕಾರ) ನಿಯಮಗಳು, 2014ರ ಪ್ರಕಾರ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದಿಂದ ಪಡೆದ ಯಾವುದೇ ಮೊತ್ತವನ್ನು ಠೇವಣಿ ಎಂದು ಪರಿಗಣಿಸಲಾಗುವುದಿಲ್ಲ. ಕಂಪನಿಯು ಕರ್ನಾಟಕ ಸರ್ಕಾರದಿಂದ ಷೇರು ಅರ್ಜಿಯ ಹಣವನ್ನು ಸ್ವೀಕರಿಸಿದ ತಕ್ಷಣದ ಪ್ರಕರಣದಲ್ಲಿ ಕಂಪನಿಯು ಕಂಪನಿ ಕಾಯ್ದೆ 2013ರ ಸೆಕ್ಷನ್ 73 ರಿಂದ 76 ರವರೆಗೆ ಅನುಸರಿಸಬೇಕಾದ ಅಗತ್ಯವಿಲ್ಲ ಎಂದು ನಾವು ಅಭಿಪ್ರಾಯಪಟ್ಟಿದ್ದೇವೆ. ಹೀಗಾಗಿ ಆದೇಶದ ಪ್ಯಾರಾಗ್ರಾಫ್ 3(5) ಕಂಪನಿಗೆ ಅನ್ವಯಿಸುವುದಿಲ್ಲ.
- VI. ಎ) ಕಂಪನಿಯ ಯಾವುದೇ ಉತ್ಪನ್ನಗಳು/ಸೇವೆಗಳಿಗೆ ಕಾಯಿದೆಯ 148(1) ವೆಚ್ಚದ ದಾಖಲೆಗಳ ನಿರ್ವಹಣೆಯನ್ನು ಕೇಂದ್ರ ಸರ್ಕಾರವು ಸೂಚಿಸಿಲ್ಲ. ಹೀಗಾಗಿ CARO ನ ಪ್ಯಾರಾಗ್ರಾಫ್ 3(6) ಕಂಪನಿಗೆ ಅನ್ವಯಿಸುವುದಿಲ್ಲ.
- VII. ಎ) ಪ್ರಾವಿಡೆಂಟ್ ಫಂಡ್, ಆದಾಯ ತೆರಿಗೆ, ಸರಕು ಮತ್ತು ಸೇವಾ ತೆರಿಗೆ, ಕಸ್ಟಮ್ ಸುಂಕಗಳು, ಸೆಸ್ ಮತ್ತು ಅದಕ್ಕೆ ಅನ್ವಯವಾಗುವ ಇತರ ವಸ್ತು ಶಾಸನಬದ್ಧ ಬಾಕಿಗಳನ್ನು ಒಳಗೊಂಡಂತೆ ನಿರ್ವಿವಾದವಾದ ಶಾಸನಬದ್ಧ ಬಾಕಿಗಳನ್ನು ಸೂಕ್ತ ಅಧಿಕಾರಿಗಳೊಂದಿಗೆ ಠೇವಣಿ ಮಾಡುವಲ್ಲಿ ಕಂಪನಿಯು ನಿಯಮಿತವಾಗಿದೆ. ಆದಾಗ್ಯೂ, ಕಂಪನಿಯು ಸರಕು ಮತ್ತು ಸೇವಾ ತೆರಿಗೆ ಕಾನೂನುಗಳಿಂದ ಸೂಚಿಸಲಾದ ರಿವರ್ಸ್ ಚಾರ್ಜ್ ಕಾರ್ಯವಿಧಾನದ ಅವಶ್ಯಕತೆಗಳನ್ನು ಅನುಸರಿಸುತ್ತಿಲ್ಲ.

ನಮಗೆ ನೀಡಿದ ಮಾಹಿತಿ ಮತ್ತು ವಿವರಣೆಯ ಪ್ರಕಾರ, TDS ಗೆ ಸಂಬಂಧಿಸಿದಂತೆ ಈ ಕೆಳಗಿನ ಮೊತ್ತದ ನಿರ್ವಿವಾದ ಬಾಕಿಗಳು ಬಾಕಿ ಉಳಿದಿವೆ, 31ನೇ ಮಾರ್ಚ್ 2021 ರಂತೆ ಅವರು ಪಾವತಿಸಬೇಕಾದ ದಿನಾಂಕದಿಂದ ಆರು ತಿಂಗಳಿಗಿಂತ ಹೆಚ್ಚಿನ ಅವಧಿಗೆ.



| ಶಾಸನದ ಸ್ವರೂಪ | ಬಾಕಿಗಳ ಸ್ವರೂಪ | ಮೊತ್ತ ರೂ. | ಅವಧಿಯು ಯಾವ ಮೊತ್ತಕ್ಕೆ ಸಂಬಂಧಿಸಿದೆ | ಅಂತಿಮ ದಿನಾಂಕ | ಪಾವತಿಯ ದಿನಾಂಕ | ಟೀಕೆಗಳು, ಯಾವುದಾದರೂ ಇದ್ದರೆ |
|--------------------------|---------------|-----------|---------------------------------|---|---------------|-----------------------------|
| ಆದಾಯ ತೆರಿಗೆ ಕಾಯಿದೆ, 1961 | ಟಿಡಿಎಸ್ | 1,91,619 | 2017-18 | ಆರ್ಥಿಕ ವರ್ಷ 2017-18ರ ವಿವಿಧ ದಿನಾಂಕಗಳಲ್ಲಿ | | ಮೊತ್ತವನ್ನು ಪಾವತಿಸಿರುವುದಿಲ್ಲ |
| ಆದಾಯ ತೆರಿಗೆ ಕಾಯಿದೆ, 1961 | ಟಿಡಿಎಸ್ | 1,05,044 | 2018-19 | ಆರ್ಥಿಕ ವರ್ಷ 2018-19ರ ವಿವಿಧ ದಿನಾಂಕಗಳಲ್ಲಿ | | ಮೊತ್ತವನ್ನು ಪಾವತಿಸಿರುವುದಿಲ್ಲ |
| ಆದಾಯ ತೆರಿಗೆ ಕಾಯಿದೆ, 1961 | ಟಿಡಿಎಸ್ | 1,70,315 | 2019-20 | ಆರ್ಥಿಕ ವರ್ಷ 2019-20ರ ವಿವಿಧ ದಿನಾಂಕಗಳಲ್ಲಿ | | ಮೊತ್ತವನ್ನು ಪಾವತಿಸಿರುವುದಿಲ್ಲ |

ಬಿ) ನಮಗೆ ನೀಡಿದ ಮಾಹಿತಿ ಮತ್ತು ವಿವರಣೆಗಳ ಪ್ರಕಾರ, ಯಾವುದೇ ವಿವಾದದ ಖಾತೆಯಲ್ಲಿ ಠೇವಣಿ ಮಾಡದ ಆದಾಯ ತೆರಿಗೆ, ಸರಕು ಮತ್ತು ಸೇವಾ ತೆರಿಗೆ, ಕಸ್ಟಮ್ ಸುಂಕ ಮತ್ತು ಸೆಸ್‌ಗಳ ಯಾವುದೇ ಬಾಕಿಗಳಿಲ್ಲ.

VIII. ಅರಿವು ಶಿಕ್ಷಣ ಯೋಜನೆಯ ಅನುಷ್ಠಾನಕ್ಕಾಗಿ ಕರ್ನಾಟಕ ಸರ್ಕಾರದಿಂದ ಪಡೆದ ಸಾಲಕ್ಕೆ ಕಂಪನಿಯು ಯಾವುದೇ ಮರುಪಾವತಿ ಮಾಡಿಲ್ಲ. ಆಡಳಿತವು ನೀಡಿದ ಮಾಹಿತಿ ಮತ್ತು ವಿವರಣೆಯ ಆಧಾರದ ಮೇಲೆ, ಸಾಲದ ಮರುಪಾವತಿಗೆ ಯಾವುದೇ ಮರುಪಾವತಿಯ ನಿಯಮಗಳನ್ನು ಸೂಚಿಸಲಾಗಿಲ್ಲವಾದ್ದರಿಂದ, ಕಂಪನಿಯು ತನ್ನ ಹಣಕಾಸು ಸಂಸ್ಥೆಗಳು, ಬ್ಯಾಂಕುಗಳು ಮತ್ತು ಸರ್ಕಾರಕ್ಕೆ ಬಾಕಿ ಮರುಪಾವತಿಯಲ್ಲಿ ಡೀಫಾಲ್ಟ್ ಮಾಡಿಲ್ಲ ಎಂದು ನಾವು ಅಭಿಪ್ರಾಯಪಟ್ಟಿದ್ದೇವೆ.

IX. ನಮ್ಮ ಅಭಿಪ್ರಾಯದಲ್ಲಿ ಮತ್ತು ನಮಗೆ ನೀಡಿದ ಮಾಹಿತಿ ಮತ್ತು ವಿವರಣೆಯ ಪ್ರಕಾರ, ಸಾರ್ವಜನಿಕ ಸಂಚಿಕೆ/ಫಾಲೋ-ಆನ್-ಆಫರ್ (ಒಳಗೊಂಡಿರುವ ಸಾಲ ಉಪಕರಣಗಳು) ಮೂಲಕ ಯಾವುದೇ ಹಣವನ್ನು ಸಂಗ್ರಹಿಸಲಾಗಿಲ್ಲ. ಅಂತೆಯೇ, ಆದೇಶದ ಷರತ್ತು (ix) ನ ನಿಬಂಧನೆಗಳು ಕಂಪನಿಗೆ ಅನ್ವಯಿಸುವುದಿಲ್ಲ.

X. ಆಡಿಟ್ ಕಾರ್ಯವಿಧಾನವನ್ನು ನಿರ್ವಹಿಸಿದ ಮತ್ತು ಮ್ಯಾನೇಜ್‌ಮೆಂಟ್ ನೀಡಿದ ಮಾಹಿತಿ ಮತ್ತು ವಿವರಣೆಯ ಆಧಾರದ ಮೇಲೆ, ನಮ್ಮ ಲೆಕ್ಕಪರಿಶೋಧನೆಯ ಸಮಯದಲ್ಲಿ ಕಂಪನಿಯ ಮೇಲೆ ಅಥವಾ ಕಂಪನಿಯಿಂದ ಯಾವುದೇ ವಂಚನೆ ಮತ್ತು ಕಂಪನಿಯ ಮೇಲೆ ಅದರ ಅಧಿಕಾರಿಗಳು / ಉದ್ಯೋಗಿಗಳಿಂದ ಯಾವುದೇ ವಂಚನೆ ಕಂಡುಬಂದಿಲ್ಲ ಅಥವಾ ವರದಿ ಮಾಡಲಾಗಿಲ್ಲ ಎಂದು ನಾವು ವರದಿ ಮಾಡುತ್ತೇವೆ.

XI. ಕಾಯಿದೆಯ u/s 2(45) ರಂತೆ ಕಂಪನಿಯು ಸರ್ಕಾರಿ ಕಂಪನಿಯಾಗಿರುವುದರಿಂದ ಮತ್ತು ಕೇಂದ್ರ ಸರ್ಕಾರವು ಕಾಯಿದೆಯ ಸೆಕ್ಷನ್ 197 ರ ನಿಬಂಧನೆಯ ಅನ್ವಯದಿಂದ ಸರ್ಕಾರಿ ಕಂಪನಿಗಳಿಗೆ ವಿನಾಯಿತಿ ನೀಡಿದೆ, ಅಧಿಸೂಚನೆ ಸಂಖ್ಯೆ. GSR 463(E), ದಿನಾಂಕ 5ನೇ ಜೂನ್, 2015, ಪರಿಣಾಮವಾಗಿ ಆದೇಶದ ಈ ಷರತ್ತಿನ ಅಡಿಯಲ್ಲಿ ವರದಿ ಮಾಡುವಿಕೆಯು ಅನ್ವಯಿಸುವುದಿಲ್ಲ.

XII. ಕಂಪನಿಯು ನಿಧಿ ಕಂಪನಿ ಅಲ್ಲ ಮತ್ತು ಆದ್ದರಿಂದ ಆದೇಶದ ಷರತ್ತು 3(12) ಕಂಪನಿಗೆ ಅನ್ವಯಿಸುವುದಿಲ್ಲ.

XIII. 2013ರ ಕಂಪನಿ ಕಾಯ್ದೆಯ ಸೆಕ್ಷನ್ 188ರ ಅಡಿಯಲ್ಲಿ ಒಳಗೊಂಡಿರುವ ಸಂಬಂಧಿತ ಪಕ್ಷಗಳೊಂದಿಗಿನ ಎಲ್ಲಾ ವಹಿವಾಟುಗಳು ಮತ್ತು ಅದರ ವಿವರಗಳನ್ನು ಲೆಕ್ಕಪತ್ರ ಮಾನದಂಡಗಳು ಮತ್ತು ಕಂಪನಿಗಳ ಕಾಯಿದೆ, 2013ರ ಪ್ರಕಾರ ಹಣಕಾಸು ಹೇಳಿಕೆ ಇತ್ಯಾದಿಗಳಲ್ಲಿ ಬಹಿರಂಗಪಡಿಸಲಾಗಿದೆ. ಆದಾಗ್ಯೂ, ಇದು ಖಾಸಗಿ ಲಿಮಿಟೆಡ್ ಕಂಪನಿಯಾಗಿರುವುದರಿಂದ ಸೆಕ್ಷನ್ 177ರ ನಿಬಂಧನೆಗಳು ಅನ್ವಯಿಸುವುದಿಲ್ಲ.

XIV. ಕಂಪನಿಯು ವರ್ಷದಲ್ಲಿ ಯಾವುದೇ ಆದ್ಯತೆಯ ಹಂಚಿಕೆ/ಖಾಸಗಿ ಷೇರುಗಳ ನಿಯೋಜನೆಯನ್ನು ಮಾಡಿಲ್ಲ ಮತ್ತು ಆದ್ದರಿಂದ ಆದೇಶದ ಷರತ್ತು 3(14) ಕಂಪನಿಗೆ ಅನ್ವಯಿಸುವುದಿಲ್ಲ.

XV. ಕಂಪನಿಯು ತನ್ನೊಂದಿಗೆ ಸಂಪರ್ಕ ಹೊಂದಿದ ನಿರ್ದೇಶಕರು/ವ್ಯಕ್ತಿಗಳೊಂದಿಗೆ ಯಾವುದೇ ನಗದುರಹಿತ ವಹಿವಾಟುಗಳನ್ನು ಮಾಡಿಲ್ಲ ಮತ್ತು ಆದ್ದರಿಂದ ಆದೇಶದ ಷರತ್ತು 3(15) ಕಂಪನಿಗೆ ಅನ್ವಯಿಸುವುದಿಲ್ಲ.



XVI. ಆರ್‌ಬಿಐ ನಿಬಂಧನೆಗಳ ಪ್ರಕಾರ ಪ್ರಮುಖ ವ್ಯವಹಾರ ಚಟುವಟಿಕೆಯಾಗಿ ಹಣಕಾಸಿನ ಚಟುವಟಿಕೆಯನ್ನು ಹೊಂದಿರುವ ಪ್ರತಿಯೊಂದು ಕಂಪನಿಯು ಎನ್‌ಬಿಎಫ್‌ಸಿಯಾಗಿ ನೋಂದಣಿಯನ್ನು ಪಡೆಯಬೇಕಾಗುತ್ತದೆ. ಕಂಪನಿಯು ಎರಡೂ ಮಾನದಂಡಗಳನ್ನು ಪೂರೈಸಿದಾಗ ಪ್ರಮುಖ ವ್ಯಾಪಾರ ಚಟುವಟಿಕೆಯನ್ನು ಹಣಕಾಸಿನ ಚಟುವಟಿಕೆ ಎಂದು ಹೇಳಲಾಗುತ್ತದೆ:

1. ಕಂಪನಿಯು ಹೊಂದಿರುವ ಹಣಕಾಸಿನ ಸ್ವತ್ತುಗಳು ಒಟ್ಟು ಸ್ವತ್ತುಗಳ 50% ಕ್ಕಿಂತ ಹೆಚ್ಚು ಮತ್ತು
2. ಹಣಕಾಸಿನ ಸ್ವತ್ತುಗಳಿಂದ ಬರುವ ಆದಾಯವು ಒಟ್ಟು ಆದಾಯದ 50% ಕ್ಕಿಂತ ಹೆಚ್ಚು

ಕಂಪನಿಯು ಎರಡೂ ಷರತ್ತುಗಳನ್ನು ಪೂರೈಸದ ಕಾರಣ, ಕಂಪನಿಯು ಪ್ರಮುಖ ವ್ಯವಹಾರ ಚಟುವಟಿಕೆಯಾಗಿ ಹಣಕಾಸಿನ ಚಟುವಟಿಕೆಯನ್ನು ನಡೆಸುತ್ತಿದೆ ಎಂದು ಪರಿಗಣಿಸಲಾಗುವುದಿಲ್ಲ. ಮೇಲಿನದನ್ನು ಗಮನಿಸಿದರೆ, ಕಂಪನಿಯು NBFC ಆಗಿ ನೋಂದಾಯಿಸಿಕೊಳ್ಳುವ ಅಗತ್ಯವಿಲ್ಲ. ಅದರಂತೆ, ಕಂಪನಿಯು 17 ನವೆಂಬರ್ 2021ರ ಪತ್ರದ ಮೂಲಕ NBFC ನೋಂದಣಿಯನ್ನು ರದ್ದುಗೊಳಿಸಲು ಅರ್ಜಿಯನ್ನು ಸಲ್ಲಿಸಿದೆ ಮತ್ತು ಕಂಪನಿಯ NBFC ನೋಂದಣಿಯನ್ನು ರದ್ದುಗೊಳಿಸುವ 12 ಏಪ್ರಿಲ್ 2022 ದಿನಾಂಕದ ಆದೇಶವನ್ನು ಸ್ವೀಕರಿಸಿದೆ.

ಎನ್.ಎಸ್.ವಿ.ಎಂ & ಅಸೋಸಿಯೇಟ್ಸ್
ಚಾರ್ಟರ್ಡ್ ಅಕೌಂಟೆಂಟ್ಸ್
ಸಂಸ್ಥೆಯ ನೋಂದಣಿ ಸಂಖ್ಯೆ: 010072S

ವಿ ಎಸ್ ರಂಗನಾಥನ್
ಪಾಲುದಾರ
ಸದಸ್ಯತ್ವ ಸಂಖ್ಯೆ: 201872

ಸ್ಥಳ : ಬೆಂಗಳೂರು
ದಿನಾಂಕ : 23 ಮೇ 2022



ಹಣಕಾಸು ವರದಿಯ ಮೇಲೆ ಆಂತರಿಕ ಹಣಕಾಸು ನಿಯಂತ್ರಣಗಳ ಕುರಿತು ವರದಿ ಮಾಡಿ

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತದ ಹಣಕಾಸು ಹೇಳಿಕೆಗಳ ಸಮ ದಿನಾಂಕದ ಸ್ವತಂತ್ರ ಲೆಕ್ಕ ಪರಿಶೋಧಕರ ವರದಿಗೆ ಅನುಬಂಧ -ಬಿ.

ಕಂಪನಿಗಳ ಕಾಯಿದೆ, 2013ರ ಪರಿಚ್ಛೇದ 143 ರ ಉಪ-ವಿಭಾಗ 3 ರ (i) ಅಡಿಯಲ್ಲಿ ಆಂತರಿಕ ಹಣಕಾಸು ನಿಯಂತ್ರಣಗಳ ವರದಿ, ನಾವು ಮಾರ್ಚ್ 31, 2021ರಂತೆ ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಲಿಮಿಟೆಡ್‌ನ ಹಣಕಾಸು ವರದಿಯ ಆಂತರಿಕ ಹಣಕಾಸು ನಿಯಂತ್ರಣಗಳನ್ನು ಆ ದಿನಾಂಕದಂದು ಕೊನೆಗೊಂಡ ವರ್ಷದ ಕಂಪನಿಯ ಹಣಕಾಸು ಹೇಳಿಕೆಗಳ ನಮ್ಮ ಲೆಕ್ಕಪರಿಶೋಧನೆಯ ಜೊತೆಯಲ್ಲಿ ಆಡಿಟ್ ಮಾಡಿದ್ದೇವೆ.

ಆಂತರಿಕ ಹಣಕಾಸು ನಿಯಂತ್ರಣಗಳಿಗೆ ನಿರ್ವಹಣೆಯ ಜವಾಬ್ದಾರಿ

ಕಂಪನಿಯ ನಿರ್ವಹಣೆಯು ಕಂಪನಿಯ ಮೇಲಿನ ಆಂತರಿಕ ನಿಯಂತ್ರಣದಿಂದ ಸ್ಥಾಪಿಸಲಾದ ಹಣಕಾಸಿನ ವರದಿ ಮಾಡುವ ಮಾನದಂಡಗಳ ಆಧಾರದ ಮೇಲೆ ಆಂತರಿಕ ಹಣಕಾಸು ನಿಯಂತ್ರಣಗಳನ್ನು ಸ್ಥಾಪಿಸುವ ಮತ್ತು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿದೆ, ಇದು ಆಂತರಿಕ ನಿಯಂತ್ರಣದ ಅಗತ್ಯ ಅಂಶಗಳನ್ನು ಪರಿಗಣಿಸುತ್ತದೆ. ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ. ಈ ಜವಾಬ್ದಾರಿಗಳಲ್ಲಿ ಕಂಪನಿಯ ನೀತಿಗಳ ಅನುಸರಣೆ, ಅದರ ಸ್ವತ್ತುಗಳ ರಕ್ಷಣೆ, ವಂಚನೆಗಳು ಮತ್ತು ದೋಷಗಳ ತಡೆಗಟ್ಟುವಿಕೆ ಮತ್ತು ಪತ್ತೆಹಚ್ಚುವಿಕೆ ಸೇರಿದಂತೆ ಅದರ ವ್ಯವಹಾರದ ಕ್ರಮಬದ್ಧ ಮತ್ತು ಪರಿಣಾಮಕಾರಿ ನಡವಳಿಕೆಯನ್ನು ಖಚಿತಪಡಿಸಿಕೊಳ್ಳಲು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಸಾಕಷ್ಟು ಆಂತರಿಕ ಹಣಕಾಸು ನಿಯಂತ್ರಣಗಳ ವಿನ್ಯಾಸ, ಅನುಷ್ಠಾನ ಮತ್ತು ನಿರ್ವಹಣೆ ಸೇರಿವೆ. ಲೆಕ್ಕಪತ್ರ ದಾಖಲೆಗಳ ನಿಖರತೆ ಮತ್ತು ಸಂಪೂರ್ಣತೆ ಮತ್ತು ಕಂಪನಿಗಳ ಕಾಯಿದೆ, 2013 ರ ಅಡಿಯಲ್ಲಿ ಅಗತ್ಯವಿರುವಂತೆ ವಿಶ್ವಾಸಾರ್ಹ ಹಣಕಾಸು ಮಾಹಿತಿಯನ್ನು ಸಮಯೋಚಿತವಾಗಿ ಸಿದ್ಧಪಡಿಸುವುದು.

ಲೆಕ್ಕ ಪರಿಶೋಧಕರ ಜವಾಬ್ದಾರಿ

ನಮ್ಮ ಲೆಕ್ಕಪರಿಶೋಧನೆಯ ಆಧಾರದ ಮೇಲೆ ಹಣಕಾಸಿನ ವರದಿಯ ಮೇಲೆ ಕಂಪನಿಯ ಆಂತರಿಕ ಹಣಕಾಸು ನಿಯಂತ್ರಣಗಳ ಕುರಿತು ಅಭಿಪ್ರಾಯವನ್ನು ವ್ಯಕ್ತಪಡಿಸುವುದು ನಮ್ಮ ಜವಾಬ್ದಾರಿಯಾಗಿದೆ. ICAI ಹೊರಡಿಸಿದ ಮತ್ತು ಕಂಪನಿಗಳ ಕಾಯಿದೆಯ ಸೆಕ್ಷನ್ 143(10) ಅಡಿಯಲ್ಲಿ ಸೂಚಿಸಲಾಗಿದೆ ಎಂದು ಪರಿಗಣಿಸಲಾದ ಹಣಕಾಸು ವರದಿ ('ಮಾರ್ಗದರ್ಶನ ಟಿಪ್ಪಣಿ') ಮತ್ತು ಲೆಕ್ಕಪರಿಶೋಧನೆಯ ಮೇಲಿನ ಮಾನದಂಡಗಳ ಮೇಲಿನ ಆಂತರಿಕ ಹಣಕಾಸು ನಿಯಂತ್ರಣಗಳ ಲೆಕ್ಕಪರಿಶೋಧನೆಯ ಮಾರ್ಗದರ್ಶಿ ಟಿಪ್ಪಣಿಗೆ ಅನುಗುಣವಾಗಿ ನಾವು ನಮ್ಮ ಲೆಕ್ಕಪರಿಶೋಧನೆಯನ್ನು ನಡೆಸಿದ್ದೇವೆ. 2013, ಆಂತರಿಕ ಹಣಕಾಸು ನಿಯಂತ್ರಣಗಳ ಲೆಕ್ಕಪರಿಶೋಧನೆಗೆ ಅನ್ವಯಿಸುವ ಮಟ್ಟಿಗೆ, ಎರಡೂ ಆಂತರಿಕ ಹಣಕಾಸು ನಿಯಂತ್ರಣಗಳ ಲೆಕ್ಕಪರಿಶೋಧನೆಗೆ ಅನ್ವಯಿಸುತ್ತದೆ ಮತ್ತು ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದಿಂದ ನೀಡಲಾಗುತ್ತದೆ.

ಆ ಮಾನದಂಡಗಳು ಮತ್ತು ಮಾರ್ಗದರ್ಶನ ಟಿಪ್ಪಣಿಯು ನಾವು ನೈತಿಕ ಅವಶ್ಯಕತೆಗಳನ್ನು ಅನುಸರಿಸಬೇಕು ಮತ್ತು ಹಣಕಾಸಿನ ವರದಿಯ ಮೇಲೆ ಸಾಕಷ್ಟು ಆಂತರಿಕ ಹಣಕಾಸು ನಿಯಂತ್ರಣಗಳನ್ನು ಸ್ಥಾಪಿಸಲಾಗಿದೆಯೇ ಮತ್ತು ನಿರ್ವಹಿಸಲಾಗಿದೆಯೇ ಮತ್ತು ಅಂತಹ ನಿಯಂತ್ರಣಗಳು ಎಲ್ಲಾ ವಸ್ತು ವಿಷಯಗಳಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದರೆ ಎಂಬ ಬಗ್ಗೆ ಸಮಂಜಸವಾದ ಭರವಸೆಯನ್ನು ಪಡೆಯಲು ಆಡಿಟ್ ಅನ್ನು ಯೋಜಿಸುವುದು ಮತ್ತು ನಿರ್ವಹಿಸುವುದು ಅಗತ್ಯವಾಗಿದೆ.

ನಮ್ಮ ಲೆಕ್ಕಪರಿಶೋಧನೆಯು ಹಣಕಾಸಿನ ವರದಿ ಮತ್ತು ಅವುಗಳ ಕಾರ್ಯಾಚರಣೆಯ ಪರಿಣಾಮಕಾರಿತ್ವದ ಮೇಲೆ ಆಂತರಿಕ ಹಣಕಾಸು ನಿಯಂತ್ರಣಗಳ ವ್ಯವಸ್ಥೆಯ ಸಮರ್ಪಕತೆಯ ಬಗ್ಗೆ ಆಡಿಟ್ ಪುರಾವೆಗಳನ್ನು ಪಡೆಯುವ ಕಾರ್ಯವಿಧಾನಗಳನ್ನು ಒಳಗೊಂಡಿರುತ್ತದೆ. ಹಣಕಾಸಿನ ವರದಿಯ ಮೇಲಿನ ಆಂತರಿಕ ಹಣಕಾಸು ನಿಯಂತ್ರಣಗಳ ನಮ್ಮ ಲೆಕ್ಕಪರಿಶೋಧನೆಯು ಹಣಕಾಸಿನ ವರದಿಯ ಮೇಲಿನ ಆಂತರಿಕ ಹಣಕಾಸಿನ ನಿಯಂತ್ರಣಗಳ ತಿಳುವಳಿಕೆಯನ್ನು ಪಡೆಯುವುದು, ವಸ್ತು ದೌರ್ಬಲ್ಯವು ಅಸ್ತಿತ್ವದಲ್ಲಿದೆ ಎಂಬ ಅಪಾಯವನ್ನು ನಿರೂಪಿಸುವುದು ಮತ್ತು ಮೌಲ್ಯಮಾಪನ ಮಾಡಿದ ಅಪಾಯದ ಆಧಾರದ ಮೇಲೆ ಆಂತರಿಕ ನಿಯಂತ್ರಣದ ವಿನ್ಯಾಸ ಮತ್ತು ಕಾರ್ಯಾಚರಣೆಯ ಪರಿಣಾಮಕಾರಿತ್ವವನ್ನು ಪರೀಕ್ಷಿಸುವುದು ಮತ್ತು ಮೌಲ್ಯಮಾಪನ ಮಾಡುವುದು. ಆಯ್ಕೆಮಾಡಲಾದ ಕಾರ್ಯವಿಧಾನಗಳು ಲೆಕ್ಕಪರಿಶೋಧಕರ ತೀರ್ಪಿನ ಮೇಲೆ ಅವಲಂಬಿತವಾಗಿದೆ, ವಂಚನೆ ಅಥವಾ



ದೋಷದಿಂದಾಗಿ ಹಣಕಾಸಿನ ಹೇಳಿಕೆಗಳ ವಸ್ತು ತಪ್ಪು ಹೇಳಿಕೆಯ ಅಪಾಯಗಳ ಮೌಲ್ಯಮಾಪನವನ್ನು ಒಳಗೊಂಡಿರುತ್ತದೆ.

ಹಣಕಾಸಿನ ವರದಿಯ ಮೇಲೆ ಕಂಪನಿಯ ಆಂತರಿಕ ಹಣಕಾಸು ನಿಯಂತ್ರಣ ವ್ಯವಸ್ಥೆಯಲ್ಲಿ ನಮ್ಮ ಪ್ರತಿಕೂಲ ಆಡಿಟ್ ಅಭಿಪ್ರಾಯಕ್ಕೆ ಆಧಾರವನ್ನು ಒದಗಿಸಲು ನಾವು ಪಡೆದ ಆಡಿಟ್ ಪುರಾವೆಗಳು ಸಾಕಷ್ಟು ಮತ್ತು ಸೂಕ್ತವೆಂದು ನಾವು ನಂಬುತ್ತೇವೆ.

ಹಣಕಾಸು ವರದಿಯ ಮೇಲೆ ಆಂತರಿಕ ಹಣಕಾಸು ನಿಯಂತ್ರಣಗಳ ಅರ್ಥ

ಹಣಕಾಸಿನ ವರದಿಯ ಮೇಲೆ ಕಂಪನಿಯ ಆಂತರಿಕ ಹಣಕಾಸಿನ ನಿಯಂತ್ರಣವು ಸಾಮಾನ್ಯವಾಗಿ ಅಂಗೀಕರಿಸಲ್ಪಟ್ಟ ಲೆಕ್ಕಪತ್ರ ತತ್ವಗಳಿಗೆ ಅನುಗುಣವಾಗಿ ಹಣಕಾಸಿನ ವರದಿಯ ವಿಶ್ವಾಸಾರ್ಹತೆ ಮತ್ತು ಬಾಹ್ಯ ಉದ್ದೇಶಗಳಿಗಾಗಿ ಹಣಕಾಸಿನ ಹೇಳಿಕೆಗಳ ತಯಾರಿಕೆಯ ಬಗ್ಗೆ ಸಮಂಜಸವಾದ ಭರವಸೆಯನ್ನು ಒದಗಿಸಲು ವಿನ್ಯಾಸಗೊಳಿಸಲಾದ ಪ್ರಕ್ರಿಯೆಯಾಗಿದೆ. ಹಣಕಾಸಿನ ವರದಿಯ ಮೇಲೆ ಕಂಪನಿಯ ಆಂತರಿಕ ಹಣಕಾಸು ನಿಯಂತ್ರಣವು ಆ ನೀತಿಗಳು ಮತ್ತು ಕಾರ್ಯವಿಧಾನಗಳನ್ನು ಒಳಗೊಂಡಿರುತ್ತದೆ

ಕಂಪನಿಯ ಸ್ವತ್ತುಗಳ ವಹಿವಾಟುಗಳು ಮತ್ತು ವಿಲೇವಾರಿಗಳನ್ನು ಸಮಂಜಸವಾದ ವಿವರಗಳಲ್ಲಿ ನಿಖರವಾಗಿ ಮತ್ತು ತಕ್ಕಮಟ್ಟಿಗೆ ಪ್ರತಿಬಿಂಬಿಸುವ ದಾಖಲೆಗಳ ನಿರ್ವಹಣೆಗೆ ಸಂಬಂಧಿಸಿದಂತೆ;

ಸಾಮಾನ್ಯವಾಗಿ ಅಂಗೀಕರಿಸಲ್ಪಟ್ಟ ಲೆಕ್ಕಪರಿಶೋಧಕ ತತ್ವಗಳಿಗೆ ಅನುಗುಣವಾಗಿ ಹಣಕಾಸಿನ ಹೇಳಿಕೆಗಳನ್ನು ತಯಾರಿಸಲು ಅನುಮತಿಸಲು ವಹಿವಾಟುಗಳನ್ನು ದಾಖಲಿಸಲಾಗಿದೆ ಎಂದು ಸಮಂಜಸವಾದ ಭರವಸೆಯನ್ನು ಒದಗಿಸಿ ಮತ್ತು ಕಂಪನಿಯ ರಶೀದಿಗಳು ಮತ್ತು ವೆಚ್ಚಗಳನ್ನು ನಿರ್ವಹಣೆ ಮತ್ತು ಕಂಪನಿಯ ನಿರ್ದೇಶಕರ ಅಧಿಕಾರಕ್ಕೆ ಅನುಗುಣವಾಗಿ ಮಾತ್ರ ಮಾಡಲಾಗುತ್ತದೆ; ಮತ್ತು ಹಣಕಾಸಿನ ಹೇಳಿಕೆಗಳ ಮೇಲೆ ವಸ್ತು ಪರಿಣಾಮ ಬೀರಬಹುದಾದ ಕಂಪನಿಯ ಸ್ವತ್ತುಗಳ ಅನಧಿಕೃತ ಸ್ವಾಧೀನ, ಬಳಕೆ ಅಥವಾ ವಿಲೇವಾರಿ ತಡೆಗಟ್ಟುವಿಕೆ ಅಥವಾ ಸಮಯೋಚಿತ ಪತ್ತೆಗೆ ಸಂಬಂಧಿಸಿದಂತೆ ಸಮಂಜಸವಾದ ಭರವಸೆಯನ್ನು ಒದಗಿಸಿದೆ.

ಹಣಕಾಸು ವರದಿಯ ಮೇಲೆ ಆಂತರಿಕ ಹಣಕಾಸು ನಿಯಂತ್ರಣಗಳ ಅಂತರ್ಗತ ಮಿತಿಗಳು

ಹಣಕಾಸಿನ ವರದಿಯ ಮೇಲಿನ ಆಂತರಿಕ ಹಣಕಾಸಿನ ನಿಯಂತ್ರಣಗಳ ಅಂತರ್ಗತ ಮಿತಿಗಳ ಕಾರಣದಿಂದಾಗಿ, ನಿಯಂತ್ರಣಗಳ ಹೊಂದಾಣಿಕೆ ಅಥವಾ ಅಸಮರ್ಪಕ ನಿರ್ವಹಣೆಯ ಅತಿಕ್ರಮಣದ ಸಾಧ್ಯತೆಯನ್ನು ಒಳಗೊಂಡಂತೆ, ದೋಷ ಅಥವಾ ವಂಚನೆಯಿಂದ ವಸ್ತು ತಪ್ಪು ಹೇಳಿಕೆಗಳು ಸಂಭವಿಸಬಹುದು ಮತ್ತು ಪತ್ತೆಹಚ್ಚಲಾಗುವುದಿಲ್ಲ. ಅಲ್ಲದೆ, ಭವಿಷ್ಯದ ಅವಧಿಗಳಿಗೆ ಹಣಕಾಸಿನ ವರದಿಯ ಮೇಲಿನ ಆಂತರಿಕ ಹಣಕಾಸಿನ ನಿಯಂತ್ರಣಗಳ ಯಾವುದೇ ಮೌಲ್ಯಮಾಪನದ ಪ್ರಕ್ಷೇಪಗಳು ಪರಿಸ್ಥಿತಿಗಳಲ್ಲಿನ ಬದಲಾವಣೆಗಳಿಂದಾಗಿ ಹಣಕಾಸಿನ ವರದಿಯ ಮೇಲಿನ ಆಂತರಿಕ ಹಣಕಾಸಿನ ನಿಯಂತ್ರಣವು ಅಸಮರ್ಪಕವಾಗಬಹುದು ಅಥವಾ ನೀತಿಗಳು ಅಥವಾ ಕಾರ್ಯವಿಧಾನಗಳ ಅನುಸರಣೆಯ ಮಟ್ಟವು ಅಪಾಯಕ್ಕೆ ಒಳಪಟ್ಟು ಹದಗೆಡಬಹುದು.

ಅರ್ಹವಾದ ಅಭಿಪ್ರಾಯದ ಆಧಾರ

ನಮ್ಮ ಅಭಿಪ್ರಾಯದಲ್ಲಿ, ನಮಗೆ ನೀಡಿದ ಮಾಹಿತಿ ಮತ್ತು ವಿವರಣೆಗಳ ಪ್ರಕಾರ ಮತ್ತು ನಿರ್ವಹಿಸಿದ ನಮ್ಮ ಆಡಿಟ್ ಕಾರ್ಯವಿಧಾನಗಳ ಆಧಾರದ ಮೇಲೆ, ಮಾರ್ಚ್ 31, 2021ರಂತೆ ಹಣಕಾಸು ವರದಿಯ ಮೇಲಿನ ಕಂಪನಿಯ ಆಂತರಿಕ ಹಣಕಾಸು ನಿಯಂತ್ರಣಗಳ ಕಾರ್ಯಾಚರಣೆಯ ಪರಿಣಾಮಕಾರಿತ್ವದಲ್ಲಿ ಈ ಕೆಳಗಿನ ವಸ್ತು ದೌರ್ಬಲ್ಯಗಳನ್ನು ಗುರುತಿಸಲಾಗಿದೆ.

ನಮಗೆ ನೀಡಿದ ಮಾಹಿತಿ ಮತ್ತು ವಿವರಣೆಗಳ ಪ್ರಕಾರ ಮತ್ತು ನಮ್ಮ ಲೆಕ್ಕಪರಿಶೋಧನೆಯ ಆಧಾರದ ಮೇಲೆ, ಈ ಕೆಳಗಿನ ವಸ್ತು ದೌರ್ಬಲ್ಯಗಳನ್ನು 31ನೇ ಮಾರ್ಚ್ 2021 ರಲ್ಲಿ ಗುರುತಿಸಲಾಗಿದೆ,

1. ಕೆಳಗಿನ ಆಂತರಿಕ ದೌರ್ಬಲ್ಯಗಳು ಮತ್ತು / ಅಥವಾ ಕೊರತೆಗಳನ್ನು ಗಮನಿಸಲಾಗಿದೆ.
 - I. ಲೆಕ್ಕಪತ್ರ ನಿರ್ವಹಣೆಗೆ ಸಂಬಂಧಿಸಿದಂತೆ ಅನುಸರಿಸಬೇಕಾದ ಕಾರ್ಯವಿಧಾನಗಳನ್ನು ಸೂಚಿಸುವ, ಲೆಕ್ಕಪತ್ರಗಳ ಆವರ್ತಕ ಪರಿಶೀಲನೆ ಬಗ್ಗೆ ಯಾವುದೇ ಕೈಪಿಡಿಯನ್ನು ಕಂಪನಿಯು ಅಭಿವೃದ್ಧಿ ಪಡಿಸಿಲ್ಲ.
 - II. ಕಂಪನಿಯು ತನ್ನ ಆಂತರಿಕ ನಿಯಂತ್ರಣ ಕಾರ್ಯವಿಧಾನಗಳನ್ನು ದಾಖಲಿಸಿಲ್ಲ.
 - III. ವಿವಿಧ ವಹಿವಾಟುಗಳಿಗೆ ಲೆಕ್ಕಪತ್ರ ನಿರ್ವಹಣೆಯಲ್ಲಿ ಅನುಸರಿಸಬೇಕಾದ ಕಾರ್ಯವಿಧಾನಗಳು, ವ್ಯವಸ್ಥೆಗಳನ್ನು ಸೂಚಿಸುವ ಯಾವುದೇ ಲೆಕ್ಕಪತ್ರಗಳ ಕೈಪಿಡಿ ಇಲ್ಲ
 - IV. ಪರಿಶೀಲನೆಯ ಅವಧಿಯಲ್ಲಿ ಫಲಾನುಭವಿಗಳಿಗೆ ಸಾಲದ ಮೊತ್ತವನ್ನು ವಸೂಲಾತಿಗಾಗಿ ನೋಟೀಸ್ ನೀಡದಿರುವುದು.



- V. ಕಂಪನಿಯು ಭಾರತೀಯ ರಿಸರ್ವ್ ಬ್ಯಾಂಕ್ ಸೂಚಿಸಿದಂತೆ ಸ್ವತ್ತುಗಳನ್ನು ವಿವಿಧ ವರ್ಗಗಳಾಗಿ ವರ್ಗೀಕರಿಸಿಲ್ಲ ಎಂದು ಗಮನಿಸಲಾಗಿದೆ, ಈ ಕಾರಣದಿಂದಾಗಿ ಕಂಪನಿಯು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನಿಯಮಗಳಿಗೆ ಅಗತ್ಯವಿರುವ ನಿಬಂಧನೆಗಳ ಸರಿಯಾದ ಅಂದಾಜು ಮಾಡಲಾಗಿಲ್ಲ.
- VI. ಅನುತ್ತಾದಕ ಆಸ್ತಿಗಳನ್ನು ಗುರುತಿಸದಿರುವುದು ಮತ್ತು ಅನುತ್ತಾದಕ ಆಸ್ತಿಗಳಿಗೆ ಸಂಚಯದ ಆಧಾರದ ಮೇಲೆ ಆದಾಯವನ್ನು ಗುರುತಿಸುವುದು.
- VII. ಲಿಫ್ಟ್ ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ ಬಿಡುಗಡೆ ಮಾಡಲಾದ ಬಳಕೆಯ ಪ್ರಮಾಣಪತ್ರಗಳನ್ನು ಸಂಗ್ರಹಿಸಿ ದಿರುವುದು, ವಿದ್ಯುಚ್ಛಕ್ತಿಗಾಗಿ ಘಟಕಗಳಿಗೆ ಪಾವತಿಸಿದ ಮುಂಗಡಗಳಿಗೆ ಬಾಕಿ ದೃಢೀಕರಣಗಳನ್ನು ಪಡೆಯುವುದು.
2. ಕೆಲವು ಯಾದೃಚ್ಛಿಕ ಮಾದರಿಗಳನ್ನು ಆಯ್ಕೆಮಾಡಲಾಗಿದೆ ಮತ್ತು ಸಾಫ್ಟ್‌ವೇರ್ ಬಡ್ಡಿ ಮೊತ್ತವನ್ನು ನಿಖರವಾಗಿ ಲೆಕ್ಕಾಚಾರ ಮಾಡುತ್ತದೆಯೇ ಎಂದು ಮೌಲ್ಯಮಾಪನ ಮಾಡಲು ಕೆಲವು ಪರೀಕ್ಷಾ ತಪಾಸಣೆಗಳನ್ನು ಕೈಗೊಳ್ಳಲಾಗಿದೆ. ಆದಾಗ್ಯೂ, ಆಯ್ಕೆಮಾಡಿದ ಮಾದರಿಗಳ ಒಂದು ಸಣ್ಣ ಶೇಕಡಾವಾರು ಪ್ರಮಾಣದಲ್ಲಿ ಕಂಪನಿಯು ಬಡ್ಡಿ ಆದಾಯವನ್ನು ಲೆಕ್ಕಾಚಾರ ಮಾಡಲು ಬಳಸುವ ಸಾಫ್ಟ್‌ವೇರ್ ಆಂತರಿಕ ನಿಯಂತ್ರಣಗಳಲ್ಲಿನ ದೌರ್ಬಲ್ಯವನ್ನು ಸೂಚಿಸುವ ಬಡ್ಡಿ ಆದಾಯವನ್ನು ನಿಖರವಾಗಿ ಲೆಕ್ಕಾಚಾರ ಮಾಡುವುದಿಲ್ಲ ಎಂದು ಗಮನಿಸಲಾಗಿದೆ.

ಅರ್ಹವಾದ ಅಭಿಪ್ರಾಯ

ನಮ್ಮ ಅಭಿಪ್ರಾಯದಲ್ಲಿ, ನಿಯಂತ್ರಣ ಮಾನದಂಡಗಳ ಗುರಿಗಳ ಸಾಧನೆಯ ಮೇಲೆ ವಿವರಿಸಿದ ವಸ್ತು ದೌರ್ಬಲ್ಯಗಳ ಪರಿಣಾಮಗಳು/ಸಂಭವನೀಯ ಪರಿಣಾಮಗಳಿಂದಾಗಿ, ಕಂಪನಿಯು ಹಣಕಾಸಿನ ವರದಿಯ ಮೇಲೆ ಸಾಕಷ್ಟು ಆಂತರಿಕ ಹಣಕಾಸು ನಿಯಂತ್ರಣಗಳನ್ನು ನಿರ್ವಹಿಸಿಲ್ಲ ಮತ್ತು ಹಣಕಾಸಿನ ವರದಿಯ ಮೇಲೆ ಅಂತಹ ಆಂತರಿಕ ಹಣಕಾಸು ನಿಯಂತ್ರಣಗಳು ಇರಲಿಲ್ಲ. ಮಾರ್ಚ್ 31, 2021 ರಂತೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ, ಕಂಪನಿಯು ಸ್ಥಾಪಿಸಿದ ಹಣಕಾಸು ವರದಿ ಮಾನದಂಡಗಳ ಮೇಲಿನ ಆಂತರಿಕ ನಿಯಂತ್ರಣದ ಆಧಾರದ ಮೇಲೆ ಆಂತರಿಕ ನಿಯಂತ್ರಣದ ಅಗತ್ಯ ಅಂಶಗಳನ್ನು ಪರಿಗಣಿಸಿ ಮಾರ್ಗದರ್ಶನದ ಟಿಪ್ಪಣಿಯಲ್ಲಿ ಆಂತರಿಕ ಹಣಕಾಸು ನಿಯಂತ್ರಣಗಳ ಲೆಕ್ಕಪರಿಶೋಧನೆಯ ಮೇಲೆ ಹಣಕಾಸು ವರದಿ ಮಾಡುವ ಸಂಸ್ಥೆಯು ಹೊರಡಿಸಿದ ಭಾರತ.

ಕಂಪನಿಯ ಮಾರ್ಚ್ 31, 2021 ರ ಹಣಕಾಸು ಹೇಳಿಕೆಗಳ ನಮ್ಮ ಲೆಕ್ಕಪರಿಶೋಧನೆಯನ್ನು ಅನ್ವಯಿಸಿದ ಆಡಿಟ್ ಪರೀಕ್ಷೆಗಳ ಸ್ವರೂಪ, ಸಮಯ ಮತ್ತು ವ್ಯಾಪ್ತಿಯನ್ನು ನಿರ್ಧರಿಸುವಲ್ಲಿ ನಾವು ಗುರುತಿಸಿರುವ ಮತ್ತು ವರದಿ ಮಾಡಿದ ವಸ್ತು ದೌರ್ಬಲ್ಯಗಳನ್ನು ಪರಿಗಣಿಸಿದ್ದೇವೆ ಮತ್ತು ಈ ವಸ್ತು ದೌರ್ಬಲ್ಯಗಳು ಸಂಸ್ಥೆಯ ಹಣಕಾಸಿನ ತಃಖ್ತೆಗಳ ಮೇಲಿನ ನಮ್ಮ ಅಭಿಪ್ರಾಯದ ಮೇಲೆ ಪರಿಣಾಮ ಬೀರುವುದಿಲ್ಲ.

ಎನ್.ಎಸ್.ವಿ.ಎಂ & ಅಸೋಸಿಯೇಟ್ಸ್
ಚಾರ್ಟೆಡ್ ಅಕೌಂಟೆಂಟ್ಸ್
ಸಂಸ್ಥೆಯ ನೋಂದಣಿ ಸಂಖ್ಯೆ: 010072S

ಸಹಿ/-

ವಿ ಎಸ್ ರಂಗನಾಥನ್

ಪಾಲುದಾರ

ಸದಸ್ಯತ್ವ ಸಂಖ್ಯೆ: 201872

ಸ್ಥಳ: ಬೆಂಗಳೂರು

ದಿನಾಂಕ: 23 ಮೇ 2022



ಅನುಬಂಧ-ಸಿ : ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ

ಅಭಿವೃದ್ಧಿ ನಿಗಮ ನಿಯಮಿತದ ವರದಿ

ಕಂಪನಿಗಳ ಕಾಯಿದೆ, 2013 ರ ಸೆಕ್ಷನ್ 143(5) ಅಡಿಯಲ್ಲಿ ಕಂಪ್ಲೋಲರ್ ಮತ್ತು ಆಡಿಟರ್ ಜನರಲ್ ನೀಡಿದ ನಿರ್ದೇಶನಗಳ ಪ್ರಕಾರ

- 1) ಐಟಿ ವ್ಯವಸ್ಥೆಯ ಮೂಲಕ ಎಲ್ಲಾ ಲೆಕ್ಕಪತ್ರ ವಹಿವಾಟುಗಳನ್ನು ಪ್ರಕ್ರಿಯೆಗೊಳಿಸಲು ಕಂಪನಿಯು ವ್ಯವಸ್ಥೆಯನ್ನು ಹೊಂದಿದೆಯೇ? ಹೌದು ಎಂದಾದರೆ, ಐಟಿ ವ್ಯವಸ್ಥೆಯ ಹೊರಗಿನ ಲೆಕ್ಕಪರಿಶೋಧಕ ವಹಿವಾಟುಗಳ ಪ್ರಕ್ರಿಯೆಯ ಪರಿಣಾಮಗಳು ಖಾತೆಗಳ ಸಮಗ್ರತೆಯ ಮೇಲೆ ಹಣಕಾಸಿನ ಪರಿಣಾಮಗಳ ಜೊತೆಗೆ ಯಾವುದಾದರೂ ಇದ್ದರೆ ಹೇಳಬಹುದು.

ನಮಗೆ ನೀಡಿದ ಮಾಹಿತಿ ಮತ್ತು ವಿವರಣೆಗಳ ಪ್ರಕಾರ, ಫಿನ್‌ಕ್ರಾಫ್ಟ್ ಸಾಫ್ಟ್‌ವೇರ್‌ನಿಂದ ರಚಿಸಲಾದ ಬ್ಯಾಲೆನ್ಸ್ ಶೀಟ್, ಲಾಭ ಮತ್ತು ನಷ್ಟದ ಹೇಳಿಕೆ ಮತ್ತು ಪ್ರಾಯೋಗಿಕ ಸಮತೋಲನವನ್ನು ಬಳಸಿಕೊಂಡು ಹಣಕಾಸಿನ ತಃಖ್ತೆಗಳನ್ನು ತಯಾರಿಸಲಾಗುತ್ತದೆ. ಅದರ ಪರಿಶೀಲನೆಯ ಮೇಲೆ ಹಣಕಾಸಿನ ತಃಖ್ತೆಗಳಲ್ಲಿ ಲೆಕ್ಕೀಕರಿಸಲಾದ ಎಲ್ಲಾ ವಹಿವಾಟುಗಳನ್ನು ಫಿನ್‌ಕ್ರಾಫ್ಟ್ ಸಾಫ್ಟ್‌ವೇರ್‌ಗೆ ಪತ್ತೆಹಚ್ಚಬಹುದು ಎಂದು ನಾವು ಗಮನಿಸಿದ್ದೇವೆ. ಇದಲ್ಲದೆ, ನಾವು ನಡೆಸಿದ ಪರಿಶೀಲನೆಗಳು ಮತ್ತು ಪರಿಶೀಲನೆಗಳ ಆಧಾರದ ಮೇಲೆ ಹಣಕಾಸಿನ ತಃಖ್ತೆಗಳಲ್ಲಿ ಯಾವುದೇ ಲೆಕ್ಕಪರಿಶೋಧಕ Fincraft ಸಾಫ್ಟ್‌ವೇರ್ ಹೊರತುಪಡಿಸಿ ದಾಖಲಿಸಿಲ್ಲ.

- 2) ಕಂಪನಿಯು ಸಾಲವನ್ನು ಮರುಪಾವತಿಸಲು ಅಸಮರ್ಥತೆಯಿಂದಾಗಿ ಕಂಪನಿಗೆ ಸಾಲದಾತರಿಂದ ಮಾಡಿದ ಅಸ್ತಿತ್ವದಲ್ಲಿರುವ ಸಾಲದ ಯಾವುದೇ ಪುನರ್ರಚನೆ ಅಥವಾ ಮನ್ನಾ/ಸಾಲಗಳು/ಸಾಲಗಳು/ಬಡ್ಡಿ ಇತ್ಯಾದಿಗಳನ್ನು ಮನ್ನಾ ಮಾಡುವ ಪ್ರಕರಣಗಳಿವೆಯೇ? ಹೌದು ಎಂದಾದರೆ, ಹಣಕಾಸಿನ ಪ್ರಭಾವವನ್ನು ಹೇಳಬಹುದು. ಅಂತಹ ಪ್ರಕರಣಗಳನ್ನು ಸರಿಯಾಗಿ ಪರಿಗಣಿಸಲಾಗಿದೆಯೇ? (ಒಂದು ವೇಳೆ, ಸಾಲದಾತನು ಸರ್ಕಾರಿ ಕಂಪನಿಯಾಗಿದ್ದರೆ, ಈ ನಿರ್ದೇಶನವು ಸಾಲದಾತ ಕಂಪನಿಯ ಶಾಸನಬದ್ಧ ಲೆಕ್ಕಪರಿಶೋಧಕರಿಗೂ ಅನ್ವಯಿಸುತ್ತದೆ)

ಕಂಪನಿಯು ಬ್ಯಾಂಕಿಂಗ್-ಅಲ್ಲದ ಹಣಕಾಸು ಕಂಪನಿಯಾಗಿದ್ದು, ಪ್ರಾಥಮಿಕವಾಗಿ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಸ್ಥಾಪಿಸಲಾದ ಕರ್ನಾಟಕ ಸರ್ಕಾರದ ಸಂಪೂರ್ಣ ಸ್ವಾಮ್ಯದಲ್ಲಿದೆ. ತನ್ನ ಉದ್ದೇಶಗಳ ಅನುಸರಣೆಯಲ್ಲಿ, ಕಂಪನಿಯು ಹಲವಾರು ಫಲಾನುಭವಿಗಳಿಗೆ ವಿವಿಧ ಯೋಜನೆಗಳ ಅಡಿಯಲ್ಲಿ ಸಾಲಗಳನ್ನು ವಿತರಿಸಿದೆ. ಪ್ರಸಕ್ತ ವರ್ಷದಲ್ಲಿ ಯಾವುದೇ ಮನ್ನಾ/ಸಾಲಗಳು/ಸಾಲಗಳು/ಬಡ್ಡಿ ಇತ್ಯಾದಿಗಳ ಮನ್ನಾ ಇಲ್ಲ. ಆದಾಗ್ಯೂ, ಪೂರ್ವನಿದರ್ಶನಗಳ ಆಧಾರದ ಮೇಲೆ ಕಂಪನಿಯು ಕಡಿಮೆ ವಸೂಲಾತಿ ಸಾಲ ಮತ್ತು ಬಡ್ಡಿ ದರವನ್ನು ಅಂದಾಜಿಸಿದೆ ಮತ್ತು ಅದಕ್ಕೆ ಅನುಗುಣವಾಗಿ ಸಾಲಗಳನ್ನು ವಸೂಲಿ ಮಾಡದಿರುವಿಕೆ ಮತ್ತು ಹಣಕಾಸಿನ ಮೇಲಿನ ಬಡ್ಡಿಗಿ ನಿಬಂಧನೆಗಳನ್ನು ಮಾಡಿದೆ. ಹೇಳಿಕೆಗಳ. ಸಾಲ ಮತ್ತು ಬಡ್ಡಿ ಮೊತ್ತವನ್ನು ವಸೂಲಿ ಮಾಡದಿರುವ ಸಲುವಾಗಿ ವರ್ಷದಲ್ಲಿ ಕಂಪನಿಯು ಮಾಡಿರುವ ಮುನೇಪಾಟುಗಳ ಒಟ್ಟು ಮೊತ್ತವು ಕ್ರಮವಾಗಿ ರೂ 13,759.05 ಲಕ್ಷಗಳು ಮತ್ತು ರೂ 3170.19 ಲಕ್ಷಗಳು.

ಮೇಲಿನವುಗಳ ಜೊತೆಗೆ ಕಂಪನಿಯು ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ವಿವಿಧ ಯೋಜನೆಗಳ ಅನುಷ್ಠಾನಕ್ಕಾಗಿ ರಾಷ್ಟ್ರೀಯ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ಸರ್ಕಾರದಿಂದ ಸಾಲವನ್ನು ಪಡೆದುಕೊಂಡಿದೆ.

ಮರುಪಾವತಿ ವೇಳಾಪಟ್ಟಿಗಳಿಗೆ ಅನುಗುಣವಾಗಿ ರಾಷ್ಟ್ರೀಯ ಹಿಂದುಳಿದ ವರ್ಗಗಳು ಮತ್ತು ಸಮುದಾಯಗಳಿಂದ ಎರವಲು ಪಡೆದ ಮೊತ್ತವನ್ನು ಕಂಪನಿಯು ನಿಯಮಿತವಾಗಿ ಮರುಪಾವತಿ ಮಾಡುತ್ತಿದೆ. ಇದಲ್ಲದೆ, ಅರಿವು ಶಿಕ್ಷಣ ಯೋಜನೆಯ ಅನುಷ್ಠಾನಕ್ಕಾಗಿ ಕರ್ನಾಟಕ ಸರ್ಕಾರದಿಂದ ಪಡೆದ ಸಾಲವನ್ನು ಕಂಪನಿಯು ಯಾವುದೇ ಮರುಪಾವತಿ ಮಾಡುತ್ತಿಲ್ಲ, ಏಕೆಂದರೆ ಸಾಲವನ್ನು ಅನುದಾನವಾಗಿ ಪರಿವರ್ತಿಸಲು ಕಂಪನಿಯು ಸರ್ಕಾರಕ್ಕೆ ಅರ್ಜಿ ಸಲ್ಲಿಸಿದೆ. ಮೇಲಿನದನ್ನು ಗಮನಿಸಿದರೆ, ಕಂಪನಿಯು ಪಡೆದ ಸಾಲಗಳಿಗೆ ಸಂಬಂಧಿಸಿದಂತೆ ವರ್ಷದಲ್ಲಿ ಯಾವುದೇ ಮನ್ನಾ/ಸಾಲಗಳು/ಸಾಲಗಳು/ಬಡ್ಡಿ ಇತ್ಯಾದಿಗಳನ್ನು ಮನ್ನಾ ಮಾಡುವುದಿಲ್ಲ ಎಂದು ನಾವು ಅಭಿಪ್ರಾಯಪಟ್ಟಿದ್ದೇವೆ

- 3) ಕೇಂದ್ರ/ರಾಜ್ಯ ಸರ್ಕಾರ ಅಥವಾ ಅದರ ಏಜೆನ್ಸಿಗಳಿಂದ ನಿರ್ದಿಷ್ಟ ಯೋಜನೆಗಳಿಗೆ ಪಡೆದ/ಸ್ವೀಕರಿಸಬಹುದಾದ ನಿಧಿಗಳು (ಅನುದಾನಗಳು/ಸಬ್ಸಿಡಿ ಇತ್ಯಾದಿ) ಅದರ ನಿಯಮಗಳು ಮತ್ತು ಷರತ್ತುಗಳ ಪ್ರಕಾರ ಸರಿಯಾಗಿ ಲೆಕ್ಕ ಹಾಕಲಾಗಿದೆಯೇ/ಬಳಸಲಾಗಿದೆಯೇ? ವಿಚಲನ ಪ್ರಕರಣಗಳನ್ನು ಪಟ್ಟಿ ಮಾಡಿ.

ಕಂಪನಿಯು ಸರ್ಕಾರದಿಂದ ಪಡೆದ ಅನುದಾನಕ್ಕಾಗಿ ವರ್ಷವಾರು ಲೆಡ್ಜರ್‌ಗಳನ್ನು ನಿರ್ವಹಿಸುವುದಿಲ್ಲ ಆದರೆ ಸಂಯೋಜನೆಯ ದಿನಾಂಕದಿಂದ ಬ್ಯಾಲೆನ್ಸ್ ಶೀಟ್ ದಿನಾಂಕದವರೆಗೆ ಪಡೆದ ಎಲ್ಲಾ ಸರ್ಕಾರಿ ಅನುದಾನಗಳನ್ನು "GIA ಲೆಡ್ಜರ್‌ಗಾಗಿ ಸಬ್ಸಿಡಿ"ನಲ್ಲಿ ದಾಖಲಿಸುತ್ತದೆ. ಇದಲ್ಲದೆ, ಕಂಪನಿಯು ನಿರ್ದಿಷ್ಟ ವರ್ಷದ ಸರ್ಕಾರದ ಅನುದಾನಗಳಿಗೆ ಕಲ್ಯಾಣ ಯೋಜನೆಗಳ ಅನುಷ್ಠಾನಕ್ಕಾಗಿ



ಮಾಡಿದ ವೆಚ್ಚವನ್ನು ನಿಗದಿಪಡಿಸುವ ವ್ಯವಸ್ಥೆಯನ್ನು ಹೊಂದಿಲ್ಲ ಎಂಬುದನ್ನು ನಾವು ಗಮನಿಸುತ್ತೇವೆ, ಇದರಿಂದಾಗಿ FY 2020-21ರ ಅವಧಿಯಲ್ಲಿ ಸರ್ಕಾರವು ಪಡೆದ ಅನುದಾನವನ್ನು ಸಂಪೂರ್ಣವಾಗಿ ಬಳಸಲಾಗಿದೆ ಅಥವಾ ಬಳಸಲಾಗಿಲ್ಲ ಎಂದು ಮೌಲ್ಯಮಾಪನ ಮಾಡಲು ನಮಗೆ ಸಾಧ್ಯವಾಗುವುದಿಲ್ಲ.

ಆದಾಗ್ಯೂ, ಖಾತೆಗಳ ಪುಸ್ತಕಗಳನ್ನು ಪರಿಶೀಲಿಸಿದಾಗ, ಕಂಪನಿಯು ಇಲ್ಲಿಯವರೆಗೆ ಬಳಸಿರುವ ಸಂಪೂರ್ಣ ಹಣವನ್ನು ಸರ್ಕಾರದಿಂದ ಅನುಮೋದಿಸಲಾದ ಕಲ್ಯಾಣ ಯೋಜನೆಗಳ ಅನುಷ್ಠಾನಕ್ಕೆ ಬಳಸಲಾಗುತ್ತದೆ ಮತ್ತು ಯಾವುದೇ ವ್ಯತ್ಯಾಸದ ಪ್ರಕರಣಗಳಿಲ್ಲ ಎಂದು ನಾವು ಅಭಿಪ್ರಾಯಪಟ್ಟಿದ್ದೇವೆ.

ನಿರ್ದಿಷ್ಟ ಕಂಪನಿ ನಿರ್ದೇಶನಗಳು

- 4) ಅನ್ವಯವಾಗುವ ಶಾಸನಬದ್ಧ ನಿಯಮಾವಳಿಗಳನ್ನು ಅನುಸರಿಸಲಾಗಿದೆಯೇ? ಇಲ್ಲದಿದ್ದಲ್ಲಿ ಅನುಸರಣೆ ಮತ್ತು ಪರಿಣಾಮ ಯಾವುದಾದರೂ ಇದ್ದರೆ ವರದಿ ಮಾಡಬಹುದು.

ಲೆಕ್ಕಪರಿಶೋಧನೆಯ ಸಮಯದಲ್ಲಿ, ನಾವು ಕಂಪನಿಯ ಶಾಸನಬದ್ಧ ಲೆಕ್ಕಪರಿಶೋಧಕರಾಗಿ ನೇಮಕಗೊಂಡಿದ್ದೇವೆ, TDS, GST, ಭವಿಷ್ಯ ನಿಧಿ, ವೃತ್ತಿಪರ ತೆರಿಗೆ ಮತ್ತು ಕಂಪನಿಗಳ ಕಾಯಿದೆ ನಿಯಮಗಳ ಅನುಸರಣೆಯನ್ನು ಪರಿಶೀಲಿಸಿದ್ದೇವೆ. ಶಾಸನಬದ್ಧ ಲೆಕ್ಕಪರಿಶೋಧನೆಯ ಅಡಿಯಲ್ಲಿ ಅಗತ್ಯವಿರುವ ಸಮಂಜಸವಾದ ಭರವಸೆಯನ್ನು ಪಡೆಯಲು ನಮ್ಮಿಂದ ಕೈಗೊಳ್ಳಲಾದ ಅನುಸರಣೆ ಪರಿಶೀಲನೆಯು ಅಗತ್ಯವಿರುವ ಮಟ್ಟಿಗೆ ನಿರ್ಬಂಧಿಸಲಾಗಿದೆ. ಕಂಪನಿಗಳ ಲೆಕ್ಕಪರಿಶೋಧಕ ವರದಿ ಆದೇಶದ (CARO) ಪಾಯಿಂಟ್ IX ನಲ್ಲಿ ಉಲ್ಲೇಖಿಸಲಾದ ಅಂಶಗಳನ್ನು ಹೊರತುಪಡಿಸಿ ನಮಗೆ ಲಭ್ಯವಿರುವ ಮಾಹಿತಿ ಮತ್ತು ವಿವರಣೆಗಳ ಆಧಾರದ ಮೇಲೆ ಕಂಪನಿಯು ಮೇಲೆ ತಿಳಿಸಲಾದ ಶಾಸನಬದ್ಧ ನಿಯಮಗಳನ್ನು ಅನುಸರಿಸಿದೆ.

- 5) ಕಂಪನಿಯು 27.08.2019 ದಿನಾಂಕದ ಸುತ್ತೋಲೆಯಲ್ಲಿ ನಿಗದಿಪಡಿಸಿದಂತೆ ಬಳಕೆಯಾಗದ ಬಂಡವಾಳ ಅನುದಾನಗಳ ಹೂಡಿಕೆಯ ಮೇಲೆ ಗಳಿಸಿದ ಬಡ್ಡಿಯನ್ನು GoKಗೆ ಮರುಪಾವತಿ ಮಾಡಿದೆಯೇ. ಮಾಡದಿದ್ದರೆ ಅದಕ್ಕೆ ಕಾರಣಗಳನ್ನು ವಿವರಿಸಬಹುದು.

ಕಂಪನಿಯು 27.08.2019ರ ಸುತ್ತೋಲೆಯಲ್ಲಿ ನಿಗದಿಪಡಿಸಿದಂತೆ ಬಳಕೆಯಾಗದ ಬಂಡವಾಳದ ಅನುದಾನದ ಮೇಲೆ ಕರ್ನಾಟಕ ಸರ್ಕಾರಕ್ಕೆ ಮರುಪಾವತಿಸಬೇಕಾದ ಬಡ್ಡಿಯನ್ನು ಲೆಕ್ಕಾಚಾರ ಮಾಡಿದೆ ಮತ್ತು ಹಣಕಾಸು ಹೇಳಿಕೆಗಳಲ್ಲಿ ಕರ್ನಾಟಕ ಸರ್ಕಾರಕ್ಕೆ ಪಾವತಿಸಬೇಕಾದ ಮೊತ್ತವನ್ನು ಬಹಿರಂಗಪಡಿಸಿದೆ.

ಕಂಪನಿಯು ತನ್ನ ಕಾರ್ಯಾಚರಣೆ ಮತ್ತು ಆಡಳಿತಾತ್ಮಕ ವೆಚ್ಚಗಳನ್ನು ಪೂರೈಸಲು ಸರ್ಕಾರದಿಂದ ಯಾವುದೇ ಅನುದಾನವನ್ನು ಪಡೆದಿಲ್ಲ ಎಂದು ನಮಗೆ ವಿವರಿಸಲಾಗಿದೆ. ಮೇಲಿನದನ್ನು ಗಮನಿಸಿದರೆ, ಕಂಪನಿಯು ತನ್ನ ಆಡಳಿತಾತ್ಮಕ ವೆಚ್ಚಗಳನ್ನು ಪೂರೈಸಲು ಬಳಕೆಯಾಗದ ಅನುದಾನದ ಮೇಲೆ ಗಳಿಸಿದ ಬಡ್ಡಿಯನ್ನು ಬಳಸಲು ಅನುಮತಿ ನೀಡುವಂತೆ ಸರ್ಕಾರವನ್ನು ವಿನಂತಿಸಿದೆ ಮತ್ತು ಆದ್ದರಿಂದ ಕಂಪನಿಯು ಕರ್ನಾಟಕ ಸರ್ಕಾರಕ್ಕೆ ಪಾವತಿಸಬೇಕಾದ ಬಡ್ಡಿಯ ಮೊತ್ತವನ್ನು ಹಿಂದಿರುಗಿಸಿಲ್ಲ.

ಎನ್.ಎಸ್.ವಿ.ಎಂ & ಅಸೋಸಿಯೇಟ್ಸ್
ಚಾರ್ಟೆಡ್ ಅಕೌಂಟೆಂಟ್ಸ್
ಸಂಸ್ಥೆಯ ನೋಂದಣಿ ಸಂಖ್ಯೆ: 010072S

ಸಹಿ/-

ವಿ ಎಸ್ ರಂಗನಾಥನ್

ಪಾಲುದಾರ

ಸದಸ್ಯತ್ವ ಸಂಖ್ಯೆ: 201872

ಸ್ಥಳ: ಬೆಂಗಳೂರು

ದಿನಾಂಕ: 23 ಮೇ 2022

ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ



ಬ್ಯಾಂಕಿಂಗೇತರ ಹಣಕಾಸು ಕಂಪನಿಯ ಹೆಸರು:

ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ.

ನಂ.16-ಡಿ, 4ನೇ ಮಹಡಿ, ಮಿಲರ್ ಟ್ರಾಂಕ್ ಬಂಡ್ ರಸ್ತೆ

ವಸಂತನಗರ, ಬೆಂಗಳೂರು-52

ಸಿಐಎನ್:ಯು74999ಕೆಎ1977ಎಸ್‌ಜಿಸಿ003237

31ನೇ ಮಾರ್ಚ್ 2021ಕ್ಕೆ ಕೊನೆಗೊಂಡ ವರ್ಷದ ಸ್ಥಿತಿ ವಿವರಣಾ ಪಟ್ಟಿ

(ರೂ.ಲಕ್ಷಗಳಲ್ಲಿ)

| ಕ್ರ. ಸಂ | ವಿವರಗಳು | ಟಿಪ್ಪಣಿ ಸಂಖ್ಯೆ | 31.03.2021ರಂತೆ ಅಂಕಿ ಅಂಶಗಳು | 31.03.2020ರಂತೆ ಅಂಕಿ ಅಂಶಗಳು |
|----------|---|----------------|----------------------------|----------------------------|
| | ಆಸ್ತಿಗಳು | | | |
| 1 | ಆರ್ಥಿಕ ಆಸ್ತಿಗಳು | | | |
| ಎ | ನಗದು ಮತ್ತು ನಗದಿಗೆ ಸಮಾನವಾದ ಆಸ್ತಿಗಳು | 1 | 11,639.98 | 19,554.53 |
| ಬಿ | ನಗದು ಮತ್ತು ನಗದಿಗೆ ಸಮವಲ್ಲದ ಬ್ಯಾಂಕ್ ಬ್ಯಾಲನ್ಸ್ | 2 | 30,520.95 | 36,311.32 |
| ಸಿ | ಬರಬೇಕಾದದ್ದು | | | |
| | 1 ವಹಿವಾಟಿನಿಂದ ಬರಬೇಕಾದದ್ದು | | - | - |
| | 2 ಇತರೆ ಬರಬೇಕಾದದ್ದು | 3 | 21.69 | 28.55 |
| ಡಿ | ಸಾಲಗಳು | 4 | 35,032.24 | 43,470.96 |
| ಇ | ಇತರೆ ಆರ್ಥಿಕ ಆಸ್ತಿಗಳು | 5 | 1,453.23 | 1,480.61 |
| | | | 78,668.09 | 100,845.97 |
| 2 | ಹಣಕಾಸೇತರ ಆಸ್ತಿಗಳು | | | |
| ಎ | ಆಸ್ತಿಗಳು, ಸ್ಥಾವರಗಳು ಮತ್ತು ಯಂತ್ರೋಪಕರಣಗಳು | 6 | 160.01 | 194.02 |
| ಬಿ | ಗೋಚರವಲ್ಲದ ಆಸ್ತಿಗಳು | 6 | 14.75 | 26.65 |
| | | | 174.76 | 220.67 |
| ಸಿ | ಇತರೆ ಹಣಕಾಸೇತರ ಆಸ್ತಿಗಳು | 7 | 2,346.20 | 1,956.20 |
| | | | 2,346.20 | 1,956.20 |
| | ಒಟ್ಟು ಆಸ್ತಿಗಳು | | 81,189.05 | 103,022.84 |
| | ಈಕೆಳಗೆ ಮತ್ತು ಹೊಣೆಗಳು | | | |
| | ಹೊಣೆಗಳು | | | |
| 1 | ಆರ್ಥಿಕ ಹೊಣೆಗಳು | | | |
| ಎ | ಪಾವತಿಸಬೇಕಾದದ್ದು-ಇತರೆ | | | |
| | 1 ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳ ಒಟ್ಟು ಬಾಕಿ | | - | - |
| | 2. ಸೂಕ್ಷ್ಮ ಉದ್ಯಮಗಳು ಮತ್ತು ಸಣ್ಣ ಉದ್ಯಮಗಳನ್ನು ಹೊರತುಪಡಿಸಿ ಸಾಲಗಾರರ ಒಟ್ಟು ಬಾಕಿಗಳು | 8 | 3,381.74 | 5,527.87 |
| ಬಿ | ಸಾಲಗಳು (ಸಾಲ ಭದ್ರತೆಗಳನ್ನು ಹೊರತುಪಡಿಸಿ) | 9 | 6,394.74 | 8,317.77 |
| ಸಿ | ಇತರೆ ಆರ್ಥಿಕ ಹೊಣೆಗಳು | 10 | 9,721.59 | 12,894.06 |
| ಡಿ. | ಲೀಸ್ ಹೊಣೆಗಾರಿಕೆ | 15 | 37.07 | 63.03 |
| | | | 19,535.14 | 26,802.73 |



| | | | | |
|-----------|--|----|------------------|-------------------|
| 2 | ಹಣಕಾಸೇತರ ಹೊಣೆಗಳು | | | |
| ಎ | ಮುನ್ನೇರ್ಪಾಟುಗಳು | 11 | 175.96 | 162.33 |
| ಬಿ | ಇತರೆ ಹಣಕಾಸೇತರ ಹೊಣೆಗಳು | | | |
| | 1. ಖರ್ಚಾಗದೇ ಉಳಿದ ಸರ್ಕಾರದ ಅನುದಾನ | 12 | 30890.60 | 33,228.38 |
| | 2. ಅನುದಾನದಿಂದ ಹಿಂದುಳಿದ ವರ್ಗಗಳಿಗೆ ನೀಡಿದ ಸಾಲ | 13 | 4937.81 | 15,335.09 |
| | 3. ಮುಂದೂಡಲ್ಪಟ್ಟ ಅನುದಾನಗಳು ಮತ್ತು ಗುತ್ತಿಗೆ ಹೊಣೆಗಳು | 14 | 16.60 | 19.44 |
| | 4. ಶಾಸನಬದ್ಧ ಹೊಣೆಗಾರಿಕೆ | 16 | 79.38 | 28.16 |
| | | | 36,100.35 | 48,773.40 |
| 3. | ಈಕ್ವಿಟಿ | | | |
| ಎ | ಈಕ್ವಿಟಿ ಷೇರು ಬಂಡವಾಳ | 17 | 49,171.41 | 34,171.41 |
| ಬಿ | ಇತರೆ ಈಕ್ವಿಟಿ | 18 | (23,617.85) | (6,724.70) |
| | | | 25,553.56 | 27,446.71 |
| | ಒಟ್ಟು ಹೊಣೆಗಳು ಮತ್ತು ಈಕ್ವಿಟಿ | | 81,189.05 | 103,022.84 |

1 ರಿಂದ 24ರವರೆಗಿನ ಟಿಪ್ಪಣಿಗಳು ಆರ್ಥಿಕ ತಃಖ್ತೆಗಳಿಗೆ ಸೂರಕವಾಗಿದೆ.

ನಿರ್ದೇಶಕ ಮಂಡಳಿಯ ಪರವಾಗಿ

ಲಗತ್ತಿಸಲಾದ ನಮ್ಮ ವರದಿಯ ಪ್ರಕಾರ
ಎನ್.ಎಸ್.ವಿ.ಎಂ & ಅಸೋಸಿಯೇಟ್ಸ್
ಚಾರ್ಟೆಡ್ ಅಕೌಂಟೆಂಟ್ಸ್
ಸಂಸ್ಥೆಯ ನೋಂದಣಿ ಸಂಖ್ಯೆ: 010072S

ಸಹಿ/-
(ಎ. ರವಿ)
ವ್ಯವಸ್ಥಾಪಕ ನಿರ್ದೇಶಕರು

ಸಹಿ/-
(ಸಿ.ಹೇಮಲತಾ)
ನಿರ್ದೇಶಕರು

ಸಹಿ/-
(ಎಸ್.ಪಿ.ಸ್ವಾಮಿ)
ಪ್ರಧಾನ ವ್ಯವಸ್ಥಾಪಕರು
(ಎಫ್ & ಎ)

ಸಹಿ/-
(ವಿ ಎಸ್ ರಂಗನಾಥನ್)
ಪಾಲುದಾರರು
ಸದಸ್ಯತ್ವ ಸಂಖ್ಯೆ: 201872



ಲಾಭ ಮತ್ತು ನಷ್ಟ ತಃಖ್ತೆ

ಬ್ಯಾಂಕಿಂಗೇತರ ಹಣಕಾಸು ಕಂಪನಿಯ ಹೆಸರು:

ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ.

ನಂ.16-ಡಿ, 4ನೇ ಮಹಡಿ, ಮಿಲರ್ಸ್ ಟ್ಯಾಂಕ್ ಬಂಡ್ ರಸ್ತೆ

ವಸಂತನಗರ, ಬೆಂಗಳೂರು-52

ಸಿಐಎನ್:ಯು74999ಕೆಎ1977ಎಸ್‌ಜಿಸಿ003237

31ನೇ ಮಾರ್ಚ್ 2021ಕ್ಕೆ ಕೊನೆಗೊಂಡ ವರ್ಷದ ಲಾಭ ಮತ್ತು ನಷ್ಟ ತಃಖ್ತೆ

(ರೂ.ಲಕ್ಷಗಳಲ್ಲಿ)

| ಕ್ರ. ಸಂ | ವಿವರಗಳು | ಟಿಪ್ಪಣಿ ಸಂಖ್ಯೆ | 31.03.2021ರ ಅಂತ್ಯಕ್ಕೆ | 31.03.2020ರ ಅಂತ್ಯಕ್ಕೆ |
|---------|--|----------------|-----------------------|-----------------------|
| | ಕಾರ್ಯಾಚರಣೆಗಳಿಂದ ಬಂದ ಆದಾಯ | | | |
| | 1. ಆದಾಯ ಬಡ್ಡಿ | 19 | 1,418.36 | 1,657.63 |
| i | ಕಾರ್ಯಾಚರಣೆಗಳಿಂದ ಒಟ್ಟು ಆದಾಯ | | 1,418.36 | 1,657.63 |
| ii | ಇತರೆ ಆದಾಯ | 20 | 16.21 | 9.40 |
| iii | ಒಟ್ಟು ಆದಾಯ (I+II) | | 1,434.57 | 1,667.03 |
| | ವೆಚ್ಚಗಳು | | | |
| | 1. ಹಣಕಾಸಿನ ವೆಚ್ಚಗಳು | 21 | 213.19 | 232.59 |
| | 2. ನೌಕರರ ಸೌಲಭ್ಯಗಳ ವೆಚ್ಚಗಳು | 22 | 528.42 | 527.14 |
| | 3. ಸವಕಳಿ ಮತ್ತು ಭೋಗ್ಯ | 6 | 61.84 | 64.96 |
| | 4. ಇತರೆ ವೆಚ್ಚಗಳು | 23 | 2,524.27 | 12,876.68 |
| iv. | ಒಟ್ಟು ವೆಚ್ಚಗಳು (IV) | | 3,327.72 | 13,701.37 |
| v | ಅಸಾಧಾರಣ ಅಂಶಗಳ ತೆರಿಗೆಯ ಪೂರ್ವದ ಲಾಭ/(ನಷ್ಟ) (III+IV) | | (1,893.15) | (12,034.35) |
| vi. | ತೆರಿಗೆಯ ಪೂರ್ವದ ಲಾಭ/(ನಷ್ಟ) (IV+V) | | (1,893.15) | (12,034.35) |
| | ತೆರಿಗೆಯ ವೆಚ್ಚಗಳು | | | |
| vii. | ಪ್ರಸ್ತುತ ತೆರಿಗೆಯ ವೆಚ್ಚಗಳು | | | |
| | ಮುಂದೂಡಲ್ಪಟ್ಟ ತೆರಿಗೆ (ಆಸ್ತಿಗಳು)/ಹೊಣೆಗಳು | | - | - |
| | ತೆರಿಗೆಯ ಒಟ್ಟು ವೆಚ್ಚಗಳು | | - | - |
| viii. | ತೆರಿಗೆಯ ನಂತರ ಲಾಭ/(ನಷ್ಟ) | | (1,893.15) | (12,034.35) |
| ix. | ಇತರೆ ಸಮಗ್ರ ಆದಾಯ | | | |
| | 1. ನಂತರದ ವರ್ಷಗಳಲ್ಲಿ ಲಾಭ ಮತ್ತು ನಷ್ಟಕ್ಕೆ ಮರುವರ್ಗೀಕರಿಸಿದ ವಸ್ತುಗಳು ಮರು-ಮಾಪನ ಲಾಭಗಳು/(ನಷ್ಟಗಳು) ವ್ಯಾಖ್ಯಾನಿಸಲಾದ ಲಾಭ ಯೋಜನೆ ಆದಾಯ ತೆರಿಗೆ ಪರಿಣಾಮ | | - | - |
| | 2. ವರ್ಷದ ಇತರ ಸಮಗ್ರ ಆದಾಯ, ತೆರಿಗೆಯ ನಿವ್ವಳ | | - | - |



| | | | | |
|-----|------------------------------|--|------------|-------------|
| x | ಸಮಗ್ರ ಒಟ್ಟು ಆದಾಯ | | (1,893.15) | (12,034.35) |
| xi. | ಪ್ರತಿ ಈಕ್ವಿಟಿ ಷೇರಿನ ಗಳಿಕೆಗಳು | | | |
| | ಮೂಲ (ರೂ) | | (3.85) | (0.35) |
| | ನಿಷ್ಕಾರವಾದ (ರೂ) | | (5.50) | (0.35) |

1 ರಿಂದ 24ರವರೆಗಿನ ಟಿಪ್ಪಣಿಗಳು ಆರ್ಥಿಕ ತಃಖ್ತೆಗಳಿಗೆ ಪೂರಕವಾಗಿದೆ.

ನಿರ್ದೇಶಕ ಮಂಡಳಿಯ ಪರವಾಗಿ

ಲಗತ್ತಿಸಲಾದ ನಮ್ಮ ವರದಿಯ ಪ್ರಕಾರ
ಎನ್.ಎಸ್.ಬಿ.ಎಂ & ಅಸೋಸಿಯೇಟ್ಸ್
ಚಾರ್ಟೆಡ್ ಅಕೌಂಟೆಂಟ್ಸ್
ಸಂಸ್ಥೆಯ ನೋಂದಣಿ ಸಂಖ್ಯೆ: 010072S

ಸಹಿ/-
(ಎ. ರವಿ)
ವ್ಯವಸ್ಥಾಪಕ ನಿರ್ದೇಶಕರು

ಸಹಿ/-
(ಸಿ.ಹೇಮಲತಾ)
ನಿರ್ದೇಶಕರು

ಸಹಿ/-
(ಎಸ್.ಪಿ.ಸ್ವಾಮಿ)
ಪ್ರಧಾನ ವ್ಯವಸ್ಥಾಪಕರು
(ಎಫ್&ಎ)

ಸಹಿ/-
(ಎ ಎಸ್ ರಂಗನಾಥನ್)
ಪಾಲುದಾರರು
ಸದಸ್ಯತ್ವ ಸಂಖ್ಯೆ: 201872



ನಗದು ಹರಿವಿನ ತಃಖ್ತೆ

ಬ್ಯಾಂಕಿಂಗೇತರ ಹಣಕಾಸು ಕಂಪನಿಯ ಹೆಸರು:

ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ.

ನಂ.16-ಡಿ, 4ನೇ ಮಹಡಿ, ಮಿಲರ್ಸ್ ಟ್ಯಾಂಕ್ ಬಂಡ್ ರಸ್ತೆ

ವಸಂತನಗರ, ಬೆಂಗಳೂರು-52

ಸಿಐಎನ್:ಯು74999ಕೆಎ1977ಎಸ್‌ಜಿಸಿ003237

31ನೇ ಮಾರ್ಚ್ 2021ಕ್ಕೆ ಕೊನೆಗೊಂಡ ವರ್ಷದ ನಗದು ಹರಿವಿನ ತಃಖ್ತೆ

(ರೂ.ಲಕ್ಷಗಳಲ್ಲಿ)

| ಕ್ರಮ ಸಂಖ್ಯೆ | ವಿವರಗಳು | 31 ಮಾರ್ಚ್ 2021ರ ಅಂತ್ಯದ ಅಂಕಿ ಅಂಶಗಳು | 31 ಮಾರ್ಚ್ 2020ರ ಅಂತ್ಯದ ಅಂಕಿ ಅಂಶಗಳು |
|-------------|---|------------------------------------|------------------------------------|
| ಎ | ಕಾರ್ಯಾಚರಣೆಯ ಚಟುವಟಿಕೆಗಳಿಂದ ಹಣದ ಹರಿವು ತೆರಿಗೆಯ ಮೊದಲು ನಿವ್ವಳ ಲಾಭ (ನಷ್ಟ) ಹೊಂದಾಣಿಕೆ | (1,893.15) | (12,034.35) |
| | ಸೇರಿಸಿ: ಸವಕಳಿ ಮತ್ತು ತಡೆಹಿಡಿಯಲಾದ ಅನುದಾನಗಳು ಮತ್ತು ಗುತ್ತಿಗೆ ಹೊಣೆಗಾರಿಕೆಗಳು | 61.84 | 65.27 |
| | ಕಳೆ: ಪ್ರಸ್ತುತ ವರ್ಷದಲ್ಲಿ ಗುರುತಿಸಲಾದ ಮುಂದೂಡಲ್ಪಟ್ಟ ಅನುದಾನ ಆದಾಯ | - | (2.84) |
| | ಸೇರಿಸಿ: ಪಾವತಿಸಬೇಕಾದ ಬಡ್ಡಿಗೆ ಮುನ್ನೇರ್ಪಾಟು | 6.30 | 7.07 |
| | ಸೇರಿಸಿ: ಕೆಟ್ಟ ಮತ್ತು ಅನುಮಾನಾಸ್ಪದ ಸಾಲಗಳಿಗೆ ಮುನ್ನೇರ್ಪಾಟು | 1,754.48 | 12,127.88 |
| | ಸೇರಿಸಿ: ಕ್ರೆಡಿಟ್ ದುರ್ಬಲ ಬಡ್ಡಿಗೇ ನಿಬಂಧನೆ | 2,101.88 | 1,360.32 |
| | ಸೇರಿಸಿ: ಆಸ್ತಿ ನಿಯಾತದಿಂದ ಆದ ನಷ್ಟ | 3.82 | - |
| | ಸೇರಿಸಿ: ಬಡ್ಡಿಯ ಮೇಲೆ ನಿರೀಕ್ಷಿತ ಕ್ರೆಡಿಟ್ ನಷ್ಟಕ್ಕೆ ಮುನ್ನೇರ್ಪಾಟು | (342.80) | 358.86 |
| | | 1,692.37 | 1,882.21 |
| | ಹೊಂದಾಣಿಕೆ | | |
| | (ಹೆಚ್ಚಳ)/ಕಡಿಮೆ ಸಾಲಗಳಲ್ಲಿ | 6,684.24 | (10,199.45) |
| | (ಹೆಚ್ಚಳ)/ಕಡಿಮೆ ಇತರ ಸ್ವೀಕೃತಿಯಲ್ಲಿ | 6.86 | 2,629.16 |
| | (ಹೆಚ್ಚಳ)/ಕಡಿಮೆ ಇತರ ಹಣಕಾಸಿನ ಸ್ವತ್ತುಗಳಲ್ಲಿ | (1,731.70) | (43.04) |
| | (ಹೆಚ್ಚಳ)/ಕಡಿಮೆ ಇತರ ಹಣಕಾಸಿನ ಅಲ್ಲದ ಸ್ವತ್ತುಗಳಲ್ಲಿ | (390.00) | - |
| | ಹೆಚ್ಚಳ/(ಕಡಿಮೆ) ಸಾಲದಲ್ಲಿ | (1,923.03) | (2,725.32) |
| | ಹೆಚ್ಚಳ/(ಕಡಿಮೆ)ಇತರ ಪಾವತಿಗಳಲ್ಲಿ | (2,152.42) | 11,708.55 |
| | ಹೆಚ್ಚಳ/(ಕಡಿಮೆ) ಇತರ ಹೊಣೆಗಾರಿಕೆಗಳಲ್ಲಿ | (3,172.47) | (61.10) |
| | ಹೆಚ್ಚಳ/(ಕಡಿಮೆ) ಗುತ್ತಿಗೆ ಹೊಣೆಗಾರಿಕೆಗಳು | (25.96) | (0.30) |
| | ಹೆಚ್ಚಳ/(ಕಡಿಮೆ) ಶಾಸನ ಬದ್ಧ ಪಾವತಿಗಳು | 51.21 | - |
| | ಹೆಚ್ಚಳ/(ಕಡಿಮೆ) ಮುನ್ನೇರ್ಪಾಟು | 13.63 | (24.90) |



| | | | |
|-----|--|--------------------|--------------------|
| | ಹೆಚ್ಚಳ/(ಕಡಿಮೆ) ಸರ್ಕಾರದ ಮತ್ತು ಎನ್‌ಬಿಸಿಎಫ್‌ಡಿಎಸ್ ಅನುದಾನಗಳು | (12,735.06) | (12,043.15) |
| | ಹೆಚ್ಚಳ/(ಕಡಿಮೆ) ಮುಂದೂಡಲ್ಪಟ್ಟ ಅನುದಾನಗಳು | (2.84) | (0.34) |
| | ಕಾರ್ಯಾಚರಣೆಗಳಿಂದ ಉತ್ಪತ್ತಿಯಾದ ನಗದು | (15,377.54) | (10,784.53) |
| | ಕಾರ್ಯಾಚರಣೆಯ ಚಟುವಟಿಕೆಗಳಿಂದ ನಿವ್ವಳ ನಗದು (ಎ) | (13,685.17) | (8,902.32) |
| ಬಿ | ಹೂಡಿಕೆ ಚಟುವಟಿಕೆಗಳಿಂದ ಹಣದ ಹರಿವು ಸ್ಥಿರ ಅಸ್ತಿಗಳ ಖರೀದಿ | (19.75) | (23.24) |
| | ಹೂಡಿಕೆ ಚಟುವಟಿಕೆಗಳಿಂದ ನಿವ್ವಳ ನಗದು (ಬಿ) | (19.75) | (23.24) |
| ಸಿ | ಹಣಕಾಸು ಚಟುವಟಿಕೆಗಳಿಂದ ಹಣದ ಹರಿವು ಸ್ವೀಕರಿಸಲಾದ ಷೇರು ಹಣ | - | 2500.00 |
| | ಹಣಕಾಸು ಚಟುವಟಿಕೆಗಳಿಂದ ನಿವ್ವಳ ನಗದು (ಸಿ) | - | 2500.00 |
| ಡಿ | ನಗದು ಮತ್ತು ನಗದು ಸಮಾನಗಳಲ್ಲಿ ನಿವ್ವಳ ಹೆಚ್ಚಳ | (13,704.92) | (6425.56) |
| ಇ | ವರ್ಷದ ಆರಂಭದಲ್ಲಿದ್ದಂತ ನಗದು ಮತ್ತು ನಗದು ಸಮಾನ | 55,865.85 | 62,291.41 |
| ಎಫ್ | ವರ್ಷದ ಕೊನೆಯಲ್ಲಿ ನಗದು ಮತ್ತು ನಗದು ಸಮಾನ | 42,160.93 | 55,865.85 |
| ಜಿ. | ಬ್ಯಾಲೆನ್ಸ್ ಶೀಟ್ ಪ್ರಕಾರ ನಗದು ಮತ್ತು ನಗದು ಸಮಾನ | | |
| | ಕೈಯಲ್ಲಿ ನಗದು | 3.86 | 7.76 |
| | ಬ್ಯಾಂಕಿನಲ್ಲಿರುವ ಬಾಕಿ | 42,157.07 | 55,858.09 |
| | ಒಟ್ಟು | 42,160.93 | 55,865.85 |

1 ರಿಂದ 24ರವರೆಗಿನ ಟಿಪ್ಪಣಿಗಳು ಆರ್ಥಿಕ ತಃಖ್ತೆಗಳಿಗೆ ಪೂರಕವಾಗಿದೆ.

ನಿರ್ದೇಶಕ ಮಂಡಳಿಯ ಪರವಾಗಿ

ಲಗತ್ತಿಸಲಾದ ನಮ್ಮ ವರದಿಯ ಪ್ರಕಾರ
ಎನ್.ಎಸ್.ವಿ.ಎಂ & ಅಸೋಸಿಯೇಟ್ಸ್
ಚಾರ್ಟೆಡ್ ಅಕೌಂಟೆಂಟ್ಸ್
ಸಂಸ್ಥೆಯ ನೋಂದಣಿ ಸಂಖ್ಯೆ: 010072S

ಸಹಿ/-
(ವಿ. ರವಿ)
ವ್ಯವಸ್ಥಾಪಕ ನಿರ್ದೇಶಕರು

ಸಹಿ/-
(ಸಿ.ಹೇಮಲತಾ)
ನಿರ್ದೇಶಕರು

ಸಹಿ/-
(ಎಸ್.ಪಿ.ಸ್ವಾಮಿ)
ಪ್ರಧಾನ ವ್ಯವಸ್ಥಾಪಕರು
(ಎಫ್ & ಎ)

ಸಹಿ/-
(ವಿ ಎಸ್ ರಂಗನಾಥನ್)
ಪಾಲುದಾರರು
ಸದಸ್ಯತ್ವ ಸಂಖ್ಯೆ: 201872

ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ



ಸರ್ಕಾರೇತರ ಹಣಕಾಸು ಸಂಸ್ಥೆಯ ಹೆಸರು

ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ.

ನಂ.16-ಡಿ, 4ನೇ ಮಹಡಿ, ಮಿಲರ್ಸ್ ಟ್ರಾಂಕ್ ಬಂಡ್ ರಸ್ತೆ

ವಸಂತನಗರ, ಬೆಂಗಳೂರು-52

ಸಿಐಎನ್:ಯು74999ಕೆಎ1977ಎಸ್‌ಜಿಸಿ003237

ಎ. ಈಕ್ವಿಟಿ ಷೇರು ಬಂಡವಾಳದಲ್ಲಿನ ಬದಲಾವಣೆಗಳನ್ನು ತೋರಿಸುವ ತಃಖ್ತೆ

(ಲಕ್ಷ.ರೂಗಳಲ್ಲಿ)

| 31-03-2021ರಂತೆ ಅಂಕಿಅಂಶಗಳು | | | 31-03-2020ರಂತೆ ಅಂಕಿಅಂಶಗಳು | | |
|---------------------------|--|------------------------------|-----------------------------|--|------------------------------|
| ವರದಿ ಅವಧಿಯ ಆರಂಭದ ಮೊತ್ತ | ಪ್ರಸಕ್ತ ವರ್ಷದಲ್ಲಿ ಷೇರು ಬಂಡವಾಳದಲ್ಲಿ ಬದಲಾವಣೆ | ವರದಿಯ ಅವಧಿಯ ಕೊನೆಯಲ್ಲಿನ ಮೊತ್ತ | ವರದಿ ಅವಧಿಯ ಆರಂಭದಲ್ಲಿನ ಮೊತ್ತ | ಪ್ರಸಕ್ತ ವರ್ಷದಲ್ಲಿ ಷೇರು ಬಂಡವಾಳದಲ್ಲಿ ಬದಲಾವಣೆ ಮೊತ್ತ | ವರದಿಯ ಅವಧಿಯ ಕೊನೆಯಲ್ಲಿನ ಮೊತ್ತ |
| ರೂ | ರೂ | ರೂ | ರೂ | ರೂ | ರೂ |
| 34171.41 | 15000.00 | 49171.41 | 34171.41 | ಇಲ್ಲ | 34171.41 |

ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಯ ಹೆಸರು

ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ.

ನಂ.16-ಡಿ, 4ನೇ ಮಹಡಿ, ಮಿಲರ್ಸ್ ಟ್ರಾಂಕ್ ಬಂಡ್ ರಸ್ತೆ

ವಸಂತನಗರ, ಬೆಂಗಳೂರು-52

ಸಿಐಎನ್:ಯು74999ಕೆಎ1977ಎಸ್‌ಜಿಸಿ003237

ಬಿ. ಇತರೆ ಈಕ್ವಿಟಿ

(ಲಕ್ಷ.ರೂಗಳಲ್ಲಿ)

| ವಿವರಗಳು | 31-03-2021 ರಂತೆ ಅಂಕಿಅಂಶಗಳು | | | 31-03-2020ರಂತೆ ಅಂಕಿಅಂಶಗಳು | | |
|---|---|--------------|------------|---|--------------|------------|
| | ಹಂಚಿಕೆ ಮಾಡಲು ಬಾಕಿ ಇರುವ ಷೇರು ಅರ್ಜಿ ಮೊತ್ತ | ಉಳಿಸಿದ ಗಳಿಕೆ | ಒಟ್ಟು | ಹಂಚಿಕೆ ಮಾಡಲು ಬಾಕಿ ಇರುವ ಷೇರು ಅರ್ಜಿ ಮೊತ್ತ | ಉಳಿಸಿದ ಗಳಿಕೆ | ಒಟ್ಟು |
| ವರದಿ ಅವಧಿಯ ಪ್ರಾರಂಭಿಕ ಮೊತ್ತ | 15828.59 | (22553.29) | (6724.70) | 828.59 | (10518.95) | (9690.36) |
| ಲೆಕ್ಕದ ನೀತಿಯಲ್ಲಿ ಬದಲಾವಣೆ/ ಮುಂಚಿನ ಅವಧಿಯ ದೋಷಗಳು | - | - | - | - | - | - |
| ವರ್ಷದ ಒಟ್ಟು ಸಮಗ್ರ ಆದಾಯ | - | (1893.15) | (1893.15) | - | (12034.34) | (12034.34) |
| ಈಕ್ವಿಟಿ ಷೇರು ಬಂಡವಾಳಕ್ಕೆ ವರ್ಗಾಯಿಸಲಾಗಿರುವುದು | (15000.00) | - | (15000.00) | 15000.00 | - | 15000.00 |
| ವರದಿಯ ಅವಧಿಯ ಕೊನೆಯಲ್ಲಿ ಇರುವ ಬಾಕಿ ಮೊತ್ತ | 828.59 | (24446.44) | (23617.85) | 15828.59 | (22553.29) | (6724.70) |



ಟಿಪ್ಪಣಿ-1

ನಗದು ಮತ್ತು ನಗದು ಸಮಾನ

(ರೂ. ಲಕ್ಷಗಳಲ್ಲಿ)

| ಕ್ರಮ ಸಂಖ್ಯೆ | ವಿವರಗಳು | 31-03-2021 ರಂತೆ | | 31-03-2020 ರಂತೆ | |
|-------------|--|-----------------|-----------|-----------------|-----------|
| | | ರೂ | ರೂ | ರೂ | ರೂ |
| ಎ. | ನಗದು ಮತ್ತು ನಗದು ಸಮಾನವಾದದ್ದು | 3.86 | | 7.76 | |
| | 1) ಕೇಂದ್ರ ಕಛೇರಿ ಮತ್ತು ಜಿಲ್ಲಾ ಕಛೇರಿಯಲ್ಲಿರುವ ನಗದು | | | | |
| | 2) ಕೇಂದ್ರ ಕಛೇರಿ ಮತ್ತು ಜಿಲ್ಲಾ ಕಛೇರಿಯ ಬ್ಯಾಂಕುಗಳ ಶಿಲ್ಕು | | | | |
| | ಅ) ಚಾಲ್ತಿ ಖಾತೆಗಳಲ್ಲಿ | 0.07 | | 6.27 | |
| | ಆ) ಉಳಿತಾಯ ಖಾತೆಗಳಲ್ಲಿ | 11,636.05 | 11,639.98 | 19,540.50 | 19,554.53 |
| | ಒಟ್ಟು | | 11,639.98 | | 19,554.53 |

ಟಿಪ್ಪಣಿ-2

ನಗದು ಮತ್ತು ನಗಧಿಗೆ ಸಮಾನವಲ್ಲದ ಬ್ಯಾಂಕ್ ಬ್ಯಾಲನ್ಸ್

(ರೂ. ಲಕ್ಷಗಳಲ್ಲಿ)

| ಕ್ರಮ ಸಂಖ್ಯೆ | ವಿವರಗಳು | 31-03-2021 ರಂತೆ | | 31-03-2020 ರಂತೆ | |
|-------------|--|-----------------|-----------|-----------------|-----------|
| | | ರೂ | ರೂ | ರೂ | ರೂ |
| 1. | ನಗದು ಮತ್ತು ನಗಧಿಗೆ ಸಮಾನವಲ್ಲದ ಬ್ಯಾಂಕ್ ಬ್ಯಾಲನ್ಸ್ | | | | |
| | ಎ) 3 ತಿಂಗಳಿಗಿಂತ ಹೆಚ್ಚಿನ 12 ತಿಂಗಳೊಳಗಾಗಿ ಅವಧಿ ಪೂರ್ಣಗೊಳ್ಳುವ ಮೊತ್ತ | 29598.78 | | 35021.39 | |
| | ಬಿ) 12 ತಿಂಗಳಿಗಿಂತ ಹೆಚ್ಚಿನ ಅವಧಿ ಪೂರ್ಣಗೊಳ್ಳುವ ಮೊತ್ತ | - | | - | |
| 2. | ಸ್ಥಿರ ಠೇವಣಿಗಳ ಮೇಲೆ ಸಂಚಿತ ಬಡ್ಡಿ ಬಾಕಿ | 920.95 | | 1278.43 | |
| 3. | ಸ್ಥಿರ ಠೇವಣಿ ಮೇಲೆ ಬರಬೇಕಾದ ಬಡ್ಡಿ | 1.22 | 30,520.95 | 11.50 | 36,311.32 |
| | ಒಟ್ಟು | | 30,520.95 | | 36,311.32 |

ಅ) ಪಾವತಿಸಿದ ಲಾಭಾಂಶಕ್ಕಾಗಿ ಬ್ಯಾಂಕ್‌ಗಳೊಂದಿಗೆ ಯಾವುದೇ ಮೊತ್ತವನ್ನು ನಿಗದಿಪಡಿಸಿಲ್ಲ.

ಆ) ಮಾರ್ಜಿನ್ ಹಣ ಅಥವಾ ಸಾಲದ ಗ್ಯಾರಂಟಿ ಇತರೆ ಬದ್ಧತೆಗಳಿಗೆ ಬ್ಯಾಂಕುಗಳೊಂದಿಗೆ ಯಾವುದೇ ಬಾಕಿ ಇರುವುದಿಲ್ಲ.

ಇ) ನಗದು ಮತ್ತು ಬ್ಯಾಂಕ್ ಬಾಕಿಗೆ ಸಂಬಂಧಿಸಿದಂತೆ ಯಾವುದೇ ವಾಪಸಾತಿ ನಿರ್ಬಂಧಗಳಿಲ್ಲ.



ಟಿಪ್ಪಣಿ-3

ಬರಬೇಕಾಗಿರುವುದು

(ರೂ. ಲಕ್ಷಗಳಲ್ಲಿ)

| ಕ್ರಮ ಸಂಖ್ಯೆ | ವಿವರಗಳು | 31-03-2021ರಂತೆ | | 31-03-2020ರಂತೆ | |
|-------------|---|----------------|--------------|----------------|--------------|
| | | ರೂ | ರೂ | ರೂ | ರೂ |
| ಎ | ವ್ಯಾಪಾರ ಸ್ವೀಕೃತಿ (ಅಸುರಕ್ಷಿತ ಆದರೆ ಯೋಗ್ಯವೆಂದು ಪರಿಗಣಿಸಿರುವುದು) | - | - | - | - |
| ಬಿ | ಇತರೆ ಬರಬೇಕಾಗಿರುವುದು ನಗದು ರೂಪದಲ್ಲಾಗಲೀ, ವಸ್ತು ರೂಪದಲ್ಲಾಗಲೀ ಅಥವಾ ಮೌಲ್ಯದ ರೂಪದಲ್ಲಾಗಲೀ ವಸೂಲಿ ಮಾಡಬೇಕಾದದ್ದು. | | | | |
| 1 | ಇತರೆ ಬರಬೇಕಾಗಿರುವುದು | 0.16 | | 2.36 | |
| 2 | ಗಂಗಾಕಲ್ಯಾಣ ಯೋಜನೆಯಡಿ ಪಡೆಯಬೇಕಾದ ಹಣ. | 2.86 | | 2.86 | |
| 3 | ಟ್ರಾಕ್ಟಿ ಯೋಜನೆಯಲ್ಲಿ ಹೆಚ್ಚುವರಿ ಸಹಾಯಧನ ವಿತರಿಸಿರುವುದು. | 18.67 | 21.69 | 23.33 | 28.55 |
| | ಒಟ್ಟು | | 21.69 | | 28.55 |

ಬರಬೇಕಾಗಿರುವುದು: ರೂ 2.86 ಲಕ್ಷ ಮೊತ್ತವು ಶ್ರೀ ರವೀಂದ್ರನಾಥ್ ಮಾಲೀಕರು ಮೆ. ಎಸೆನಿಸಿಯಲ್ ಸೆರ್ವಿಸಸ್ ಇವರು 1-1-2005ರಿಂದ 31-12-2006ರ ಅವಧಿಯಲ್ಲಿ ಕೊರೆದ ಕೊಳವೆ ಬಾವಿಗಳ ಹಣ ಪಾವತಿಗೆ ಸಂಬಂಧ ಪಟ್ಟಂತೆ, ಹಣ ದುರುಪಯೋಗ ಪಡಿಸಿ ಕೊಂಡಿರುವುದು ಒಳಗೊಂಡಿರುತ್ತದೆ. ಈ ಕುರಿತಂತೆ ದಿನಾಂಕ 9-8-2008ರಂದು ಕೃಷ್ಣರಾಜ ಪೊಲೀಸ್ ಠಾಣೆ ಮೈಸೂರು ಇಲ್ಲಿ ಕೇಸನ್ನು ದಾಖಲಿಸಲಾಗಿದ್ದು, ಮೈಸೂರು ಸಿಟಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ರೂ 285.92 ಗಳಿಗೆ ಹಾಗೂ ಮೊಕದ್ದಮೆಯನ್ನು ಸಲ್ಲಿಸಿದ ದಿನಾಂಕದಿಂದ ಶೇ. 18ರಷ್ಟು ಬಡ್ಡಿ ಪಾತಿಸಲು ಡಿಕ್ರ ಆಗಿದ್ದ ದಿ:31.3.21 ರವರೆಗೆ ಬಡ್ಡಿಯ ರೂ.9.14ಲಕ್ಷ ಆಗಿರುತ್ತದೆ.

ಟಿಪ್ಪಣಿ-4

ಸಾಲಗಳು

(ರೂ. ಲಕ್ಷಗಳಲ್ಲಿ)

| | 31-03-2021 ರಂತೆ | | 31-03-2020 ರಂತೆ | |
|--|-----------------|-------------|-----------------|-------------|
| | | ಭೋಗ್ಯ ವೆಚ್ಚ | | ಭೋಗ್ಯ ವೆಚ್ಚ |
| | 1 | | 2 | |
| ಹಿಂದುಳಿದ ವರ್ಗಗಳ ಫಲಾನುಭವಿಗಳಿಗೆ ಸಾಲ | | | | |
| (ಯೋಗ್ಯವೆಂದು ಪರಿಗಣಿಸಿದೆ. ಸಾಲಗಾರನ ವೈಯಕ್ತಿಕ ಭದ್ರತೆಗಿಂತ ಯಾವುದೇ ಹೆಚ್ಚಿನ ಭದ್ರತೆಯನ್ನು ಹೊಂದಿರುವುದಿಲ್ಲ) | | | | |
| ಅ) ಚೈತನ್ಯ ಮಾರ್ಜಿನ್ ಹಣ ಸಾಲ | 3608.69 | | 3645.71 | |
| ಆ) ಚೈತನ್ಯ ನೇರ ಸಾಲ | 22274.54 | | 22405.82 | |
| ಇ) ಅರಿವು ಶೈಕ್ಷಣಿಕ ಸಾಲ | 17110.35 | | 14335.07 | |
| ಈ) ಕಿರುಸಾಲ ಯೋಜನೆ | 2134.91 | | 2066.02 | |
| ಉ) ಎನ್‌ಬಿಸಿಎಫ್‌ಡಿ ಸಾಲ ಯೋಜನೆ | 13483.26 | | 12526.03 | |
| | 58611.75 | | 54978.65 | |
| ಅ) ಯೋಗ್ಯವೆಂದು ಪರಿಗಣಿಸಲಾದ ಸಾಲಗಳು | 18066.19 | | 16187.57 | |



| | | | | |
|--|-----------------|-----------------|-----------------|-----------------|
| ಆ) ಕ್ರೆಡಿಟ್ ನಷ್ಟವಾದ ಸಾಲಗಳು | 31745.17 | | 21522.62 | |
| ಇ) ಸಾಲದಮೇಲೆ ನಿರೀಕ್ಷಿತ ಕ್ರೆಡಿಟ್ ನಷ್ಟ | 8800.39 | | 17268.46 | |
| | 58611.75 | | 54978.65 | |
| ಕಳೆ: ದುರ್ಬಲಗೊಂಡ ಸಾಲಗಳಿಗೆ ಮುನ್ನೇರ್ಪಾಟು | 31745.17 | | 21522.62 | |
| ಕಳೆ: ಸಾಲದ ಮೇಲೆ ನಿರೀಕ್ಷಿತ ಕ್ರೆಡಿಟ್ ನಷ್ಟಕ್ಕೆ ಮುನ್ನೇರ್ಪಾಟು | 8800.39 | 18066.19 | 17268.46 | 16187.57 |
| ಅನುದಾನದಿಂದ ಹಿಂದುಳಿದ ವರ್ಗಗಳಿಗೆ ನೀಡಲಾದ ಸಾಲಗಳು | | | | |
| (ಅ ಯಿಂದ ಔ ಯೋಜನೆಯಡಿಯಲ್ಲಿ ಸಾಲಗಳನ್ನು ಕಂಪನಿಯು ಸಾಲಗಾರರ ವೈಯಕ್ತಿಕ ಭದ್ರತೆಗಿಂತ ಯಾವುದೇ ಹೆಚ್ಚಿನ ಭದ್ರತೆ ಪಡೆದಿಲ್ಲ. ಯೋಗ್ಯವೆಂದು ಪರಿಗಣಿಸಿದೆ) | | | | |
| ಅ) ಕುಶಲಕರ್ಮಿಗಳು ಮತ್ತು ವೃತ್ತಿದಾಯಕ ಗುಂಪುಗಳಿಗೆ ಸಾಲಗಳು | 22451.13 | | 21930.52 | |
| ಆ) ಉಪ್ಪಾರ ಸಮಾಜದವರಿಗೆ ಸಾಲಗಳು | 275.84 | | 276.52 | |
| ಇ) ಅಲೆಮಾರಿ ಬುಡಕಟ್ಟುಗಳಿಗೆ ಸಾಲ | 5489.89 | | 5333.88 | |
| ಈ) ಸವಿತಾ ಸಮಾಜ ಫಲಾನುಭವಿಗಳಿಗೆ ಸಾಲ | 585.65 | | 637.38 | |
| ಉ) ಕುರಿ ಸಾಕಾಣಿಕೆಗೆ ಸಾಲ | 1462.05 | | 1469.29 | |
| ಊ) ದೇವಾಂಗ ಸಮಾಜದ ಫಲಾನುಭವಿಗಳಿಗೆ ಸಾಲ | 9.09 | | 9.74 | |
| ಋ) ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕಾಗಿ ಸಾಲ | 159.56 | | 123.46 | |
| ಎ) ಗಂಗಾಕಲ್ಯಾಣ ಅಡಿಯಲ್ಲಿ ರೈತರಿಗೆ ಸಾಲ | 1103.10 | | 1103.34 | |
| ಏ) ಇತರ ಸಮುದಾಯಗಳಿಗೆ ಸಾಲ | 5331.92 | | 4093.34 | |
| ಐ) ತಿಗಳ ಸಮಾಜದ ಫಲಾನುಭವಿಗಳಿಗೆ ಸಾಲ | 41.74 | | 42.01 | |
| ಒ) ಕುಂಬರ ಸಮಾಜದ ಫಲಾನುಭವಿಗಳಿಗೆ ಸಾಲ | 1162.20 | | 1165.75 | |
| ಓ) ಮಡಿವಾಳ ಸಮಾಜದ ಫಲಾನುಭವಿಗಳಿಗೆ ಸಾಲ | 175.88 | | 176.06 | |
| ಔ) ಸಾರಾಯಿ ಮಾರಟ ನಿಷೇಧದಿಂದ ಸಂತ್ರಸ್ತರಾದವರಿಗೆ ಸಾಲ | 797.62 | | 805.13 | |
| | 39045.67 | | 37166.42 | |
| ಕಳೆ: ಸಬ್ಸಿಡಿ ಸಾಲಗಳಲ್ಲಿ ದುರ್ಬಲಗೊಂಡ ಸಾಲಗಳಿಗೆ ಮುನ್ನೇರ್ಪಾಟು | 22118.06 | | 17222.79 | |
| ಕಳೆ: ಸಬ್ಸಿಡಿ ಸಾಲದ ಮೇಲೆ ನಿರೀಕ್ಷಿತ ಕ್ರೆಡಿಟ್ ನಷ್ಟಕ್ಕೆ ಮುನ್ನೇರ್ಪಾಟು | 12161.72 | 4765.89 | 5052.42 | 14891.21 |
| ಸರ್ಕಾರದಿಂದ ಪಡೆಯಬೇಕಾದ ಸಾಲದ ಮನ್ನಾ ಮೊತ್ತ | | | | |
| ಪ್ರಾರಂಭಿಕ ಶಿಲ್ಕು | 12392.18 | | 15811.22 | |
| ಕಳೆ: ಸರ್ಕಾರದಿಂದ ಪಡೆದ ಅನುದಾನ ಹೊಂದಾಣಿಕೆ | 192.02 | 12200.16 | 3419.04 | 12392.18 |
| | ಒಟ್ಟು | 35032.24 | | 43470.96 |



1. ಸಾಲದ ಅಂತಿಮ ಶಿಲ್ಕಿನ ಧೃಢೀಕರಣವನ್ನು ವೈಯುಕ್ತಿಕ ಫಲಾನುಭವಿಗಳಿಂದ ಜಿಲ್ಲಾ ವ್ಯವಸ್ಥಾಪಕರಿಂದ ಹಾಗೂ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ಏಜೆನ್ಸಿಗಳಿಂದ ಪಡೆದಿಲ್ಲ. ಸಾಲಗಾರರ ಸಾಲದ ವಿವರಗಳು ಸಾಕಷ್ಟು ಲಭ್ಯವಿಲ್ಲದ್ದರಿಂದ ಸಾಲವನ್ನು ಅಲ್ಪಾವಧಿ ಮತ್ತು ದೀರ್ಘಾವಧಿ ಸಾಲಗಳೆಂದು ವರ್ಗೀಕರಣ ಮಾಡಿರುವುದಿಲ್ಲ.
2. ಶ್ರೀ ಎಂ.ವೀರಭದ್ರಪ್ಪ ನಿಗಮದ ಜಿಲ್ಲಾ ವ್ಯವಸ್ಥಾಪಕರು ಬೆಂಗಳೂರು ನಗರ ಜಿಲ್ಲೆ ಮತ್ತು ಇತರರು ದಿನಾಂಕ 20.10.2000 ರಿಂದ 12.4.2014ರವರೆಗಿನ ಅವಧಿಯಲ್ಲಿ 10 ಸ್ವಸಹಾಯ ಸಂಘಗಳಿಗೆ ವಿತರಿಸಬೇಕಾದ ಸಾಲ ರೂ. 1729.2ನ್ನು ದುರುಪಯೋಗಪಡಿಸಿ ಕೊಂಡಿರುವುದು. ಸಾಲ ಮತ್ತು ಮುಂಗಡಗಳಲ್ಲಿ ಒಳಗೊಂಡಿರುತ್ತದೆ. ಈ ಕುರಿತು ದಿನಾಂಕ: 10.2.2005ರಂದು ಶೇಷಾದ್ರಿಪುರಂ ಪೊಲೀಸ್ ಠಾಣೆ, ಬೆಂಗಳೂರು-20. (ಅಪರಾಧ ಸಂಖ್ಯೆ 27/2005) ಇಲ್ಲಿ ಕೇಸನ್ನು ದಾಖಲಿಸಲಾಗಿದೆ. ಪ್ರಸ್ತುತ ಪ್ರಕರಣವು ಸಿಟಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇದೆ. ಈ ಬಗ್ಗೆ ಲೆಕ್ಕ ಪತ್ರದಲ್ಲಿ ಶೇ.100ರಷ್ಟು ಮುನ್ನೇರ್ಪಾಟು ಮಾಡಲಾಗಿದೆ.
3. ಒಟ್ಟು ಸಾಲದಲ್ಲಿ ಕ್ರೆಡಿಟ್ ನಷ್ಟದ ಸಾಲಗಳಿಗೆ ಹಾಗೂ ಸಾಲದ ಮೇಲೆ ನಿರೀಕ್ಷಿತ ಕ್ರೆಡಿಟ್ ನಷ್ಟಕ್ಕೆ Ind AS ಅನ್ವಯ ಮುನ್ನೇರ್ಪಾಟು ಮಾಡಲಾಗಿದೆ.

ಟಿಪ್ಪಣಿ-5

ಇತರೆ ಆರ್ಥಿಕ ಆಸ್ತಿಗಳು

(ರೂ. ಲಕ್ಷಗಳಲ್ಲಿ)

| ಕ್ರಮ ಸಂಖ್ಯೆ | ವಿವರಗಳು | 31-03-2021 ರಂತೆ | | 31-03-2020 ರಂತೆ | |
|-------------|--|-----------------|--------|-----------------|--------|
| | | ರೂ | ರೂ | ರೂ | ರೂ |
| 1 | ಕೈಯಲ್ಲಿರುವ ಸ್ಟಾಂಪ್ | | 1.18 | | 1.38 |
| 2 | ಮಾರ್ಜಿನ್ ಹಣಕಾಸು ಮತ್ತು ಟರ್ಮ್ ಸಾಲದ ಮೇಲಿನ ಸಂಚಿತ ಬಡ್ಡಿ | 7126.96 | | 5246.99 | |
| | ಕಳೆ: ಸಾಲದ ಮೇಲಿನ ಬಡ್ಡಿಯಲ್ಲಿ ಕ್ರೆಡಿಟ್‌ನಷ್ಟಕ್ಕೆ ಮುನ್ನೇರ್ಪಾಟು | 5734.08 | | 3632.19 | |
| | ಕಳೆ: ಸಾಲದ ಮೇಲಿನ ಬಡ್ಡಿಯ ಮೇಲೆ ನಿರೀಕ್ಷಿತ ಬಡ್ಡಿ ನಷ್ಟಕ್ಕೆ ಮುನ್ನೇರ್ಪಾಟು | 581.52 | 811.36 | 924.32 | 690.48 |
| 3 | ಅನುದಾನ ಮೇಲಿನ ಸಾಲದ ಮೇಲಿನ ಸಂಚಿತ ಬಡ್ಡಿ | 4460.14 | | 3320.99 | |
| | ಕಳೆ: ಅನುದಾನ ಮೇಲಿನ ಸಾಲದ ಮೇಲಿನ ಬಡ್ಡಿಯಲ್ಲಿ ಕ್ರೆಡಿಟ್‌ನಷ್ಟಕ್ಕೆ ಮುನ್ನೇರ್ಪಾಟು | 3753.86 | | 2667.85 | |
| | ಕಳೆ: ಅನುದಾನ ಮೇಲಿನ ಸಾಲದ ಮೇಲೆ ನಿರೀಕ್ಷಿತ ಬಡ್ಡಿ ನಷ್ಟಕ್ಕೆ ಮುನ್ನೇರ್ಪಾಟು | 534.36 | 171.92 | 209.27 | 443.87 |
| 4 | ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ | | 22.58 | | - |
| 5 | ವಾಹನಗಳಿಗೆ ಇಂಧನ ಹಾಕಿಸಲು ಮುಂಗಡ | | 1.50 | | 1.50 |
| 6 | ಟೆಲಿಫೋನ್‌ಗೆ ಮುಂಗಡ | | 0.40 | | 0.40 |
| 7 | ಫ್ರಾಂಕಿಂಗ್ ಮಷಿನ್‌ಗೆ ಸೆಕ್ಯೂರಿಟಿ ಡಿಪಾಸಿಟ್ | | 0.01 | | 0.01 |
| 8 | ನಿಜಶರಣ ಅಂಬಿಗರ ಚೌಡಯ್ಯ ನಿಗಮದಿಂದ ಬರಬೇಕಾಗಿರುವುದು | | - | | 0.01 |
| 9 | ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ | | 0.47 | | 0.31 |
| 10 | ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮ | | 0.69 | | 0.63 |



| | | | | | |
|----|---|-------|----------------|--|----------------|
| 11 | ಟಿ.ಡಿ.ಎಸ್. ಕಡಿತ ಬರಬೇಕಾಗಿರುವುದು | | 429.94 | | 313.19 |
| 12 | ಸಿ.ಇ.ಟಿ.ಗೆ ಶೈಕ್ಷಣಿಕ ಸಾಲಕ್ಕಾಗಿ ಮುಂಗಡ | | 9.85 | | 9.85 |
| 13 | ಸಿ.ಎಸ್.ಆರ್.ಗೆ ಫಂಡ್‌ನಲ್ಲಿ ನೀರಿನ ಟ್ಯಾಂಕ್ ಕಟ್ಟಲು ಮುಂಗಡ | | - | | 0.67 |
| 14 | ಕಟ್ಟಡ ನಿರ್ವಹಣೆಗೆ ಮುಂಗಡ | | - | | 15.00 |
| 15 | ನೌಕರರಿಂದ (ವಂಚನೆ) ಬರಬೇಕಾದ ಮೊತ್ತ* | | 3.33 | | 3.31 |
| | | ಒಟ್ಟು | 1453.23 | | 1480.61 |

* ನೌಕರರಿಂದ ಬರಬೇಕಾದ ಮೊತ್ತ ರೂ. 3.33ಲಕ್ಷ (ಹಿಂದಿನ ವರ್ಷ ರೂ.3.31 ಲಕ್ಷ)ವು ಜಿಲ್ಲಾ ವ್ಯವಸ್ಥಾಪಕರು ಬೆಂಗಳೂರು ದಕ್ಷಿಣ ಮತ್ತು ಮಂಡ್ಯ ಜಿಲ್ಲೆಯಲ್ಲಿ ಆದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದೆ.

ಟಿಪ್ಪಣಿ 6 : ಆಸ್ತಿ, ಸ್ಥಾವರ ಮತ್ತು ಉಪಕರಣಗಳು ಮತ್ತು ಅಮೂರ್ತ ಸ್ವತ್ತುಗಳು
2020-21ರ ಆರ್ಥಿಕ ವರ್ಷಕ್ಕೆ

(ಲಕ್ಷ ರೂ.ಗಳಲ್ಲಿ)

| ವಿವರಗಳು | 01 ಏಪ್ರಿಲ್ 2020ರಂತೆ | ಸೇರ್ಪಡೆಗಳು | ಕಡಿತಗಳು/ ಹೊಂದಾ ಣಿಕೆಗಳು | 31 ಮಾರ್ಚ್ 2021ರಂತೆ | 01 ಏಪ್ರಿಲ್ 2020ರಂತೆ | ಕಡಿತಗಳು/ ಹೊಂದಾ ಣಿಕೆಗಳು | 31 ಮಾರ್ಚ್ 2021ರಂತೆ | 31 ಮಾರ್ಚ್ 2021ರಂತೆ | 31 ಮಾರ್ಚ್ 2020ರಂತೆ |
|--|------------------------|--------------|------------------------------|--------------------------|------------------------|------------------------------|--------------------------|--------------------------|--------------------------|
| ಆಸ್ತಿ, ಸ್ಥಾವರ ಮತ್ತು ಉಪ ಕರಣಗಳು | | | | | | | | | |
| ಬಳಕೆಯ ಸ್ವತ್ತುಗಳ ಹಕ್ಕು | 132.88 | - | - | 132.88 | 55.12 | 24.56 | 76.78 | 53.20 | 77.76 |
| ಕಛೇರಿ ಉಪಕರಣಗಳು | 52.72 | 4.91 | 11.09 | 46.54 | 37.84 | (6.26) | 31.58 | 14.96 | 14.88 |
| ಗಣಕ ಯಂತ್ರಗಳು | 118.87 | 6.54 | 20.94 | 104.47 | 102.59 | (13.12) | 89.47 | 15.00 | 16.28 |
| ಪೀಠೋಪಕರಣಗಳು | 88.19 | 8.30 | 8.94 | 87.55 | 51.85 | (1.55) | 50.30 | 37.25 | 36.34 |
| ವಾಹನಗಳು | 76.40 | - | - | 76.40 | 47.08 | 6.32 | 53.40 | 23.00 | 29.32 |
| ಬ್ಯಾಂಕುಗಳ ಅನುದಾನದಿಂದ ಮೋಟಾರು ಕಾರುಗಳು | 23.95 | - | - | 23.95 | 4.51 | 2.84 | 7.35 | 16.60 | 19.44 |
| ಒಟ್ಟು | 493.01 | 19.75 | 40.97 | 471.79 | 298.99 | 12.79 | 311.78 | 160.01 | 194.02 |
| ಅಮೂರ್ತ ಸ್ವತ್ತುಗಳು | | | | | | | | | |
| ಗಣಕ ಯಂತ್ರ ಸಾಫ್ಟ್‌ವೇರ್ | 67.11 | - | 5.67 | 61.44 | 40.46 | 6.24 | 46.70 | 14.74 | 26.65 |
| ಒಟ್ಟು | 67.11 | - | 5.67 | 61.44 | 40.46 | 6.24 | 46.70 | 14.74 | 26.65 |
| ಒಟ್ಟು | 560.12 | 19.75 | 46.64 | 533.23 | 339.46 | (4.55) | 354.48 | 174.75 | 220.67 |
| ಹಿಂದಿನ ವರ್ಷ | 536.87 | 23.25 | - | 560.12 | 274.49 | 64.96 | 339.45 | 220.66 | 262.38 |

ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ





ಟಿಪ್ಪಣಿ-7

ಇತರೆ ಹಣಕಾಸೇತರ ಆಸ್ತಿಗಳು

(ಲಕ್ಷ ರೂ.ಗಳಲ್ಲಿ)

| ಕ್ರಮ ಸಂಖ್ಯೆ | ವಿವರಗಳು | 31-03-2021 ರಂತೆ | | 31-03-2020 ರಂತೆ | |
|-------------|--|-----------------|----------------|-----------------|----------------|
| | | ರೂ | ರೂ | ರೂ | ರೂ |
| 1 | ಏತ ನೀರಾವರಿ ಮುಂಗಡ* | | 331.04 | | 271.64 |
| 2 | ಮುಂಗಡವಾಗಿ ವೆಚ್ಚಗಳ ಪಾವತಿ | | 36.00 | | 8.66 |
| 3 | ಗಂಗಾಕಲ್ಯಾಣ ಘಟಕಗಳಿಗೆ ವಿದ್ಯುಚ್ಛಕ್ತಿ ಸಂಪರ್ಕ ನೀಡಲು ಮುಂಗಡ | | 1973.00 | | 1672.50 |
| 4 | ಧೋಬಿಘಾಟ್ ಕಾಮಗಾರಿಗೆ ಮುಂಗಡ | | 6.16 | | 3.40 |
| | ಒಟ್ಟು | | 2346.20 | | 1956.20 |

* ಏತ ನೀರಾವರಿಗೆ ಮುಂಗಡ ಪಾವತಿ ರೂ.331.04ಲಕ್ಷ (ಹಿಂದಿನ ವರ್ಷ ರೂ.271.64ಲಕ್ಷ)ಗಳು ಜಿಲ್ಲಾ ಪಂಚಾಯತ್‌ಗಳು/ಡಾ|| ಅಂಬೇಡ್ಕರ್ ಅಭಿವೃದ್ಧಿ ನಿಗಮ/ಏಜೆನ್ಸಿಗಳಿಗೆ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಸರ್ಕಾರವು ಒದಗಿಸಿದ ಅನುದಾನದಿಂದ ಬಿಡುಗಡೆ ಮಾಡಿದ ಮೊತ್ತವಾಗಿರುತ್ತದೆ ಹಾಗೂ ಈ ಮೊತ್ತದಲ್ಲಿ ಏತ ನೀರಾವರಿಗೆ ಮುಂಗಡವಾಗಿ ಪಿ.ಆರ್.ಇ.ಡಿ ವಿಭಾಗ, ಜಿಲ್ಲಾ ಪಂಚಾಯತ್ ಇವರಿಗೆ ನೀಡಲಾದ ರೂ.35.82ಲಕ್ಷ (ಹಿಂದಿನ ವರ್ಷ ರೂ.32.48ಲಕ್ಷ) ಕಳೆದ 03 ವರ್ಷಗಳಿಂದ ಬಾಕಿ ಇರುತ್ತದೆ.

ಟಿಪ್ಪಣಿ-8

ಇತರೆ ಪಾವತಿಗಳು

(ಲಕ್ಷ ರೂ.ಗಳಲ್ಲಿ)

| ಕ್ರಮ ಸಂಖ್ಯೆ | ವಿವರಗಳು | 31-03-2021 ರಂತೆ | | 31-03-2020 ರಂತೆ | |
|-------------|---|-----------------|---------|-----------------|---------|
| | | ರೂ | ರೂ | ರೂ | ರೂ |
| | ಇತರೆ ಪಾವತಿಗಳು (ಸೂಕ್ಷ್ಮ ಉದ್ಯಮಗಳು ಮತ್ತು ಸಣ್ಣ ಉದ್ಯಮಗಳನ್ನು ಹೊರತುಪಡಿಸಿ ಸಾಲಗಾರರ ಒಟ್ಟು ಬಾಕಿ) | | | | |
| 1. | ಗಂಗಾಕಲ್ಯಾಣ ಯೋಜನೆಯಲ್ಲಿ ಪಡೆದ ಇ.ಎಂ.ಡಿ | | 42.79 | | 39.15 |
| 2. | ಸವಿತಾ ಸಮಾಜಕ್ಕೆ ಬೈಸಿಕಲ್ ಪೂರೈಕೆದಾರರಿಂದ ಪಡೆದ ಇಎಂಡಿ | | - | | 1.00 |
| 3. | ಮುದ್ರಣಕ್ಕಾಗಿ ಇಎಂಡಿ | | - | | 0.08 |
| 4. | ಟ್ಯಾಕ್ಸಿ ಬಾಡಿಗೆಗೆ ಇಎಂಡಿ | | 0.18 | | 0.13 |
| 5. | ಗಂಗಾಕಲ್ಯಾಣ ಯೋಜನೆಗೆ ಭದ್ರತಾ ಠೇವಣಿ** | | 2008.15 | | 2225.14 |
| 6. | ಪಂಪ್‌ಹೌಸ್ ತಪಾಸಣೆ ಶುಲ್ಕಗಳು | | 64.55 | | 63.34 |
| 7. | ಕೊಳವೆ ಬಾವಿಯ ತಪಾಸಣೆ ಶುಲ್ಕಗಳು | | 30.57 | | 26.92 |
| 8. | ಕೊಳವೆ ಬಾವಿ ಏಜೆನ್ಸಿಗೆ ಪಾವತಿಸಿಬೇಕಾಗಿರುವುದು | | 3.07 | | 3.07 |

ಡ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ



| | | | | | |
|-----|--|--------|----------------|--------|----------------|
| 9. | ಟೆಂಡರ್ ಅನ್‌ಬ್ಯಾಲೆನ್ಸ್ ಮೊತ್ತ | | 275.03 | | - |
| 10. | ಬಾಕಿ ಇರುವ ಹೊಣೆಗಾರಿಕೆಗಳು | | 480.46 | | 2693.55 |
| 11. | ನಿವೃತ್ತ ಸಿಬ್ಬಂದಿಗೆ ಗ್ರಾಚ್ಯುಯಿಟಿ ಗಳಿಕೆ ರಜೆ ಮತ್ತು ನಗದೀಕರಣ ಮೊತ್ತ | | 32.52 | | 31.34 |
| 12. | ಕರ್ನಾಟಕ ಉಪ್ಪು ಅಭಿವೃದ್ಧಿ ನಿಗಮಕ್ಕೆ ಪಾವತಿಸಬೇಕಾಗಿರುವುದು | | 78.23 | | - |
| 13. | ಕರ್ನಾಟಕ ವಿಶ್ವಕರ್ಮ ಅಭಿವೃದ್ಧಿ ನಿಗಮ ನಿಯಮಿತ | | 5.77 | | 43.14 |
| 14. | ಇತರೆ ಬಾಕಿ ಪಾವತಿಗಳು | | 5.94 | | 5.46 |
| 15. | ವೇತನದಲ್ಲಿ ಕಡಿತಗಳು | | 1.82 | | 1.43 |
| 16. | ಎನ್‌ಬಿಸಿಎಫ್‌ಡಿ-ಸಿಎಸ್ ಆರ್-ನಿಧಿ | | - | | 0.78 |
| 17. | ಫಲಾನುಭವಿಗಳಿಗೆ ಮರುಪಾವತಿಸಬೇಕಾದ ಸಾಲ ವಸೂಲಾತಿ ಮೊತ್ತ | | 12.00 | | 11.35 |
| 18. | ಕೇಂದ್ರ ಗಂಗಾಕಲ್ಯಾಣ ಯೋಜನೆ-ಅನುದಾನಗಳನ್ನು ಜಿಲ್ಲಾ ಪಂಚಾಯತ್‌ಗೆ ಹಿಂದಿರುಗಿಸಬೇಕಾಗಿರುವುದು* | 133.86 | | 133.86 | |
| | ಸೇರಿಸಿ: ಬಡ್ಡಿ ಸಂಚಿತ | 206.80 | 340.66 | 200.49 | 334.35 |
| 19. | ಆರ್ಯವೈಶ್ಯ ಅಭಿವೃದ್ಧಿ ನಿಗಮಕ್ಕೆ ಪಾವತಿಸಬೇಕಾಗಿರುವುದು | | - | | 0.23 |
| 20. | ಅರಿವು ಸಾಲದ ಯೋಜನೆಯಡಿ ಕೆಇಎಗೆ ಪಾವತಿಸಬೇಕಾಗಿರುವುದು | | - | | 47.41 |
| | ಒಟ್ಟು | | 3381.74 | | 5527.87 |

*ಆರ್‌ಡಿಪಿಆರ್ ಇಲಾಖೆಯ ದಿನಾಂಕ: 10-08-2000 ಪತ್ರದನ್ವಯ ವಿವಿಧ ಜಿಲ್ಲಾ ಪಂಚಾಯತ್‌ಗಳಿಂದ ಕೇಂದ್ರ ಗಂಗಾಕಲ್ಯಾಣ ಯೋಜನೆಯಲ್ಲಿ ಸ್ವೀಕರಿಸಿದ ಅನುದಾನದ ಖರ್ಚು ಮಾಡದ ಬಾಕಿ ಮತ್ತು ಬಡ್ಡಿ ಸೇರಿ ರೂ 340.66ಲಕ್ಷ (ಹಿಂದಿನ ವರ್ಷ ರೂ.334.35ಲಕ್ಷ) ಆಯಾ ಜಿಲ್ಲಾ ಪಂಚಾಯತ್‌ಗಳಿಗೆ ನಿಯಮಗಳು ಮತ್ತು ಷರತ್ತುಗಳ ಅನ್ವಯ ಹಿಂದಿರುಗಿಸಬೇಕು. ಕೇಂದ್ರ ಗಂಗಾಕಲ್ಯಾಣ ಬಾಕಿ ಮೊತ್ತಕ್ಕೆ ವಾರ್ಷಿಕ 5.45% ರಷ್ಟು ಬಡ್ಡಿ ಸೇರಿ ಮುನ್ನೇರ್ಪಾಡು ಮಾಡಲಾಗಿದೆ.

**1999-00ರಿಂದ 2020-21ರವರೆಗೆ ಬೋರ್‌ವೆಲ್‌ಗಳನ್ನು ಕೊರೆಯುವುದು, ಪಂಪ್‌ಸೆಟ್‌ಗಳು ಮತ್ತು ಲಿಫ್ಟ್ ನೀರಾವರಿ ಯೋಜನೆಯಡಿ ಗುತ್ತಿಗೆದಾರ ಬಿಲ್ಲಿನಿಂದ ಕಡಿತಗೊಳಿಸಿದ ಮೊತ್ತವಾಗಿರುತ್ತದೆ.



ಟಿಪ್ಪಣಿ-9

ಸಾಲಗಳು (ಸಾಲ ಭದ್ರತೆಗಳನ್ನು ಹೊರತುಪಡಿಸಿ)

(ಲಕ್ಷ ರೂ.ಗಳಲ್ಲಿ)

| ವಿವರಗಳು | 31-03-2021 ರಂತೆ | | 31-03-2020 ರಂತೆ | |
|---|-----------------|------------------|-----------------|------------------|
| | ರೂ | ಭೋಗ್ಯ ವೆಚ್ಚದಲ್ಲಿ | ರೂ | ಭೋಗ್ಯ ವೆಚ್ಚದಲ್ಲಿ |
| ದೀರ್ಘಾವಧಿಯ ಸಾಲಗಳು | | | | |
| 1. ಎನ್‌ಬಿಸಿಎಫ್‌ಡಿಸಿಯಿಂದ ಅಸುರಕ್ಷಿತ ಸಾಲಗಳು (ಕರ್ನಾಟಕ ಸರ್ಕಾರದಿಂದ ಸಂಪೂರ್ಣವಾಗಿ ಖಾತರಿಪಡಿಸಲಾಗಿದೆ) | | | | |
| ಆರಂಭಿಕ ಶಿಲ್ಕು | 5564.90 | | 7434.20 | |
| ಸೇರಿಸಿ: ಅಲ್ಪಾವಧಿ ಸಾಲಗಳ ವರ್ಗಾವಣೆ | 1876.87 | | 2732.89 | |
| ಸೇರಿಸಿ: ಪ್ರಸಕ್ತ ವರ್ಷದಲ್ಲಿ ಪಡೆದ ಸಾಲ | - | | 1500.00 | |
| | 7441.77 | | 11667.09 | |
| ಕಡಿತ: ಪ್ರಸಕ್ತ ವರ್ಷದಲ್ಲಿ ಮರುಪಾವತಿ | 1923.03 | | 4225.32 | |
| ಕಡಿತ: ಅಲ್ಪಾವಧಿ ಸಾಲಗಳಿಗೆ ವರ್ಗಾವಣೆ | 1516.38 | 4002.36 | 1876.87 | 5564.90 |
| 2. ಕರ್ನಾಟಕ ಸರ್ಕಾರದಿಂದ ಅಸುರಕ್ಷಿತ ಸಾಲಗಳು | | 876.00 | | 876.00 |
| ಒಟ್ಟು (i) | | 4878.36 | | 6440.90 |
| ಅಲ್ಪಾವಧಿ ಸಾಲಗಳು | | | | |
| ಎನ್‌ಬಿಸಿಎಫ್‌ಡಿಸಿಯಿಂದ ಸುರಕ್ಷಿತ ಸಾಲಗಳು (ಕರ್ನಾಟಕ ಸರ್ಕಾರದಿಂದ ಸಂಪೂರ್ಣವಾಗಿ ಖಾತರಿಪಡಿಸಲಾಗಿದೆ) | | | | |
| ಅಲ್ಪಾವಧಿ ಸಾಲಗಳು | | 1516.38 | | 1876.87 |
| ಒಟ್ಟು (ii) | | 1516.38 | | 1876.87 |
| ಒಟ್ಟು (i+ii) | | 6394.74 | | 8317.77 |
| ಭಾರತದಲ್ಲಿ ಸಾಲಗಳು | | 6394.74 | | 8317.77 |
| ಭಾರತದ ಹೊರಗಡೆ ಸಾಲಗಳು | | ಇಲ್ಲ | | ಇಲ್ಲ |
| ಒಟ್ಟು (ಬಿ) ಗೆ (ಎ) ಯೊಂದಿಗೆ ಸಮಾನ ಮಾಡಲು | | 6394.74 | | 8317.77 |

1. ಎನ್‌ಬಿಸಿಎಫ್‌ಡಿಸಿಯಿಂದ ಪಡೆದ ಸಾಲವು ಅಸುರಕ್ಷಿತವಾಗಿದ್ದು ಮತ್ತು ಕರ್ನಾಟಕ ಸರ್ಕಾರವು ಈ ಮೊತ್ತಕ್ಕೆ ಸಂಪೂರ್ಣ ಖಾತರಿ ನೀಡಿದೆ ಮತ್ತು ಈ ಮೊತ್ತವನ್ನು 4 ವರ್ಷಗಳಿಂದ 15 ವರ್ಷಗಳವರೆಗೆ ತ್ರೈಮಾಸಿಕ ಕಂತುಗಳಲ್ಲಿ ಶೇ. 1 ರಿಂದ 3ರವರೆಗಿನ ಬಡ್ಡಿ ದರದಲ್ಲಿ ಮರುಪಾವತಿ ಮಾಡಲಾಗುವುದು.
2. ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಅರಿವು ಶಿಕ್ಷಣ ಸಾಲವನ್ನು ಅನುಷ್ಠಾನಗೊಳಿಸಲು 2013-14ರ ಸಾಲಿಗೆ ಸರ್ಕಾರವು 6225-03-800-0-02-394 ರಲ್ಲಿ ಸರ್ಕಾರದ ಆದೇಶ ಸಂಖ್ಯೆ ಬಿಸಿಡಬ್ಲ್ಯು 743 ಬಿ ಎಂ ಎಸ್ 295ದಿನಾಂಕ: 20-03-14ರಲ್ಲಿ ರೂ 876.00 ಲಕ್ಷಗಳನ್ನು ಬಿಡುಗಡೆ ಮಾಡಿದೆ. ಪಾವತಿಸಬೇಕಾದ ಬಡ್ಡಿ ಮತ್ತು ದಂಡದ ಬಡ್ಡಿಯನ್ನು ಅನಿಶ್ಚಿತ ಹೊಣೆಗಾರಿಕೆಯ ಅಡಿಯಲ್ಲಿ ತೋರಿಸಲಾಗಿದೆ.
3. ಎನ್.ಬಿ.ಎಫ್.ಸಿಯು ಅಧಿಕಾರಿಗಳು ಅಥವಾ ನಿರ್ದೇಶಕರುಗಳು ಅಥವಾ ಯಾವುದೇ ಇತರೆ ವ್ಯಕ್ತಿಗಳೊಂದಿಗೆ ಹಲವಾರು ಅಥವಾ ಜಂಟಿಯಾಗಿ ಒಳಗೊಂಡಂತೆ ಸೀಮಿತ ಹೊಣೆಗಾರಿಕೆ ಸಹಭಾಗಿತ್ವ(ಎಲ್.ಎಲ್.ಪಿ) ಖಾಸಗಿ ಕಂಪನಿಗಳ ಯಾವುದೇ ನಿರ್ದೇಶಕರು ಅಥವಾ ಪಾಲುದಾರರು ಅಥವಾ ಸದಸ್ಯರುಗಳ ಋಣಭಾರ ಇರುವುದಿಲ್ಲ.



ಟಿಪ್ಪಣಿ-10

ಇತರ ಹಣಕಾಸು ಹೊಣೆಗಾರಿಕೆಗಳು

(ಲಕ್ಷ ರೂ.ಗಳಲ್ಲಿ)

| ಕ್ರಮ ಸಂಖ್ಯೆ | ವಿವರಗಳು | 31-03-2021 ರಂತೆ | | 31-03-2020 ರಂತೆ | |
|-------------|---|-----------------|----------------|-----------------|-----------------|
| | | ರೂ | ರೂ | ರೂ | ರೂ |
| 1 | ಅಧಿಕೃತ ಷೇರು ಬಂಡವಾಳ ಮೊತ್ತಕ್ಕಿಂತ ಅರ್ಜಿ ಷೇರು ಮೊತ್ತವು ಹೆಚ್ಚಾಗಿರುವುದು | | 1671.41 | | 1671.41 |
| 2 | ಟ್ರೇಜರಿಗೆ ಪಾವತಿಸಬೇಕಾದ ಬಡ್ಡಿ | | 46.82 | | 46.82 |
| 3 | ಸರ್ಕಾರಕ್ಕೆ ಪಾವತಿಸಬೇಕಾದ ಗ್ಯಾರಂಟಿ ಕಮಿಷನ್ | | 66.77 | | 84.49 |
| 4 | ಪಾವತಿಸಲು ಬಾಕಿ ಇರುವ ಹೊಣೆಗಾರಿಕೆಗಳು | | 153.38 | | 162.90 |
| 5 | ಜಾಹೀರಾತು ಮತ್ತು ಕೋರ್ಟ್ ಫೀ ಪಾವತಿ | | - | | 2.41 |
| 6 | ಉಪಯೋಗಿಸದೇ ಇರುವ ಸಹಾಯಧನದ ಮೇಲಿನ ಬಡ್ಡಿಯನ್ನು ಸರ್ಕಾರಕ್ಕೆ ಪಾವತಿಸಬೇಕಾಗಿರುವುದು | | 7782.51 | | 6551.51 |
| 7 | ಕರ್ನಾಟಕ ಮಡಿವಾಳ ಮಾಚೀದೇವ ಅಭಿವೃದ್ಧಿ ನಿಗಮಕ್ಕೆ ಪಾವತಿಸಬೇಕಾಗಿರುವುದು | | - | | 1875.00 |
| 8 | ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮಕ್ಕೆ ಪಾವತಿಸಬೇಕಾಗಿರುವುದು | | - | | 2499.51 |
| 9 | ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮಕ್ಕೆ ಪಾವತಿಸಬೇಕಾಗಿರುವುದು | | 0.65 | | - |
| 10 | ಕರ್ನಾಟಕ ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ ಪಾವತಿಸಬೇಕಾಗಿರುವುದು | | 0.05 | | 0.01 |
| | ಒಟ್ಟು | | 9721.59 | | 12894.06 |

ಟಿಪ್ಪಣಿ-11

ಮುನ್ನೇರ್ಪಾಡುಗಳು

ನೌಕರರ ಪ್ರಯೋಜನಗಳಿಗಾಗಿ ಮುನ್ನೇರ್ಪಾಡುಗಳು

1. ದೀರ್ಘಾವಧಿ ಮುನ್ನೇರ್ಪಾಡುಗಳು

(ಲಕ್ಷ ರೂ.ಗಳಲ್ಲಿ)

| ಕ್ರಮ ಸಂಖ್ಯೆ | ವಿವರಗಳು | 31-03-2021 ರಂತೆ | | 31-03-2020 ರಂತೆ | |
|-------------|------------------------------------|-----------------|---------------|-----------------|---------------|
| | | ರೂ | ರೂ | ರೂ | ರೂ |
| 1 | ಗಳಿಕೆ ರಜೆ ನಗದೀಕರಣಕ್ಕೆ ಮುನ್ನೇರ್ಪಾಡು | | 161.36 | | 135.29 |
| | ಒಟ್ಟು (I) | | 161.36 | | 135.29 |



2. ಅಲ್ಪಾವಧಿ ಮುನ್ನೇರ್ಪಾಡುಗಳು

(ಲಕ್ಷ ರೂ.ಗಳಲ್ಲಿ)

| ಕ್ರಮ ಸಂಖ್ಯೆ | ವಿವರಗಳು | 31-03-2021 ರಂತೆ | | 31-03-2020 ರಂತೆ | |
|-------------|------------------------------------|-----------------|--------|-----------------|--------|
| | | ರೂ | ರೂ | ರೂ | ರೂ |
| 1 | ಗಳಿಕೆ ರಜೆ ನಗದೀಕರಣಕ್ಕೆ ಮುನ್ನೇರ್ಪಾಟು | | 16.60 | | 27.04 |
| | ಒಟ್ಟು (I) | | 16.60 | | 27.04 |
| | ಒಟ್ಟು (I+II) | | 175.96 | | 162.33 |

ಟಿಪ್ಪಣಿ-12

ಇತರ ಹಣಕಾಸೇತರ ಹೊಣೆಗಾರಿಕೆಗಳು ಸರ್ಕಾರದ ಅನುದಾನದಲ್ಲಿ ವೆಚ್ಚವಾಗದೇ ಉಳಿದ ಮೊತ್ತ

(ಲಕ್ಷ ರೂ.ಗಳಲ್ಲಿ)

| ಕ್ರಮ ಸಂಖ್ಯೆ | ವಿವರಗಳು | 31-03-2021 ರಂತೆ | | 31-03-2020 ರಂತೆ | |
|-------------|--|-----------------|----|-----------------|----|
| | | ರೂ | ರೂ | ರೂ | ರೂ |
| ಅ | ಸಹಾಯಧನ ಯೋಜನೆಗಳು ಆರಂಭಿಕ ಪ್ರಸಕ್ತ ಶಿಲ್ಕು | 62861.20 | | 72820.57 | |
| | ಸೇರಿಕೆ: ವರ್ಷದಲ್ಲಿ ಸ್ವೀಕರಿಸಿದ ಅನುದಾನ | 8000.00 | | 14327.50 | |
| | | 70861.20 | | 85148.07 | |
| | ಕಳೆ: ಸಾಲದ ಮರುಪಾವತಿಗಾಗಿ ಅನುದಾನವನ್ನು ವರ್ಗಾಯಿಸಿರುವುದು. | - | | 3000.00 | |
| | ಕಳೆ: ಸರ್ಕಾರಕ್ಕೆ ಪಾವತಿಸಬೇಕಾದ ಸಹಾಯಧನ ಮೇಲಿನ ಬಡ್ಡಿ | - | | 4186.36 | |
| | ಕಳೆ: ನೀರಾವರಿ ಮತ್ತು ವಿದ್ಯುದೀಕರಣ ಕಡೆಗೆ ವೆಚ್ಚಗಳು | 7279.07 | | 11112.52 | |
| | ಕಳೆ: ಸಹಾಯಧನ ವಿತರಿಸಿರುವುದು | 750.47 | | 3937.34 | |
| | ಕಳೆ: ಇಡಿಪಿ ತರಬೇತಿ | - | | 50.66 | |
| | ಸೇರಿಕೆ: ಬೈಸಿಕಲ್ ಖರೀದಿಯ ಇವಂಡಿ | 1.00 | | - | |
| | | 62832.66 | | 62861.19 | |
| | ಕಳೆ: ಕುಶಲಕರ್ಮಿಗಳು ಮತ್ತು ವೃತ್ತಿದಾಯಕ ಗುಂಪುಗಳಿಗೆ ನೀಡಲಾದ ಸಾಲಗಳು | 22451.13 | | 21930.52 | |
| | ಕಳೆ: ಉಪ್ಪಾರ ಸಮಾಜದವರಿಗೆ ನೀಡಲಾದ ಸಾಲಗಳು | 275.84 | | 276.52 | |
| | ಕಳೆ: ಸವಿತಾ ಸಮಾಜದವರಿಗೆ ನೀಡಲಾದ ಸಾಲ | 585.64 | | 637.38 | |
| | ಕಳೆ: ಕುರಿ ಸಾಕಾಣಿಕೆಗಳು ಸಾಲಗಳು | 1462.05 | | 1469.29 | |
| | ಕಳೆ: ದೇವಾಂಗ ಸಮಾಜದವರಿಗೆ ನೀಡಲಾದ ಸಾಲಗಳು | 9.09 | | 9.74 | |

ಡ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ



| | | | | | |
|---|---|----------------|-----------------|----------------|-----------------|
| | ಕಳೆ: ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕಾಗಿ ನೀಡಲಾದ ಸಾಲಗಳು | 159.56 | | 123.46 | |
| | ಕಳೆ: ಗಂಗಾಕಲ್ಯಾಣ ಯೋಜನೆಯಡಿ ಅಡಿಯಲ್ಲಿ ರೈತರಿಗೆ ಸಾಲಗಳು | 1103.10 | | 1103.34 | |
| | ಕಳೆ: ಇತರ ಸಮುದಾಯಗಳಿಗೆ ನೀಡಲಾದ ಸಾಲಗಳು | 5331.92 | | 4093.34 | |
| | ಕಳೆ: ತಿಗಳ ಸಮಾಜದವರಿಗೆ ನೀಡಲಾದ ಸಾಲಗಳು | 41.74 | | 42.01 | |
| | ಕಳೆ: ಕುಂಬಾರ ಸಮಾಜದವರಿಗೆ ನೀಡಲಾದ ಸಾಲಗಳು | 1162.20 | | 1165.38 | |
| | ಕಳೆ: ಮಡಿವಾಳ ಸಮಾಜದವರಿಗೆ ನೀಡಲಾದ ಸಾಲಗಳು | 175.88 | | 176.06 | |
| | ಕಳೆ: ಸಾರಾಯಿ ಮಾರಾಟ ನಿಷೇಧದಿಂದ ಸಂತ್ರಸ್ತರಾದವರಿಗೆ ಸಾಲ | 797.2 | 29276.89 | 805.13 | 31029.03 |
| ಆ | ಅಲೆಮಾರಿ ಜನಾಂಗದವರ ಯೋಜನೆ | | | | |
| | ಆರಂಭಿಕ ಶಿಲ್ಕು | 6889.47 | | 7461.75 | |
| | ಕಳೆ: ಸರ್ಕಾರಕ್ಕೆ ಪಾವತಿಸಬೇಕಾದ ಸಹಾಯಧನದ ಮೇಲಿನ ಬಡ್ಡಿ | - | | 270.28 | |
| | ಕಳೆ: ಸಹಾಯಧನ ವಿತರಣೆ | 130.91 | | 238.37 | |
| | ಕಳೆ: ನೀರಾವರಿ ಮತ್ತು ವಿದ್ಯುದೀಕರಣ ವೆಚ್ಚ | 103.99 | | 63.63 | |
| | | 6654.57 | | 6889.47 | |
| | ಕಳೆ: ಅಲೆಮಾರಿಗಳು ಮತ್ತು ಅರೆ ಅಲೆಮಾರಿ ಜನಾಂಗದವರಿಗೆ ಸಾಲಗಳು | 5489.90 | 1164.67 | 5333.88 | 1555.59 |
| ಇ | ಎನ್‌ಬಿಸಿಎಫ್‌ಡಿಸಿ ಇಡಿಪಿ ತರಬೇತಿ | | 0.34 | | 034 |
| ಈ | ಎನ್‌ಬಿಸಿಎಫ್‌ಡಿಸಿ ಸಾಲ ಮರುಪಾವತಿಸಲು ಅನುದಾನ | | | | |
| | ಆರಂಭಿಕ ಶಿಲ್ಕು | 643.79 | | 1195.34 | |
| | ಸರ್ಕಾರದಿಂದ ಸ್ವೀಕರಿಸಿದ ಅನುದಾನ | - | | 3000.00 | |
| | | 643.79 | | 4195.34 | |
| | ಕಳೆ: ಸರ್ಕಾರಕ್ಕೆ ಪಾವತಿಸಬೇಕಾದ ಸಹಾಯಧನದ ಮೇಲಿನ ಬಡ್ಡಿ | - | | 120.99 | |
| | ಕಳೆ: ಫಲಾನುಭವಿಗಳ ಹಿಂದುಳಿದ ವರ್ಗಗಳ ಸಾಲ ಮನ್ನಾ | 192.02 | | 3419.05 | |
| | ಕಳೆ: ರಾಷ್ಟ್ರೀಯ ನಿಗಮದ ಸಾಲದ ಮೇಲಿನ ಬಡ್ಡಿ | 3.07 | 448.70 | 11.62 | 643.19 |
| | ಒಟ್ಟು | | 30890.60 | | 33228.75 |



ಟಿಪ್ಪಣಿ-13

ಅನುದಾನದಿಂದ ಹಿಂದುಳಿದ ವರ್ಗಗಳಿಗೆ ಸಾಲ

(ಲಕ್ಷ ರೂ.ಗಳಲ್ಲಿ)

| ಕ್ರಮ ಸಂಖ್ಯೆ | ವಿವರಗಳು | 31-03-2021 ರಂತೆ | | 31-03-2020 ರಂತೆ | |
|-------------|--|-----------------|----------------|-----------------|-----------------|
| | | ರೂ | ರೂ | ರೂ | ರೂ |
| 1 | ಕುಶಲಕರ್ಮಿಗಳು ಮತ್ತು ವೃತ್ತದಾಯಕ ಗುಂಪುಗಳಿಗೆ ಸಾಲಗಳು | 22451.13 | | 21930.52 | |
| 2 | ಉಪ್ಪಾರ ಸಮಾಜ ಫಲಾನುಭವಿಗಳಿಗೆ ಸಾಲಗಳು | 275.84 | | 276.52 | |
| 3 | ಅಲೆಮಾರಿ ಜನಾಂಗದ ಫಲಾನುಭವಿಗಳಿಗೆ ಸಾಲಗಳು | 5489.89 | | 5333.88 | |
| 4 | ಸವಿತಾ ಸಮಾಜದ ಫಲಾನುಭವಿಗಳಿಗೆ ಸಾಲಗಳು | 585.65 | | 637.38 | |
| 5 | ಕುರಿ ಸಾಕಣೆಗೆ ಸಾಲಗಳು | 1462.05 | | 1469.29 | |
| 6 | ದೇವಾಂಗ ಸಮಾಜದ ಫಲಾನುಭವಿಗಳಿಗೆ ಸಾಲಗಳು | 9.09 | | 9.74 | |
| 7 | ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ಸಾಲಗಳು | 159.56 | | 123.47 | |
| 8 | ಗಂಗಾಕಲ್ಯಾಣ ಅಡಿಯಲ್ಲಿ ರೈತರಿಗೆ ಸಾಲಗಳು | 1103.10 | | 1103.34 | |
| 9 | ಇತರ ಸಮುದಾಯಗಳಿಗೆ ಸಾಲಗಳು | 5331.92 | | 4093.34 | |
| 10 | ತಿಗಳ ಸಮಾಜದವರಿಗೆ ಸಾಲಗಳು | 41.74 | | 42.01 | |
| 11 | ಕುಂಬಾರ ಸಮಾಜದವರಿಗೆ ಸಾಲಗಳು | 1162.20 | | 1165.75 | |
| 12 | ಮಡಿವಾಳ ಸಮಾಜದವರಿಗೆ ಸಾಲಗಳು | 175.88 | | 176.06 | |
| 13 | ಸಾರಾಯಿ ಮಾರಾಟ ನಿಷೇಧದಿಂದ ಸಂತ್ರಸ್ತರಾದವರಿಗೆ ಸಾಲ | 797.62 | | 805.13 | |
| | | 39045.67 | | 37166.42 | |
| | ಕಳೆ: ಸಹಾಯಧನದಿಂದ ನೀಡಲಾದ ಸಾಲಗಳಲ್ಲಿ ದುರ್ಬಲತೆಗಾಗಿ ಮುನ್ನೇರ್ಪಾಟು | 22118.06 | | 17222.79 | |
| | ಕಳೆ: ಸಹಾಯಧನದಿಂದ ನೀಡಲಾದ ಸಾಲಗಳ ಮೇಲೆ ನಿರೀಕ್ಷಿತ ಬಡ್ಡಿ ನಷ್ಟಕ್ಕೆ ಮುನ್ನೇರ್ಪಾಟು | 12161.72 | 4765.89 | 5052.41 | 14891.22 |
| | ಬಡ್ಡಿ ಸಂಚಿತ ಮತ್ತು ಬಾಕಿ | 4460.14 | | 3320.99 | |
| | ಕಳೆ: ಸಹಾಯಧನದಿಂದ ನೀಡಲಾದ ಸಾಲಗಳ ದುರ್ಬಲತೆಗಾಗಿ ಬಡ್ಡಿ ಮುನ್ನೇರ್ಪಾಟು | 3753.86 | | 2667.85 | |
| | ಕಳೆ: ಸಹಾಯಧನದಿಂದ ನೀಡಲಾದ ಸಾಲಗಳ ಮೇಲೆ ನಿರೀಕ್ಷಿತ ಬಡ್ಡಿ ನಷ್ಟಕ್ಕೆ ಮುನ್ನೇರ್ಪಾಟುಗಳು | 534.36 | 171.92 | 209.27 | 443.87 |
| | | | 4937.81 | | 15335.09 |



ಟಿಪ್ಪಣಿ-14

ಮುಂದೂಡಲ್ಪಟ್ಟ ಅನುದಾನಗಳು

(ಲಕ್ಷ ರೂ.ಗಳಲ್ಲಿ)

| ಕ್ರಮ ಸಂಖ್ಯೆ | ವಿವರಗಳು | 31-03-2021 ರಂತೆ | | 31-03-2020 ರಂತೆ | |
|-------------|--|-----------------|--------------|-----------------|--------------|
| | | ರೂ | ರೂ | ರೂ | ರೂ |
| 1. | ಬ್ಯಾಂಕಿನಿಂದ ಮೋಟಾರು ಕಾರು ಖರೀದಿಗೆ ಅನುದಾನ | | 16.60 | | 19.44 |
| | ಒಟ್ಟು | | 16.60 | | 19.44 |

ಟಿಪ್ಪಣಿ-15

ಗುತ್ತಿಗೆ ಹೊಣೆಗಾರಿಕೆಗಳು

(ಲಕ್ಷ ರೂ.ಗಳಲ್ಲಿ)

| ಕ್ರಮ ಸಂಖ್ಯೆ | ವಿವರಗಳು | 31-03-2021 ರಂತೆ | | 31-03-2020 ರಂತೆ | |
|-------------|---------------------|-----------------|--------------|-----------------|--------------|
| | | ರೂ | ರೂ | ರೂ | ರೂ |
| 1. | ಗುತ್ತಿಗೆ ಹೊಣೆಗಾರಿಕೆ | | 37.07 | | 63.03 |
| | ಒಟ್ಟು | | 37.07 | | 63.03 |

ಟಿಪ್ಪಣಿ-16

ಬಾಕಿ ಇರುವ ಶಾಸನಬದ್ಧ ಪಾವತಿಗಳು

(ಲಕ್ಷ ರೂ.ಗಳಲ್ಲಿ)

| ಕ್ರಮ ಸಂಖ್ಯೆ | ವಿವರಗಳು | 31-03-2021 ರಂತೆ | | 31-03-2020 ರಂತೆ | |
|-------------|-------------------------------|-----------------|--------------|-----------------|--------------|
| | | ರೂ | ರೂ | ರೂ | ರೂ |
| 1 | ಟಿಡಿಎಸ್ ಮತ್ತು ಇತರೆ ಪಾವತಿ | | 43.62 | | 14.68 |
| 2 | ಜಿಎಸ್‌ಟಿ ಪಾವತಿ | | 29.55 | | 7.86 |
| 3 | ವೃತ್ತಿ ತೆರಿಗೆ ಪಾವತಿ | | 0.03 | | 0.03 |
| 4 | ನೌಕರರ ಪಾಲಿನ ಭವಿಷ್ಯ ನಿಧಿವಂತಿಕೆ | | 2.32 | | 2.32 |
| 5 | ನಿಗಮದ ಪಾಲಿನ ಭವಿಷ್ಯ ನಿಧಿವಂತಿಕೆ | | 3.86 | | 3.27 |
| | ಒಟ್ಟು | | 79.38 | | 28.16 |



ಟಿಪ್ಪಣಿ-17

ಈ ಕ್ಷಿತಿ ಷೇರು ಬಂಡವಾಳ

(ಲಕ್ಷ ರೂ.ಗಳಲ್ಲಿ)

| ಕ್ರಮ ಸಂಖ್ಯೆ | ವಿವರಗಳು | 31-03-2021 ರಂತೆ | | 31-03-2020 ರಂತೆ | |
|-------------|---|-----------------|----------|-----------------|----------|
| | | | ರೂ | | ರೂ |
| | ಅಧಿಕೃತ ಬಂಡವಾಳ ತಲಾ 100/- ರೂಗಳಂತೆ 500,00,000 ಈ ಕ್ಷಿತಿ ಷೇರುಗಳ (ಹಿಂದಿನ ವರ್ಷ ತಲಾ 100/- ಮೌಲ್ಯದ 5,00,00,000 ಈ ಕ್ಷಿತಿ ಷೇರುಗಳು) | | 50000.00 | | 50000.00 |
| | ನೀಡಿಕೆಯಾದ, ವಂತಿಗೆಯಾದ ಮತ್ತು ಪಾವತಿಯಾದ ಬಂಡವಾಳ ನಗದನ್ನು ಒಳಗೊಂಡಂತೆ ತಲಾ 100/- ಮೌಲ್ಯದ 491711410 ಈ ಕ್ಷಿತಿ ಷೇರುಗಳು (ಹಿಂದಿನ ವರ್ಷ ತಲಾ 100/- ಮೌಲ್ಯದ 34171410 ಈ ಕ್ಷಿತಿ ಷೇರುಗಳು) | | 49171.41 | | 34171.41 |
| | ವರದಿಯ ಅವಧಿಯ ಅರಂಭದಲ್ಲಿ ಮತ್ತು ಕೊನೆಯಲ್ಲಿ ಬಾಕಿ ಉಳಿದಿರುವ ಷೇರುಗಳ ಸಮನ್ವಯ | | | | |
| | ಷೇರುಗಳ ಸಂಖ್ಯೆ | 34171410 | | 34171410 | |
| | ಮೊತ್ತ | | 34171.41 | | 34171.41 |
| | ಪ್ರಸ್ತುತ ಸಾಲಿನಲ್ಲಿ ನೀಡಿಕೆಯಾದದ್ದು | 15000000 | 15000.00 | | - |
| | ಕರ್ನಾಟಕ ಸರ್ಕಾರವು ಶೇ.100 ಷೇರು ಬಂಡವಾಳವನ್ನು ಹೊಂದಿದೆ (ಕಳೆದ ವರ್ಷ ಕರ್ನಾಟಕ ಸರ್ಕಾರವು ಶೇ. 100 ಷೇರು ಬಂಡವಾಳವನ್ನು ಹೊಂದಿತ್ತು) | | | | |
| | ಒಟ್ಟು | 49171410 | 49171.41 | 34171410 | 34171.41 |

ಟಿಪ್ಪಣಿ-18

ಇತರೆ ಈ ಕ್ಷಿತಿಗಳು

(ಲಕ್ಷ ರೂ.ಗಳಲ್ಲಿ)

| ಕ್ರಮ ಸಂಖ್ಯೆ | ವಿವರಗಳು | 31-03-2021 ರಂತೆ | | 31-03-2020 ರಂತೆ | |
|-------------|-------------------------------------|-----------------|------------|-----------------|------------|
| | | ರೂ | ರೂ | ರೂ | ರೂ |
| 1 | ಹಂಚಿಕೆಗೆ ಬಾಕಿ ಇರುವ ಷೇರು ಅರ್ಜಿ ಮೊತ್ತ | | 828.59 | | 15828.59 |
| 2 | ಮೀಸಲು ಮತ್ತು ಹೆಚ್ಚುವರಿ | | | | |
| | ಲಾಭ ಮತ್ತು ನಷ್ಟ | | | | |
| | ಆರಂಭಿಕ ಶಿಲ್ಕು | (22553.29) | | (10518.95) | |
| | ಕಳೆ: ಪ್ರಸ್ತುತ ವರ್ಷದ ನಷ್ಟ | (1893.15) | | (12034.34) | |
| | ಇತರೆ ಸಮಗ್ರ ಆದಾಯ | - | (24446.44) | - | (22553.29) |
| | ಒಟ್ಟು | | (23617.85) | | (6724.70) |



ಟಿಪ್ಪಣಿ-19

ಬಡ್ಡಿ ಆದಾಯ

(ಲಕ್ಷ ರೂ.ಗಳಲ್ಲಿ)

| ವಿವರಗಳು | ಪ್ರಸಕ್ತ ವರ್ಷ | | ಹಿಂದಿನ ವರ್ಷ | |
|--|----------------|---|----------------|---|
| | ರೂ | ರೂ | ರೂ | ರೂ |
| | | ಲಾಭ ಅಥವಾ ನಷ್ಟದ ಮೂಲಕ ನ್ಯಾಯಯುತ ಮೌಲ್ಯದಲ್ಲಿ ವರ್ಗೀಕರಿಸಲಾದ ಹಣಕಾಸಿನ ಆಸ್ತಿಗಳ ಮೇಲಿನ ಬಡ್ಡಿ ಆದಾಯ | | ಲಾಭ ಅಥವಾ ನಷ್ಟದ ಮೂಲಕ ನ್ಯಾಯಯುತ ಮೌಲ್ಯದಲ್ಲಿ ವರ್ಗೀಕರಿಸಲಾದ ಹಣಕಾಸಿನ ಆಸ್ತಿಗಳ ಮೇಲಿನ ಬಡ್ಡಿ ಆದಾಯ |
| | | | | |
| ಸಾಲಗಳ ಮೇಲೆ ಬಡ್ಡಿ | 317.00 | | 462.45 | |
| ಸಂಚಿತ ಬಡ್ಡಿ ಮತ್ತು ಬಾಕಿ ಬಡ್ಡಿ | 1879.96 | | 1596.40 | |
| | 2196.96 | | 2058.85 | |
| ಕಳೆ: 1) ಸಂದ ಬಡ್ಡಿ ದುರ್ಬಲತೆಗೆ ಮುನ್ನೇರ್ಪಾಟು | 2101.88 | | 1360.33 | |
| 2) ಸಬ್ಸಿಡಿಯ ಬಡ್ಡಿ ಸಾಲಗಳ ಮೇಲೆ ಬಡ್ಡಿ ನಷ್ಟಕ್ಕೆ ನಿರೀಕ್ಷಿತ ಮುನ್ನೇರ್ಪಾಟು | - | | 358.86 | |
| ಸೇರಿಕೆ: ನಿರೀಕ್ಷಿತ ಬಡ್ಡಿಗಳಿಗೆ ಮುನ್ನೇರ್ಪಾಟು | 342.80 | 437.88 | - | 339.66 |
| ಬ್ಯಾಂಕುಗಳಲ್ಲಿ ಠೇವಣಿ ಮೇಲಿನ ಬಡ್ಡಿ | | | | |
| 1) ಸ್ಥಿರ ಠೇವಣಿಗಳ ಮೇಲಿನ ಬಡ್ಡಿ | 744.00 | | 1186.92 | |
| 2) ಉಳಿತಾಯ ಖಾತೆಯ ಮೇಲಿನ ಬಡ್ಡಿ | 236.48 | 980.48 | 131.05 | 1317.97 |
| ಒಟ್ಟು | | 1418.36 | | 1657.63 |



ಟಿಪ್ಪಣಿ-20

ಇತರೆ ಆದಾಯಗಳು

(ಲಕ್ಷ ರೂ.ಗಳಲ್ಲಿ)

| ವಿವರಗಳು | ಪ್ರಸಕ್ತ ವರ್ಷ | | ಹಿಂದಿನ ವರ್ಷ | |
|-----------------------------------|--------------|---|-------------|---|
| | | ಲಾಭ ಅಥವಾ ನಷ್ಟದ ಮೂಲಕ ನ್ಯಾಯಯುತ ಮೌಲ್ಯದಲ್ಲಿ ವರ್ಗೀಕರಿಸಲಾದ ಹಣಕಾಸಿನ ಆಸ್ತಿಗಳ ಮೇಲಿನ ಬಡ್ಡಿ ಆದಾಯ | | ಲಾಭ ಅಥವಾ ನಷ್ಟದ ಮೂಲಕ ನ್ಯಾಯಯುತ ಮೌಲ್ಯದಲ್ಲಿ ವರ್ಗೀಕರಿಸಲಾದ ಹಣಕಾಸಿನ ಆಸ್ತಿಗಳ ಮೇಲಿನ ಬಡ್ಡಿ ಆದಾಯ |
| | ರೂ | ರೂ | ರೂ | ರೂ |
| ಇತರೆ | | | | |
| ಇತರೆ ಆದಾಯ | | 3.35 | | 6.54 |
| ಟೆಂಡರ್ ಅರ್ಜಿಗಳ ವಿತರಣೆ | | 0.02 | | 0.02 |
| ಎನ್.ಬಿ.ಸಿ.ಎಫ್.ಡಿ.ಸಿ ಯ ಅನುದಾನ | | 10.00 | | - |
| ಬ್ಯಾಂಕುಗಳಿಂದ ಪಡೆದ ಅನುದಾನದಿಂದ ಆದಾಯ | | 2.84 | | 2.84 |
| ಒಟ್ಟು | | 16.21 | | 9.40 |

ಟಿಪ್ಪಣಿ-21

ಆರ್ಥಿಕ ವೆಚ್ಚಗಳು

(ಲಕ್ಷ ರೂ.ಗಳಲ್ಲಿ)

| ವಿವರಗಳು | ಪ್ರಸಕ್ತ ವರ್ಷ | | ಹಿಂದಿನ ವರ್ಷ | |
|---|--------------|---|-------------|---|
| | | ಲಾಭ ಅಥವಾ ನಷ್ಟದ ಮೂಲಕ ನ್ಯಾಯಯುತ ಮೌಲ್ಯದಲ್ಲಿ ವರ್ಗೀಕರಿಸಲಾದ ಹಣಕಾಸಿನ ಆಸ್ತಿಗಳ ಮೇಲಿನ ಬಡ್ಡಿ ಆದಾಯ | | ಲಾಭ ಅಥವಾ ನಷ್ಟದ ಮೂಲಕ ನ್ಯಾಯಯುತ ಮೌಲ್ಯದಲ್ಲಿ ವರ್ಗೀಕರಿಸಲಾದ ಹಣಕಾಸಿನ ಆಸ್ತಿಗಳ ಮೇಲಿನ ಬಡ್ಡಿ ಆದಾಯ |
| | ರೂ | ರೂ | ರೂ | ರೂ |
| ಸಾಲಗಳ ಮೇಲಿನ ಬಡ್ಡಿ | | | | |
| ಎನ್.ಬಿ.ಸಿ.ಎಫ್.ಡಿ.ಸಿಯಿಂದ ಪಡೆದ ಸಾಲದ ಮೇಲಿನ ಬಡ್ಡಿ | 139.30 | | 147.21 | |
| ಕಳೆ: ಸರ್ಕಾರದಿಂದ ಸ್ವೀಕರಿಸಿದ ಅನುದಾನ | 3.06 | 136.24 | 11.62 | 135.59 |
| ಜಿಲ್ಲಾ ಪಂಚಾಯತ್‌ಗಳಿಗೆ ಪಾವತಿಸಬೇಕಾದ ಬಡ್ಡಿ | | 6.30 | | 7.07 |
| ಕರ್ನಾಟಕ ಸರ್ಕಾರಕ್ಕೆ ಗ್ಯಾರಂಟಿ ದಲ್ಲಾಳಿ | | 66.77 | | 84.49 |
| ಗುತ್ತಿಗೆ ಹೊಣೆಗಾರಿಕೆ ಮೇಲಿನ ಬಡ್ಡಿ | | 3.88 | | 5.44 |
| ಒಟ್ಟು | | 213.19 | | 232.59 |

ಟಿಪ್ಪಣಿ-22

ನೌಕರರ ಸೌಲಭ್ಯಗಳ ವೆಚ್ಚಗಳು

(ಲಕ್ಷ ರೂ.ಗಳಲ್ಲಿ)

| ಕ್ರಮ ಸಂಖ್ಯೆ | ವಿವರಗಳು | ಪ್ರಸಕ್ತ ವರ್ಷ | ಹಿಂದಿನ ವರ್ಷ |
|-------------|--|---------------|---------------|
| 1. | ಸಂಬಳ ಮತ್ತು ವೇತನ | 404.31 | 424.36 |
| 2. | ಭವಿಷ್ಯ ನಿಧಿ ಮತ್ತು ಇತರ ನಿಧಿಗಳಿಗೆ ಕೊಡುಗೆ | 37.36 | 43.01 |
| 3. | ಸಿಬ್ಬಂದಿ ಕಲ್ಯಾಣ ವೆಚ್ಚಗಳು | 0.35 | - |
| 4. | ಗ್ರಾಹ್ಯಯುಟಿ ಪ್ರೀಮಿಯಂ | 19.20 | 17.97 |
| 5. | ರಜೆಯ ಸಂಬಳದ ನಗದೀಕರಣ | 37.21 | 21.48 |
| 6. | ನೌಕರರ ಡಿಪಾಸಿಟ್ ಲಿಂಕ್ಡ್ ವಿಮೆ | 0.57 | 0.52 |
| 7. | ಸಿಬ್ಬಂದಿ ಪ್ರವಾಸ ಭತ್ಯೆ | 2.42 | 0.71 |
| 8. | ಸಿಬ್ಬಂದಿಯ ಸ್ವಗ್ರಾಮ ಪ್ರಮಾಣಭತ್ಯೆ | - | 0.11 |
| 9. | ಸಿಬ್ಬಂದಿಗೆ ವೈದ್ಯಕೀಯ ವೆಚ್ಚ ಮರು ಭರ್ತಿ | 1.09 | 0.34 |
| 10. | ಸಂಬಳಕ್ಕಾಗಿ ಹೆಚ್ಚುವರಿ ಮುನ್ನೆರ್ಪಾಟು | - | (0.90) |
| 11. | ಗ್ರಾಹ್ಯಯುಟಿಗಾಗಿ ಹೆಚ್ಚುವರಿ ಮುನ್ನೆರ್ಪಾಟು | - | (15.93) |
| | ನಿರ್ದೇಶಕರುಗಳಿಗೆ ಮತ್ತು ಇತರರಿಗೆ ಸಂಭಾವನೆ | | |
| 12. | ಅಧ್ಯಕ್ಷರಿಗೆ ಸಂಭಾವನೆ ಮತ್ತು ಮನೆ ಬಾಡಿಗೆ ಭತ್ಯೆ | 2.69 | 8.44 |
| 13. | ವ್ಯವಸ್ಥಾಪಕ ನಿರ್ದೇಶಕರಿಗೆ ವೇತನ | 19.42 | 22.07 |
| 14. | ಅಧ್ಯಕ್ಷರ ಪ್ರವಾಸ ವೆಚ್ಚಗಳು | 0.54 | 3.78 |
| 15. | ವ್ಯವಸ್ಥಾಪಕ ನಿರ್ದೇಶಕರ ಪ್ರವಾಸ ವೆಚ್ಚಗಳು | 0.88 | 0.43 |
| 16. | ನಿರ್ದೇಶಕರ ಪ್ರವಾಸ ವೆಚ್ಚಗಳು | 0.78 | - |
| 17. | ವ್ಯವಸ್ಥಾಪಕ ನಿರ್ದೇಶಕ ರಜಾ ಸಂಬಳ ನಗದೀಕರಣ | 1.60 | 0.75 |
| | ಒಟ್ಟು | 528.42 | 527.14 |



ಟಿಪ್ಪಣಿ-23

ಇತರೆ ವೆಚ್ಚಗಳು

(ಲಕ್ಷ ರೂ.ಗಳಲ್ಲಿ)

| ಕ್ರಮ ಸಂಖ್ಯೆ | ವಿವರಗಳು | ಪ್ರಸಕ್ತ ವರ್ಷ | ಹಿಂದಿನ ವರ್ಷ |
|-------------|--|--------------|-------------|
| 1 | ಬಾಡಿಗೆ, ತೆರಿಗೆಗಳು ಮತ್ತು ಇಂಧನ ವೆಚ್ಚಗಳು | | |
| | ವಿದ್ಯುತ್ ಮತ್ತು ನೀರು | 7.43 | 13.60 |
| | ನಿರ್ವಹಣೆ ಶುಲ್ಕಗಳು | 19.36 | 22.20 |
| 2 | ದುರಸ್ತಿ ಮತ್ತು ನಿರ್ವಹಣೆ | | |
| | ದುರಸ್ತಿ ಮತ್ತು ನವೀಕರಣ | 14.10 | 18.98 |
| | ಸ್ವಚ್ಛತೆ ಮತ್ತು ನಿರ್ವಹಣೆ | 70.00 | 9.72 |
| | ವಾಹನಗಳ ನಿರ್ವಹಣೆ | 28.15 | 21.29 |
| 3 | ಸಂವಹನ ವೆಚ್ಚ | | |
| | ದೂರವಾಣಿ ವೆಚ್ಚ | 10.12 | 10.72 |
| | ಅಂಚೆ | 7.18 | 12.51 |
| 4 | ಮುದ್ರಣ ಮತ್ತು ಸ್ಟೇಷನರಿ | 26.85 | 42.98 |
| 5 | ಜಾಹಿರಾತು ಮತ್ತು ಪ್ರಚಾರ | 5.40 | 25.24 |
| 6 | ನಿರ್ದೇಶಕರುಗಳ ಶುಲ್ಕಗಳು, ಭತ್ಯೆಗಳು ಮತ್ತು ವೆಚ್ಚಗಳು | | |
| | ನಿರ್ದೇಶಕರುಗಳ ಉಪಸ್ಥಿತಿ ಭತ್ಯೆ | 0.52 | 0.17 |
| 7 | ಲೆಕ್ಕಪರಿಶೋಧಕರ ಶುಲ್ಕಗಳು ಮತ್ತು ವೆಚ್ಚಗಳು | | |
| | ಶಾಸನಬದ್ಧ ಲೆಕ್ಕಪರಿಶೋಧಕರ ಶುಲ್ಕ | 1.77 | 1.77 |
| | ತೆರಿಗೆ ವಿಷಯಗಳ ಶುಲ್ಕ | - | 0.47 |
| | ಆಂತರಿಕ ಲೆಕ್ಕ ಪರಿಶೋಧಕರ ಶುಲ್ಕ | 5.32 | 4.32 |
| | ಲೆಕ್ಕ ಪರಿಶೋಧಕರಿಗೆ ಇತರೆ ವೆಚ್ಚಗಳು | 0.39 | 0.42 |
| 8 | ಕಾನೂನು ಮತ್ತು ವೃತ್ತಿಪರ ಶುಲ್ಕಗಳು | 19.00 | 18.17 |
| 9 | ವಿಮೆ | | |
| | ವಾಹನಗಳ ವಿಮೆ | 1.75 | 1.42 |
| 10 | ಇತರೆ ವೆಚ್ಚಗಳು | | |
| | ಬ್ಯಾಂಕ್ ಕಮಿಷನ್ ಮತ್ತು ವೆಚ್ಚಗಳು | 1.72 | 1.66 |
| | ದೇವರಾಜ ಅರಸು ಜನ್ಮದಿನ ಆಚರಣೆ ವೆಚ್ಚ | 2.62 | 3.53 |
| | ಪತ್ರಿಕೆಗಳು ಮತ್ತು ನಿಯತಕಾಲಿಕೆಗಳು | 0.72 | 0.38 |
| | ಆತಿಥ್ಯ ಮತ್ತು ಸೌಜನ್ಯ | 4.08 | 3.43 |
| | ಸಭೆಯ ವೆಚ್ಚಗಳು | 3.23 | 3.88 |

ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ



| | | |
|--|----------------|-----------------|
| ವೃತ್ತಿಪರ ತೆರಿಗೆ | 0.03 | 0.03 |
| ಪಿ.ಎಫ್ ಮೇಲೆ ಆಡಳಿತ ಶುಲ್ಕಗಳು | 1.60 | 1.80 |
| ಓಡಾಟದ ವೆಚ್ಚಗಳು | 0.20 | 2.21 |
| ಹೊರ ಸಂಪನ್ಮೂಲ ವೆಚ್ಚಗಳು (ಡೇಟಾ ಎಂಟ್ರಿ, ಲೆಡ್ಜರ್ ಕೀಪಿಂಗ್, ಕಾವಲುಗಾರರು, ಡ್ರೈವರ್‌ಗಳು, ಜೆರಾಕ್ಸ್ ಆಪರೇಟರ್, ಗ್ರೂಪ್-ಡಿ) | 430.33 | 405.00 |
| ಜಿಲ್ಲೆಗಳಲ್ಲಿ ಕಾರು ಬಾಡಿಗೆ ವೆಚ್ಚ | 95.79 | 97.98 |
| ಇತರೆ ವೆಚ್ಚಗಳು | 1.49 | 2.09 |
| ಪೈಲಿಂಗ್ ಮತ್ತು ನೋಂದಣಿ ಶುಲ್ಕ | 1.24 | 15.56 |
| ಸಿಬ್ಬಂದಿಗೆ ತರಬೇತಿ | - | 2.08 |
| ಕ್ರೆಡಿಟ್ ದುರ್ಬಲಗೊಂಡ ಸಾಲ ಮತ್ತು ನಿರೀಕ್ಷಿತ ಕ್ರೆಡಿಟ್ ನಷ್ಟಕ್ಕೆ ಮುನ್ನೇರ್ಪಾಟು | 1754.48 | 12127.89 |
| ಸಾರಿಗೆ ವೆಚ್ಚಗಳು | 0.73 | 0.73 |
| ವಿಳಂಬ ಪಾವತಿಗಳ ಮೇಲಿನ ಬಡ್ಡಿ | 4.20 | 1.10 |
| ಸಾಲದ ವಸೂಲಾತಿಗಾಗಿ ವೆಚ್ಚಗಳು | 0.65 | 1.89 |
| ಸ್ಥಿರ ಆಸ್ತಿ ವಿಲೇವಾರಿಯಿಂದ ನಷ್ಟ | 3.82 | - |
| ಯೋಜನೆಯ ಮೌಲ್ಯಮಾಪನ ವೆಚ್ಚ | - | 1.46 |
| ಒಟ್ಟು | 2524.27 | 12876.68 |



ಟಿಪ್ಪಣಿ-೨೪ : ಗಮನಾರ್ಹವಾದ ಲೆಕ್ಕಪತ್ರ ನೀತಿಗಳು ಮತ್ತು ಲೆಕ್ಕಪತ್ರಗಳಿಗೆ ಟಿಪ್ಪಣಿಗಳು

A) ಗಮನಾರ್ಹವಾದ ಲೆಕ್ಕಪತ್ರ ನೀತಿಗಳು

a) ತಯಾರಿಕೆಯ ಆಧಾರ

ಈ ಹಣಕಾಸು ತಃಖ್ತೆಗಳನ್ನು ಸಂಚಯ ಮತ್ತು ಐತಿಹಾಸಿಕ ವೆಚ್ಚದ ಕನ್ವೆನ್ಷನ್ ಅಡಿಯಲ್ಲಿ ತಯಾರಿಸಲಾಗುತ್ತಿದ್ದು, ಆ ಸ್ವತ್ತುಗಳನ್ನು ಹೊರತುಪಡಿಸಿ ಪ್ರತಿ ವರದಿಯ ಅವಧಿಯ ಕೊನೆಯಲ್ಲಿ ನ್ಯಾಯಯುತ ಮೌಲ್ಯಗಳಲ್ಲಿ ಅಳೆಯಲಾಗುತ್ತದೆ, ಕೆಳಗೆ ವರದಿ ಮಾಡಲಾದ ಲೆಕ್ಕಪತ್ರ ನೀತಿಗಳಲ್ಲಿ ವಿವರಿಸಲಾಗಿದೆ. ಐತಿಹಾಸಿಕ ವೆಚ್ಚವು ಸಾಮಾನ್ಯವಾಗಿ ಸರಕು ಮತ್ತು ಸೇವೆಗಳಿಗೆ ಬದಲಾಗಿ ನೀಡಲಾದ ಪರಿಗಣನೆಯ ನ್ಯಾಯೋಚಿತ ಮೌಲ್ಯವನ್ನು ಆಧರಿಸಿದೆ. ಉಳಿತಾಯ ಬ್ಯಾಂಕ್ ಖಾತೆಗಳ ಮೇಲಿನ ಬಡ್ಡಿಯನ್ನು ಹೊರತುಪಡಿಸಿ ಸಂಚಯ ಆಧಾರದ ಮೇಲೆ ಹಣಕಾಸು ಹೇಳಿಕೆಗಳನ್ನು ಸಿದ್ಧಪಡಿಸಲಾಗಿದೆ.

ಹೊಸದಾಗಿ ನೀಡಲಾದ ಅಕೌಂಟಿಂಗ್ ಸ್ಟ್ಯಾಂಡರ್ಡ್ ಅನ್ನು ಆರಂಭದಲ್ಲಿ ಅಳವಡಿಸಿಕೊಂಡರೆ ಅಥವಾ ಅಸ್ತಿತ್ವದಲ್ಲಿರುವ ಅಕೌಂಟಿಂಗ್ ಸ್ಟ್ಯಾಂಡರ್ಡ್‌ಗೆ ಪರಿಷ್ಕರಣೆ ಮಾಡಲು ಇದುವರೆಗೆ ಲೆಕ್ಕಪತ್ರ ನೀತಿಯಲ್ಲಿ ಬದಲಾವಣೆಯ ಅಗತ್ಯವಿರುವ ಹೊರತಾಗಿ ಲೆಕ್ಕಪತ್ರ ನೀತಿಗಳನ್ನು ಸ್ಥಿರವಾಗಿ ಅನ್ವಯಿಸಲಾಗಿದೆ. ನಿರ್ವಹಣೆಯು ಇತ್ತೀಚೆಗೆ ನೀಡಲಾದ ಎಲ್ಲಾ ಅಥವಾ ಪರಿಷ್ಕೃತ ಲೆಕ್ಕಪತ್ರ ಮಾನದಂಡಗಳನ್ನು ನಡೆಯುತ್ತಿರುವ ಆಧಾರದ ಮೇಲೆ ಮೌಲ್ಯಮಾಪನ ಮಾಡುತ್ತದೆ. ನಿರ್ದಿಷ್ಟವಾಗಿ ಉಲ್ಲೇಖಿಸಿದ ಲೆಕ್ಕಪತ್ರ ನೀತಿಗಳು ವಿವೇಕಯುತ ಲೆಕ್ಕಪತ್ರ ತತ್ವಗಳಿಗೆ ಅನುಗುಣವಾಗಿರುತ್ತವೆ.

ನ್ಯಾಯೋಚಿತ ಮೌಲ್ಯವು ಒಂದು ಸ್ವತ್ತನ್ನು ಮಾರಾಟ ಮಾಡಲು ಸ್ವೀಕರಿಸಿದ ಅಥವಾ ಮಾಪನ ದಿನಾಂಕದಂದು ಮಾರುಕಟ್ಟೆ ಭಾಗವಹಿಸುವವರ ನಡುವೆ ಕ್ರಮಬದ್ಧವಾದ ವಹಿವಾಟಿನಲ್ಲಿ ಹೊಣೆಗಾರಿಕೆಯನ್ನು ವರ್ಗಾಯಿಸಲು ಪಾವತಿಸುವ ಬೆಲೆಯಾಗಿದೆ, ಆ ಬೆಲೆಯು ನೇರವಾಗಿ ವೀಕ್ಷಿಸಬಹುದಾದ ಅಥವಾ ಇನ್ನೊಂದು ಮೌಲ್ಯಮಾಪನ ತಂತ್ರವನ್ನು ಬಳಸಿಕೊಂಡು ಅಂದಾಜು ಮಾಡಲ್ಪಟ್ಟಿದೆಯೇ ಎಂಬುದನ್ನು ಲೆಕ್ಕೀಕರಿಸಿದೆ. ಆಸ್ತಿ ಅಥವಾ ಹೊಣೆಗಾರಿಕೆಯ ನ್ಯಾಯೋಚಿತ ಮೌಲ್ಯವನ್ನು ಅಂದಾಜು ಮಾಡುವಲ್ಲಿ, ಮಾಪನ ದಿನಾಂಕದಂದು ಆಸ್ತಿ ಅಥವಾ ಹೊಣೆಗಾರಿಕೆಯನ್ನು ಬೆಲೆ ನಿಗದಿಪಡಿಸುವಾಗ ಮಾರುಕಟ್ಟೆ ಭಾಗವಹಿಸುವವರು ಆ ಗುಣಲಕ್ಷಣಗಳನ್ನು ಗಣನೆಗೆ ತೆಗೆದುಕೊಂಡರೆ ಕಂಪನಿಯು ಆಸ್ತಿ ಅಥವಾ ಹೊಣೆಗಾರಿಕೆಯ ಗುಣಲಕ್ಷಣಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ.

b) ಅಂದಾಜುಗಳು ಮತ್ತು ತೀರ್ಪುಗಳ ಬಳಕೆ:

ಅಂದಾಜುಗಳು ಮತ್ತು ತೀರ್ಪುಗಳನ್ನು ನಿರಂತರವಾಗಿ ಮೌಲ್ಯಮಾಪನ ಮಾಡಲಾಗುತ್ತದೆ ಮತ್ತು ಐತಿಹಾಸಿಕ ಮತ್ತು ಇತರ ಅಂಶಗಳನ್ನು ಆಧರಿಸಿದೆ, ಭವಿಷ್ಯದ ಘಟನೆಗಳ ನಿರೀಕ್ಷೆಗಳನ್ನು ಒಳಗೊಂಡಂತೆ ಸಂದರ್ಭಗಳಲ್ಲಿ ಸಮಂಜಸವೆಂದು ನಂಬಲಾಗಿದೆ.

ಕಂಪನಿಯು ಅಂದಾಜುಗಳನ್ನು ಮತ್ತು ಭವಿಷ್ಯದ ಬಗ್ಗೆ ಊಹೆಗಳನ್ನು ಮಾಡುತ್ತದೆ. ಫಲಿತಾಂಶದ ಲೆಕ್ಕಪರಿಶೋಧಕ ಅಂದಾಜುಗಳು, ವ್ಯಾಖ್ಯಾನದ ಮೂಲಕ, ಸಂಬಂಧಿತ ನೈಜ ಫಲಿತಾಂಶಗಳನ್ನು ವಿರಳವಾಗಿ ಸಮನಾಗಿರುತ್ತದೆ. ಮುಂದಿನ ಹಣಕಾಸು ವರ್ಷದಲ್ಲಿ ಸ್ವತ್ತುಗಳು ಮತ್ತು ಹೊಣೆಗಾರಿಕೆಗಳ ಸಾಗಿಸುವ ಮೊತ್ತಕ್ಕೆ ವಸ್ತು ಹೊಂದಾಣಿಕೆಯನ್ನು ಉಂಟುಮಾಡುವ ಗಮನಾರ್ಹ ಅಪಾಯವನ್ನು ಹೊಂದಿರುವ ಅಂದಾಜುಗಳು ಮತ್ತು ಊಹೆಗಳನ್ನು ಕೆಳಗೆ ವಿವರಿಸಲಾಗಿದೆ:

1. ಆಸ್ತಿ, ಯಂತ್ರೋಪಕರಣ ಮತ್ತು ಸಲಕರಣೆಗಳ ಉಪಯುಕ್ತ ಅವಧಿ:

ಕಂಪನಿಯು ಪ್ರತಿ ವರದಿಯ ಅವಧಿಯ ಕೊನೆಯಲ್ಲಿ ಆಸ್ತಿ, ಯಂತ್ರೋಪಕರಣ ಮತ್ತು ಸಲಕರಣೆಗಳ ಉಪಯುಕ್ತ ಜೀವನವನ್ನು ಪರಿಶೀಲಿಸುತ್ತದೆ. ಈ ಮೌಲ್ಯಮಾಪನವು ಭವಿಷ್ಯದ ಅವಧಿಗಳಲ್ಲಿ ಸವಕಳಿ ವೆಚ್ಚದಲ್ಲಿ ಬದಲಾವಣೆಗೆ ಕಾರಣವಾಗಬಹುದು.

2. ನಿಬಂಧನೆಗಳು ಮತ್ತು ಅನಿಶ್ಚಿತ ಹೊಣೆಗಾರಿಕೆಗಳು:

ಹಿಂದಿನ ಘಟನೆಯ ಪರಿಣಾಮವಾಗಿ ಕಂಪನಿಯು ಪ್ರಸ್ತುತ ಬಾಧ್ಯತೆಯನ್ನು ಹೊಂದಿರುವಾಗ ಒಂದು ನಿಬಂಧನೆಯನ್ನು ಗುರುತಿಸಲಾಗುತ್ತದೆ ಮತ್ತು ಬಾಧ್ಯತೆಯನ್ನು ಇತ್ಯರ್ಥಗೊಳಿಸಲು ಸಂಪನ್ಮೂಲಗಳ ಹೊರಹರಿವು ಅಗತ್ಯವಾಗಬಹುದು, ಇದಕ್ಕೆ



ಸಂಬಂಧಿಸಿದಂತೆ ವಿಶ್ವಾಸಾರ್ಹ ಅಂದಾಜು ಮಾಡಬಹುದು. ನಿಬಂಧನೆಗಳು (ನಿವೃತ್ತಿ ಪ್ರಯೋಜನಗಳು ಮತ್ತು ಸರಿಮಾಡಿದ ಗೈರುಹಾಜರಿಗಳನ್ನು ಹೊರತುಪಡಿಸಿ) ಅದರ ಪ್ರಸ್ತುತ ಮೌಲ್ಯಕ್ಕೆ ಸ್ಥಗಿತಗೊಳ್ಳುವುದಿಲ್ಲ ಮತ್ತು ಬ್ಯಾಲೆನ್ಸ್ ಶೀಟ್ ದಿನಾಂಕದಂದು ಬಾಧ್ಯತೆಯನ್ನು ಇತ್ಯರ್ಥಗೊಳಿಸಲು ಅಗತ್ಯವಿರುವ ಉತ್ತಮ ಅಂದಾಜಿನ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಪ್ರಸ್ತುತ ಉತ್ತಮ ಅಂದಾಜುಗಳನ್ನು ಪ್ರತಿಬಿಂಬಿಸಲು ಹೊಂದಿಸಲಾದ ಪ್ರತಿ ಬ್ಯಾಲೆನ್ಸ್ ಶೀಟ್ ದಿನಾಂಕದಲ್ಲಿ ಇವುಗಳನ್ನು ಪರಿಶೀಲಿಸಲಾಗುತ್ತದೆ. ಅನಿಶ್ಚಿತ ಹೊಣೆಗಾರಿಕೆಗಳು ಹಣಕಾಸಿನ ತಃಖ್ತೆಗಳಲ್ಲಿಲ್ಲ. ಅನಿಶ್ಚಿತ ಆಸ್ತಿಯನ್ನು ಹಣಕಾಸಿನ ತಃಖ್ತೆಗಳಲ್ಲಿ ಗುರುತಿಸಲಾಗುವುದಿಲ್ಲ ಅಥವಾ ಬಹಿರಂಗಪಡಿಸಲಾಗುವುದಿಲ್ಲ.

c) ನಗದು ಹರಿವಿನ ತಃಖ್ತೆಗಳು

ನಗದು ಹರಿವು ತಃಖ್ತೆಯನ್ನು ಪರೋಕ್ಷ ವಿಧಾನದ ಅಡಿಯಲ್ಲಿ ಸಿದ್ಧಪಡಿಸಲಾಗಿದೆ, ಅದರ ಮೂಲಕ ತೆರಿಗೆಗೆ ಮುಂಚಿನ ಲಾಭವನ್ನು ನಗದುರಹಿತ ಸ್ವಭಾವದ ವಹಿವಾಟುಗಳ ಪರಿಣಾಮಗಳಿಗೆ ಮತ್ತು ಹಿಂದಿನ ಅಥವಾ ಭವಿಷ್ಯದ ನಗದು ರಸೀದಿಗಳು ಅಥವಾ ಪಾವತಿಗಳ ಯಾವುದೇ ಸಂಚಯಗಳಿಗೆ ಸರಿಹೊಂದಿಸಲಾಗುತ್ತದೆ. ಕಂಪನಿಯ ಕಾರ್ಯಾಚರಣೆ, ಹೂಡಿಕೆ ಮತ್ತು ಹಣಕಾಸು ಚಟುವಟಿಕೆಗಳಿಂದ ನಗದು ಹರಿವುಗಳನ್ನು ಪ್ರತ್ಯೇಕಿಸಲಾಗಿದೆ. ನಗದು ಮತ್ತು ನಗದು ಸಮಾನವು ಕೈಯಲ್ಲಿ ನಗದು, ಚಾಲ್ತಿ ಮತ್ತು ಇತರ ಬ್ಯಾಂಕ್ ಖಾತೆಗಳನ್ನು (ಸ್ಥಿರ ಠೇವಣಿಗಳನ್ನು ಒಳಗೊಂಡಂತೆ) ಒಳಗೊಂಡಿರುತ್ತದೆ.

d) ಬ್ಯಾಲೆನ್ಸ್ ಶೀಟ್ ದಿನಾಂಕದ ನಂತರ ಸಂಭವಿಸುವ ಈವೆಂಟ್‌ಗಳು

ಬ್ಯಾಲೆನ್ಸ್ ಶೀಟ್ ದಿನಾಂಕದ ನಂತರ ಸಂಭವಿಸುವ ಈವೆಂಟ್‌ಗಳಿಗೆ ಸ್ವತ್ತುಗಳು ಮತ್ತು ಹೊಣೆಗಾರಿಕೆಗಳು ಮತ್ತು ಆದಾಯ ಮತ್ತು ವೆಚ್ಚಗಳನ್ನು ಸರಿಹೊಂದಿಸಲಾಗುತ್ತದೆ, ಇದು ಬ್ಯಾಲೆನ್ಸ್ ಶೀಟ್ ದಿನಾಂಕದಂದು ಅಸ್ತಿತ್ವದಲ್ಲಿರುವ ಷರತ್ತುಗಳಿಗೆ ಸಂಬಂಧಿಸಿದ ಮೊತ್ತಗಳ ಅಂದಾಜುಗೆ ಸಹಾಯ ಮಾಡಲು ಹೆಚ್ಚುವರಿ ಪುರಾವೆಗಳನ್ನು ಒದಗಿಸುತ್ತದೆ.

e) ಹಿಂದಿನ ಅವಧಿ/ಅಸಾಧಾರಣ ಅಂಶಗಳು

ಹೆಚ್ಚುವರಿ-ಸಾಮಾನ್ಯ ಸ್ವಭಾವದ ಗಮನಾರ್ಹ ಅಂಶಗಳು, ಮತ್ತು ಹಿಂದಿನ ಅವಧಿಯ ಆದಾಯಗಳು ಮತ್ತು ವೆಚ್ಚಗಳು, Ind AS-8 ಲೆಕ್ಕಪರಿಶೋಧಕ ನೀತಿಗಳು, ಲೆಕ್ಕಪರಿಶೋಧಕ ಅಂದಾಜುಗಳಲ್ಲಿನ ಬದಲಾವಣೆಗಳು ಮತ್ತು ದೋಷಗಳಿಗೆ ಅನುಗುಣವಾಗಿ ಲೆಕ್ಕ ಹಾಕಲಾಗುತ್ತದೆ.

f) ಆಸ್ತಿಗಳು, ಯಂತ್ರೋಪಕರಣ ಮತ್ತು ಉಪಕರಣಗಳು ಮತ್ತು ಸವಕಳಿ ಮತ್ತು ಭೋಗ್ಯ

- I. ಸ್ಥಿರ ಸ್ವತ್ತುಗಳನ್ನು ಮೂಲಬೆಲೆಯಲ್ಲಿ ಸಂಚಿತ ಸವಕಳಿ ಮತ್ತು ದುರ್ಬಲತೆಯ ನಷ್ಟ ಕಳೆದು ನಿವ್ವಳ ಬೆಲೆಯಲ್ಲಿ ನಮೂದಿಸಲಾಗುತ್ತದೆ.
- II. ರೂ 5000 ಮೀರದ ಆಸ್ತಿಗಳ ಮೇಲಿನ ಸವಕಳಿಯನ್ನು 100%ನಲ್ಲಿ ಒದಗಿಸಲಾಗಿದೆ.
- III. ವೆಚ್ಚವು ಖರೀದಿ ಬೆಲೆ ಮತ್ತು ಸ್ವತ್ತುಗಳನ್ನು ಕೆಲಸದ ಸ್ಥಿತಿಗೆ ತರಲು ಯಾವುದೇ ಕಾರಣವಾದ ವೆಚ್ಚವನ್ನು ಒಳಗೊಂಡಿರುತ್ತದೆ.
- IV. ಲೀಸ್‌ಹೋಲ್ಡ್ ಆಸ್ತಿಯ ಮೇಲಿನ ಸವಕಳಿಯನ್ನು ಗುತ್ತಿಗೆ ಅವಧಿಯಲ್ಲಿ ಸ್ಟ್ರೆಟ್ ಲೈನ್ ವಿಧಾನದಲ್ಲಿ ಒದಗಿಸಲಾಗಿದೆ.
- V. ಕಂಪನಿಗಳ ಕಾಯಿದೆ, 2013ರ ಶೆಡ್ಯೂಲ್ IIರಲ್ಲಿ ಹೊಂದಿಸಲಾದ ದರಗಳ ಪ್ರಕಾರ ಸ್ಥಿರ ಸ್ವತ್ತುಗಳ ಮೇಲಿನ ಸವಕಳಿಯನ್ನು ಇಲ್ಲಿಯವರೆಗೆ ತಿದ್ದುಪಡಿ ಮಾಡಿದಂತೆ ಸ್ಟ್ರೆಟ್ ಲೈನ್ ವಿಧಾನದಲ್ಲಿ ಒದಗಿಸಲಾಗಿದೆ.
- VI. ವರ್ಷದಲ್ಲಿ ಸೇರಿಸಿದ/ವಿಲೇವಾರಿ ಮಾಡಿದ/ ತ್ಯಜಿಸಿದ ಸ್ಥಿರ ಸ್ವತ್ತುಗಳ ಮೇಲಿನ ಸವಕಳಿಯನ್ನು ಸೇರ್ಪಡೆ/ವಿಲೇವಾರಿ/ ತಿರಸ್ಕರಿಸಿದ ದಿನಾಂಕವನ್ನು ಉಲ್ಲೇಖಿಸಿ ಅನುಪಾತದ ಆಧಾರದ ಮೇಲೆ ಒದಗಿಸಲಾಗುತ್ತದೆ.
- VII. ಸ್ವಾಧೀನಪಡಿಸಿಕೊಳ್ಳಲಾದ ಸೀಮಿತ ಉಪಯುಕ್ತ ಅವಧಿವನ್ನು ಹೊಂದಿರುವ ಅಮೂರ್ತ ಸ್ವತ್ತುಗಳನ್ನು ಕಡಿಮೆ ಸಂಚಿತ ಭೋಗ್ಯ ಮತ್ತು ಸಂಚಿತ ದುರ್ಬಲತೆಯ ನಷ್ಟಗಳಲ್ಲಿ ತೋರಿಸಲಾಗಿದೆ. ಭೋಗ್ಯವನ್ನು ಐದು ವರ್ಷಗಳಲ್ಲಿ ಅಮೂರ್ತ ಉಪಯುಕ್ತ ಜೀವನವನ್ನು ಅಂದಾಜು ಮಾಡಿದ ಸ್ಟ್ರೆಟ್ ಲೈನ್ ವಿಧಾನದಲ್ಲಿ ಗುರುತಿಸಲಾಗಿದೆ. ಅಂದಾಜು ಉಪಯುಕ್ತ ಜೀವನ ಮತ್ತು ಭೋಗ್ಯ ವಿಧಾನವನ್ನು ಪ್ರತಿ ವರದಿಯ ಅವಧಿಯ ಕೊನೆಯಲ್ಲಿ ಪರಿಶೀಲಿಸಲಾಗುತ್ತದೆ, ಅಂದಾಜಿನ ಯಾವುದೇ ಬದಲಾವಣೆಗಳ ಪರಿಣಾಮವನ್ನು ನಿರೀಕ್ಷಿತ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ಅಮೂರ್ತ ಸ್ವತ್ತುಗಳನ್ನು ವಿಲೇವಾರಿಯಲ್ಲಿ ಗುರುತಿಸಲಾಗಿಲ್ಲ, ಅಥವಾ ಬಳಕೆ ಅಥವಾ ವಿಲೇವಾರಿಯಿಂದ ಭವಿಷ್ಯದ ಯಾವುದೇ ಆರ್ಥಿಕ ಪ್ರಯೋಜನಗಳನ್ನು



ನಿರೀಕ್ಷಿಸದಿದ್ದಾಗ. ನಿವ್ವಳ ವಿಲೇವಾರಿ ಆದಾಯ ಮತ್ತು ಆಸ್ತಿಯ ಸಾಗಿಸುವ ಮೊತ್ತದ ನಡುವಿನ ವ್ಯತ್ಯಾಸವಾಗಿ ಅಲೆಯಲಾದ ಅಮೂರ್ತ ಆಸ್ತಿಯ ಗುರುತಿಸುವಿಕೆಯಿಂದ ಉಂಟಾಗುವ ಲಾಭಗಳು ಅಥವಾ ನಷ್ಟಗಳು, ಆಸ್ತಿಯನ್ನು ಗುರುತಿಸಿದಾಗ ಲಾಭ ಅಥವಾ ನಷ್ಟದಲ್ಲಿ ಗುರುತಿಸಲಾಗುತ್ತದೆ.

VIII. ಕಂಪನಿಯು ಸ್ವತ್ತುಗಳ ಸಂಪೂರ್ಣ ವೆಚ್ಚವನ್ನು ಸವಕಳಿ ಮಾಡಿದೆ ಮತ್ತು ಆರ್ಥಿಕ ವರ್ಷ 2015-16ಕ್ಕಿಂತ ಮೊದಲು ಅವಧಿ ಮುಗಿದಿರುವ ಆಸ್ತಿಗಳ ಸಂದರ್ಭದಲ್ಲಿ ಯಾವುದೇ ಉಳಿಕೆ ಮೌಲ್ಯವನ್ನು ಉಳಿಸಿಕೊಂಡಿಲ್ಲ. ಆರ್ಥಿಕ ವರ್ಷ 2015-16ರಿಂದ, ಕಂಪನಿಯು ಸ್ವತ್ತುಗಳ ವೆಚ್ಚದ 5%ರಷ್ಟು ಉಳಿಕೆ ಮೌಲ್ಯವನ್ನು ಉಳಿಸಿಕೊಂಡ ನಂತರ ಸ್ವತ್ತುಗಳನ್ನು ಸವಕಳಿ ಮಾಡಿದೆ.

g) ಆದಾಯ ಗುರುತಿಸುವಿಕೆ

- I. ಮಾರ್ಜಿನ್ ಮನಿ ಮತ್ತು ಟರ್ಮ್ ಲೋನ್ ಮೇಲಿನ ಬಡ್ಡಿಯನ್ನು ಸಂಚಯ ಆಧಾರದ ಮೇಲೆ ಗುರುತಿಸಲಾಗುತ್ತದೆ.
- II. ವೆಚ್ಚವಾಗದೇ ಇರುವ ಸರ್ಕಾರದ ಅನುದಾನ ಮತ್ತು ಸಬ್ಸಿಡಿಗಳ ಮೇಲೆ ಗಳಿಸಿದ ಬಡ್ಡಿ ಮತ್ತು ಅದರ ಬಾಕಿ ಉಳಿದಿರುವ ಪಾವತಿಸಬೇಕಾದ ಬಡ್ಡಿಯನ್ನು ತೋರಿಸಲಾಗುತ್ತದೆ. ಅನುದಾನ ಮತ್ತು ಸಬ್ಸಿಡಿಯಿಂದ ಜಾರಿಗೊಳಿಸಲಾಗುತ್ತಿರುವ ಸಾಲ ಯೋಜನೆಗಳ ಮೇಲೆ ಗಳಿಸಿದ ಬಡ್ಡಿಯನ್ನು ಇತರ ಪಾವತಿಗಳ ಅಡಿಯಲ್ಲಿ ಆದಾಯವೆಂದು ಗುರುತಿಸಲಾಗುತ್ತದೆ.
- III. ಅನುದಾನದಿಂದ ಜಾರಿಗೊಳಿಸಲಾದ ಸಾಲ ಯೋಜನೆಗಳ ಮೇಲಿನ ಸಂಚಿತ ಬಡ್ಡಿಯನ್ನು ಅನುದಾನದಿಂದ ಹಿಂದುಳಿದ ವರ್ಗಗಳಿಗೆ ಸಾಲಗಳ ಅಡಿಯಲ್ಲಿ ಬಹಿರಂಗಪಡಿಸಲಾಗುತ್ತದೆ
- IV. ಸಾಲದ ಮೇಲೆ ಪಡೆದ ಬಡ್ಡಿಯನ್ನು ಪ್ರಸ್ತುತ ವರ್ಷದ ಬಡ್ಡಿ ಮತ್ತು ಹಿಂದಿನ ವರ್ಷಗಳ ಬಡ್ಡಿ ಎಂದು ವರ್ಗೀಕರಿಸುವ ಬದಲು ಪ್ರಸ್ತುತ ವರ್ಷದಲ್ಲಿ ಗಳಿಸಿದ ಬಡ್ಡಿ ಎಂದು ಲೆಕ್ಕಹಾಕಲಾಗುತ್ತದೆ.
- V. ಉಳಿತಾಯ ಬ್ಯಾಂಕ್ ಖಾತೆಗಳ ಮೇಲಿನ ಬಡ್ಡಿಯನ್ನು ಹೊರತುಪಡಿಸಿ ಬ್ಯಾಂಕ್‌ಗಳಲ್ಲಿನ ಠೇವಣಿ ಮೇಲಿನ ಬಡ್ಡಿಯನ್ನು ಸಂಚಯ ಆಧಾರದ ಮೇಲೆ ಗುರುತಿಸಲಾಗುತ್ತದೆ.

h) ಅನುದಾನಗಳ ಲೆಕ್ಕಪತ್ರ ನಿರ್ವಹಣೆ

- I. ಮಂಡಳಿಯು ಅನುಮೋದಿಸಿದ ಯೋಜನಾ ಯೋಜನಾ ವರದಿಯ ನಿಯಮಗಳ ಪ್ರಕಾರ ಫಲಾನುಭವಿಗಳಿಗೆ ಸಾಲ, ಸಬ್ಸಿಡಿಗಳು ಮತ್ತು ಯೋಜನೆಗಳ ಮೇಲಿನ ವೆಚ್ಚಗಳಿಗೆ ನಿಗದಿತ ಯೋಜನೆಗಳ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರದಿಂದ ಪಡೆದ ಅನುದಾನವನ್ನು ವಿನಿಯೋಗಿಸಲಾಗುತ್ತದೆ.
- II. ಫಲಾನುಭವಿಗಳಿಗೆ ಸಾಲ ನೀಡಲು ಸ್ವೀಕರಿಸಿದ ಅನುದಾನ ಮತ್ತು ಖರ್ಚು ಮಾಡದ ಅನುದಾನವನ್ನು 'ಇತರ ಆರ್ಥಿಕತೆ ಹೊಣೆಗಾರಿಕೆಗಳು' ಎಂಬ ಶೀರ್ಷಿಕೆಯ ಅಡಿಯಲ್ಲಿ ಪ್ರತ್ಯೇಕವಾಗಿ ಬಹಿರಂಗಪಡಿಸಲಾಗುತ್ತದೆ.
- III. ಗಂಗಾ ಕಲ್ಯಾಣ ಯೋಜನೆಯ ಅನುಷ್ಠಾನಕ್ಕಾಗಿ ಪಡೆದ ಸರ್ಕಾರದ ಅನುದಾನವನ್ನು ಗುರುತಿಸಲು ಕಂಪನಿಯು ಬಂಡವಾಳ ವಿಧಾನವನ್ನು ಅನುಸರಿಸುತ್ತದೆ. ಅದರಂತೆ, ಗಂಗಾ ಕಲ್ಯಾಣ ಯೋಜನೆಯ ಅನುಷ್ಠಾನಕ್ಕೆ ತಗಲುವ ವೆಚ್ಚವನ್ನು ಆಯವ್ಯಯ ಪಟ್ಟಿಯಲ್ಲಿರುವ ಖರ್ಚು ಮಾಡದ ಅನುದಾನದ ಬಾಕಿಗಳಿಂದ ಕಡಿಮೆ ಮಾಡಲಾಗಿದೆ.
- IV. ಸವಕಳಿಯ ಸ್ಥಿರ ಆಸ್ತಿಗಳಿಗೆ ಸಂಬಂಧಿಸಿದ ಅನುದಾನವನ್ನು ಮುಂದೂಡಲ್ಪಟ್ಟ ಆದಾಯವೆಂದು ಪರಿಗಣಿಸಲಾಗುತ್ತದೆ ಮತ್ತು "ಬ್ಯಾಂಕ್‌ಗಳಿಂದ ಮುಂದೂಡಲ್ಪಟ್ಟ ಅನುದಾನ" ಶೀರ್ಷಿಕೆಯ ಅಡಿಯಲ್ಲಿ ಪ್ರತ್ಯೇಕವಾಗಿ ಬಹಿರಂಗಪಡಿಸಲಾಗುತ್ತದೆ. ಅಂತಹ ಅನುದಾನಗಳನ್ನು ಅವಧಿಗಳಲ್ಲಿ ಆದಾಯಕ್ಕೆ ಹಂಚಲಾಗುತ್ತದೆ ಮತ್ತು ಆ ಸ್ಥಿರ ಸ್ವತ್ತುಗಳ ಮೇಲೆ ಸವಕಳಿ ವಿಧಿಸಲಾಗುತ್ತದೆ.

i) ನೌಕರರ ಸೌಲಭ್ಯಗಳು

- I. ಎಲ್ಲಾ ಅಲ್ಪಾವಧಿಯ ಉದ್ಯೋಗಿ ಪ್ರಯೋಜನಗಳನ್ನು ಭರಿಸಲಾದ ಲೆಕ್ಕಪರಿಶೋಧಕ ಅವಧಿಯಲ್ಲಿ ಅವುಗಳನ್ನು ಕಡಿತಗೊಳಿಸಿದ ಮೊತ್ತದಲ್ಲಿ ವೆಚ್ಚವೆಂದು ಪರಿಗಣಿಸಿದೆ.
- II. ಭವಿಷ್ಯ ನಿಧಿ: ಇದು ವ್ಯಾಖ್ಯಾನಿಸಲಾದ ಕೊಡುಗೆ ಯೋಜನೆಯಾಗಿದೆ. ಭವಿಷ್ಯ ನಿಧಿ ಅಧಿಕಾರಿಗಳು, ಭಾರತ ಸರ್ಕಾರದಿಂದ ನಿರ್ವಹಿಸಲ್ಪಡುವ ಪ್ರಾವಿಡೆಂಟ್ ಫಂಡ್ ಯೋಜನೆಗೆ ಕಂಪನಿಯು ಪೂರ್ವ-ನಿರ್ದರಿಸಿದ ದರದಲ್ಲಿ ಕೊಡುಗೆಯನ್ನು ನೀಡುತ್ತದೆ ಮತ್ತು ಅದನ್ನು ಲಾಭ ಮತ್ತು ನಷ್ಟ ಖಾತೆಗೆ ವಿಧಿಸಲಾಗುತ್ತದೆ. ಈ ಕೊಡುಗೆಯನ್ನು ಮೀರಿ ಕಂಪನಿಯು ಯೋಜನೆಗೆ ಯಾವುದೇ ಬಾಧ್ಯತೆಗಳನ್ನು ಹೊಂದಿಲ್ಲ.



- III. ಸರ್ಕಾರದಿಂದ ನಿಯೋಜಿಸಲಾದ ಉದ್ಯೋಗಿಗಳಿಗೆ ಸಂಬಂಧಿಸಿದಂತೆ, ಕಂಪನಿಯಿಂದ ಯಾವುದೇ ಕೊಡುಗೆ ಅಗತ್ಯವಿಲ್ಲ ಮತ್ತು ಇತರ PSUಗಳಿಂದ ನಿಯೋಜಿಸಲಾದ ಉದ್ಯೋಗಿಗಳಿಗೆ ಸಂಬಂಧಿಸಿದಂತೆ, ಪ್ರತಿನಿಧಿಯ ನಿಯಮಗಳ ಪ್ರಕಾರ ಪೋಷಕ ಕಂಪನಿಗೆ ಕೊಡುಗೆಯನ್ನು ನೀಡಲಾಗುತ್ತದೆ.
- IV. ಗ್ರಾಚುಯಿಟಿ: ಇದು ವ್ಯಾಖ್ಯಾನಿಸಲಾದ ಕೊಡುಗೆ ಯೋಜನೆಯಾಗಿದೆ. LIC ಆಫ್ ಇಂಡಿಯಾ ನಿರ್ವಹಿಸುವ ನಿಧಿಯ ಮೂಲಕ ಗ್ರಾಚುಯಿಟಿ ಪಾವತಿಯ ಯೋಜನೆಗೆ ಕಂಪನಿಯು ಕೊಡುಗೆಯನ್ನು ನೀಡುತ್ತದೆ ಮತ್ತು ಅದನ್ನು ಲಾಭ ಮತ್ತು ನಷ್ಟ ಖಾತೆಗೆ ವಿಧಿಸಲಾಗುತ್ತದೆ. ಈ ಕೊಡುಗೆಯನ್ನು ಮೀರಿ ಕಂಪನಿಯು ಯೋಜನೆಗೆ ಯಾವುದೇ ಬಾಧ್ಯತೆ/ಗಳನ್ನು ಹೊಂದಿಲ್ಲ.
- V. ಸರ್ಕಾರದಿಂದ ನಿಯೋಜಿಸಲಾದ ಉದ್ಯೋಗಿಗಳಿಗೆ ಸಂಬಂಧಿಸಿದಂತೆ, ಕಂಪನಿಯಿಂದ ಯಾವುದೇ ಕೊಡುಗೆ ಅಗತ್ಯವಿಲ್ಲ ಮತ್ತು ಇತರ PSUಗಳಿಂದ ನಿಯೋಜಿಸಲಾದ ಉದ್ಯೋಗಿಗಳಿಗೆ ಸಂಬಂಧಿಸಿದಂತೆ, ಪ್ರತಿನಿಧಿಯ ನಿಯಮಗಳ ಪ್ರಕಾರ ಪೋಷಕ ಕಂಪನಿಗೆ ಕೊಡುಗೆಯನ್ನು ನೀಡಲಾಗುತ್ತದೆ.
- VI. ಗಳಿಕೆ ರಜೆ ನಗದೀಕರಣ: ಇದು ಡಿಪೆನ್ಡೆನ್ಸಿ ಪ್ಲಾನ್. ಗಳಿಸಿದ ರಜೆ ನಗದೀಕರಣದ ನಿಬಂಧನೆಯು ಯೋಜಿತ ಯೂನಿಟ್ ಕ್ರೆಡಿಟ್ ವಿಧಾನವನ್ನು ಬಳಸಿಕೊಂಡು ಆಕ್ಟಿವಿಟಿ ಮೌಲ್ಯಮಾಪನದ ಆಧಾರದ ಮೇಲೆ ಲೆಕ್ಕಾಚಾರ ಮಾಡಲಾದ ಮತ್ತು ಲಾಭ ಮತ್ತು ನಷ್ಟ ಖಾತೆಗೆ ವಿಧಿಸಲಾಗುವ ವ್ಯಾಖ್ಯಾನಿಸಲಾದ ಬಾಧ್ಯತೆಯ ಪ್ರಸ್ತುತ ಮೌಲ್ಯವನ್ನು ಆಧರಿಸಿದೆ.
- ಸರ್ಕಾರದಿಂದ ನಿಯೋಜಿಸಲಾದ ಉದ್ಯೋಗಿಗಳಿಗೆ ಸಂಬಂಧಿಸಿದಂತೆ, ಕಂಪನಿಯಿಂದ ಯಾವುದೇ ಕೊಡುಗೆ ಅಗತ್ಯವಿಲ್ಲ ಮತ್ತು ಇತರ PSUಗಳಿಂದ ನಿಯೋಜಿಸಲಾದ ಉದ್ಯೋಗಿಗಳಿಗೆ ಸಂಬಂಧಿಸಿದಂತೆ, ಪ್ರತಿನಿಧಿಯ ನಿಯಮಗಳ ಪ್ರಕಾರ ಪೋಷಕ ಕಂಪನಿಗೆ ಕೊಡುಗೆಯನ್ನು ನೀಡಲಾಗುತ್ತದೆ.

i) ವಿಭಾಗ ವರದಿ

ಕಂಪನಿಯು ಹಿಂದುಳಿದ ವರ್ಗಗಳಿಗೆ ಆರ್ಥಿಕ ನೆರವು ಮತ್ತು ಬೆಂಬಲವನ್ನು ನೀಡುವಲ್ಲಿ ತೊಡಗಿಸಿಕೊಂಡಿದೆ. ವರದಿ ಮಾಡಲು ಕಂಪನಿಯು ಯಾವುದೇ ವ್ಯಾಪಾರ ಮತ್ತು ಭೌಗೋಳಿಕ ವಿಭಾಗಗಳನ್ನು ಹೊಂದಿಲ್ಲ.

j) ಸಂಬಂಧಿತ ವ್ಯಕ್ತಿಗಳ ಬಗ್ಗೆ ಪ್ರಕಟಣೆಗಳು

ಕರ್ನಾಟಕ ಸರ್ಕಾರವು ಕಂಪನಿಯು 100% ಷೇರುದಾರರಾಗಿದ್ದಾರೆ. ಸ್ವತಂತ್ರ ಕಾರ್ಯನಿರ್ವಾಹಕರಲ್ಲದ ನಿರ್ದೇಶಕರನ್ನು ಹೊರತು ಪಡಿಸಿ ಪ್ರಮುಖ ನಿರ್ವಹಣಾ ಸಿಬ್ಬಂದಿಗೆ ಪಾವತಿಸಿದ ಸಂಭಾವನೆಯನ್ನು ಖಾತೆಗಳಲ್ಲಿನ ಟಿಪ್ಪಣಿಗಳಲ್ಲಿ 'ನಿರ್ದೇಶಕರ ಸಂಭಾವನೆ ಮತ್ತು ಇತರ ವೆಚ್ಚಗಳು' ಎಂದು ಪ್ರತ್ಯೇಕವಾಗಿ ಬಹಿರಂಗಪಡಿಸಲಾಗುತ್ತದೆ.

k) Ind AS 24 - ಸಂಬಂಧಿತ ಪಕ್ಷದ ಪ್ರಕಟಣೆಗಳಲ್ಲಿ ವ್ಯಾಖ್ಯಾನಿಸಿರುವಂತೆ ಕಂಪನಿಯು ಸರ್ಕಾರಿ ಸಂಬಂಧಿತ ಘಟಕವಾಗಿದೆ. ಸ್ಟ್ಯಾಂಡರ್ಡ್‌ನ ಪ್ರಕಾರ 25ರಲ್ಲಿ ಒದಗಿಸಿದಂತೆ ಕಂಪನಿಯು ಬಹಿರಂಗಪಡಿಸುವಿಕೆಯಿಂದ ವಿನಾಯಿತಿಯನ್ನು ಪಡೆದುಕೊಂಡಿದೆ. ಮಾನದಂಡದ ಪ್ರಕಾರ 26ರ ಅಗತ್ಯವಿರುವ ಮಾಹಿತಿಯು ಕೆಳಕಂಡಂತಿದೆ:

l) ಪ್ರತಿ ಷೇರಿಗೆ ಗಳಿಕೆ:

ಪ್ರತಿ ಷೇರಿಗೆ ಗಳಿಕೆಯನ್ನು ನಿರ್ಧರಿಸುವಲ್ಲಿ, ಕಂಪನಿಯು ತೆರಿಗೆಯ ನಂತರದ ನಿವ್ವಳ ಲಾಭ/ನಷ್ಟವನ್ನು ಪರಿಗಣಿಸುತ್ತದೆ, ಹೆಚ್ಚುವರಿ-ಸಾಮಾನ್ಯ/ಅಸಾಧಾರಣ ಐಟಂಗಳು ಯಾವುದಾದರೂ ಇದ್ದರೆ ತೆರಿಗೆ ನಂತರದ ಪರಿಣಾಮವನ್ನು ಒಳಗೊಂಡಿರುತ್ತದೆ. ಪ್ರತಿ ಷೇರಿಗೆ ಗಳಿಕೆಯನ್ನು ಲೆಕ್ಕಾಚಾರ ಮಾಡಲು ಬಳಸುವ ಷೇರುಗಳ ಸಂಖ್ಯೆಯು ಈ ಅವಧಿಯಲ್ಲಿ ಬಾಕಿ ಉಳಿದಿರುವ ಷೇರುಗಳ ತೂಕದ ಸರಾಸರಿ ಸಂಖ್ಯೆಯಾಗಿದೆ.

m) ನಿಬಂಧನೆಗಳು, ಅನಿಶ್ಚಿತ ಹೊಣೆಗಾರಿಕೆಗಳು ಮತ್ತು ಅನಿಶ್ಚಿತ ಸ್ವತ್ತುಗಳು:

ಒಂದು ನಿಬಂಧನೆಯನ್ನು ಕಂಪನಿಯು ಗುರುತಿಸಿದಾಗ:

- A. ಹಿಂದಿನ ಘಟನೆಯ ಪರಿಣಾಮವಾಗಿ ಕಂಪನಿಯು ಪ್ರಸ್ತುತ ಬಾಧ್ಯತೆಯನ್ನು ಹೊಂದಿದೆ;
- B. ಬಾಧ್ಯತೆಯನ್ನು ಇತ್ಯರ್ಥಗೊಳಿಸಲು ಆರ್ಥಿಕ ಪ್ರಯೋಜನಗಳನ್ನು ಒಳಗೊಂಡಿರುವ ಸಂಪನ್ಮೂಲಗಳ ಹೊರಹರಿವು ಅಗತ್ಯವಾಗಬಹುದು.
- C. ಬಾಧ್ಯತೆಯ ಮೊತ್ತದ ಬಗ್ಗೆ ಅಂದಾಜು ಮಾಡಬಹುದಾಗಿದೆ;



ಅನಿಶ್ಚಿತ ಹೊಣೆಗಾರಿಕೆಗಳನ್ನು ಅನಿಶ್ಚಿತ ಹೊಣೆಗಾರಿಕೆಯ ಸ್ವರೂಪದ ಸಂಕ್ಷಿಪ್ತ ವಿವರಣೆಯೊಂದಿಗೆ ಬ್ಯಾಲೆನ್ಸ್ ಶೀಟ್ ದಿನಾಂಕದಂದು ಅನಿಶ್ಚಿತ ಹೊಣೆಗಾರಿಕೆಯ ಪ್ರತಿಯೊಂದು ಷರತ್ತು ಅಡಿಯಲ್ಲಿ ಖಾತೆಗಳ ಟಿಪ್ಪಣಿಗಳ ಮೂಲಕ ಬಹಿರಂಗ ಪಡಿಸಲಾಗುತ್ತದೆ. ಎಲ್ಲೆಲ್ಲಿ ಪ್ರಾಯೋಗಿಕವಾಗಿ, ಪ್ರತಿ ಅನಿಶ್ಚಿತ ಹೊಣೆಗಾರಿಕೆಯ ವಿರುದ್ಧ ಹಣಕಾಸಿನ ಪರಿಣಾಮದ ಅಂದಾಜು ಸೂಚಿಸಲಾಗುತ್ತದೆ. ಅನಿಶ್ಚಿತ ಸ್ವತ್ತುಗಳನ್ನು ಗುರುತಿಸಲಾಗುವುದಿಲ್ಲ ಅಥವಾ ಬಹಿರಂಗಪಡಿಸಲಾಗುವುದಿಲ್ಲ.

n) ಹಣಕಾಸೇತರ ಆಸ್ತಿಗಳ ದುರ್ಬಲತೆ

ಪ್ರತಿ ವರದಿಯ ಅವಧಿಯ ಕೊನೆಯಲ್ಲಿ, ಆ ಸ್ವತ್ತುಗಳು ದುರ್ಬಲತೆಯ ನಷ್ಟ ಅನುಭವಿಸಿದೆಯೆ ಎಂದು ಯಾವುದೇ ಸೂಚನೆ ಇದೆಯೇ ಎಂದು ನಿರ್ಧರಿಸಲು, ಸೀಮಿತ ಜೀವನದೊಂದಿಗೆ ಅದರ ಮೂರ್ತ ಮತ್ತು ಅಮೂರ್ತ ಸ್ವತ್ತುಗಳ ಸಾಗಿಸುವ ಮೊತ್ತವನ್ನು ಘಟಕವು ಪರಿಶೀಲಿಸುತ್ತದೆ. ಯಾವುದೇ ಸೂಚನೆಯು ಅಸ್ತಿತ್ವದಲ್ಲಿದ್ದರೆ, ದುರ್ಬಲತೆಯ ನಷ್ಟದ ಪ್ರಮಾಣವನ್ನು (ಯಾವುದಾದರೂ ಇದ್ದರೆ) ನಿರ್ಧರಿಸಲು ಆಸ್ತಿಯ ಮರುಪಡೆಯಬಹುದಾದ ಮೊತ್ತವನ್ನು ಅಂದಾಜಿಸಲಾಗಿದೆ. ವೈಯಕ್ತಿಕ ಆಸ್ತಿಯ ಮರುಪಡೆಯಬಹುದಾದ ಮೊತ್ತವನ್ನು ಅಂದಾಜು ಮಾಡಲು ಸಾಧ್ಯವಾಗದಿದ್ದಾಗ, ಆಸ್ತಿಯು ಸೇರಿರುವ ನಗದು ಉತ್ಪಾದಿಸುವ ಘಟಕದ ಮರುಪಡೆಯಬಹುದಾದ ಮೊತ್ತವನ್ನು ಎಂಟಿಟಿ ಅಂದಾಜು ಮಾಡುತ್ತದೆ. ಒಂದು ಸ್ವತ್ತಿನ ದುರ್ಬಲತೆಯ ನಷ್ಟವು ಅದನ್ನು ಸಾಗಿಸುವ ಮೊತ್ತಕ್ಕಿಂತ ಕಡಿಮೆ ಎಂದು ಅಂದಾಜಿಸಿದರೆ, ಲಾಭ ಮತ್ತು ನಷ್ಟದ ಖಾತೆಗೆ ನಷ್ಟವನ್ನು ವಿಧಿಸುವ ಮೂಲಕ ಆಸ್ತಿಯ ಸಾಗಿಸುವ ಮೊತ್ತವನ್ನು ಅದರ ಮರುಪಡೆಯಬಹುದಾದ ಮೊತ್ತಕ್ಕೆ ಇಳಿಸಲಾಗುತ್ತದೆ. ದುರ್ಬಲತೆಯ ನಷ್ಟವು ತರುವಾಯ ಹಿಮ್ಮುಖ ವಾಗಿದ್ದರೆ, ಸ್ವತ್ತಿನ ಸಾಗಿಸುವ ಮೊತ್ತವನ್ನು ಅದರ ಮರುಪಡೆಯಬಹುದಾದ ಮೊತ್ತದ ಪರಿಷ್ಕೃತ ಅಂದಾಜುಗಳಿಗೆ ಹೆಚ್ಚಿಸಲಾಗುತ್ತದೆ, ಆದರೆ ಹೆಚ್ಚಿದ ಮೊತ್ತವು ಯಾವುದೇ ದೌರ್ಬಲ್ಯ ನಷ್ಟವನ್ನು ಗುರುತಿಸದಿದ್ದರೆ ನಿರ್ಧರಿಸಬಹುದಾದ ಸಾಗಿಸುವ ಮೊತ್ತವನ್ನು ಮೀರುವುದಿಲ್ಲ. ಹಿಂದಿನ ವರ್ಷಗಳಲ್ಲಿ ಲಾಭ ಮತ್ತು ನಷ್ಟದ ಖಾತೆಯಲ್ಲಿ ರಿವರ್ಸ್ ದುರ್ಬಲತೆಯ ನಷ್ಟದಿಂದ ಆಸ್ತಿ.

o) ಹಣಕಾಸಿನ ಸ್ವತ್ತುಗಳ ಗುರುತಿಸುವಿಕೆ ಮತ್ತು ಮಾಪನ

ಸಾಧನಗಳ ಒಪ್ಪಂದದ ನಿಬಂಧನೆಗಳಿಗೆ ಘಟಕವು ಪಕ್ಕವಾದಾಗ ಹಣಕಾಸಿನ ಸ್ವತ್ತುಗಳು ಮತ್ತು ಹಣಕಾಸಿನ ಹೊಣೆಗಾರಿಕೆಗಳನ್ನು ಗುರುತಿಸಲಾಗುತ್ತದೆ. ಎಲ್ಲಾ ಹಣಕಾಸಿನ ಸ್ವತ್ತುಗಳು ಮತ್ತು ಹೊಣೆಗಾರಿಕೆಗಳನ್ನು ಆರಂಭಿಕ ಗುರುತಿಸುವಿಕೆಯ ಮೇಲೆ ನ್ಯಾಯಯುತ ಮೌಲ್ಯದಲ್ಲಿ ಗುರುತಿಸಲಾಗುತ್ತದೆ, ವಹಿವಾಟಿನ ಬೆಲೆಯಲ್ಲಿ ಆರಂಭದಲ್ಲಿ ಅಳಿಯುವ ಸ್ವೀಕೃತಿಯ ವ್ಯಾಪಾರವನ್ನು ಹೊರತುಪಡಿಸಿ. ಹಣಕಾಸಿನ ಸ್ವತ್ತುಗಳು ಮತ್ತು ಹಣಕಾಸಿನ ಹೊಣೆಗಾರಿಕೆಗಳ ಸ್ವಾಧೀನ ಅಥವಾ ವಿತರಣೆಗೆ ನೇರವಾಗಿ ಕಾರಣವಾಗುವ ವಹಿವಾಟು ವೆಚ್ಚಗಳನ್ನು ಆರಂಭಿಕ ಗುರುತಿಸುವಿಕೆಯ ಮೇಲೆ ಸೂಕ್ತವಾದಂತೆ ಹಣಕಾಸಿನ ಸ್ವತ್ತುಗಳು ಅಥವಾ ಹಣಕಾಸಿನ ಹೊಣೆಗಾರಿಕೆಗಳ ನ್ಯಾಯಯುತ ಮೌಲ್ಯದಿಂದ ಸೇರಿಸಲಾಗುತ್ತದೆ ಅಥವಾ ಕಡಿತಗೊಳಿಸಲಾಗುತ್ತದೆ.

ಹಣಕಾಸಿನ ಸ್ವತ್ತುಗಳು: ಎಲ್ಲಾ ಮಾನ್ಯತೆ ಪಡೆದ ಹಣಕಾಸು ಸ್ವತ್ತುಗಳನ್ನು ತರುವಾಯ ಹಣಕಾಸಿನ ಸ್ವತ್ತುಗಳ ವರ್ಗೀಕರಣವನ್ನು ಅವಲಂಬಿಸಿ ಭೋಗ್ಯ ವೆಚ್ಚ ಅಥವಾ ನ್ಯಾಯಯುತ ಮೌಲ್ಯದಲ್ಲಿ ಅವುಗಳ ಸಂಪೂರ್ಣ ಮಾಪನ ಮಾಡಲಾಗುತ್ತದೆ.

a) ಹಣಕಾಸಿನ ಆಸ್ತಿಗಳ ವರ್ಗೀಕರಣ

ಭೋಗ್ಯ ವೆಚ್ಚದಲ್ಲಿ ಹಣಕಾಸಿನ ಸ್ವತ್ತುಗಳು: ಒಪ್ಪಂದದ ನಗದು ಹರಿವುಗಳನ್ನು ಸಂಗ್ರಹಿಸಲು ಈ ಸ್ವತ್ತುಗಳನ್ನು ಹಿಡಿದಿಟ್ಟುಕೊಳ್ಳುವ ಉದ್ದೇಶವನ್ನು ಹೊಂದಿರುವ ವ್ಯವಹಾರದೊಳಗೆ ಈ ಹಣಕಾಸಿನ ಸ್ವತ್ತುಗಳನ್ನು ಹೊಂದಿದ್ದಲ್ಲಿ ಹಣಕಾಸಿನ ಸ್ವತ್ತುಗಳನ್ನು ಭೋಗ್ಯ ವೆಚ್ಚದಲ್ಲಿ ಅಳಿಯಲಾಗುತ್ತದೆ ಮತ್ತು ಹಣಕಾಸಿನ ಆಸ್ತಿಯ ಒಪ್ಪಂದದ ನಿಯಮಗಳು ನಿಗದಿತ ದಿನಾಂಕಗಳಲ್ಲಿ ಏರಿಕೆಯಾಗುತ್ತವೆ. ನಗದು ಹರಿವುಗಳಿಗೆ ಕೇವಲ ಅಸಲು ಪಾವತಿಗಳು ಮತ್ತು ಬಾಕಿ ಉಳಿದಿರುವ ತತ್ವದ ಮೊತ್ತದ ಮೇಲಿನ ಬಡ್ಡಿ.

b) ಇತರ ಸಮಗ್ರ ಆದಾಯದ ಮೂಲಕ ನ್ಯಾಯಯುತ ಮೌಲ್ಯದಲ್ಲಿ ಹಣಕಾಸಿನ ಸ್ವತ್ತುಗಳು

ಈ ಹಣಕಾಸಿನ ಸ್ವತ್ತುಗಳು ವ್ಯವಹಾರದೊಳಗೆ ಹೊಂದಿದ್ದಲ್ಲಿ ಹಣಕಾಸಿನ ಸ್ವತ್ತುಗಳನ್ನು ಇತರ ಸಮಗ್ರ ಆದಾಯದ ಮೂಲಕ ನ್ಯಾಯಯುತ ಮೌಲ್ಯದಲ್ಲಿ ಅಳಿಯಲಾಗುತ್ತದೆ, ಇದರ ಉದ್ದೇಶವು ಒಪ್ಪಂದದ ನಗದು ಹರಿವುಗಳನ್ನು ಸಂಗ್ರಹಿಸುವುದು ಮತ್ತು ಹಣಕಾಸಿನ ಸ್ವತ್ತುಗಳನ್ನು ಮಾರಾಟ ಮಾಡುವುದು ಮತ್ತು ಒಪ್ಪಂದದ ನಿಯಮಗಳು ಹಣಕಾಸಿನ ಆಸ್ತಿಯು ನಿಗದಿತ ದಿನಾಂಕಗಳಲ್ಲಿ ನಗದು ಹರಿವುಗಳಿಗೆ ಕಾರಣವಾಗುತ್ತದೆ, ಅದು ಕೇವಲ ತತ್ವದ ಪಾವತಿಗಳು ಮತ್ತು ಬಾಕಿ ಉಳಿದಿರುವ ತತ್ವದ ಮೊತ್ತದ ಮೇಲೆ ಹೂಡಿಕೆ ಮಾಡುತ್ತವೆ.



c) ಲಾಭ ಮತ್ತು ನಷ್ಟದ ಖಾತೆಯ ಮೂಲಕ ನ್ಯಾಯಯುತ ಮೌಲ್ಯದಲ್ಲಿ ಹಣಕಾಸಿನ ಸ್ವತ್ತುಗಳು

ಇತರ ಲಾಭ ಮತ್ತು ನಷ್ಟದ ಖಾತೆಯ ಆರಂಭಿಕ ಗುರುತಿಸುವಿಕೆಯ ಮೂಲಕ ಹಣಕಾಸಿನ ಸ್ವತ್ತುಗಳನ್ನು ನ್ಯಾಯಯುತ ಮೌಲ್ಯದಲ್ಲಿ ಅಳೆಯಲಾಗುತ್ತದೆ. ಲಾಭ ಮತ್ತು ನಷ್ಟದ ಮೂಲಕ ನ್ಯಾಯಯುತ ಮೌಲ್ಯದಲ್ಲಿ ಹಣಕಾಸಿನ ಸ್ವತ್ತುಗಳು ಮತ್ತು ಹೊಣೆಗಾರಿಕೆಗಳನ್ನು ಸ್ವಾಧೀನಪಡಿಸಿಕೊಳ್ಳಲು ನೇರವಾಗಿ ಕಾರಣವಾದ ವಹಿವಾಟು ವೆಚ್ಚಗಳು ಲಾಭ ಮತ್ತು ನಷ್ಟದ ಹೇಳಿಕೆಯಲ್ಲಿ ತಕ್ಷಣವೇ ಗುರುತಿಸಲ್ಪಡುತ್ತವೆ.

ಹಣಕಾಸಿನ ಹೊಣೆಗಾರಿಕೆಗಳು: ಪರಿಣಾಮಕಾರಿ ಬಡ್ಡಿ ವಿಧಾನವನ್ನು (EIM) ಬಳಸಿಕೊಂಡು ಭೋಗ್ಯ ವೆಚ್ಚದಲ್ಲಿ ಆರ್ಥಿಕ ಹೊಣೆಗಾರಿಕೆಗಳನ್ನು ಅಳೆಯಲಾಗುತ್ತದೆ. ಪರಿಣಾಮಕಾರಿ ಬಡ್ಡಿ ವಿಧಾನ, ಸಾಲದ ಉಪಕರಣದ ಭೋಗ್ಯ ವೆಚ್ಚವನ್ನು ಲೆಕ್ಕಾಚಾರ ಮಾಡುವ ಮತ್ತು ಸಂಬಂಧಿತ ಅವಧಿಯಲ್ಲಿ ಬಡ್ಡಿ ಆದಾಯವನ್ನು ನಿಗದಿಪಡಿಸುವ ವಿಧಾನವಾಗಿದೆ. ಪರಿಣಾಮಕಾರಿ ಬಡ್ಡಿ ದರವು ಅಂದಾಜು ಭವಿಷ್ಯದ ನಗದು ರಸೀದಿಗಳನ್ನು ನಿಖರವಾಗಿ ರಿಯಾಯಿತಿ ಮಾಡುವ ದರವಾಗಿದೆ (ಎಲ್ಲಾ ಶುಲ್ಕಗಳು ಮತ್ತು ಪಾವತಿಸಿದ ಅಥವಾ ಸ್ವೀಕರಿಸಿದ ಅಂಕಗಳನ್ನು ಒಳಗೊಂಡಂತೆ ಪರಿಣಾಮಕಾರಿ ಬಡ್ಡಿದರದ ಅವಿಭಾಜ್ಯ ಭಾಗವಾಗಿದೆ, ವಹಿವಾಟು ವೆಚ್ಚಗಳು ಮತ್ತು ಇತರ ಪ್ರೀಮಿಯಂಗಳು ಅಥವಾ ರಿಯಾಯಿತಿಗಳು) ಋಣಭಾರದ ಉಪಕರಣದ ನಿರೀಕ್ಷಿತ ಜೀವಿತಾವಧಿ. ಅಥವಾ ಸೂಕ್ತವಾದರೆ, ಆರಂಭಿಕ ಗುರುತಿಸುವಿಕೆಯ ಮೇಲೆ ಒಟ್ಟು ಸಾಗಿಸುವ ಮೊತ್ತಕ್ಕೆ ಕಡಿಮೆ ಅವಧಿ.

ಕಂಪನಿಯು ನಗದು ಮತ್ತು ನಗದು ಸಮಾನತೆಗಳು, ಸಾಲಗಳು, ಇತರ ಸ್ವೀಕೃತಿಗಳು, ಇತರ ಹಣಕಾಸಿನ ಸ್ವತ್ತುಗಳು, ವ್ಯಾಪಾರ ಪಾವತಿಗಳು, ಸಾಲಗಳು ಮತ್ತು ಇತರ ಹಣಕಾಸಿನ ಹೊಣೆಗಾರಿಕೆಗಳ ನ್ಯಾಯಯುತ ಮೌಲ್ಯವನ್ನು ಬಹಿರಂಗಪಡಿಸಿಲ್ಲ ಏಕೆಂದರೆ ಅವುಗಳ ಸಾಗಿಸುವ ಮೌಲ್ಯವು ಅವರ ನ್ಯಾಯೋಚಿತ ಮೌಲ್ಯದ ಸಮಂಜಸವಾದ ಅಂದಾಜು.

p) ಹಣಕಾಸಿನ ಸ್ವತ್ತುಗಳ ದುರ್ಬಲತೆ

ಕಂಪನಿಯು ಹಿಂದುಳಿದ ವರ್ಗದ ಸಮುದಾಯಕ್ಕೆ ಸಾಲ ನೀಡುವ ಪ್ರಮುಖ ವ್ಯವಹಾರದಲ್ಲಿ ತೊಡಗಿಸಿಕೊಂಡಿದೆ. ಪೂರ್ವನಿರ್ಧಾರಿತ ಕಂಪನಿಗಳಲ್ಲಿ ಮರುಪಾವತಿಸಬೇಕಾದ ನಿರ್ದಿಷ್ಟ ಬಡ್ಡಿದರದ ವಿರುದ್ಧ ಸಾಲಗಳನ್ನು ಮುಂಗಡ ನೀಡಲಾಗುತ್ತದೆ. ಅವರು ಈ ಕೆಳಗಿನ ಎರಡು ಷರತ್ತುಗಳನ್ನು ಪೂರೈಸುವ ಮೂಲಕ ಭೋಗ್ಯ ವೆಚ್ಚದ ಅಡಿಯಲ್ಲಿ ಮಾನದಂಡಗಳನ್ನು ಪೂರೈಸುವುದರಿಂದ, ಕಂಪನಿಯು ಭೋಗ್ಯ ವೆಚ್ಚದ ಅಡಿಯಲ್ಲಿ ಅಂತಹ ಸ್ವತ್ತುಗಳ ನ್ಯಾಯಯುತ ಮೌಲ್ಯವನ್ನು ಲೆಕ್ಕಾಚಾರ ಮಾಡಿದೆ.

1. ಒಪ್ಪಂದದ ನಗದು ಹರಿವುಗಳನ್ನು ಸಂಗ್ರಹಿಸಲು ಸ್ವತ್ತುಗಳನ್ನು ಹಿಡಿದಿಟ್ಟುಕೊಳ್ಳುವ ಉದ್ದೇಶವನ್ನು ಹೊಂದಿರುವ ವ್ಯವಹಾರ ಮಾದರಿಯೊಳಗೆ ಸಾಲದ ಸ್ವತ್ತುಗಳನ್ನು ಇರಿಸಲಾಗುತ್ತದೆ
2. ಹೇಳಲಾದ ಸಾಲದ ಸ್ವತ್ತುಗಳ ಒಪ್ಪಂದದ ನಿಯಮಗಳು ನಿರ್ದಿಷ್ಟ ದಿನಾಂಕಗಳಲ್ಲಿ ನಗದು ಹರಿವುಗಳನ್ನು ಉಂಟುಮಾಡುತ್ತವೆ, ಅದು ಅಸಲು ಮತ್ತು ಅದರ ಮೇಲಿನ ಬಡ್ಡಿಯ ಪಾವತಿಗಳು (SPPI).

q) ಕ್ರೆಡಿಟ್-ದುರ್ಬಲಗೊಂಡ ಸಾಲದ ಸ್ವತ್ತುಗಳು

ಪ್ರತಿ ವರದಿಯ ದಿನಾಂಕದಂದು, ಕಂಪನಿಯು ಭೋಗ್ಯ ವೆಚ್ಚದಲ್ಲಿ ಸಾಗಿಸುವ ಹಣಕಾಸಿನ ಸ್ವತ್ತುಗಳು ಕ್ರೆಡಿಟ್-ದುರ್ಬಲವಾಗಿದೆಯೇ ಎಂದು ನಿರ್ಣಯಿಸುತ್ತದೆ, ಯಾವುದಾದರೂ ಇದ್ದರೆ, ಹಣಕಾಸಿನ ಆಸ್ತಿಯು 'ಕ್ರೆಡಿಟ್-ಇಂಪೇರ್ಡ್' ಆಗಿದ್ದು, ಒಂದು ಅಥವಾ ಹೆಚ್ಚಿನವು ಹಣಕಾಸಿನ ಭವಿಷ್ಯದ ಹಣದ ಹರಿವಿನ ಮೇಲೆ ಹಾನಿಕಾರಕ ಪರಿಣಾಮವನ್ನು ಬೀರುತ್ತದೆ. ಆಸ್ತಿ ಸಂಭವಿಸಿದೆ. ಹಣಕಾಸಿನ ಸ್ವತ್ತು ಕ್ರೆಡಿಟ್-ದುರ್ಬಲವಾಗಿದೆ ಎಂಬುದಕ್ಕೆ ಪುರಾವೆಯು ಈ ಕೆಳಗಿನ ಗಮನಿಸಬಹುದಾದ ಡೇಟಾವನ್ನು ಒಳಗೊಂಡಿದೆ:

ಡೀಫಾಲ್ಟ್ ಅಥವಾ ಹಿಂದಿನ ಬಾಕಿ ಘಟನೆಯಂತಹ ಒಪ್ಪಂದದ ಉಲ್ಲಂಘನೆ;

- i. ಎರವಲುಗಾರನು ದಿವಾಳಿತನ ಅಥವಾ ಇನ್ನೊಂದು ಹಣಕಾಸು ಮರುಸಂಘಟನೆಯನ್ನು ಪ್ರವೇಶಿಸುವ ಸಾಧ್ಯತೆಯಿದೆ
- ii. ಸಾಲದ ಖಾತೆಯ ಒಪ್ಪಂದದ ಅವಧಿ ಮುಗಿದಿದೆ

r) ನಿರೀಕ್ಷಿತ ಕ್ರೆಡಿಟ್ ನಷ್ಟ

ಸಾಲದ ಸ್ವತ್ತುಗಳ ಮೇಲೆ ನಿರೀಕ್ಷಿತ ಕ್ರೆಡಿಟ್ ನಷ್ಟವನ್ನು ಡೀಫಾಲ್ಟ್ ಸಂಭವನೀಯತೆ ಮತ್ತು ಡೀಫಾಲ್ಟ್ ನೀಡಿದ ನಷ್ಟಕ್ಕೆ ಒಡ್ಡಿಕೊಳ್ಳುವ ಮೂಲಕ ಲೆಕ್ಕಹಾಕಲಾಗುತ್ತದೆ.



ನಿಬಂಧನೆಗಳು:

- i. ಪ್ರತಿ ವರದಿಯ ದಿನಾಂಕದಂದು ಕ್ರೆಡಿಟ್ ದುರ್ಬಲಗೊಂಡ ಸಾಲಗಳ ವಿರುದ್ಧ ಸಂಪೂರ್ಣವಾಗಿ ನಿಬಂಧನೆಗಳನ್ನು ಮಾಡಲಾಗಿದೆ.
- ii. ನಿರೀಕ್ಷಿತ ಕ್ರೆಡಿಟ್ ನಷ್ಟದ ವಿರುದ್ಧ ನಿಬಂಧನೆಗಳನ್ನು ಡೀಫಾಲ್ಟ್ ಸಂಭವನೀಯತೆ ಮತ್ತು ಡೀಫಾಲ್ಟ್ ನೀಡಿದ ನಷ್ಟಕ್ಕೆ ಒಡ್ಡಿಕೊಳ್ಳುವ ಅನುಪಾತದಲ್ಲಿ ಮಾಡಲಾಗಿದೆ.

s) ದುರ್ಬಲತೆಯ ಮೌಲ್ಯಮಾಪನ:

ನಿರೀಕ್ಷಿತ ಕ್ರೆಡಿಟ್ ನಷ್ಟಕ್ಕೆ ಮಾಪನ (ECL)

ECL ಅನ್ನು ಈ ಕೆಳಗಿನ ರೀತಿಯಲ್ಲಿ ಅಳೆಯಲಾಗುತ್ತದೆ:

ನಿರೀಕ್ಷಿತ ನಗದು ಕೊರತೆಯನ್ನು ಅಳೆಯಲು ಸಂಭವನೀಯತೆ-ತೂಕದ ಸನ್ನಿವೇಶಗಳ ಆಧಾರದ ಮೇಲೆ ಕಂಪನಿಯು ECL ಅನ್ನು ಲೆಕ್ಕಾಚಾರ ಮಾಡುತ್ತದೆ, ಪರಿಣಾಮಕಾರಿ ಬಡ್ಡಿ ದರಕ್ಕೆ (EIR) ಅಂದಾಜು ರಿಯಾಯಿತಿ. ನಗದು ಕೊರತೆಯು ಒಪ್ಪಂದದ ಅನುಸಾರವಾಗಿ ಘಟಕಕ್ಕೆ ಬರಬೇಕಾದ ನಗದು ಹರಿವುಗಳು ಮತ್ತು ನಿಗದಿತ ದಿನಾಂಕದಂದು ಘಟಕವು ಸ್ವೀಕರಿಸಲು ನಿರೀಕ್ಷಿಸುವ ನಗದು ಹರಿವಿನ ನಡುವಿನ ವ್ಯತ್ಯಾಸವಾಗಿದೆ. ಅಂತೆಯೇ, $ECL = PD * LGD * EAD$ ಯ ಔಪಚಾರಿಕವನ್ನು ಅನ್ವಯಿಸುವ ಮೂಲಕ ECL ತಲುಪಿದೆ, ಅಲ್ಲಿ

ECL-ನಿರೀಕ್ಷಿತ ಕ್ರೆಡಿಟ್ ನಷ್ಟ

ನಿರ್ದಿಷ್ಟ ಸಮಯದ ಹಾರಿಜಾನ್‌ನಲ್ಲಿ ಸ್ವೀಕರಿಸಲು ನಿರೀಕ್ಷಿಸಲಾದ ಒಪ್ಪಂದದ ನಗದು ಹರಿವುಗಳು ಮತ್ತು ನಿಜವಾದ ನಗದು ಹರಿವುಗಳ ನಡುವಿನ ವ್ಯತ್ಯಾಸದ ಪ್ರಸ್ತುತ ಮೌಲ್ಯ.

ಪಿಡಿ-ಡೀಫಾಲ್ಟ್ ಸಂಭವನೀಯತೆ

ಡೀಫಾಲ್ಟ್ ಸಂಭವನೀಯತೆಯು ನಿರ್ದಿಷ್ಟ ಸಮಯದ ಹಾರಿಜಾನ್‌ನಲ್ಲಿ ಡೀಫಾಲ್ಟ್ ಆಗುವ ಸಾಧ್ಯತೆಯ ಅಂದಾಜು. ಸೌಲಭ್ಯವನ್ನು ಈ ಹಿಂದೆ ಗುರುತಿಸಲಾಗಿಲ್ಲ ಮತ್ತು ಇನ್ನೂ ಪೋರ್ಟ್‌ಫೋಲಿಯೊಂದರಲ್ಲಿದ್ದರೆ, ಮೌಲ್ಯಮಾಪನ ಮಾಡಿದ ಅವಧಿಯಲ್ಲಿ ಒಂದು ನಿರ್ದಿಷ್ಟ ಸಮಯದಲ್ಲಿ ಮಾತ್ರ ಡೀಫಾಲ್ಟ್ ಸಂಭವಿಸಬಹುದು.

LGD-ನಷ್ಟವನ್ನು ಡೀಫಾಲ್ಟ್ ನೀಡಲಾಗಿದೆ

ಒಂದು ನಿರ್ದಿಷ್ಟ ಸಮಯದಲ್ಲಿ ಡೀಫಾಲ್ಟ್ ಸಂಭವಿಸಿದಾಗ ಉಂಟಾಗುವ ನಷ್ಟದ ಅಂದಾಜು ನೀಡಲಾದ ನಷ್ಟವು ಡೀಫಾಲ್ಟ್ ಆಗಿದೆ. ಇದು ಒಪ್ಪಂದದ ನಗದು ಹರಿವುಗಳ ನಡುವಿನ ವ್ಯತ್ಯಾಸವನ್ನು ಆಧರಿಸಿದೆ ಮತ್ತು ಯಾವುದೇ ಮೇಲಾಧಾರದ ಸಾಕ್ಷಾತ್ಕಾರವನ್ನು ಒಳಗೊಂಡಂತೆ ಕಂಪನಿಯು ಸ್ವೀಕರಿಸಲು ನಿರೀಕ್ಷಿಸುತ್ತದೆ. ಇದನ್ನು ಸಾಮಾನ್ಯವಾಗಿ ಇಂಆ ಯ ಶೇಕಡಾವಾರು ಪ್ರಮಾಣದಲ್ಲಿ ವ್ಯಕ್ತಪಡಿಸಲಾಗುತ್ತದೆ. ಕಂಪನಿಯು ವಿತರಿಸಿದ ಸಾಲಗಳಿಗೆ ಯಾವುದೇ ಮೇಲಾಧಾರವಿಲ್ಲದ ಕಾರಣ, ಐಉಆ ಅನ್ನು ಒಟ್ಟು ಬಾಕಿ ಸಾಲದ ಆಸ್ತಿಗಳ ಮೇಲೆ ಲೆಕ್ಕಹಾಕಲಾಗುತ್ತದೆ.

ಡೀಫಾಲ್ಟ್‌ನಲ್ಲಿ EAD-ಎಕ್ಸ್‌ಪೋಸರ್

ನಿರ್ದಿಷ್ಟ ಸಮಯದ ಹಾರಿಜಾನ್‌ನಲ್ಲಿ ಡೀಫಾಲ್ಟ್ ಅಪಾಯದಲ್ಲಿರುವ ನಗದು ಹರಿವುಗಳು. ಡೀಫಾಲ್ಟ್‌ನಲ್ಲಿನ ಮಾನ್ಯತೆ ಭವಿಷ್ಯದ ಡೀಫಾಲ್ಟ್ ದಿನಾಂಕದ ಮಾನ್ಯತೆಯ ಅಂದಾಜು.

- t) RBI ಅಧಿಸೂಚನೆ ಇಲ್ಲ DPR(NBC).CC.PD No 109/22.10.106/201-20 ದಿನಾಂಕ 13ನೇ ಮಾರ್ಚ್ 2020ರ ಪ್ರಕಾರ, Ind AS 109 ಅಡಿಯಲ್ಲಿನ ದುರ್ಬಲತೆ ಭತ್ಯೆಯು ಖಖಂಅಕ ಅಡಿಯಲ್ಲಿ ಅಗತ್ಯವಿರುವ ನಿಬಂಧನೆಗಿಂತ ಕಡಿಮೆಯಿರುವುದು (ಸ್ಟಾಂಡರ್ಡ್ ಸೇರಿದಂತೆ) ಸ್ವತ್ತುಗಳನ್ನು ಒದಗಿಸುವುದು), NBFCಗಳು/ARCಗಳು ತಮ್ಮ ನಿವ್ವಳ ಲಾಭ ಅಥವಾ ತೆರಿಗೆಯ ನಂತರದ ನಷ್ಟದಿಂದ ಪ್ರತ್ಯೇಕವಾದ 'ಪ್ರಮುಖ ಮೀಸಲು'ಗೆ ಭಿನ್ನವಾಗಿರುತ್ತವೆ. Ind ASನ ಅಗತ್ಯತೆಗಳ ಪ್ರಕಾರ ಕಂಪನಿಯು ECL ನಿಬಂಧನೆಗಳನ್ನು ಮಾಡಿದೆ. IRACP ಮಾನದಂಡಗಳ ಪ್ರಕಾರ ಸ್ವತ್ತುಗಳನ್ನು ವರ್ಗೀಕರಿಸಲು ಅಗತ್ಯವಿರುವ ಡೇಟಾ ಲಭ್ಯವಿಲ್ಲದ ಕಾರಣ, ಈ ಅವಶ್ಯಕತೆಗೆ ಅನುಗುಣವಾಗಿ ನಿಬಂಧನೆಗಳನ್ನು ಲೆಕ್ಕಹಾಕಲಾಗಿಲ್ಲ ಮತ್ತು ಯಾವುದೇ ಅಗತ್ಯವಿದ್ದರೆ, ಮೀಸಲುಗಳನ್ನು ರಚಿಸಲಾಗಿಲ್ಲ.



- u) ಕಂಪನಿಯು ಅಸ್ತಿತ್ವದಲ್ಲಿರುವ ಸಾಲಗಾರರಿಗೆ ವರ್ಷದಲ್ಲಿ ಹೆಚ್ಚುವರಿ ಸೌಲಭ್ಯವನ್ನು ವಿತರಿಸಿದರೆ, ಇಅಬ ನಿಬಂಧನೆಗಳ ಲೆಕ್ಕಾಚಾರದ ಉದ್ದೇಶಕ್ಕಾಗಿ ಹೆಚ್ಚುವರಿ ವಿತರಣೆಯ ದಿನಾಂಕವನ್ನು ಸಾಲದ ಪುನರ್ರಚನೆ ದಿನಾಂಕವೆಂದು ಪರಿಗಣಿಸಲಾಗಿದೆ.
- v) ವಿವಿಧ ಯೋಜನೆಗಳ ಅಡಿಯಲ್ಲಿ ಫಲಾನುಭವಿಗಳಿಗೆ ನೀಡಿದ ಸಾಲದ ವಸೂಲಾತಿಯಲ್ಲಿ ನಿರೀಕ್ಷಿತ ಡೀಫಾಲ್ಟ್‌ಗಾಗಿ ಕಂಪನಿಯು ಅವಕಾಶ ಕಲ್ಪಿಸಿದೆ. ಕಂಪನಿಯು ಲಾಭ ಮತ್ತು ನಷ್ಟ ಎ/ಸಿಯಲ್ಲಿ ರಾಷ್ಟ್ರೀಯ ನಿಗಮದಿಂದ ಷೇರು ಬಂಡವಾಳ ಮತ್ತು ಸಾಲಕ್ಕೆ ನೀಡಲಾದ ನಿಬಂಧನೆಗಳ ಅನುಪಾತವನ್ನು ಗುರುತಿಸುತ್ತದೆ ಮತ್ತು ಸಬ್ಸಿಡಿಯಿಂದ ಫಲಾನುಭವಿಗಳಿಗೆ ನೀಡಿದ ಸಾಲಗಳಿಗೆ ಸಂಬಂಧಿಸಿದ ನಿಬಂಧನೆಗಳ ಬಾಕಿ ಮೊತ್ತವು ಖರ್ಚು ಮಾಡದ ಬಾಕಿಗಳಿಂದ ನೇರವಾಗಿ ಕಡಿಮೆಯಾಗುತ್ತದೆ. ಬ್ಯಾಲೆನ್ ಶೀಟ್‌ನಲ್ಲಿ ಸರ್ಕಾರದ ಅನುದಾನ.

w) ಗುತ್ತಿಗೆಗಳು

ಒಂದು ವ್ಯವಸ್ಥೆಯು ಗುತ್ತಿಗೆಯಾಗಿದೆಯೇ ಅಥವಾ ಒಳಗೊಂಡಿದೆಯೇ ಎಂಬ ನಿರ್ಣಯವು ಗುತ್ತಿಗೆಯ ಪ್ರಾರಂಭದಲ್ಲಿ ವ್ಯವಸ್ಥೆಯಲ್ಲಿನ ವಸ್ತುವನ್ನು ಆಧರಿಸಿದೆ. ಈ ವ್ಯವಸ್ಥೆಯು ಒಂದು ಗುತ್ತಿಗೆಯಾಗಿದೆ ಅಥವಾ ಒಳಗೊಂಡಿದ್ದರೆ, ಒಪ್ಪಂದದ ನೆರವೇರಿಕೆಯು ನಿರ್ದಿಷ್ಟ ಸ್ವತ್ತು ಅಥವಾ ಸ್ವತ್ತುಗಳ ಬಳಕೆಯ ಮೇಲೆ ಅವಲಂಬಿತವಾಗಿದೆ ಮತ್ತು ವ್ಯವಸ್ಥೆಯಲ್ಲಿ ಆ ಹಕ್ಕನ್ನು ಸ್ಪಷ್ಟವಾಗಿ ನಿರ್ದಿಷ್ಟಪಡಿಸದಿದ್ದರೂ ಸಹ, ಸ್ವತ್ತು ಅಥವಾ ಸ್ವತ್ತುಗಳನ್ನು ಬಳಸುವ ಹಕ್ಕನ್ನು ವ್ಯವಸ್ಥೆಯು ತಿಳಿಸುತ್ತದೆ.

ಗುತ್ತಿಗೆದಾರರಾಗಿ ಗುತ್ತಿಗೆ

ಗುತ್ತಿಗೆಯ ಪ್ರಾರಂಭದ ದಿನಾಂಕದಂದು, ಕಂಪನಿಯು ಹನ್ನೆರಡು ತಿಂಗಳ ಅವಧಿಯೊಂದಿಗೆ ಗುತ್ತಿಗೆಗಳನ್ನು ಹೊರತುಪಡಿಸಿ, ಗುತ್ತಿಗೆದಾರರಾಗಿರುವ ಎಲ್ಲಾ ಗುತ್ತಿಗೆ ವ್ಯವಸ್ಥೆಗಳಿಗೆ ಬಳಕೆಯ ಆಸ್ತಿ (ROU) ಮತ್ತು ಅನುಗುಣವಾದ ಗುತ್ತಿಗೆ ಹೊಣೆಗಾರಿಕೆಯನ್ನು ಗುರುತಿಸುತ್ತದೆ. ಕಡಿಮೆ (ಅಲ್ಪಾವಧಿಯ ಗುತ್ತಿಗೆಗಳು) ಮತ್ತು ಕಡಿಮೆ ಮೌಲ್ಯದ ಗುತ್ತಿಗೆಗಳು. ಈ ಅಲ್ಪಾವಧಿಯ ಗುತ್ತಿಗೆಗಳಿಗೆ, ಕಂಪನಿಯು ಗುತ್ತಿಗೆ ಪಾವತಿಗಳನ್ನು ಲಾಭ ಮತ್ತು ನಷ್ಟದ ಖಾತೆಯಲ್ಲಿನ ವೆಚ್ಚಗಳಾಗಿ ಗುರುತಿಸುತ್ತದೆ.

ROU ಸ್ವತ್ತುಗಳನ್ನು ಆರಂಭದಲ್ಲಿ ವೆಚ್ಚದಲ್ಲಿ ಗುರುತಿಸಲಾಗುತ್ತದೆ, ಇದು ಗುತ್ತಿಗೆಯ ಪ್ರಾರಂಭದ ದಿನಾಂಕದಂದು ಅಥವಾ ಮೊದಲು ಮಾಡಿದ ಯಾವುದೇ ಗುತ್ತಿಗೆ ಪಾವತಿಗಳಿಗೆ ಸರಿಹೊಂದಿಸಲಾದ ಲೀಸ್ ಹೊಣೆಗಾರಿಕೆಯ ಆರಂಭಿಕ ಮೊತ್ತವನ್ನು ಒಳಗೊಂಡಿರುತ್ತದೆ ಮತ್ತು ಯಾವುದೇ ಆರಂಭಿಕ ನೇರ ವೆಚ್ಚಗಳು ಯಾವುದೇ ಗುತ್ತಿಗೆ ಪ್ರೋತ್ಸಾಹಗಳನ್ನು ಕಡಿಮೆ ಮಾಡುತ್ತದೆ. ಅವುಗಳನ್ನು ತರುವಾಯ ಕಡಿಮೆ ಸಂಗ್ರಹವಾದ ಸವಕಳಿ ಮತ್ತು ದುರ್ಬಲತೆಯ ನಷ್ಟದ ವೆಚ್ಚದಲ್ಲಿ ಅಳಿಯಲಾಗುತ್ತದೆ. ROU ಸ್ವತ್ತುಗಳನ್ನು ಪ್ರಾರಂಭದ ದಿನಾಂಕದಿಂದ ನೇರ-ರೇಖೆಯ ಆಧಾರದ ಮೇಲೆ ಕಡಿಮೆ ಗುತ್ತಿಗೆ ಅವಧಿ ಮತ್ತು ಆಧಾರವಾಗಿರುವ ಆಸ್ತಿಯ ಉಪಯುಕ್ತ ಅವಧಿಯ ಮೇಲೆ ಸವಕಳಿ ಮಾಡಲಾಗುತ್ತದೆ. ಈವೆಂಟ್‌ಗಳು ಅಥವಾ ಸಂದರ್ಭಗಳಲ್ಲಿ ಬದಲಾವಣೆಗಳು ಅವುಗಳ ಸಾಗಿಸುವ ಮೊತ್ತವನ್ನು ಮರುಪಡೆಯಲಾಗುವುದಿಲ್ಲ ಎಂದು ಸೂಚಿಸಿದಾಗ ROU ಸ್ವತ್ತುಗಳನ್ನು ಮರುಪಡೆಯುವಿಕೆಗಾಗಿ ಮೌಲ್ಯಮಾಪನ ಮಾಡಲಾಗುತ್ತದೆ. ದೌರ್ಬಲ್ಯ ಪರೀಕ್ಷೆಯ ಉದ್ದೇಶಕ್ಕಾಗಿ, ಸ್ವತ್ತು ಹೆಚ್ಚಾಗಿ ಸ್ವತಂತ್ರವಾಗಿರುವ ನಗದು ಹರಿವುಗಳನ್ನು ಉತ್ಪಾದಿಸದ ಹೊರತು, ಮರುಪಡೆಯಬಹುದಾದ ಮೊತ್ತವನ್ನು (ಅಂದರೆ ಮಾರಾಟ ಮಾಡಲು ಕಡಿಮೆ ವೆಚ್ಚ ಮತ್ತು ಬಳಕೆಯಲ್ಲಿನ ಮೌಲ್ಯವು ನ್ಯಾಯಯುತ ಮೌಲ್ಯಕ್ಕಿಂತ ಹೆಚ್ಚಿನದು) ವೈಯಕ್ತಿಕ ಆಸ್ತಿ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಇತರ ಸ್ವತ್ತುಗಳಿಂದ ಬಂದವರು. ಅಂತಹ ಸಂದರ್ಭಗಳಲ್ಲಿ, ಸ್ವತ್ತು ಸೇರಿರುವ ನಗದು ಉತ್ಪಾದಿಸುವ ಘಟಕಕ್ಕೆ (CGU) ಮರುಪಡೆಯಬಹುದಾದ ಮೊತ್ತವನ್ನು ನಿರ್ಧರಿಸಲಾಗುತ್ತದೆ.

ಗುತ್ತಿಗೆ ಹೊಣೆಗಾರಿಕೆಯನ್ನು ಆರಂಭದಲ್ಲಿ ಭೋಗ್ಯ ವೆಚ್ಚದಲ್ಲಿ ಭವಿಷ್ಯದ ಗುತ್ತಿಗೆ ಪಾವತಿಗಳ ಪ್ರಸ್ತುತ ಮೌಲ್ಯದಲ್ಲಿ ಅಳಿಯಲಾಗುತ್ತದೆ. ಗುತ್ತಿಗೆ ಪಾವತಿಗಳನ್ನು ಗುತ್ತಿಗೆಯಲ್ಲಿ ಸೂಚ್ಯವಾದ ಬಡ್ಡಿ ದರವನ್ನು ಬಳಸಿ ಅಥವಾ ಮಾರುಕಟ್ಟೆಯನ್ನು ಬಳಸಿಕೊಂಡು ಸುಲಭವಾಗಿ ನಿರ್ಧರಿಸಲು ಸಾಧ್ಯವಾಗದಿದ್ದರೆ ರಿಯಾಯಿತಿ ನೀಡಲಾಗುತ್ತದೆ. ಗುತ್ತಿಗೆ ಹೊಣೆಗಾರಿಕೆಗಳನ್ನು ಕಂಪನಿಯು ವಿಸ್ತರಣೆ ಅಥವಾ ಮುಕ್ತಾಯದ ಆಯ್ಕೆಯನ್ನು ಚಲಾಯಿಸಿದರೆ ಅದರ ಮೌಲ್ಯಮಾಪನವನ್ನು ಬದಲಾಯಿಸಿದರೆ, ಸಂಬಂಧಿತ ಬಳಕೆಯ ಆಸ್ತಿಗೆ ಅನುಗುಣವಾದ ಹೊಂದಾಣಿಕೆಯೊಂದಿಗೆ ಮರುಮಾಪನ ಮಾಡಲಾಗುತ್ತದೆ.

ಬಳಕೆಯ ಹಕ್ಕು ಸ್ವತ್ತನ್ನು ಅದೇ ಸಾಲಿನ ಐಟಿಎನ್‌ನಲ್ಲಿ ಬಹಿರಂಗಪಡಿಸಲಾಗಿದೆ, ಅದರೊಳಗೆ ಅನುಗುಣವಾದ ಆಧಾರವಾಗಿರುವ ಆಸ್ತಿಯನ್ನು ಪ್ರಸ್ತುತಪಡಿಸಲಾಗುತ್ತದೆ. ಬಳಕೆಯ ಹಕ್ಕು ಆಸ್ತಿಯು ಹೂಡಿಕೆ ಆಸ್ತಿಯ ವ್ಯಾಖ್ಯಾನವನ್ನು ಪೂರೈಸಿದರೆ ಅಂತಹ ವಸ್ತುಗಳನ್ನು ಬ್ಯಾಲೆನ್ ಶೀಟ್‌ನಲ್ಲಿ ಹೂಡಿಕೆ ಆಸ್ತಿಯಾಗಿ ಪ್ರಸ್ತುತಪಡಿಸಲಾಗಿದೆ. ಗುತ್ತಿಗೆ ಹೊಣೆಗಾರಿಕೆಯನ್ನು ಪ್ರತ್ಯೇಕವಾಗಿ ಬ್ಯಾಲೆನ್ ಶೀಟ್‌ನಲ್ಲಿ ಪ್ರಸ್ತುತಪಡಿಸಲಾಗಿದೆ ಮತ್ತು ಗುತ್ತಿಗೆ ಪಾವತಿಗಳನ್ನು ಹಣಕಾಸು ನಗದು ಹರಿವುಗಳಾಗಿ ವರ್ಗೀಕರಿಸಲಾಗಿದೆ.



ನಿರ್ದಿಷ್ಟ ಗುತ್ತಿಗೆ ಒಪ್ಪಂದಗಳ ಅನುಷ್ಠಾನದ ಮೂಲಕ ಗುತ್ತಿಗೆಗೆ ತೆಗೆದುಕೊಳ್ಳಲಾದ ಕೆಲವು ಕಚೇರಿ ಆವರಣಗಳಿಗೆ ಮಾತ್ರ ಆಸ್ತಿ ಮತ್ತು ಗುತ್ತಿಗೆ ಹೊಣೆಗಾರಿಕೆಯ ಬಳಕೆಯ ಹಕ್ಕನ್ನು ಕಂಪನಿಯು ಗುರುತಿಸಿದೆ.

ಜಿಲ್ಲೆಗಳ ಸರ್ಕಾರಿ ಕಛೇರಿಗಳಲ್ಲಿರುವ ಕಚೇರಿ ಆವರಣಗಳಿಗೆ Ind AS-116 ಸೂಚಿಸಿದಂತೆ ಅಲ್ಪಾವಧಿಯ ಗುತ್ತಿಗೆಗಳ ವಿನಾಯಿತಿಯನ್ನು ಕಂಪನಿಯು ಅನ್ವಯಿಸಿದೆ ಮತ್ತು ಮೇಲೆ ಹೇಳಿದ ಆವರಣಗಳಿಗೆ ಮಾಡಿದ ಪಾವತಿಗಳಿಗೆ ಸಂಬಂಧಿಸಿದಂತೆ ಆಸ್ತಿ ಮತ್ತು ಗುತ್ತಿಗೆ ಹೊಣೆಗಾರಿಕೆಯ ಬಳಕೆಯ ಹಕ್ಕನ್ನು ಗುರುತಿಸಲಾಗಿಲ್ಲ.

ವರ್ಷದಲ್ಲಿ ಕಂಪನಿಯು COVID-19 ಸಾಂಕ್ರಾಮಿಕದ ದೃಷ್ಟಿಯಿಂದ ಕೆಲವು ಆವರಣಗಳಿಗೆ ಸಂಬಂಧಿಸಿದಂತೆ ಬಾಡಿಗೆಯನ್ನು ಮನ್ನಾ ಮಾಡಿದೆ. ಅಂತೆಯೇ, Ind AS116ಗೆ ಅನುಕೂಲವಾಗುವಂತೆ ಲಾಭ ಮತ್ತು ನಷ್ಟದ ಖಾತೆಗೆ ಮನ್ನಾ ಮೊತ್ತವನ್ನು ವಿಧಿಸಲಾಯಿತು.

ಖಾತೆಗಳ ಮೇಲಿನ ಟಿಪ್ಪಣಿಗಳು

i. ಸಾಲಗಳು (ಭೋಗ್ಯ ವೆಚ್ಚದಲ್ಲಿ)

| ವಿವರಗಳು | 31.03.2021 ರಂತೆ | 31.03.2020 ರಂತೆ |
|--------------------------------------|-----------------|-----------------|
| ಸಾಲದ ಸ್ವತ್ತುಗಳು ಅಸುರಕ್ಷಿತ ಸಾಲಗಳು (A) | 97657.42 | 92145.07 |
| ಕಳೆ: ದುರ್ಬಲತೆ ನಷ್ಟ ಭತ್ಯೆ | 53863.23 | 38745.41 |
| ನಿರೀಕ್ಷಿತ ಕ್ರೆಡಿಟ್ ನಷ್ಟ ಭತ್ಯೆ | 20962.11 | 22320.88 |
| ಒಟ್ಟು ನಷ್ಟದ ನಿಬಂಧನೆ (B) | 74825.34 | 61066.29 |
| ನಿವ್ವಳ ಸಾಲ ಆಸ್ತಿಗಳು (A-B) | 22832.08 | 31078.78 |

| ಹಣಕಾಸಿನ ಆಸ್ತಿ | ಪ್ರಸ್ತುತ ವರದಿ | ಅವಧಿಯ ಅಂತ್ಯದಲ್ಲಿ ಹಣಕಾಸಿನ ಆಸ್ತಿ ವರ್ಗದ ಅಂಕಿ ಅಂಶಗಳು | ಹಿಂದಿನ ವರದಿಯ ಅವಧಿಯ ಕೊನೆಯಲ್ಲಿ ಅಂಕಿ ಅಂಶಗಳು | ನ್ಯಾಯ ಯುತ ಮೌಲ್ಯ ಶ್ರೇಣಿ | ಮೌಲ್ಯಮಾಪನ ತಂತ್ರ |
|-----------------------------|-----------------|--|--|------------------------|-----------------|
| ಬ್ಯಾಂಕ್ ಬ್ಯಾಲೆನ್ಸ್ ಸೇರಿದಂತೆ | ಅನ್ವಯಿಸುವುದಿಲ್ಲ | 42160.93 | 55865.85 | ಅನ್ವಯಿಸುವುದಿಲ್ಲ | ಅನ್ವಯಿಸುವುದಿಲ್ಲ |
| ನಗದು ಮತ್ತು ನಗದು ಸಮಾನ | ಅನ್ವಯಿಸುವುದಿಲ್ಲ | 21.69 | 28.55 | ಅನ್ವಯಿಸುವುದಿಲ್ಲ | ಅನ್ವಯಿಸುವುದಿಲ್ಲ |
| ಇತರೆ ಕರಾರುಗಳು | ಅನ್ವಯಿಸುವುದಿಲ್ಲ | 1453.23 | 1480.61 | ಅನ್ವಯಿಸುವುದಿಲ್ಲ | ಅನ್ವಯಿಸುವುದಿಲ್ಲ |
| ಇತರ ಹಣಕಾಸಿನ ಸ್ವತ್ತುಗಳು | ಅನ್ವಯಿಸುವುದಿಲ್ಲ | 3381.74 | 5527.87 | ಅನ್ವಯಿಸುವುದಿಲ್ಲ | ಅನ್ವಯಿಸುವುದಿಲ್ಲ |
| ವ್ಯಾಪಾರ ಸಂದಾಯ ಸಾಲಗಳು | ಅನ್ವಯಿಸುವುದಿಲ್ಲ | 6394.74 | 8317.77 | ಅನ್ವಯಿಸುವುದಿಲ್ಲ | ಅನ್ವಯಿಸುವುದಿಲ್ಲ |
| ಇತರ ಹಣಕಾಸಿನ ಹೊಣೆಗಾರಿಕೆಗಳು | ಅನ್ವಯಿಸುವುದಿಲ್ಲ | 9721.59 | 12894.06 | ಅನ್ವಯಿಸುವುದಿಲ್ಲ | ಅನ್ವಯಿಸುವುದಿಲ್ಲ |

ii. ಸಾಲದ ಹೊಣೆಗಾರಿಕೆ

ಆರಂಭಿಕ ಗುರುತಿಸುವಿಕೆ : ಕಂಪನಿಯು ತನ್ನ ವಹಿವಾಟಿನ ಮೌಲ್ಯದಲ್ಲಿ ಸಾಲದ ಹೊಣೆಗಾರಿಕೆಯನ್ನು ಅಳೆಯುತ್ತದೆ.

iii. ನಂತರದ ಮಾಪನ

ಕಂಪನಿಯು ಸಾಲದ ಹೊಣೆಗಾರಿಕೆಯನ್ನು ನ್ಯಾಯಯುತ ಮೌಲ್ಯದ ಲಾಭ ಅಥವಾ ನಷ್ಟದಲ್ಲಿ ಗೊತ್ತುಪಡಿಸಲು ಉದ್ದೇಶಿಸಿದ ಕಾರಣ ಕಂಪನಿಯು ತನ್ನ ಸಾಲದ ಹೊಣೆಗಾರಿಕೆಗಳನ್ನು ಭೋಗ್ಯ ವೆಚ್ಚದಲ್ಲಿ ಅಳೆಯುತ್ತದೆ.

೩. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ



ಕಂಪನಿಯು ಲಾಭ ಅಥವಾ ನಷ್ಟದ ಮೂಲಕ ನ್ಯಾಯಯುತ ಮೌಲ್ಯದಲ್ಲಿ ಬದಲಾಯಿಸಲಾಗದಂತೆ ಹಣಕಾಸಿನ ಹೊಣೆಗಾರಿಕೆಯನ್ನು ಗೊತ್ತುಪಡಿಸಲು ಅನುಮತಿಸುವುದಿಲ್ಲ:

- i. ಹೊಣೆಗಾರಿಕೆಗಳನ್ನು ಅಳಿಯುವುದರಿಂದ ಅಥವಾ ವಿವಿಧ ಆಧಾರದ ಮೇಲೆ ಅವುಗಳ ಮೇಲಿನ ಲಾಭ ಮತ್ತು ನಷ್ಟಗಳನ್ನು ಗುರುತಿಸುವುದರಿಂದ ಉಂಟಾಗುವ ಯಾವುದೇ ಅಳತೆ ಅಥವಾ ಗುರುತಿಸುವಿಕೆ ಅಸಂಗತತೆ ಇಲ್ಲ; ಅಥವಾ
- ii. ಹಣಕಾಸಿನ ಹೊಣೆಗಾರಿಕೆಗಳನ್ನು ಅದರ ಕಾರ್ಯಕ್ಷಮತೆಗಾಗಿ ನಿರ್ವಹಿಸಲಾಗುವುದಿಲ್ಲ ಮತ್ತು ಕಂಪನಿಯೊಳಗೆ ನ್ಯಾಯಯುತ ಮೌಲ್ಯದ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗುವುದಿಲ್ಲ. ಇದಲ್ಲದೆ, ನ್ಯಾಯೋಚಿತ ಮೌಲ್ಯದ ಆಧಾರದ ಮೇಲೆ ಅದರ ಮೌಲ್ಯಮಾಪನವನ್ನು ನಿರ್ಧರಿಸಲು ದಾಖಲಿತ ಅಪಾಯ ನಿರ್ವಹಣೆ ಅಥವಾ ಹೂಡಿಕೆ ತಂತ್ರಗಳ ಯಾವುದೇ ವ್ಯವಸ್ಥೆಗಳಿಲ್ಲ. ಅಂತಹ ಹಣಕಾಸಿನ ಹೊಣೆಗಾರಿಕೆಗಳಿಗೆ ಸಂಬಂಧಿಸಿದ ಬಾಧ್ಯತೆಗಳನ್ನು ಯಾವುದೇ ಬದಲಾವಣೆ ಮತ್ತು ವ್ಯತ್ಯಾಸವಿಲ್ಲದೆ ಪೂರೈಸಲಾಗುತ್ತದೆ, ಯಾವುದಾದರೂ ಬಡ್ಡಿ ವೆಚ್ಚದ ಭಾಗವಾಗಿ ಅಂಶಗಳಾಗಿರುತ್ತದೆ

ಸಾಲಗಳ ಮೆಚುರಿಟಿ ಮಾದರಿ (ಸಾಲ ಭದ್ರತೆಗಳನ್ನು ಹೊರತುಪಡಿಸಿ) ಹಣಕಾಸು ಸಂಸ್ಥೆಗಳಿಂದ ಅವಧಿ ಸಾಲ

(ರೂ.ಲಕ್ಷಗಳಲ್ಲಿ)

| ವಿವರಗಳು | ಬಡ್ಡಿ ದರ | ಮೂಲ ಮುಕ್ತಾಯ ಅವಧಿ | 31.03.2021 ರಂತೆ | 31.03.2020 ರಂತೆ |
|------------------------------|---------------------|----------------------|-----------------|-----------------|
| ತ್ರೈಮಾಸಿಕ ಮರುಪಾವತಿ ವೇಳಾಪಟ್ಟಿ | ವರ್ಷಕ್ಕೆ 1% ರಿಂದ 3% | 2 ವರ್ಷಗಳವರೆಗೆ | 2373.56 | 3305.01 |
| | | 2 ರಿಂದ 4 ವರ್ಷಗಳು | 1179.80 | 1168.91 |
| | | 4 ರಿಂದ 6 ವರ್ಷಗಳು | 357.36 | 580.29 |
| | | 6 ವರ್ಷಗಳಿಗಿಂತ ಹೆಚ್ಚು | 2484.02 | 3263.56 |
| | | ಮೊತ್ತ | 6394.74 | 8317.77 |

- iv. ಆದಾಯ ತೆರಿಗೆ ಕಾಯಿದೆ 1961ರ u/s 10(26B) ವಿನಾಯಿತಿಯ ದೃಷ್ಟಿಯಿಂದ ವರ್ಷಕ್ಕೆ ಖಾತೆಗಳಲ್ಲಿ ಆದಾಯ ತೆರಿಗೆ ಮತ್ತು ಮುಂದೂಡಲ್ಪಟ್ಟ ತೆರಿಗೆಗೆ ಯಾವುದೇ ಮುನೇರ್ಪಾಟನ್ನು ಮಾಡಲಾಗಿಲ್ಲ.
- v. ಕರ್ನಾಟಕ ಸರ್ಕಾರವು ತನ್ನ ಆದೇಶ ಸಂಖ್ಯೆ BCW 374 BMS 2013 ದಿನಾಂಕ 15-05-2013 ರಲ್ಲಿ ಕಂಪನಿಯ ವಿವಿಧ ಸಾಲ ಯೋಜನೆಗಳ ಅಡಿಯಲ್ಲಿ ಹಿಂದುಳಿದ ವರ್ಗಗಳ ಫಲಾನುಭವಿಗಳಿಂದ 13-05-2013 ರವರೆಗೆ ಬಾಕಿ ಉಳಿದಿರುವ ಅಸಲು ಮತ್ತು ಬಡ್ಡಿಯನ್ನು ಮನ್ನಾ ಮಾಡಿದೆ. ಪಡೆದ ಅನುದಾನಗಳ ಹೊಂದಾಣಿಕೆಯ ನಂತರ ಸರ್ಕಾರದಿಂದ ಮನ್ನಾ ಕಡೆಗೆ, ಬಾಕಿ ಮೊತ್ತವನ್ನು 'ಸರ್ಕಾರದಿಂದ ಪಡೆಯಬಹುದಾದ ಸಾಲದ ಮನ್ನಾ' ಎಂದು ಸರ್ಕಾರದ ಪ್ರಕಾರ ಪತ್ರ ಸಂಖ್ಯೆ BCW 1241 BMS 2015 ದಿನಾಂಕ 02-08-2016ರನ್ವಯ ಲೆಕ್ಕೀಕರಿಸಲಾಗಿದೆ.
- vi. ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಹೊರಡಿಸಿದ ಅಕೌಂಟಿಂಗ್ ಸ್ಟ್ಯಾಂಡರ್ಡ್ (Ind-As-10) 'ಇಂಪ್ರೋಮೆಂಟ್ ಆಫ್ ಅಸೆಟ್ಸ್'ಗೆ ಅಗತ್ಯವಿರುವಂತೆ, ಕಂಪನಿಯು ಸ್ವತ್ತುಗಳ ದುರ್ಬಲತೆಯ ಮೌಲ್ಯಮಾಪನವನ್ನು ನಡೆಸಿದೆ. ವರ್ಷದಲ್ಲಿ ಯಾವುದೇ ದುರ್ಬಲತೆ ನಷ್ಟವಾಗಿಲ್ಲ.
- vii. ಕಂಪನಿಯು ಉತ್ಪಾದನಾ ಕಂಪನಿಯಾಗಿಲ್ಲದ ಕಾರಣ, ಕಂಪನಿಗಳ ಕಾಯಿದೆ 2013ರ ವೇಳಾಪಟ್ಟಿ IIIರ ಭಾಗ IIರ ಷರತ್ತು 5 (ii) (a) ಪ್ರಕಾರ ಸಾಮರ್ಥ್ಯ, ಉತ್ಪಾದನೆ ಮತ್ತು ಮಾಹಿತಿಗೆ ಸಂಬಂಧಿಸಿದ ವಿವರಗಳು ಕಂಪನಿಗೆ ಅನ್ವಯಿಸುವುದಿಲ್ಲ.
- viii. ಯಾವುದೇ ವಹಿವಾಟುಗಳಿಲ್ಲದ ಕಾರಣ, ಆಮದುಗಳಿಗೆ ಸಂಬಂಧಿಸಿದ ವಿವರಗಳು, ವಿದೇಶಿ ಕರೆನ್ಸಿಯಲ್ಲಿನ ವೆಚ್ಚಗಳು, ವಿದೇಶಿ ವಿನಿಮಯದಲ್ಲಿನ ಗಳಿಕೆಗಳು ಮತ್ತು ಕಂಪನಿಗಳ ಕಾಯಿದೆ, 2013ರ ಶೆಡ್ಯೂಲ್‌ಗಳು IIIರ ಭಾಗ IIರ ಷರತ್ತು 5 (viii) ಪ್ರಕಾರ ಮಾಹಿತಿಗೆ ಕಂಪನಿಯು ಬದ್ಧವಾಗಿಲ್ಲ.
- ix. ಕಂಪನಿಯು ಸಾಮಾಜಿಕ-ಆರ್ಥಿಕ ಚಟುವಟಿಕೆಗಳನ್ನು ಅನುಷ್ಠಾನಗೊಳಿಸುತ್ತಿರುವುದರಿಂದ, ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಸಮಿತಿಯನ್ನು ಕಂಪನಿಯು ರಚಿಸಿಲ್ಲ.



- x. 31.3.2021 ರಂತೆ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ 30 ದಿನಗಳ ಅವಧಿಯಲ್ಲಿ ರೂ.1.00 ಲಕ್ಷಕ್ಕಿಂತ ಹೆಚ್ಚಿನ ಯಾವುದೇ ಹೊಣೆಗಾರಿಕೆ ಬಾಕಿ ಉಳಿದಿಲ್ಲ.
- xi. ಅನಿಶ್ಚಿತ ಹೊಣೆಗಾರಿಕೆ
ಇದಕ್ಕೆ ಸಂಬಂಧಿಸಿದಂತೆ ಅನಿಶ್ಚಿತ ಹೊಣೆಗಾರಿಕೆ:
ಕಂಪನಿಯ ವಿರುದ್ಧದ ಕ್ಲೈಮ್‌ಗಳು ಸಾಲಗಳೆಂದು ಅಂಗೀಕರಿಸಲ್ಪಟ್ಟಿಲ್ಲ:
ರೂ. 677.89 ಲಕ್ಷಗಳ ಬಡ್ಡಿ ಮತ್ತು ದಂಡದ ಬಡ್ಡಿಯ ಪಾವತಿಯ ಖಾತೆಗಳಲ್ಲಿ ಯಾವುದೇ ಅವಕಾಶವನ್ನು ಮಾಡಲಾಗಿಲ್ಲ (ಹಿಂದಿನ ವರ್ಷ ರೂ. 563.00 ಲಕ್ಷ) ಮಾರ್ಚ್-2014ರ ಅವಧಿಯಲ್ಲಿ, ಕಂಪನಿಯು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಸಾಲವನ್ನು ಅನುದಾನವಾಗಿ ಪರಿವರ್ತಿಸಲು ಕೋರಿದೆ. ಕರ್ನಾಟಕ ಸರ್ಕಾರವು ಸಾಲವನ್ನು ಅನುದಾನಕ್ಕೆ ಪರಿವರ್ತಿಸಲು ತನ್ನ ಅಸಮರ್ಥತೆಯನ್ನು ವ್ಯಕ್ತಪಡಿಸಿದೆ. ಆದಾಗ್ಯೂ, ಮಂಡಳಿಯು ಮತ್ತೊಮ್ಮೆ ಅನುದಾನವಾಗಿ ಮರುಪರಿಶೀಲಿಸುವಂತೆ ಅಥವಾ ಸಾಲದ ಕ್ಲೈಮ್ ಅನ್ನು ಮನ್ನಾ ಮಾಡಲು ವಿನಂತಿಸಿದೆ. ಸರ್ಕಾರದ ಬಾಕಿ ಉಳಿದಿರುವ ನಿರ್ಧಾರವನ್ನು ಅನಿಶ್ಚಿತ ಹೊಣೆಗಾರಿಕೆ ಎಂದು ಬಹಿರಂಗಪಡಿಸಲಾಗುತ್ತದೆ.
- xii. 24-08-2019ರ ಸುತ್ತೋಲೆ ಸಂಖ್ಯೆ. FD 24 TAR 2019ರ ಪ್ರಕಾರ, ಕಂಪನಿಯು ಬಳಕೆಯಾಗದ ಸಬ್ಸಿಡಿ/ಅನುದಾನದ ಮೇಲೆ ಗಳಿಸಿದ ಬಡ್ಡಿಯನ್ನು ಖಜಾನೆಗೆ ಜಮಾ ಮಾಡಬೇಕು. ಷೇರು ಬಂಡವಾಳ ಮತ್ತು ಸಬ್ಸಿಡಿ ರೂಪದಲ್ಲಿ ಕಂಪನಿಯು ಸರ್ಕಾರದಿಂದ ಹಣವನ್ನು ಪಡೆಯುತ್ತಿದೆ. NBCFDC ಕೂಡ ಸಾಲವನ್ನು ಬಿಡುಗಡೆ ಮಾಡುತ್ತಿದೆ. ಈ ಎಲ್ಲಾ ಹಣವನ್ನು ಸ್ಥಿರ ಠೇವಣಿಗಳಲ್ಲಿ ಮತ್ತು ಉಳಿತಾಯ ಬ್ಯಾಂಕ್ ಖಾತೆಗಳಲ್ಲಿ ಇರಿಸಲಾಗುತ್ತದೆ. ಯಾವುದೇ ಪ್ರತ್ಯೇಕ FD/SB ಖಾತೆಗಳನ್ನು ಸಬ್ಸಿಡಿಗಾಗಿ ಪ್ರತ್ಯೇಕವಾಗಿ ಇರಿಸಲಾಗುವುದಿಲ್ಲ. ಸ್ಥಿರ ಠೇವಣಿ ಮತ್ತು ಉಳಿತಾಯ ಖಾತೆಯಲ್ಲಿನ ಸರಾಸರಿ ನಿಧಿಗಳಿಗೆ ವರ್ಷದಲ್ಲಿ ಸ್ಥಿರ ಠೇವಣಿ ಮತ್ತು ಉಳಿತಾಯ ಖಾತೆಯಲ್ಲಿ ಗಳಿಸಿದ ಬಡ್ಡಿಯ ಅನುಪಾತದ ಆಧಾರದ ಮೇಲೆ ಬಳಕೆಯಾಗದ ಸಬ್ಸಿಡಿ ಮೇಲಿನ ಬಡ್ಡಿಯನ್ನು ತಲುಪಲಾಗುತ್ತದೆ. ಬಳಕೆಯಾಗದ ಅನುದಾನಗಳ ಮೇಲಿನ ಬಡ್ಡಿಯನ್ನು (ಮಾಸಿಕ ಬಳಕೆಯಾಗದ ಅನುದಾನ x ಬಡ್ಡಿದರ x 1/12) ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. 12-ತಿಂಗಳ ಬಡ್ಡಿಯನ್ನು ಸೇರಿಸಲಾಗುತ್ತದೆ ಮತ್ತು ವರ್ಷದಲ್ಲಿ ಗಳಿಸಿದ ಸ್ಥಿರ ಠೇವಣಿ ಮತ್ತು ಉಳಿತಾಯ ಖಾತೆಯ ಮೇಲಿನ ಬಡ್ಡಿಯನ್ನು ಡೆಬಿಟ್ ಮಾಡುವ ಮೂಲಕ ಸರ್ಕಾರಕ್ಕೆ ಪಾವತಿಸಬೇಕಾದ ಅನುದಾನದ ಮೇಲಿನ ಬಡ್ಡಿ' ಎಂದು ಲೆಕ್ಕ ಹಾಕಲಾಗುತ್ತದೆ.
- xiii. ಸರ್ಕಾರ ಆದೇಶ ಸಂಖ್ಯೆ BCW 745 BMS 2018 ದಿನಾಂಕ 20.11.2019ರಲ್ಲಿ ಕಂಪನಿಯ ಅಧಿಕೃತ ಷೇರು ಬಂಡವಾಳವನ್ನು ರೂ.50,000.00 ಲಕ್ಷಗಳಿಂದ ರೂ. 55,000.00 ಲಕ್ಷಗಳಿಗೆ ಹೆಚ್ಚಿಸಿದೆ. ಕಂಪನಿಯು ಅಧಿಕೃತ ಷೇರು ಬಂಡವಾಳವನ್ನು ರೂ.50,000.00 ಲಕ್ಷಗಳಿಂದ ರೂ. 55,000.00 ಲಕ್ಷಗಳಿಗೆ ಹೆಚ್ಚಿಸಲು ಅಗತ್ಯವಾದ ಔಪಚಾರಿಕತೆಗಳನ್ನು ಅನುಸರಿಸುವ ಪ್ರಕ್ರಿಯೆಯಲ್ಲಿದೆ. ರಾಜ್ಯ ಸರ್ಕಾರದಿಂದ ಷೇರು ಬಂಡವಾಳಕ್ಕೆ ಸ್ವೀಕರಿಸಿದ ಮೊತ್ತವನ್ನು ಹಣಕಾಸಿನ ಹೇಳಿಕೆಗಳಲ್ಲಿ 'ಅಧಿಕೃತ ಷೇರು ಬಂಡವಾಳಕ್ಕಿಂತ ಹೆಚ್ಚಿನ ಮೊತ್ತದ ಷೇರು ಅಪ್ಲಿಕೇಶನ್ ಹಣ' ಎಂದು ತೋರಿಸಲಾಗಿದೆ.
- xiv. ಕಂಪನಿಯು ಹೊಂದಿರುವ ಹಣಕಾಸಿನ ಸ್ವತ್ತುಗಳು ಒಟ್ಟು ಸ್ವತ್ತುಗಳ 50%ಕ್ಕಿಂತ ಹೆಚ್ಚಿಲ್ಲ ಮತ್ತು ಹಣಕಾಸಿನ ಸ್ವತ್ತುಗಳಿಂದ ಬರುವ ಒಟ್ಟು ಆದಾಯವು 50%ಕ್ಕಿಂತ ಹೆಚ್ಚಿಲ್ಲದ ಕಾರಣ ಕಂಪನಿಯು ತನ್ನ ಪ್ರಮುಖ ವ್ಯವಹಾರ ಮಾನದಂಡಗಳ ಪ್ರಕಾರ NBFC ಆಗಿ ನೋಂದಣಿ ಪ್ರಮಾಣಪತ್ರವನ್ನು ಹೊಂದಲು ಅರ್ಹತೆ ಹೊಂದಿಲ್ಲ. ಕಂಪನಿಯು 26 ಜುಲೈ 2006 ರಂದು ಕಂಪನಿಗೆ RBI ನೀಡಿದ CoR ಅನ್ನು ರದ್ದುಗೊಳಿಸಲು 17.11.2021 ರಂದು RBIಗೆ ಅರ್ಜಿಯನ್ನು ಸಲ್ಲಿಸಿದೆ. ಸೆಕ್ಷನ್ 45-IA (6) ಮೂಲಕ ಪ್ರದಾನ ಮಾಡಲಾದ ಅಧಿಕಾರವನ್ನು ಚಲಾಯಿಸುವ ಮೂಲಕ ಭಾರತೀಯ ರಿಸರ್ವ್ ಬ್ಯಾಂಕ್ ದಿನಾಂಕದ ಆದೇಶವನ್ನು ಜಾರಿಗೊಳಿಸಿದೆ. 12 ಏಪ್ರಿಲ್ 2022 ನೋಂದಣಿ ಪ್ರಮಾಣಪತ್ರವನ್ನು ರದ್ದುಗೊಳಿಸುವುದರಿಂದ ಕಂಪನಿಯು ಮೇಲೆ ತಿಳಿಸಿದ ದಿನಾಂಕದಿಂದ NBFC ಆಗುವುದನ್ನು ನಿಲ್ಲಿಸುತ್ತದೆ. ನೋಂದಣಿ ರದ್ದತಿಯ ಆದೇಶವು 12 ಏಪ್ರಿಲ್ 2022 ರಿಂದ ಜಾರಿಗೆ ಬರುವುದರಿಂದ, ಕಂಪನಿಯು ಕಂಪನಿ ಕಾಯ್ದೆ 2013ರ ಶೆಡ್ಯೂಲ್ IIIರ ವಿಭಾಗ III ರ ಪ್ರಕಾರ FY 2020-21ರ ಹಣಕಾಸು ಹೇಳಿಕೆಗಳನ್ನು ಸಿದ್ಧಪಡಿಸಿದೆ.
- xv. ಆಸ್ತಿ, ಯಂತ್ರೋಪಕರಣ ಮತ್ತು ಸಲಕರಣೆಗಳು ಟಿಪ್ಪಣಿ(5) ರೂ. 5.36 ಲಕ್ಷ ಮೌಲ್ಯದ ಪೀಠೋಪಕರಣಗಳು ಮತ್ತು ಫಿಕ್ಸರ್‌ಗಳು ಕಛೇರಿ ಸಲಕರಣೆ ರೂ. 4.49 ಲಕ್ಷಗಳು ಮತ್ತು ಕಂಪ್ಯೂಟರ್ ಮತ್ತು ಪರಿಕರಗಳು ರೂ. 0.72 ಲಕ್ಷವನ್ನು ಮಾಜಿ ಅಧ್ಯಕ್ಷ ಶ್ರೀ ಅನ್ನದಾನಿ ಶಾಸಕ ಮಳವಳ್ಳಿ ಕ್ಷೇತ್ರ ಇವರಿಗೆ ಸರ್ಕಾರದ ಆದೇಶ ಸಂಖ್ಯೆ ಡಿಪಿಎಆರ್ 21 ಶಿಸನ 2019 ದಿನಾಂಕ: 13.02.2019ರನ್ವಯ



ನೀಡಲಾಗಿದ್ದು, ಇವರ ಅಧಿಕಾರಾವಧಿಯು 30.07.2019ಕ್ಕೆ ಮುಕ್ತಾಯಗೊಂಡಿದ್ದು ಇವರಿಂದ ಈ ಪಿರೋಪಕರಣಗಳು ನಿಗಮಕ್ಕೆ ವಾಪಾಸು ಬರಬೇಕಾಗಿರುತ್ತದೆ.

- xvi. ಬೈಸಿಕಲ್‌ನ ಖರೀದಿಗೆ ಕ್ಲೈಮ್ ಮಾಡದ ಅರ್ನೆಸ್ಟ್ ಮನಿ ಠೇವಣಿ ಮೊತ್ತ ರೂ 1.00 ಲಕ್ಷಗಳು ಮತ್ತು ಪ್ರಿಂಟಿಂಗ್ ಮೊತ್ತವು ರೂ 0.08 ಲಕ್ಷಗಳು ಕ್ರಮವಾಗಿ ಸಬ್ಸಿಡಿ ಮತ್ತು ಇತರ ಖಾತೆಗೆ ಜಮಾ ಮಾಡಲಾಗಿದೆ, ಏಕೆಂದರೆ ಇದನ್ನು ಸಾಲದಾತರು 8 ವರ್ಷಗಳಿಂದ ಕ್ಲೈಮ್ ಮಾಡಿಲ್ಲ. ರೂ. 2.41 ಲಕ್ಷ ಮೊತ್ತದ ಜಾಹೀರಾತು ಮತ್ತು ನ್ಯಾಯಾಲಯದ ಶುಲ್ಕವನ್ನು ಪಾವತಿಸುವ ನಿಬಂಧನೆಯನ್ನು ರದ್ದುಗೊಳಿಸಲಾಗಿದೆ ಮತ್ತು ನ್ಯಾಯಾಲಯದಲ್ಲಿ ಪ್ರಕರಣವನ್ನು ಮುಕ್ತಾಯಗೊಳಿಸಿರುವುದರಿಂದ ಜಾಹೀರಾತು ಖಾತೆಗೆ ಜಮಾ ಮಾಡಲಾಗಿದೆ.
- xvii. ರೂ.2.05 ಲಕ್ಷಗಳ ಮೌಲ್ಯದ ಸೇವೆಗೆ ಬಾರದ ಪಿರೋಪಕರಣಗಳು ಮತ್ತು ಫಿಕ್ಸರ್‌ಗಳು ರೂ.0.54 ಲಕ್ಷಗಳ ಕಛೇರಿ ಉಪಕರಣಗಳು ರೂ.0.99 ಲಕ್ಷಗಳು ಮತ್ತು ಸಾಫ್ಟ್‌ವೇರ್ ರೂ. 0.24 ಲಕ್ಷಗಳು ತಿರಸ್ಕರಿಸಲಾಗಿದ್ದು ಇದನ್ನು ಪ್ರಸ್ತುತ ವರ್ಷದಲ್ಲಿ ವಿಲೇವಾರಿ ಆಸ್ತಿಗಳ ಮೇಲಿನ ನಷ್ಟವೆಂದು ಪರಿಗಣಿಸಲಾಗಿದೆ.
- xviii. ಕಂಪನಿಯು 2019-20 ಮತ್ತು 2020-21ನೇ ಸಾಲಿನಲ್ಲಿ 4ನೇ ಮಹಡಿಯಲ್ಲಿರುವ ತನ್ನ ಕಚೇರಿ ಕಟ್ಟಡದ ನಿರ್ವಹಣೆಗಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ರೂ.60.00 ಲಕ್ಷಗಳನ್ನು (ಬಾಕಿ ಉಳಿದಿರುವ ಹೊಣೆಗಾರಿಕೆಗಳನ್ನು ಒಳಗೊಂಡಂತೆ) ಪಾವತಿಸಿದೆ ಮತ್ತು ಖಾತೆಗಳಲ್ಲಿ ಪ್ರಸ್ತುತ ವರ್ಷದ ನಿರ್ವಹಣೆ ಶುಲ್ಕವಾಗಿ ವಿಧಿಸಲಾಗುತ್ತದೆ.

ಸಂಬಂಧಿತ ವ್ಯಕ್ತಿಗಳ ವಿವರಗಳನ್ನು ಬಹಿರಂಗಪಡಿಸುವುದು:

| ಕ್ರ ಸಂ | ಹೆಸರು | ಪದನಾಮ | |
|--------|------------------------------------|------------------------|-----------------------|
| | | 2020-21 ವರ್ಷಕ್ಕೆ | 2019-20 ವರ್ಷಕ್ಕೆ |
| 1 | ಶ್ರೀ ಆರ್ ರಘು ಕೌಟಿಲ್ಯ | ಅಧ್ಯಕ್ಷರು | ಅಧ್ಯಕ್ಷರು |
| 2 | ಡಾ. ಕೆ ಅನ್ನದಾನಿ | | ಅಧ್ಯಕ್ಷರು ನಿರ್ದೇಶಕರು |
| 3 | ಶ್ರೀ ಎಂಡಿ. ಮೊಹಸೀನ್ ಐಎಎಸ್., | ಅಧ್ಯಕ್ಷರು | |
| 4 | ಶ್ರೀ ಗಂಗಾರಾಮ ಬಡೇರಿಯಾ ಐಎಎಸ್., | ಅಧ್ಯಕ್ಷರು | |
| 5 | ಶ್ರೀಮತಿ ರಶ್ಮಿ ಮಹೇಶ್, ಐಎಎಸ್., | ಅಧ್ಯಕ್ಷರು, ನಿರ್ದೇಶಕರು | |
| 6 | ಶ್ರೀ ಟಿ.ಎಂ. ಹೆಚ್ ಕುಮಾರ್, ಐಎಎಸ್ | ನಿರ್ದೇಶಕರು | ನಿರ್ದೇಶಕರು |
| 7 | ಶ್ರೀ ಪಿ ವಸಂತಕುಮಾರ್ ಐಎಎಸ್ | ನಿರ್ದೇಶಕರು | ನಿರ್ದೇಶಕರು |
| 8 | ಶ್ರೀ ಡಿ.ಎಸ್. ಸುದರ್ಶನ್ ಕುಮಾರ್ ಐಎಎಸ್ | ನಿರ್ದೇಶಕರು | ನಿರ್ದೇಶಕರು |
| 9 | ಶ್ರೀ. ಕೆ. ನಾರಾಯಣ | ನಿರ್ದೇಶಕರು | ನಿರ್ದೇಶಕರು |
| 10 | ಶ್ರೀಮತಿ ಹೇಮಲತ | ನಿರ್ದೇಶಕರು | ನಿರ್ದೇಶಕರು |
| 11 | ಶ್ರೀ ಕೆ. ಹಾಲಪ್ಪ | ನಾಮನಿರ್ದೇಶನ ನಿರ್ದೇಶಕರು | |
| 12 | ಶ್ರೀ ಮಾಲತೇಶ್ ಸಿ.ಎಚ್. | ನಾಮನಿರ್ದೇಶನ ನಿರ್ದೇಶಕರು | |
| 13 | ಶ್ರೀ ಪಿ. ಮುನಿರಾಜಪ್ಪ | ನಾಮನಿರ್ದೇಶನ ನಿರ್ದೇಶಕರು | |
| 14 | ಶ್ರೀ ಬಿ.ಕೆ. ಚಿಕ್ಕಹನುಮಯ್ಯ | ನಾಮನಿರ್ದೇಶನ ನಿರ್ದೇಶಕರು | |
| 15 | ಶ್ರೀ. ಸದಾಶಿವ ಇಟಕ್ಕನವರ್ | ನಾಮನಿರ್ದೇಶನ ನಿರ್ದೇಶಕರು | |
| 16 | ಡಾ. ಕೆ.ಎನ್. ವಿಜಯಪ್ರಕಾಶ್ | ವ್ಯವಸ್ಥಾಪಕ ನಿರ್ದೇಶಕರು | ವ್ಯವಸ್ಥಾಪಕ ನಿರ್ದೇಶಕರು |
| 17 | ಶ್ರೀ ಕೆ. ರೇವಣಪ್ಪ | | ವ್ಯವಸ್ಥಾಪಕ ನಿರ್ದೇಶಕರು |
| 18 | ಶ್ರೀ ಜಿ. ಜಗದೀಶ್ | | ವ್ಯವಸ್ಥಾಪಕ ನಿರ್ದೇಶಕರು |



ಬಿ) ಸಂಬಂಧಿತ ವ್ಯಕ್ತಿಗಳೊಂದಿಗೆ ವಹಿವಾಟು.

(ಲಕ್ಷ ರೂ.ಗಳಲ್ಲಿ)

| ಕ್ರ.ಸಂ | ಹೆಸರು | ವಹಿವಾಟಿನ ಸ್ವರೂಪ | 2020-21ಕ್ಕೆ ಪಾವತಿಸಿದ ಮೊತ್ತ ರೂ. | 2019-20ಕ್ಕೆ ಪಾವತಿಸಿದ ಮೊತ್ತ ರೂ. |
|--------|-------------------------------|---|--------------------------------------|---------------------------------------|
| 1 | ಶ್ರೀ ಆರ್ ರಘು ಕೌಟಿಲ್ಯ | ಸಂಭಾವನೆ ಮನೆ ಬಾಡಿಗೆ ಸಪ್ಲೈರಿ ಭತ್ಯೆ ಪ್ರಯಾಣ ಭತ್ಯೆ ಒಟ್ಟು | 1.66 1.00 0.04 0.53 3.23 | - - - - - |
| 2 | ಡಾ. ಕೆ ಅನ್ನದಾನಿ | ಸಂಭಾವನೆ ಮನೆ ಬಾಡಿಗೆ ಸಪ್ಲೈರಿ ಭತ್ಯೆ ಪ್ರಯಾಣ ಭತ್ಯೆ ಒಟ್ಟು | - - - - - | 1.59 5.85 1.00 3.78 12.22 |
| 3 | ಶ್ರೀ ಮೊಹಮದ್ ಮೊಹಸೀನ್ ಐಎಎಸ್., | ಸಿಟ್ಟಿಂಗ್ ಫೀ | 0.02 | 0.03 |
| 4 | ಶ್ರೀ ಗಂಗಾರಾಮ ಬಡೇರಿಯಾ ಐಎಎಸ್., | ಸಿಟ್ಟಿಂಗ್ ಫೀ | 0.02 | - |
| 5 | ಶ್ರೀ ಟಿ.ಎಂ.ಹೆಚ್ ಕುಮಾರ್, ಐಎಎಸ್ | ಸಿಟ್ಟಿಂಗ್ ಫೀ | 0.06 | - |
| 6 | ಶ್ರೀ ಪಿ ವಸಂತಕುಮಾರ್ ಐಎಎಸ್ | ಸಿಟ್ಟಿಂಗ್ ಫೀ | 0.02 | 0.02 |
| 7 | ಶ್ರೀ ಡಿ.ಎಸ್. ಸುದರ್ಶನ್ ಕುಮಾರ್ | ಸಿಟ್ಟಿಂಗ್ ಫೀ | 0.06 | 0.03 |
| 8 | ಶ್ರೀಮತಿ ಹೇಮಲತ | ಸಿಟ್ಟಿಂಗ್ ಫೀ | 0.04 | 0.01 |
| 9 | ಶ್ರೀ ಕೆ.ಹಾಲಪ್ಪ | ಸಿಟ್ಟಿಂಗ್ ಫೀ ಪ್ರಯಾಣ ಭತ್ಯೆ ಒಟ್ಟು | 0.06 0.23 0.29 | - - - |
| 10 | ಶ್ರೀ ಮಾಲತೇಶ್ ಸಿ.ಎಚ್. | ಸಿಟ್ಟಿಂಗ್ ಫೀ ಪ್ರಯಾಣ ಭತ್ಯೆ ಒಟ್ಟು | 0.06 0.21 0.27 | - - - |
| 11 | ಶ್ರೀ ಪಿ. ಮುನಿರಾಜಪ್ಪ | ಸಿಟ್ಟಿಂಗ್ ಫೀ ಪ್ರಯಾಣ ಭತ್ಯೆ ಒಟ್ಟು | 0.06 0.05 0.11 | - - - |
| 12 | ಶ್ರೀ ಬಿ.ಕೆ. ಚಿಕ್ಕಹನುಮಯ್ಯ | ಸಿಟ್ಟಿಂಗ್ ಫೀ ಪ್ರಯಾಣ ಭತ್ಯೆ ಒಟ್ಟು | 0.06 0.05 0.11 | - - - |
| 13 | ಶ್ರೀ ಸದಾಶಿವ ಇಟಿಕನ್ನವರ್ | ಸಿಟ್ಟಿಂಗ್ ಫೀ ಪ್ರಯಾಣ ಭತ್ಯೆ ಒಟ್ಟು | 0.06 0.23 0.31 | - - - |



| | | | | |
|----|-------------------------|--|---------------------------------------|------|
| 14 | ಡಾ. ಕೆ.ಎನ್. ವಿಜಯಪ್ರಕಾಶ್ | ವೇತನ & ಭತ್ಯೆ ಗಳಿಕೆರಚೆ ನಗದೀಕರಣ ಪ್ರಯಾಣ ಭತ್ಯೆ ಒಟ್ಟು | 19.42 1.60 0.88 21.90 | |
| 15 | ಶ್ರೀ ಕೆ. ರೇವಣಪ್ಪ | ವೇತನ & ಭತ್ಯೆ | - | 1.95 |
| 16 | ಶ್ರೀ ಜಿ. ಜಗದೀಶ್ | ವೇತನ & ಭತ್ಯೆ | - | 5.56 |

xix. ಪ್ರತಿ ಷೇರಿಗೆ ಗಳಿಕೆ:

ಪ್ರತಿ ಷೇರಿಗೆ ಗಳಿಕೆಯನ್ನು ನಿರ್ಧರಿಸುವಲ್ಲಿ, ಕಂಪನಿಯು ಹೆಚ್ಚುವರಿ-ಸಾಮಾನ್ಯ/ಅಸಾಧಾರಣ ವಸ್ತುಗಳ ತೆರಿಗೆಯ ನಂತರದ ಪರಿಣಾಮವನ್ನು ಒಳಗೊಂಡಂತೆ ತೆರಿಗೆಯ ನಂತರದ ನಿವ್ವಳ ಲಾಭ/ನಷ್ಟವನ್ನು ಪರಿಗಣಿಸುತ್ತದೆ. ಪ್ರತಿ ಷೇರಿಗೆ ಗಳಿಕೆಯನ್ನು ಲೆಕ್ಕಾಚಾರ ಮಾಡಲು ಬಳಸುವ ಷೇರುಗಳ ಸಂಖ್ಯೆಯು ಈ ಅವಧಿಯಲ್ಲಿ ಬಾಕಿ ಉಳಿದಿರುವ ಷೇರುಗಳ ತೂಕದ ಸರಾಸರಿ ಸಂಖ್ಯೆಯಾಗಿದೆ.

| ಕ್ರ. ಸಂ | ವಿವರಗಳು | ಪ್ರಸ್ತುತ ವರದಿ ಅವಧಿ 31.03.2021 | ಹಿಂದಿನ ವರದಿ ಅವಧಿ 31.03.2020 |
|---------|---|----------------------------------|--------------------------------|
| 1 | ತೆರಿಗೆಯ ನಂತರದ ಲಾಭ/(ನಷ್ಟ) ಪ್ರತಿ ಷೇರಿಗೆ ಮೂಲ/ ದುರ್ಬಲಗೊಳಿಸಿದ ಗಳಿಕೆಗಳ ಲೆಕ್ಕಾಚಾರಕ್ಕಾಗಿ ಪರಿಗಣಿಸಲಾಗಿದೆ | (1893.15) | (12034.35) |
| 2 | ಪ್ರತಿ ಷೇರಿಗೆ ಮೂಲ ಗಳಿಕೆಗಳ ಲೆಕ್ಕಾಚಾರಕ್ಕಾಗಿ ಪರಿಗಣಿಸಲಾದ ಈಕ್ವಿಟಿ ಷೇರುಗಳ ತೂಕದ ಸರಾಸರಿ ಸಂಖ್ಯೆ | 49,171,410 | 34171410 |
| 3 | ಪ್ರತಿ ಷೇರಿಗೆ 34,171,410+246575 (15,000,000*6 ದಿನಗಳು/365ದಿನಗಳು) ದುರ್ಬಲಗೊಳಿಸಿದ ಗಳಿಕೆಗಳ ಲೆಕ್ಕಾಚಾರಕ್ಕಾಗಿ ಪರಿಗಣಿಸಲಾದ ಈಕ್ವಿಟಿ ಷೇರುಗಳ ತೂಕದ ಸರಾಸರಿ ಸಂಖ್ಯೆ | 34,417,985 | 34171410 |
| 4 | ಈಕ್ವಿಟಿ ಷೇರಿನ ನಾಮಮಾತ್ರ ಮೌಲ್ಯ (ರೂ.) | 100 | 100 |
| 5 | ಪ್ರತಿ ಷೇರಿಗೆ ಮೂಲ ಗಳಿಕೆಗಳು (ರೂ.) | (3.85) | (0.35) |
| 6 | ಪ್ರತಿ ಷೇರಿಗೆ ದುರ್ಬಲಗೊಳಿಸಿದ ಗಳಿಕೆಗಳು (ರೂ.) | (5.50) | (0.35) |

xx. ಸಂಬಳ ಮತ್ತು ವೇತನ ರೂ.5.67 ಲಕ್ಷಗಳು, ನಿರ್ವಹಣೆ ರೂ.30.00 ಲಕ್ಷಗಳು, ಪಿಎಫ್‌ನ ಉದ್ಯೋಗದಾತ ಪಾಲಿ ರೂ.0.15 ಲಕ್ಷಗಳು ಮತ್ತು ರೂ.0.16 ಲಕ್ಷಗಳ ಸವಕಳಿಯು ಹಿಂದಿನ ವರ್ಷಕ್ಕೆ ಸಂಬಂಧಿಸಿದೆ.

xxi. xxi ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಎನರ್ಜಿಸೇಶನ್ ಬೋರ್ಡ್‌ವೆಲ್‌ಗಾಗಿ ಎಸ್ಕಾಂಗಳಿಗೆ ನೀಡಿದ ಮುಂಗಡ ಬಾಕಿ, ಲಿಫ್ಟ್ ನೀರಾವರಿ ಯೋಜನೆಗಳಿಗಾಗಿ ಜಿಲ್ಲಾ ಪಂಚಾಯತ್‌ನ ಪಿಆರ್‌ಇಡಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ಗೆ ನೀಡಿದ ಮುಂಗಡ ಮೊತ್ತದ ದೃಢೀಕರಣವನ್ನು ಕಂಪನಿ ಪಡೆದಿಲ್ಲ.

xxii. ಕಂಪನಿಯು ಸಂಪೂರ್ಣವಾಗಿ ಕರ್ನಾಟಕ ಸರ್ಕಾರದ ಒಡೆತನದಲ್ಲಿದೆ ಮತ್ತು ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಸಾಧಿಸುವ ಉದ್ದೇಶದಿಂದ ಸಂಯೋಜಿಸಲ್ಪಟ್ಟಿದೆ. ಕರ್ನಾಟಕ ಸರ್ಕಾರವು ಹಿಂದುಳಿದ ವರ್ಗಗಳ ಉನ್ನತಿಗಾಗಿ ವಿವಿಧ ಸಮಾಜ ಕಲ್ಯಾಣ ಯೋಜನೆಗಳನ್ನು ಪರಿಕಲ್ಪನೆ ಮಾಡುತ್ತದೆ ಮತ್ತು ಬಜೆಟ್‌ನಿಂದ ಅಂತಹ ಯೋಜನೆಗಳ ಅನುಷ್ಠಾನಕ್ಕೆ ಹಣವನ್ನು ಮೀಸಲಿಡುತ್ತದೆ. ತರುವಾಯ, ಸರ್ಕಾರವು ಕಂಪನಿಗೆ ಅಗತ್ಯವಾದ ಆರ್ಥಿಕ ಸಂಪನ್ಮೂಲಗಳನ್ನು ಒದಗಿಸುತ್ತದೆ ಮತ್ತು ಅಂತಹ ಯೋಜನೆಗಳ ಅನುಷ್ಠಾನದ ಜವಾಬ್ದಾರಿಯನ್ನು ಕಂಪನಿಗೆ ಹಸ್ತಾಂತರಿಸುತ್ತದೆ. ಮೇಲೆ ತಿಳಿಸಿದ



ವಿಧಾನದಿಂದ, ಸರ್ಕಾರದಿಂದ ಹಣವನ್ನು ಸ್ವೀಕರಿಸಿದ ನಂತರ ಮಾತ್ರ ಕಂಪನಿಯು ಯೋಜನೆಗಳನ್ನು ಜಾರಿಗೊಳಿಸುತ್ತದೆ ಮತ್ತು ಆದ್ದರಿಂದ ಕಂಪನಿಯ ಕ್ರೆಡಿಟ್ ಅಪಾಯವು ಅತ್ಯಲ್ಪವಾಗಿದೆ ಎಂಬುದು ಸ್ಪಷ್ಟವಾಗಿದೆ.

xxiii. ಲಿಕ್ವಿಡಿಟಿ ರಿಸ್ಕ್ ಎಂದರೆ ಕಂಪನಿಯು ತನ್ನ ಹಣಕಾಸಿನ ಹೊಣೆಗಾರಿಕೆಗಳಿಗೆ ಸಂಬಂಧಿಸಿದ ಕಟ್ಟುಪಾಡುಗಳನ್ನು ಪೂರೈಸುವಲ್ಲಿ ತೊಂದರೆಯನ್ನು ಎದುರಿಸುವ ಅಪಾಯವಾಗಿದೆ, ಅದು ನಗದು ಅಥವಾ ಇನ್ನೊಂದು ಹಣಕಾಸಿನ ಆಸ್ತಿಯನ್ನು ವಿತರಿಸುವ ಮೂಲಕ ಇತ್ಯರ್ಥವಾಗುತ್ತದೆ. ದ್ರವ್ಯತೆಯನ್ನು ನಿರ್ವಹಿಸುವ ಕಂಪನಿಯ ವಿಧಾನವು ಸಾಧ್ಯವಾದಷ್ಟು, ಸಾಮಾನ್ಯ ಮತ್ತು ಒತ್ತಡದ ಪರಿಸ್ಥಿತಿಗಳಲ್ಲಿ, ಸ್ವೀಕಾರಾರ್ಹವಲ್ಲದ ನಷ್ಟಗಳನ್ನು ಉಂಟುಮಾಡದೆ ಅಥವಾ ಕಂಪನಿಯ ಖ್ಯಾತಿಗೆ ಹಾನಿಯಾಗದಂತೆ ಅದರ ಹೊಣೆಗಾರಿಕೆಗಳನ್ನು ಪೂರೈಸಲು ಸಾಕಷ್ಟು ದ್ರವ್ಯತೆ ಹೊಂದಿರುತ್ತದೆ ಎಂದು ಖಚಿತಪಡಿಸಿಕೊಳ್ಳುವುದು. ಕಂಪನಿಯು ಸಂಪೂರ್ಣವಾಗಿ ಕರ್ನಾಟಕ ಸರ್ಕಾರದ ಒಡೆತನದಲ್ಲಿರುವುದರಿಂದ, ಹಣಕಾಸಿನ ಹೊಣೆಗಾರಿಕೆಗಳನ್ನು ಪೂರೈಸಲು ಸರ್ಕಾರದಿಂದ ಸಾಕಷ್ಟು ಹಣವನ್ನು ತುಂಬಿಸಲಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಅದೇನೇ ಇದ್ದರೂ, ಕಂಪನಿಯು ಯಾವುದೇ ಹೊಣೆಗಾರಿಕೆಗಳನ್ನು ಪೂರೈಸಲು ಅಲ್ಪಾವಧಿಯ ನಿಧಿಗಳಲ್ಲಿ ಸಾಕಷ್ಟು ಹೂಡಿಕೆಯನ್ನು ಹೊಂದಿದೆ.

xxiv. ಮಾರುಕಟ್ಟೆ ಅಪಾಯವು ಮಾರುಕಟ್ಟೆಯ ಬೆಲೆಗಳಲ್ಲಿನ ಬದಲಾವಣೆಗಳಾದ ವಿದೇಶಿ ವಿನಿಮಯ ದರಗಳು, ಬಡ್ಡಿದರಗಳು ಮತ್ತು ಇಕ್ವಿಟಿ ಬೆಲೆಗಳು, ಇದು ಕಂಪನಿಯ ಆದಾಯ ಅಥವಾ ಅದರ ಹಣಕಾಸು ಸಾಧನಗಳ ಮೌಲ್ಯದ ಮೇಲೆ ಪರಿಣಾಮ ಬೀರುತ್ತದೆ. ಮಾರುಕಟ್ಟೆ ಬೆಲೆಗಳು, ಬಡ್ಡಿದರಗಳು ಮತ್ತು ಇಕ್ವಿಟಿ ಬೆಲೆಗಳಲ್ಲಿನ ಯಾವುದೇ ಬದಲಾವಣೆಗಳಿಗೆ ಕಂಪನಿಯು ಒಡ್ಡಿಕೊಳ್ಳದ ಕಾರಣ ಅದು ಯಾವುದೇ ಮಾರುಕಟ್ಟೆ ಅಪಾಯಕ್ಕೆ ಒಡ್ಡಿಕೊಳ್ಳುವುದಿಲ್ಲ.

xxv. ವಿದೇಶಿ ಕರೆನ್ಸಿಯನ್ನು ಒಳಗೊಂಡ ಯಾವುದೇ ವಹಿವಾಟುಗಳಿಲ್ಲದ ಕಾರಣ ಕಂಪನಿಯು ಕರೆನ್ಸಿ ಅಪಾಯಕ್ಕೆ ಒಡ್ಡಿಕೊಳ್ಳುವುದಿಲ್ಲ. ಕಂಪನಿಯ ಕ್ರಿಯಾತ್ಮಕ ಕರೆನ್ಸಿ ಪ್ರಾಥಮಿಕವಾಗಿ INR ಆಗಿದೆ. ವರ್ಷಾಂತ್ಯದಲ್ಲಿ ಕಂಪನಿಯು ಯಾವುದೇ ಅನ್ವೆಡ್ಡ್ ವಿದೇಶಿ ಕರೆನ್ಸಿ ಮಾನ್ಯತೆ ಹೊಂದಿಲ್ಲದಿರುವುದರಿಂದ, ಇದು ಕರೆನ್ಸಿ ಅಪಾಯಕ್ಕೆ ಒಡ್ಡಿಕೊಳ್ಳುವುದಿಲ್ಲ.

xxvi. ಬಡ್ಡಿದರದ ಅಪಾಯವು ಮಾರುಕಟ್ಟೆಯ ಬಡ್ಡಿದರಗಳಲ್ಲಿನ ಬದಲಾವಣೆಗಳಿಂದಾಗಿ ಹಣಕಾಸಿನ ಸಾಧನದ ಭವಿಷ್ಯದ ನಗದು ಹರಿವಿನ ನ್ಯಾಯಯುತ ಮೌಲ್ಯವು ಏರಿಳಿತಗೊಳ್ಳುವ ಅಪಾಯವಾಗಿದೆ. ಕಂಪನಿಯ ಎರವಲು ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ಸರ್ಕಾರದಿಂದ ಎರವಲುಗಳನ್ನು ಒಳಗೊಂಡಿರುತ್ತದೆ, ಇದು ನಿಗದಿತ ಬಡ್ಡಿದರವನ್ನು ಹೊಂದಿರುತ್ತದೆ. ಮೇಲಿನದನ್ನು ನೀಡಿದರೆ ಕಂಪನಿಯು ಯಾವುದೇ ಬಡ್ಡಿದರದ ಅಪಾಯಕ್ಕೆ ಒಡ್ಡಿಕೊಳ್ಳುವುದಿಲ್ಲ.

xxvii. ಬ್ಯಾಂಕಿಂಗ್ ನಿಯಂತ್ರಣ ಕಾಯಿದೆಯ ಸೆಕ್ಷನ್ 45(1)(ಅ) ಪ್ರಕಾರ ಕಂಪನಿಯು ಯಾವುದೇ ಮೊತ್ತವನ್ನು ಮೀಸಲುಗೆ ವರ್ಗಾಯಿಸಿಲ್ಲ ಏಕೆಂದರೆ ಅದು ವರ್ಷದಲ್ಲಿ ಯಾವುದೇ ಲಾಭವನ್ನು ಗಳಿಸಿಲ್ಲ.

xxviii. Ind-AS 116ರನ್ವಯ ಬಹಿರಂಗಪಡಿಸುವಿಕೆ

(ಲಕ್ಷ ರೂ.ಗಳಲ್ಲಿ)

| ಬ್ಯಾಲೆನ್ಸ್ ಶೀಟ್‌ನಲ್ಲಿ ಗುರುತಿಸಲಾದ ಮೊತ್ತಗಳು | 31.03.2021 | 31.03.2020 |
|---|------------|------------|
| ಸ್ವತ್ತುಗಳನ್ನು ಬಳಸುವ ಹಕ್ಕು (ಆಸ್ತಿ, ಸ್ಥಾವರ ಮತ್ತು ಬ್ಯಾಲೆನ್ಸ್ ಶೀಟ್‌ನ ಸಲಕರಣೆಗಳ ವೇಳಾಪಟ್ಟಿಯ ಅಡಿಯಲ್ಲಿ ಬಹಿರಂಗಪಡಿಸಲಾಗಿದೆ) | | |
| ಗುತ್ತಿಗೆ ಹೊಣೆಗಾರಿಕೆಗಳು | 53.20 | 77.76 |
| ಸ್ವತ್ತುಗಳ ಬಳಕೆಯ ಹಕ್ಕಿಗೆ ಸೇರ್ಪಡೆಗಳು | 37.07 | 63.03 |
| ಲಾಭ ಮತ್ತು ನಷ್ಟದ ಹೇಳಿಕೆಯಲ್ಲಿ ಗುರುತಿಸಲಾದ ಮೊತ್ತಗಳು ಹಕ್ಕು-ಬಳಕೆಯ ಸ್ವತ್ತುಗಳಿಗೆ ಸವಕಳಿ ಶುಲ್ಕ | 24.56 | 24.56 |
| ಬಡ್ಡಿ ವೆಚ್ಚ | 3.88 | 5.44 |



xxix. ಹಿಂದಿನ ವರ್ಷದ ಅಂಕಿಅಂಶಗಳನ್ನು ಪ್ರಸ್ತುತ ವರ್ಷಕ್ಕೆ ಅಳವಡಿಸಿಕೊಂಡ ವರ್ಗೀಕರಣವನ್ನು ದೃಢೀಕರಿಸಲು ಅಗತ್ಯವಿರುವಲ್ಲಿ ಮರುಸಂಗ್ರಹಿಸಲಾಗಿದೆ ಮತ್ತು ಮರುವರ್ಗೀಕರಿಸಲಾಗಿದೆ. ಆದಾಗ್ಯೂ, ಕಂಪನಿಯು ಹಿಂದಿನ ಅವಧಿಯ ಆರಂಭದಲ್ಲಿ ಮೂರನೇ ಬ್ಯಾಲೆನ್ಸ್ ಶೀಟ್ ಅನ್ನು ಸಿದ್ಧಪಡಿಸಿಲ್ಲ ಏಕೆಂದರೆ ಹಿಂದಿನ ಅವಧಿಯ ಆರಂಭದಲ್ಲಿ ಅಂಕಿಅಂಶಗಳ ಹಿಂದಿನ ಮರುಪರಿಶೀಲನೆಯು ಬ್ಯಾಲೆನ್ಸ್ ಶೀಟ್‌ನಲ್ಲಿ ವಸ್ತು ಪರಿಣಾಮವನ್ನು ಬೀರುವುದಿಲ್ಲ. ಇದಲ್ಲದೆ, ಅಂಕಿಅಂಶಗಳನ್ನು ಹತ್ತಿರದ ಒಂದು ಲಕ್ಷ ರೂಪಾಯಿಗಳಿಗೆ ಪೂರ್ಣಾಂಕಗೊಳಿಸಲಾಗಿದೆ.

ನಿರ್ದೇಶಕ ಮಂಡಳಿಯ ಪರವಾಗಿ

ಲಗತ್ತಿಸಲಾದ ನಮ್ಮ ವರದಿಯ ಪ್ರಕಾರ
ಎನ್.ಎಸ್.ವಿ.ಎಂ & ಅಸೋಸಿಯೇಟ್ಸ್
ಚಾರ್ಟರ್ಡ್ ಅಕೌಂಟೆಂಟ್ಸ್
ಸಂಸ್ಥೆಯ ನೋಂದಣಿ ಸಂಖ್ಯೆ: 010072S

ಸಹಿ/-
(ಎ. ರವಿ)
ವ್ಯವಸ್ಥಾಪಕ ನಿರ್ದೇಶಕರು

ಸಹಿ/-
(ಸಿ.ಹೇಮಲತಾ)
ನಿರ್ದೇಶಕರು

ಸಹಿ/-
(ಎಸ್.ಪಿ.ಸ್ವಾಮಿ)
ಪ್ರಧಾನ ವ್ಯವಸ್ಥಾಪಕರು
(ಎಫ್&ಎ)

ಸಹಿ/-
(ವಿ ಎಸ್ ರಂಗನಾಥನ್)
ಪಾಲುದಾರರು
ಸದಸ್ಯತ್ವ ಸಂಖ್ಯೆ: 201872

ಸ್ಥಳ : ಬೆಂಗಳೂರು
ದಿನಾಂಕ : 23.05.2022



**D. DEVARAJ URS BACKWARD CLASSES
DEVELOPMENT CORPORATION LTD.**

| SI No | PARTICULARS | PAGE NO |
|-------|---|------------|
| 1 | Board of Directors | 82 |
| 2 | Notice to the Shareholders | 83 |
| 3 | Directors' Report | 84 to 93 |
| 4 | Replies to the Statutory Auditor's Observations | 94 to 97 |
| 5 | Comments of the Comptroller and Auditor General of India | 98 |
| 6 | Auditor's Report | 99 to 114 |
| 7 | Balance Sheet | 115 to 116 |
| 8 | Profit & Loss Statement | 117 to 118 |
| 9 | Cash flow Statement | 119 to 120 |
| 10 | Notes to Balance sheet & Statement of Profit & Loss Account | 121 to 153 |
| 11 | Progress Reports | 154 to 158 |



BOARD OF DIRECTORS

| CHAIRMAN: | | |
|---------------------------|----------------------------|-------------------------------|
| 1. | Sri Mohamad Mohisin I.A.S | From 30.07.2019 to 09.06.2020 |
| 2. | Sri Gangarama Baderia | From 09.06.2020 to 26.11.2020 |
| 3. | Sri. Raghu Koutilya | From 26.11.2020 to 18.11.2021 |
| DIRECTORS: | | |
| 1. | Smt Tulsi Maddineni I.A.S | From 18.07.2022 |
| 2. | Sri. Dayanand I.A.S | From 24.01.2022 |
| 3. | Sri D.S.Sudarshan Kumar | From 20.09.2018 |
| 4. | Sri K Halappa | From 09.10.2020 |
| 5. | Sri Malathesh C H | From 09.10.2020 |
| 6. | Sri P Munirajappa | From 25.11.2020 |
| 7. | Sri B.K.Chikkahanumaiah | From 25.11.2020 |
| 8. | Sri Sadashiva Itakannavar | From 27.11.2020 |
| 9. | Sri K.Narayan | From 14.06.2016 |
| 10. | Sri.Vasantha Kumar I.A.S | From 08.10.2020 to 24.01.2022 |
| 11. | Smt. C.Hemalatha | From 30.12.2018 to 9.08.2022 |
| 12. | Sri. T.H.M. Kumar I.A.S | From 13.02.2020 to 08.10.2020 |
| 13. | Sri Gangaram Baderia I.A.S | From 09.06.2020 to 26.11.2020 |
| 14. | Smt Rashmi Mahesh I.A.S | From 30.11.2021 to 31.05.2022 |
| MANAGING DIRECTOR: | | |
| 1. | Dr. K.N. Vijayaprakash | From 25.03.2020 to 31.05.2021 |
| 2. | Sri V Ravi | From 01.06.2021 |

AUDITORS:

M/s NSVM & Associates
Chartered Accountants
#63/1, 1st Floor, Canara Bank
Railway Parallel Road, West Kumara Park
Bangalore-560 020

REGISTERED OFFICE:

No. 16/D, Devaraj Urs Bhavan
4th Floor, Miller's Tank Bund Area
Vasanthanagar
Bangalore-560 052.

BANKER:

Bank of Baroda
Indiranagar Branch
Bangalore-560 038



D. Devaraj Urs Backward Classes Development Corporation Ltd.,

D.DEVARAJ URS BACKWARD CLASSES DEVELOPMENT CORPORATION LTD.
(Govt. of Karnataka undertaking)

Members,

NOTICE OF ANNUAL GENERAL MEETING

Notice is hereby given that the 44th Annual General Meeting of D.Devaraj Urs Backward Classes Development Corporation Limited will be held at #16-D, Devaraj Urs Bhavan, 4th Floor, Vasanthnagar on Tuesday 13th September 2022 at 03.30 p.m. to transact the following business.

ORDINARY BUSINESS:

1. To receive, consider and adopt the Balance Sheet as at 31-03-2021 and Statement of Profit & Loss for the year ended as on that date, Cash flow Statement and notes thereon, the Reports of the Directors, Statutory Auditors and comments of the Comptroller and Auditor General of India.
2. To approve the remuneration to the Statutory Auditors.

By order of the Board
Sd/-

(V. Ravi)
Managing Director

Place: Bangalore
Date: 07.09.2022

Notes:

1. A Member entitled to attend and vote at the meeting is entitled to appoint a proxy to attend and vote instead of himself and such proxy need not be a member of the Company.
2. The proxy form duly stamped and executed should be deposited at the Registered office of the Company at least 48 hours before the time fixed for the commencement of the meeting.



D.DEVARAJ URS BACKWARD CLASSES DEVELOPMENT CORPORATION LTD.
(Govt. of Karnataka under taking)

DIRECTORS REPORT

To the Members,

Your Board of Directors has pleasure in submitting 44th Annual Report of the Company together with the Audited Statements of Accounts for the year ended 31st March, 2021.

1. FINANCIAL RESULTS

The Company's financial performances for the year under review compared with those of the previous year are as follows:

(Rs. in lakhs)

| Sl. No. | Particulars | 2020-21 | 2019-20 |
|---------|--|----------------|-----------------|
| 1 | Revenue- interest on margin money and term loan and interest on deposits | 1434.57 | 1667.63 |
| 2 | Employees benefit expenses | 528.42 | 527.14 |
| 3 | Financial costs | 213.19 | 232.59 |
| 4 | Other administrative costs | 831.63 | 814.37 |
| 5 | Provision for Bad & Doubtful debts | 1754.48 | 12127.88 |
| 6 | Net Loss for the year | 1893.15 | 12034.35 |

2. REVIEW OF BUSINESS OPERATIONS AND FUTURE PROSPECTS:

During the year 2020-21 the Corporation has extended assistance to 8869 beneficiaries belongs to backward classes under various schemes as detailed below:

| Sl No. | Name of the Scheme | Amount allocated in the Budget | Amount released | Financial Achievement | Target | |
|--------|---|--------------------------------|-----------------|-----------------------|-------------|-------------|
| | | | | | Phy | Achievement |
| 1 | Subsidy (2225-03-190-0-04) | 8000.00 | 8000.00 | 12690.72 | 7300 | 8869 |
| | Previous year balance amount | - | 3500.00 | - | - | - |
| | Total | 8000.00 | 11500.00 | 12690.72 | 7300 | 8869 |
| | 1. Arivu-Education loan | - | 1750.00 | 2993.14 | 2333 | 4064 |
| | 2. Gangakalyana Irrigation scheme | - | 9500.00 | 9486.33 | 3967 | 3960 |
| | 3. Financial assistance to the unemployed backward classes youth's to purchase a bike | - | 250.00 | 211.25 | 1000 | 845 |
| | Total | | 11500.00 | 12690.72 | 7300 | 8869 |



Selection Committee:

The Committee constituted under the Chairmanship of Member of Legislative Assembly of each constituency selects the beneficiaries under Gangakalyana irrigation scheme of the Corporation. The Committee constituted under the Chairmanship of Chief Executive Officer of Zilla Panchyath selects the beneficiaries under Arivu Education Loan and purchase of Bike to unemployed youth's. The Committee is working as one of the unit of the Corporation and selects the beneficiaries according to Annual target fixed to each constituency/district.

Schemes out of funds given by State Government.

I. Subsidy:

Govt. of Karnataka has released Rs. 8000.00 lakhs towards subsidy during the year 2020-21. Corporation is implementing Arivu Education Loan scheme and purchase of Bike to unemployed youth's subsidy given by Government.

a. Arivu Loan Scheme:

The Corporation extends educational loans to Backward Classes in the field of Medical, Dental, Engineering & other professional courses, selected through CET or Entrance Examination. Maximum loan amount of Rs.1,00,000/- per year is being given as loan to meet admission fees, tuition fee, laboratory fee, examination fee etc., The rate of interest is 2% per annum. The student family annual income is below Rs.3.50 lakhs.

During 2020-21, 4064 students have been assisted to the tune of Rs.2993.14 lakhs.

b. Ganga Kalyana Irrigation Scheme:

The Corporation provides irrigation facilities for the economic upliftment of small and marginal farmers belonging to backward classes.

Individual irrigation is being implemented to assists small and marginal farmers among backward classes. The unit cost fixed for individual irrigation is Rs.2.00 lakh, which includes Rs.1.50 lakh subsidy and Rs.50,000/- loan at 4% interest.

Community Irrigation: The Corporation is also implementing Community irrigation scheme for the small and marginal farmers belonging to backward classes. The unit cost fixed is Rs.4.00 lakhs to provide irrigation to 8 acres of land and Rs. 6.00 lakh to irrigate 15 acres of land. The cost includes drilling of borewells, supply of pumps, materials. The Corporation also releases Rs.50,000/- per borewells to ESCOMs towards cost of energisation.

The unit cost of Individual irrigation is extended to Rs.4.00 lakh, which includes Rs.3.50 lakh subsidy and Rs. 0.50 lakh loan at Bangalore North, Bangalore South, Bangalore Rural, Ramanagar, Kolar, Chikkaballapura and Tumkur districts.

Openwell scheme: This scheme is implemented in costal and malnad districts under unit cost fixed in individual irrigation scheme.

Community Lift Irrigation scheme: Irrigation facility will be provided through the pipe line where preneial water source available. Under the unit cost fixed in the community irrigation scheme.



Rs.9486.33 lakhs has been spent to provide irrigation facility to 3960 backward classes farmers during 2020-21. 2716 borewells have been energized during this period.

c. Financial assistance to the unemployed backward classes youth's to purchase of bike

During the year 2020-21 D. Devaraj Urs Backward Classes Development Corporation extending Financial Assistance belonging to category-1, category-2A, 3A and 3B belonging to backward classes who are employed in e-commerce companies like zomoto, swiggy, uber eats, Amazon etc. (except Uppara, Ambiga, Madiwala, Savita, nomadic/semi-nomadic and religious minorities) youths will be provided with a subsidy of Rs.25,000/- from the Corporation to purchase of bike" and the remaining amount will involve borrowing from banks or financial institutions.

During the year 2020-21, a subsidy of Rs.211.25 has been distributed to 845 beneficiaries under the financial assistance scheme for the purchase of bikes for the unemployed backward classes.

3. RECOVERY OF LOAN:

The Corporation has recovered Rs. 2111.22 lakh during 2020-21. This works out to about 2.89 % of demand.

4. DIVIDEND

No Dividend has been declared for the current financial year as the Corporation has incurred loss.

5. TRANSFER OF UNCLAIMED DIVIDEND TO INVESTOR EDUCATION AND PROTECTION FUND

The provisions of Section 125(2) of the Companies Act, 2013 do not apply as there was no dividend declared and paid during last year.

6. MATERIAL CHANGES AND COMMITMENT IF ANY AFFECTING THE FINANCIAL POSITION OF THE COMPANY OCCURRED BETWEEN THE END OF THE FINANCIAL YEAR TO WHICH THIS FINANCIAL STATEMENTS RELATE AND THE DATE OF THE REPORT:

No material changes and commitments affecting the financial position of the Company occurred between the end of the financial year to which this financial statements relate on the date of this report.

7. CONSERVATION OF ENERGY, TECHNOLOGY ABSORPTION, FOREIGN, EXCHANGE EARNINGS AND OUTGO:

The information pertaining to conservation of energy, technology absorption, Foreign exchange Earnings and outgo as required under Section 134 (3)(m) of the Companies Act, 2013 read with Rule 8(3) of the Companies (Accounts) Rules, 2014 is NIL, as the Corporation is engaged in the activities assisting the socio-economic development of backward classes.

8. DETAILS OF POLICY DEVELOPED AND IMPLEMENTED BY THE COMPANY ON ITS CORPORATE SOCIAL RESPONSIBILITY INITIATIVES:

The Corporation is engaged in the activities of providing services under various Schemes of the Government of Karnataka for the socio-economic development of communities belonging to back ward classes in the State and it was established for this specific purpose.



9. PARTICULARS OF LOANS, GUARANTEES OR INVESTMENTS MADE UNDER SECTION 186 OF THE COMPANIES ACT, 2013:

The particulars of Loans, guarantees or investments made under Section 186 is NIL as it is not applicable to this Company.

10. PARTICULARS OF CONTRACTS OR ARRANGEMENTS MADE WITH RELATED PARTIES:

The particulars of Contracts or Arrangements made with related parties made pursuant to Section 188 is NIL.

11. EXPLANATION OR COMMENTS ON QUALIFICATIONS, RESERVATIONS OR ADVERSE REMARKS OR DISCLAIMERS MADE BY THE AUDITORS AND THE PRACTICING COMPANY SECRETARY IN THEIR REPORTS:

The observations made by the Statutory Auditors and explanations of the management are furnished in the Annexure.

12. COMPANY'S POLICY RELATING TO DIRECTORS APPOINTMENT, PAYMENT OF REMUNERATION AND DISCHARGE OF THEIR DUTIES:

The provisions of Section 178(1) relating to constitution of Nomination and Remuneration Committee are not applicable to the Company.

13. ANNUAL RETURN:

The extracts of Annual Return pursuant to the provisions of Section 92 read with Rule 12 of the Companies (Management and administration) Rules, 2014 is furnished in Annexure - 2 and is attached to this Report.

14. NUMBER OF BOARD MEETINGS CONDUCTED DURING THE YEAR UNDER REVIEW:

The Company has conducted 4 Board meetings during the financial year under review, which are held on 27.05.2020, 16.09.2020, 29.12.2020 and 26.03.2021.

15. DIRECTORS RESPONSIBILITY STATEMENT

In accordance with the provisions of Section 134(5) of the Companies Act, 2013 the Board hereby submit its responsibility Statement:-

- (a) In the preparation of the annual accounts, the applicable accounting standards had been followed along with proper explanation relating to material departures;
- (b) The directors had selected such accounting policies and applied them consistently and made judgments and estimates that are reasonable and prudent so as to give a true and fair view of the state of affairs of the company at the end of the financial year and of the profit of the company for that period;
- (c) The directors had taken proper and sufficient care for the maintenance of adequate accounting records in accordance with the provisions of this Act for safeguarding the assets of the company and for preventing and detecting fraud and other irregularities;
- (d) The directors had prepared the annual accounts on a going concern basis; and



(e) The directors had devised proper systems to ensure compliance with the provisions of all applicable laws and that such systems were adequate and operating effectively.

16. SUBSIDIARIES, JOINT VENTURES AND ASSOCIATE COMPANIES:

The details of financial performance of Subsidiary/Joint Venture/ Associate Company is NIL as the Company does not have any subsidiary, joint ventures or associate companies.

17. DEPOSITS:

The Company has neither accepted nor renewed any deposits from the public during the year under review.

18. DIRECTORS:

The following changes among Directors has taken place during the year under review in pursuance of the order passed by the Government of Karnataka:

1. Government in the Notification No.E-DPAR 120 SAS 2019 dated 13.02.2020 have appointed Sri T.H.M. Kumar, I.A.S., have become Commissioner of the Backward Classes Welfare Department in place of Sri. P. VasanthKumar I.A.S. He has become Director on the Board of the Corporation.
2. Hon'ble High Court of the Karnataka Judgement No: 51614/2019 dated: 09.03.2020 Dr. K.N. Vijaya Prakash has become Managing Director of D.Devaraj Urs Backward Classes Development Corporation.
3. Government in the Notification No.E-DPAR 256 SAS 2020 dated 06.06.2020 have appointed Sri. Gangarama Baderia, I.A.S., have become Additional Chief Secretary to Government. Mohammad Mohsin I.A.S., has been appointed in his place as Secretary to Government, Department of Backward Classes Welfare. He is Chairman & Board of Director of the D.Devaraj Urs Backward Classes Development Corporation.
4. Government in the Notification No. E-BCW 201 BCA 2020 dated:24.11.2020 Sri R.Raghu (Koutilya), #71, Chamundeshwari Vihaar Layout, Nazir Baad, Mysore-570010 have appointed Chairman. Sri Raghu (Koutilya) has assumed office as the Chairman of the D. Devaraj Urs Backward Classes Development Corporation on Date: 26.11.2020.
5. Government Notification No: E-DPR 598 SAS 2020 Dated:30.11.2020 Smt.V.Rashmi Mahesh, Secretary to Government has been appointed in place of Mr. Gangarama Baderia Deputy Chief Secretary, Backward Classes Welfare Department to Govt. The Secretaries to the Government are the Directors on the Board of Directors of the Devaraja Corporation.
6. Government Notification No: E-DPR 518 SAS 2020 Dated: 08.10.2020 Sri Vasanth Kumar P, I.A.S., has been appointed in place of Mr. Gangarama Baderia Deputy Chief Secretary, Backward Classes Welfare Department to Govt. The Secretaries to the Government are the Directors on the Board of Directors of the Devaraja Corporation.
7. Government Notification No: BCW 169 BCA 2020 Dated: 09.10.2020 Shri K. Halappa Bin Basappa, Bhadrapur, Shikaripura Taluk, Shimoga District and Sri Malatesh CH. Bin Hanumanthappa, 2nd Stage 2nd Cross, Vinobhanagar, Shimoga District has been appointed as Nominee Director/Member of the Corporation.



8. Government Notification No: BCW 211 BCA 2020 Dated: 25.11.2020 Shri P. Munirajappa S/o Late Pullappa, #465, Truputhi Nilya, 8th Main Road, AECS layout, A-Block, kudlu, Bengaluru-560068 has been appointed as Nominee Director/Member of the Corporation.
9. Government Notification No: BCW 214 BCA 2020 Dated: 27.11.2020 Shri B.K. Chikkahanumaiah S/o Kemphanumaiah, Byaranhalli, T.Beguru Post, Nelmangala, Bangalore Rurul and Sri Sadashiva Ittakannavar, Malali Villegge, Mudhol Taluk, Bagalakote District has been appointed as Nominee Director/Member of the Corporation.

19. DECLARATION OF INDEPENDENT DIRECTORS:

The provisions of Section 149 pertaining to the appointment of Independent Directors do not apply to this Company.

20. STATUTORY AUDITORS:

M/s NSVM & Associates, Chartered Accountant, 63/1, 1st Floor, Railway Parallel Road, Kumarakrupa West, Bengaluru-560 020 were appointed as Statutory Auditors by the Comptroller & Auditor General of India. The remuneration payable to them is to be determined in the ensuing Annual General Meeting.

21. DISCLOSURE OF COMPOSITION OF AUDIT COMMITTEE AND PROVIDING VIGIL MECHANISM

The provisions of Section 177 of the Companies Act, 2013 read with Rule 6 and 7 of the Companies (Meetings of the Board and its Powers) Rules, 2013 is not applicable to the Company.

22. SHARES:

a. BUY BACK OF SECURITIES

The Company has not bought back any of its securities during the year under review.

b. SWEAT EQUITY

The Company has not issued any Sweat Equity Shares during the year under review.

c. BONUS SHARES

No Bonus Shares were issued during the year under review.

d. EMPLOYEES STOCK OPTION PLAN

The Company has not provided any Stock Option Scheme to the employees.

23. ACKNOWLEDGEMENTS:

The Board of Directors thank the Government of Karnataka, NBCFDC, Department of Backward Classes Welfare, Members of Legislative Assembly of all constituencies, Deputy Commissioners and Chief Executive Officers of Zilla Panchayaths for the support, co-operation and valuable assistance received during the year. The Board of Directors also place on record their appreciation of the devoted services by the employees of the Corporation.

Sd/-
Managing Director

Sd/-
Chairman

Place: Bangalore

Date: 21.06.2022



ANNEXURE -2

**FORM NO. MGT 9
EXTRACT OF ANNUAL RETURN**

As on financial year ended on 31.03.2021

Pursuant to Section 92 (3) of the Companies Act, 2013 and rule 12(1) of the Company (Management & Administration) Rules, 2014.

I. REGISTRATION & OTHER DETAILS:

| | | |
|----|--|--|
| 1. | CIN | U74999KA1977SGC003237 |
| 2. | Registration Date | 28.10.1977 |
| 3. | Name of the Company | D.DEVARAJ URS BACKWARD CLASSES DEVELOPMENT CORPORATION LIMITED |
| 4. | Category/Sub-category of the Company | Government Company |
| 5. | Address of the Registered office & contact details | 4TH FLOOR, DEVARAJ URS BHAVAN, 16/D, MILLERS TANK BED AREA, BANGALORE 560052 |
| 6. | Whether listed company | No |
| 7. | Name, Address & contact details of the Registrar & Transfer Agent, if any. | N.A |

II. PRINCIPAL BUSINESS ACTIVITIES OF THE COMPANY (All the business activities contributing 10 % or more of the total turnover of the company shall be stated)

| Sl. No. | Name and Description of main products / services | NIC Code of the Product/service | % to total turnover of the company |
|---------|---|---------------------------------|------------------------------------|
| 1 | Extending financial and other assistance to the Backward Class communities in Karnataka | 74999 | 100 |

III. PARTICULARS OF HOLDING, SUBSIDIARY AND ASSOCIATE COMPANIES-

All the business activities contributing 10% or more of the total turnover of the company shall be stated:- NIL

IV. SHARE HOLDING PATTERN (Equity Share Capital Breakup as percentage of Total Equity)
Category-wise Share Holding



| Category of Shareholders | No. of Shares held at the beginning of the year[As on 31-March-2021] | | | | No. of Shares held at the end of the year[As on 31-March-2020] | | | | % Change during the year |
|--|--|----------|----------|-------------------|--|----------|---------|-------------------|--------------------------|
| | De-mat | Physical | Total | % of Total Shares | De-mat | Physical | Total | % of Total Shares | |
| A. Promoters | | | | | | | | | |
| 1) Indian | | | | | | | | | |
| a) Individual/HUF | NIL | 0 | 0 | 0 | NIL | 0 | 0 | 0 | 0 |
| b) Central Govt | NIL | 0 | 0 | 0 | NIL | 0 | 0 | 0 | 0 |
| c) State Govt(s) | NIL | 34171410 | 34171410 | 100 | NIL | 4917140 | 4917140 | 100 | 43.90 |
| d) Bodies Corp. | NIL | 0 | 0 | 100 | NIL | 0 | 0 | 0 | 0 |
| e) Banks / FI | NIL | 0 | 0 | 0 | NIL | 0 | 0 | 0 | 0 |
| f) Any other | NIL | 0 | 0 | 0 | NIL | 0 | 0 | 0 | 0 |
| Total shareholding of Promoter (A) | NIL | 34171410 | 34171410 | 100 | NIL | 4917140 | 4917140 | 100 | 43.90 |
| B. Public Shareholding | NIL | - | - | - | NIL | - | - | - | - |
| Sub-total (B) (1):- | 0 | 0 | 0 | 0 | 0 | 0 | 0 | 0 | 0 |
| 2. Non-Institutions | NIL | NIL | NIL | NIL | | NIL | NIL | NIL | NIL |
| Sub-total (B) (2):- | 0 | 0 | 0 | 0 | 0 | 0 | 0 | 0 | 0 |
| Total Public Shareholding (B)=(B)(1)+ (B) (2) | 0 | 0 | 0 | 0 | 0 | 0 | 0 | 0 | 0 |
| C. Shares held by Custodian for GDRs & ADRs | 0 | 0 | 0 | 0 | 0 | 0 | 0 | 0 | 0 |
| Grand Total (A+B+C) | NIL | 34171410 | 34171410 | 100 | NIL | 4917140 | 4917140 | 100 | 43.90 |



| SN | Shareholder's Name | Shareholding at the beginning of the year | | | Shareholding at the end of the year | | | % change in shareholding during the year |
|----|--|---|----------------------------------|--|-------------------------------------|----------------------------------|--|--|
| | | No. of Shares | % of total Shares of the company | % of Shares Pledged / encumbered to total shares | No. of Shares | % of total Shares of the company | % of Shares Pledged / encumbered to total shares | |
| 1 | Government of Karnataka and its nominees | 34171410 | 100 | 0 | 4917140 | 100% | 0 | 43.90 |

C) Change in Promoters' Shareholding (please specify, if there is no change)- No change in share holding

| SN | Particulars | Shareholding at the beginning of the year | | Cumulative Shareholding during the year | |
|----|---|---|----------------------------------|---|----------------------------------|
| | | No. of shares | % of total shares of the company | No. of shares | % of total shares of the company |
| | At the beginning of the year | | | | |
| | Date wise Increase / Decrease in Promoters Shareholding during the year specifying the reasons for increase / decrease (e.g. allotment /transfer/bonus/ sweat equity etc.): | Nil | No change | Nil | No Change |
| | At the end of the year | | | | |

D) Shareholding Pattern of top ten Shareholders:

(Other than Directors, Promoters and Holders of GDRs and ADRs): NIL

E) Shareholding of Directors and Key Managerial Personnel: NIL



V) INDEBTEDNESS -Indebtedness of the Company including interest outstanding/accrued but not due for payment.

(Rs. in lakhs)

| | Secured Loans excluding deposits | Unsecured Loans | Deposits | Total Indebtedness |
|--|---|----------------------------|-----------------|-------------------------------|
| Indebtedness at the beginning of the financial year | | 8317.77 | NIL | 8317.77 |
| i) Principal Amount | NIL | NIL | NIL | |
| ii) Interest due but not paid | NIL | NIL | NIL | NIL |
| iii) Interest accrued but not due | NIL | NIL | NIL | NIL |
| Total (i+ii+iii) | | 8317.77 | | 8317.77 |
| Change in Indebtedness during the financial year | | | | |
| * Addition | NIL | NIL | NIL | NIL |
| * Reduction | NIL | 1923.03 | | 1923.03 |
| Net Change | | | | |
| Indebtedness at the end of the financial year | | | | |
| i) Principal Amount | NIL | 6394.74 | NIL | 6394.74 |
| ii) Interest due but not paid | NIL | NIL | NIL | NIL |
| iii) Interest accrued but not due | NIL | NIL | NIL | NIL |
| Total (i+ii+iii) | NIL | 6394.74 | | 6394.74 |

VI. REMUNERATION OF DIRECTORS AND KEY MANAGERIAL PERSONNEL IS AS FOLLOWS:

| Sl No. | Particulars | Chairman | Managing Director |
|---------------|---------------------|-----------------|--------------------------|
| 1 | Remuneration | 2.70 | 19.42 |
| 2 | Travelling Expenses | 0.53 | 0.88 |
| 3 | E.L .encashment | - | 1.60 |
| | TOTAL | 3.23 | 21.90 |

VII. PENALTIES/PUNISHMENT/COMPOUNDING OF OFFENCES: The Company has not imparted any penalty, punishment and there is no compounding of offence found during the period under review.

FOR AND ON BEHALF OF THE BOARD OF DIRECTORS

Sd/-
Chairman

Place: Bangalore
Date: 21.06.2022



ANNEXURES TO DIRECTORS REPORT

Reply to the Statutory Auditors observations

| SL. No. | Audit observations | Replies |
|---------|--|---|
| 1 | The Company does not recognize both the interest accrued and the provision created for estimated non-recovery of interest on loans disbursed out of subsidy/grants in the statement of profit and loss. The Company discloses both the interest accrued and provision created for estimated non-recovery of interest on loans disbursed out of grants under the head loans to Backward Classes out of grants in the Non-Financial Liabilities schedule of the balance sheet (Refer to Note (g) (iii) of Significant Accounting Policies). This accounting policy adopted by the Company in our opinion is not in accordance with financial reporting framework prescribed by Ind AS. The net impact of the both the above-mentioned items has resulted in overstatement of profit and loss account by Rs 271.95 lacs | The Financial Statement of the Corporation will be prepared as per the Financial reporting frame work prescribed by Ind As from the Financial year 2021-22. |
| 2 | As per Prudential norms on Income Recognition, Asset Classification and Provisioning pertaining to advances ("IRCAP") every NBFC must recognize income on Non-performing ("NPA") assets on receipt basis. In the instant case, we observe that the Company does not have a mechanism implemented for identification of non-performing assets due to which the income is recognized on accrual basis for the entire portfolio of loan assets. This accounting policy adopted by the Company in our opinion is not in accordance with the IRCAP norms prescribed by the RBI. Given the huge volume of data we are unable to quantify the impact of this accounting policy on the financial statements. | The Corporation has advanced loan amounting to Rs.1055.32crores to 275620 beneficiaries since 2013-14. The total cumulative Demand of loan is Rs.903.80 crores and recovery is Rs.138.06crores. The Corporation has made provision of Rs. 748.24crores towards Non-Performing Assets (NPA). As the beneficiaries are irregular in repayment of loan alongwith interest, prudential norms prescribed by RBI, regarding income recognition, asset classification and provision is not made in 2020-21 Financial Statement. The Corporation has filed an application to RBI on 17.11.2021 for cancellation of certificate of registration as Non-Banking Financial Company. As principal business criteria to hold certificate of registration as NBFC is not applicable, the RBI has passed an order dated 12.04.2022 for cancellation of CoR now corporation ceases to be NBFC. Hence the prudential norms are not applicable to the corporation. |
| 3 | As per IRCAP norms prescribed by the Reserve Bank of India ("RBI"), every NBFC after taking into account the degree of credit weakness and extent of dependence on collateral for realization must classify its assets into different categories such as standard assets, sub-standard assets, doubtful | The provisioning will be made for NPA (Non Performing Asset) as per Ind AS 109 in 2021-22 Financial Statements. |



| | | |
|---|---|--|
| | <p>assets and loss assets. Post classification of assets, every NBFC must make provision for non-recovery of assets by applying the percentages prescribed for each category of assets.</p> <p>In the instant case, the Company has not classified assets into different categories as mentioned above. Further, it is observed that the Company has made provisions for assets in accordance with principles prescribed by Ind AS 109 and not applied the percentages prescribed by RBI. Given the above, we are unable to evaluate if the provision made by the Company is adequate to ensure the compliance with IRCAP norms prescribed by RBI. Due to non-availability of data we are unable to evaluate the impact of the above deviation on the profit and loss account.</p> | |
| 4 | <p>As per Ind AS-20, Government Grants shall be recognized in the statement of profit and loss over the periods in which the entity recognizes as expenses the related costs for which the grants are intended to compensate. In the instant case, we infer that grants are primarily given for distribution of loans to backward classes and promotion of welfare schemes of the Government i.e. Ganga kalyana Scheme, etc. Given the above, we are of the opinion that government grants must be recognized in the profit and loss accounts in the period in which related expenses such as provision for loans, payment for borewells, payment for contractors are recorded in the profit and loss account.</p> <p>On a walkthrough of the books of accounts of the Company we observed that the accounting policy adopted by the Company for recording government grants in the books of accounts can be primarily classified into the below mentioned categories:</p> <p>a) Recognition of both government grants and related expenses in the balance sheet In the cases of Gangakalyana Scheme and loans issued out of subsidy/ grants received from the Government, the Company recognizes the amount of expenditure (i.e payment made to contractors and provision for loans respectively) as a reduction for the government grants value in the balance sheet.</p> <p>b) Recognition of only the expenditure in the statement of profit and loss account and the value of government grants in the balance sheet</p> | <p>As per the present policy adopted, the Corporation follows the capital approach for the recognition of Government Grants received for implementation of schemes. Accordingly, the expenses incurred is reduced from the grants and the balance is disclosed as "Other Non-Financial Liabilities".</p> <p>The Accounting policy regarding recognition and presentation of Government grants will be modified during 2021-22 financial year in conformity with Ind As-20.</p> |



| | | |
|----|---|--|
| | <p>In the case of loans issued out of share capital and margin money, the Company only recognizes the expenditure (i.e. provision for loans) in the profit and loss account. However, the proportionate amount of government grants is not recognized in the profit and loss account.</p> <p>We are of the opinion that in both the above-mentioned cases the accounting policy is not in accordance with Ind AS-20, as the amount of government grants is not being recognized in the profit and loss account in relation to the period in which related expenditure is recognized in the statement of profit and loss account. As this accounting policy is being followed from a number of years, the effect of the same on the profit and loss account and the balance sheet cannot be quantified.</p> | |
| 5. | <p>As per the norms prescribed by the Reserve Bank of India, the amount of provisions created on doubtful debts and for reduction in value of investments must be debited to the profit and loss account. In the instant case, we observe that the Company charges the provision created for doubtful recovery of loans issued out of share capital and margin money in profit and loss account whereas the provision created for doubtful recovery of loans issued out of subsidy/ grants is not charged to the profit and loss account but shown as a reduction from loans to Backward Classes out of grants under the head Non-Financial Liabilities of the balance sheet. This accounting treatment is in variance with the accounting policy suggested by the Reserve Bank of India. As this accounting policy is being followed from a number of years, the effect of the same on the profit and loss account and the balance sheet cannot be quantified.</p> | <p>The Accounting policy of the corporation will be modified for presentation of loan/subsidy disbursed out of grants from Financial year 2021-22.</p> |
| 6 | <p>The Company during prior years accepted share application money of Rs 175 Crores. As per the policies prescribed by Companies Act, 2013 the following procedures must be complied with on receipt of share application money:</p> <p>The money received must be parked in a separate bank account</p> <p>Shares must be allotted within 60 days from the receipt of money</p> <p>If shares are not allotted within 60 days, then the share application money must be refunded along</p> | <p>The Authorized Share Capital of the Company is increased from Rs.500.00 crores to Rs. 550.00 crores in the Annual General Meeting held on 28.04.2022.</p> |



| | | |
|---|--|---|
| | <p>with an interest of 12% from the expiry of sixtieth day till the date of repayment</p> <p>However, it was observed that the Company has neither transferred the share application money to a separate bank account nor has it refunded the money to the Government of Karnataka in accordance with the above mentioned provisions of the Companies Act. Further, the Company has issued equity shares of Rs 150 Crores to the Government of Karnataka after the expiry of 60 days from the receipt of share application money. It is observed that the share application money received is more than the authorized capital of the Company.</p> <p>Of the remaining balance of Rs 25,00,00,000 outstanding as share application money in the books of accounts as on 31 March 2021, it was observed that an amount of Rs 8,58,59,000 is disclosed under Other Equity which in our opinion must be disclosed under Other Financial Liabilities in accordance with Division III of Schedule III of the Companies Act, 2013 as the above-mentioned amount is refundable to the Government.</p> | <p>1,50,00,000 Equity Shares Rs.100/- each shares has been allotted in the name of His Excellency, Governor of Karnataka. For Rs.150.00crores given by Government towards Share Capital in the Board Meeting held on 26.03.2021 and 25.00 lakhs Equity Shares of Rs. 100 each has been allotted on 14.06.2022 in favour of His Excellency Government of Karnataka for Rs. 25.00 crores released by Government towards Share Capital of the Corporation. The above allotment have been filed with the Registrar of Companies. Necessary disclosure for allotment shares will be made in 2021-22 Financial Statements and the procedure will be complied.</p> |
| 7 | <p>The Company has not complied with recognition, measurement, presentation and disclosure requirements of Ind AS-19 Employee benefits. The effect of the same on the balance sheet and profit and loss account could not be quantified.</p> | <p>The recognition, measurement and presentation of employees benefit will be complied as per Ind AS-19 in 2021-22 Financial Statements.</p> |
| 8 | <p>The balance of loans, advance paid for energisation of Ganga kalyana units, advance paid to CET authorities have not been reconciled nor confirmed from the counter parties as at the balance sheet date. The financial impact of these unreconciled or confirmed account balances, if any could not be determined (Refer to Point xxi of Notes to Accounts)</p> | <p>Action is been taken to obtain utilization certificate and details of expenditure for advance given to Executive Engineer, PRED for lift irrigation and advance given for ESCOMs for energisation of borewells under Ganga Kalyana Scheme. The advance given to CET under Arivu Educational loan will be reconciled and produced to Audit.</p> |
| 9 | <p>As per the Reserve Bank of India every NBFC must make disclosures regarding Capital Adequacy Ratio, Capital to Risk Weighted Assets Ratios, Liquidity Risk ratios, Concentration of Credit disclosures and liquidity risk management framework. We observe that the Company has not made the above mentioned disclosures in the financial statements.</p> | <p>The ratio will be disclosed in 2021-22 Financial statements.</p> |

PLACE: BANGALORE
DATE: 26.03.2021

Sd/-
(V. Ravi)
MANAGING DIRECTOR



Indian Audit and Accounts Department
Office of the Principal Accountant General (Audit-1)
Karnataka, Bengaluru

COMMENTS OF THE COMPTROLLER AND AUDITOR GENERAL OF INDIA UNDER SECTION 143(6)(b) OF THE COMPANIES ACT, 2013 ON THE FINANCIAL STATEMENTS OF D.DEVARAJ URS BACKWARD CLASSES DEVELOPMENT CORPORATION LIMITED; BENGALURU FOR THE YEAR ENDED 31 MARCH 2021.

The preparation of financial statements of **D. Devaraj Urs Backward Classes Development Corporation Limited, Bengaluru** for the year ended 31 March 2021 in accordance with the financial reporting framework prescribed under Companies Act, 2013(Act) is the responsibility of the management of the Company. The statutory auditors appointed by the Comptroller and Auditor General of India under Section 139(5) of the Act, responsible for expressing opinion on the financial statements under section 143 of the Act based on independent audit in accordance with the standards on auditing prescribed under section 143(10) of the Act. This is stated to have been done by them vide their Revised Audit Report dated **23rd May 2022**.

I, on behalf of the Comptroller and Auditor General of India, have conducted a supplementary audit of the financial statements of **D.Devaraj Urs Backward Classes Development Corporation Ltd, Bengaluru** for the year ended 31 March 2021 under section 146(6)(a) of the Act. This supplementary audit has been carried out independently without access to the working papers of the statutory auditors and is limited primarily to inquiries of the statutory auditors and Company personnel and a selective examination of some of the accounting records.

On the basis of my supplementary audit nothing significant has come to my knowledge which would give rise to any comment to Statutory Auditor's Report, under section 143(6)(b) of the act.

**For and on behalf of the
Comptroller & Auditor General of India**

**Sd/-
(SHANTHI PRIYA S)
PRINCIPAL ACCOUNTANT GENERAL
(AUDIT-I)
KARNATAKA, BENGALURU**

Date: 06th July 2022



D. Devaraj Urs Backward Classes Development Corporation Ltd.,

M/S NSVM & Associates

Chartered Accountants

#63/1, 1st floor, Railway Parallel Road,
Kumura Krupa West,
Bengaluru-560020

Compliance Certificate

We have conducted the audit of accounts of D.Devaraj Urs Backward Classes Development Corporation Limited., for the year ended 31st March 2021 in accordance with direction/sub-direction issued by Comptroller and Auditor General (C&AG) of India under section 143(5) of The Companies Act 2013 and certify that we have complied with all the direction /sub-direction issued to us.

For NSVM & Associates,

Chartered Accountants

Firm Registration Number:010072S

sd/-

(CA Ranganathan V S)

Partner

Membership No:201872

UDIN:2201872AJLDNB3658

Place: Bengaluru

Date: 23.05.2022



INDEPENDENT AUDITORS' REPORT

To the Members of D.Devaraj Urs Backward Classes Development Corporation Limited

Report on the Audit of the Financial Statements

Qualified Opinion

We have audited the financial statements of D.Devaraj Urs Backward Classes Development Corporation Limited ("the Company"), which comprise of the balance sheet as on 31st March 2021, and the Statement of Profit and Loss, Statement of Changes in Equity and Statement of cash flows for the year then ended 31 March 2021 and notes to the financial statements including a summary of significant accounting policies and other explanatory information.

In our opinion and to the best of our information and according to the explanations given to us, except for the matters described in the Basis for Qualified Opinion section of our report, the accompanying financial statements give the information required by the Act in the manner so required and give a true and fair view in conformity with the accounting principles generally accepted in India, of the state of affairs of the Company as at 31 March 2021, financial performance of the Company, other comprehensive income, changes in equity and cash flows for the year ended as on the date.

Basis for Qualified Opinion

- 1) The Company does not recognize both the interest accrued and the provision created for estimated non-recovery of interest on loans disbursed out of subsidy/grants in the statement of profit and loss. The Company discloses both the interest accrued and provision created for estimated non-recovery of interest on loans disbursed out of grants under the head loans to Backward Classes out of grants in the Non-Financial Liabilities schedule of the balance sheet (Refer to Note (g) (iii) of Significant Accounting Policies). This accounting policy adopted by the Company in our opinion is not in accordance with financial reporting framework prescribed by Ind AS. The net impact of the both the above-mentioned items has resulted in overstatement of profit and loss account by Rs 271.95 lacs.
- 2) As per Prudential norms on Income Recognition, Asset Classification and Provisioning pertaining to advances ("IRCAP") every NBFC must recognize income on Non-performing ("NPA") assets on receipt basis. In the instant case, we observe that the Company does not have a mechanism implemented for identification of non-performing assets due to which the income is recognized on accrual basis for the entire portfolio of loan assets. This accounting policy adopted by the Company in our opinion is not in accordance with the IRCAP norms prescribed by the RBI. Given the huge volume of data we are unable to quantify the impact of this accounting policy on the financial statements.
- 3) As per IRCAP norms prescribed by the Reserve Bank of India ("RBI"), every NBFC after taking into account the degree of credit weakness and extent of dependence on collateral for realization must classify its assets into different categories such as standard assets, sub-standard assets, doubtful assets and loss assets. Post classification of assets, every NBFC must make provision for non-recovery of assets by applying the percentages prescribed for each category of assets.

In the instant case, the Company has not classified assets into different categories as mentioned



above. Further, it is observed that the Company has made provisions for assets in accordance with principles prescribed by Ind AS 109 and not applied the percentages prescribed by RBI. Given the above, we are unable to evaluate if the provision made by the Company is adequate to ensure the compliance with IRCAP norms prescribed by RBI. Due to non-availability of data we are unable to evaluate the impact of the above deviation on the profit and loss account.

- 4) As per Ind AS-20, Government Grants shall be recognized in the statement of profit and loss over the periods in which the entity recognizes as expenses the related costs for which the grants are intended to compensate. In the instant case, we infer that grants are primarily given for distribution of loans to backward classes and promotion of welfare schemes of the Government i.e. Gangakalyana Scheme, etc. Given the above, we are of the opinion that government grants must be recognized in the profit and loss accounts in the period in which related expenses such as provision for loans, payment for borewells, payment for contractors are recorded in the profit and loss account.

On a walk through of the books of accounts of the Company we observed that the accounting policy adopted by the Company for recording government grants in the books of accounts can be primarily classified into the below mentioned categories:

- a) Recognition of both government grants and related expenses in the balance sheet In the cases of Gangakalyana Scheme and loans issued out of subsidy/ grants received from the Government, the Company recognizes the amount of expenditure (i.e. payment made to contractors and provision for loans respectively) as a reduction for the government grants value in the balance sheet.
- b) Recognition of only the expenditure in the statement of profit and loss account and the value of government grants in the balance sheet

In the case of loans issued out of share capital and margin money, the Company only recognizes the expenditure (i.e. provision for loans) in the profit and loss account. However, the proportionate amount of government grants is not recognized in the profit and loss account.

We are of the opinion that in both the above-mentioned cases the accounting policy is not in accordance with Ind AS-20, as the amount of government grants is not being recognized in the profit and loss account in relation to the period in which related expenditure is recognized in the statement of profit and loss account. As this accounting policy is being followed from a number of years, the effect of the same on the profit and loss account and the balance sheet cannot be quantified.

- 5) As per the norms prescribed by the Reserve Bank of India, the amount of provisions created on doubtful debts and for reduction in value of investments must be debited to the profit and loss account. In the instant case, we observe that the Company charges the provision created for doubtful recovery of loans issued out of share capital and margin money in profit and loss account whereas the provision created for doubtful recovery of loans issued out of subsidy/ grants is not charged to the profit and loss account but shown as a reduction from loans to Backward Classes out of grants under the head Non-Financial Liabilities of the balance sheet. This accounting



treatment is in variance with the accounting policy suggested by the Reserve Bank of India. As this accounting policy is being followed from a number of years, the effect of the same on the profit and loss account and the balance sheet cannot be quantified.

- 6) The Company during prior years accepted share application money of Rs 175 Crores. As per the policies prescribed by Companies Act, 2013 the following procedures must be complied with on receipt of share application money:
- The money received must be parked in a separate bank account
 - Shares must be allotted within 60 days from the receipt of money
 - If shares are not allotted within 60 days, then the share application money must be refunded along with an interest of 12% from the expiry of sixtieth day till the date of repayment

However, it was observed that the Company has neither transferred the share application money to a separate bank account nor has it refunded the money to the Government of Karnataka in accordance with the above mentioned provisions of the Companies Act. Further, the Company has issued equity shares of Rs 150 Crores to the Government of Karnataka after the expiry of 60 days from the receipt of share application money. It is observed that the share application money received is more than the authorized capital of the Company.

Of the remaining balance of Rs 25,00,00,000 outstanding as share application money in the books of accounts as on 31 March 2021, it was observed that an amount of Rs 8,58,59,000 is disclosed under Other Equity which in our opinion must be disclosed under Other Financial Liabilities in accordance with Division III of Schedule III of the Companies Act, 2013 as the above-mentioned amount is refundable to the Government.

- 7) The Company has not complied with recognition, measurement, presentation and disclosure requirements of Ind AS-19 Employee benefits. The effect of the same on the balance sheet and profit and loss account could not be quantified.
- 8) The balance of loans, advance paid for energization of Gangakalyana units, advance paid to CET authorities have not been reconciled nor confirmed from the counter parties as at the balance sheet date. The financial impact of these unreconciled or confirmed account balances, if any could not be determined (Refer to Point xxi of Notes to Accounts)
- 9) As per the Reserve Bank of India every NBFC must make disclosures regarding Capital Adequacy Ratio, Capital to Risk Weighted Assets Ratios, Liquidity Risk ratios, Concentration of Credit disclosures and liquidity risk management framework. We observe that the Company has not made the above mentioned disclosures in the financial statements.

Our responsibilities under those Standards are further described in the Auditor's Responsibilities for the Audit of the Financial Statements section of our report. We are independent of the Company in accordance with the Code of Ethics issued by the Institute of Chartered Accountants of India together with the ethical requirements that are relevant to our audit of the financial statements under the provisions of the Companies Act, 2013 and the Rules thereunder, and we have fulfilled our other ethical responsibilities in accordance with these requirements and the Code of Ethics. We believe that the audit evidence we have obtained is sufficient and appropriate to provide for an adverse opinion.



Emphasis of Matter

- 1) We draw attention to Point xiv of Notes to Accounts wherein the reasons for preparation of financial statements under Division III of Schedule III for the year ended 31st March 2021 and also for presentation of its comparative period(s) are mentioned by the Company. Our opinion is not modified in respect of this matter.
- 2) We draw attention to Point xxvii of the financial statements, wherein the reason for not complying with provisions of Section 45 (1) (C) of the Banking Regulation Act has been described. Our opinion is not modified in respect of this matter
- 3) We draw attention to Point xxix of financial statements wherein the Company has explained the reasons for not preparing a balance sheet at the beginning of the preceding period. Our opinion is not qualified in respect of this matter
- 4) We draw attention to the comments mentioned below Note 3 and Note 4 of the Balance sheet specifying details about misappropriation of funds to the extent of Rs 2.86 Lacs and Rs 17.30 lacs by Sri Ravindranath (Prop: Essential Services) and Mr M Veerabhadrapa respectively. Our opinion is not modified in respect of this matter.
- 5) We draw attention to Point v of Notes to Accounts wherein reasons for not disclosing an amount of Rs 12,200.16 lacs as receivable from Government has been mentioned by the Company. Our opinion is not modified in respect of this matter

Other Matter

The financial statements of the Company for the year ended 31 March 2020, were audited by the predecessor auditor M/s Rajagopal and Badarinarayan and they expressed an unmodified opinion on those statements vide their report dated 07 October 2021.

Based on verification of records of the Company and as per information and explanations given to us, we give in Annexure-C a report/ replies to the Directions and Company Specific Directions issued by the Comptroller and Auditor General in respect of India in terms of Section 143(5) of the Companies Act, 2013.

Other Information

The Company's Board of Directors is responsible for the other information. The other information comprises the information included in the Board's report, but does not include the financial statements and our auditors report thereon.

Our opinion on the financial statements does not cover the other information and we do not express any form of assurance conclusion thereon.

In connection with our audit of the financial statements, our responsibility is to read the other information and, in doing so, consider whether the other information is materially inconsistent with the financial statements or our knowledge obtained in the audit or otherwise appears to be materially misstated. If, based on the work we have performed, we conclude that there is a material misstatement of this other information, we are required to report that fact. We have nothing to report in this regard.



Responsibilities of Management and Those Charged with Governance for the Financial Statements

The Company's Board of Directors is responsible for the matters stated in section 134(5) of the Companies Act, 2013 ("the Act") with respect to the preparation of these financial statements that give a true and fair view of the financial position, financial performance, changes in equity and cash flows of the Company in accordance with the accounting principles generally accepted in India, including the Indian Accounting Standards specified under section 133 of the Act. This responsibility also includes maintenance of adequate accounting records in accordance with the provisions of the Act for safeguarding of the assets of the Company and for preventing and detecting frauds and other irregularities; selection and application of appropriate accounting policies; making judgments and estimates that are reasonable and prudent; and design, implementation and maintenance of adequate internal financial controls, that were operating effectively for ensuring the accuracy and completeness of the accounting records, relevant to the preparation and presentation of the financial statements that give a true and fair view and are free from material misstatement, whether due to fraud or error.

In preparing the financial statements, management is responsible for assessing the Company's ability to continue as a going concern, disclosing, as applicable, matters related to going concern and using the going concern basis of accounting unless management either intends to liquidate the Company or to cease operations, or has no realistic alternative but to do so.

Those Board of Directors are also responsible for overseeing the company's financial reporting process.

Auditor's Responsibilities for the Audit of the Financial Statements

Our objectives are to obtain reasonable assurance about whether the financial statements as a whole are free from material misstatement, whether due to fraud or error, and to issue an auditor's report that includes our opinion. Reasonable assurance is a high level of assurance, but is not a guarantee that an audit conducted in accordance with SAs will always detect a material misstatement when it exists. Misstatements can arise from fraud or error and are considered material if, individually or in the aggregate, they could reasonably be expected to influence the economic decisions of users taken on the basis of these financial statements.

As part of an audit in accordance with SAs, we exercise professional judgment and maintain professional scepticism throughout the audit. We also:

- Identify and assess the risks of material misstatement of the financial statements, whether due to fraud or error, design and perform audit procedures responsive to those risks, and obtain audit evidence that is sufficient and appropriate to provide a basis for our opinion. The risk of not detecting a material misstatement resulting from fraud is higher than for one resulting from error, as fraud may involve collusion, forgery, intentional omissions, misrepresentations, or the override of internal control.
- Obtain an understanding of internal control relevant to the audit in order to design audit procedures that are appropriate in the circumstances. Under section 143(3)(i) of the Companies Act, 2013, we are also responsible for expressing our opinion on whether



the company has adequate internal financial controls system in place and the operating effectiveness of such controls. We have issued Annexure-B wherein we have expressed our opinion on the internal controls in existence in the Company

- Evaluate the appropriateness of accounting policies used and the reasonableness of accounting estimates and related disclosures made by management.
- Conclude on the appropriateness of management's use of the going concern basis of accounting and, based on the audit evidence obtained, whether a material uncertainty exists related to events or conditions that may cast significant doubt on the Company's ability to continue as a going concern. If we conclude that a material uncertainty exists, we are required to draw attention in our auditor's report to the related disclosures in the financial statements or, if such disclosures are inadequate, to modify our opinion. Our conclusions are based on the audit evidence obtained up to the date of our auditor's report. However, future events or conditions may cause the Company to cease to continue as a going concern.
- Evaluate the overall presentation, structure and content of the financial statements, including the disclosures, and whether the financial statements represent the underlying transactions and events in a manner that achieves fair presentation.

We communicate with those charged with governance regarding, among other matters, the planned scope and timing of the audit and significant audit findings, including any significant deficiencies in internal control that we identify during our audit.

We also provide those charged with governance with a statement that we have complied with relevant ethical requirements regarding independence, and to communicate with them all relationships and other matters that may reasonably be thought to bear on our independence, and where applicable, related safeguards.

Report on Other Legal and Regulatory Requirements

1. As required by the Companies (Auditor's Report) Order, 2016 ("the Order"), issued by the Central Government of India in terms of sub-section (11) of section 143 of the Companies Act, 2013, we give in the Annexure-A a statement on the matters specified in the Order, to the extent applicable.
2. As required by Section 143(3) of the Act, we report that:
 - a. We have sought and obtained all the information and explanations which to the best of our knowledge and belief were necessary for the purposes of our audit.
 - b. In our opinion, proper books of account as required by law have been kept by the Company so far as it appears from our examination of those books and proper returns adequate for the purposes of our audit have been received from the branches not visited by us.
 - c. The Balance Sheet, the Statement of profit and loss, and the Cash Flow Statement dealt with by this Report are in agreement with the books of account except for Ind AS adjustments which are not accurately recorded in the books of accounts.
 - d. In our opinion, the financial statements comply with the Indian Accounting Standards specified under Section 133 of the Act, read with Rule 7 of the Companies (Accounts) Rules, 2014.

೩. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ



- e. As per Notification No 1/2/2014 dated 05 June 2015 issued by the Central Government, the provisions of Section 164(2) of the Companies Act, 2013 pertaining to disqualification of directors is not applicable to the Company.
- f. With respect to the adequacy of the internal financial controls over financial reporting of the Company and the operating effectiveness of such controls, refer to our separate Report in "Annexure-B".
- g. With respect to the other matters to be included in the Auditor's Report in accordance with Rule 11 of the Companies (Audit and Auditors) Rules, 2014, in our opinion and to the best of our information and according to the explanations given to us:
 - i. The Company has disclosed the impact of pending litigations on its financial position in its financial statements - Refer Point xi of Notes to Accounts.
 - ii. There were no amounts which were required to be transferred to the Investor Education and Protection Fund by the Company

3. With respect to the matter to be included in the Auditor's Report under Section 197(16):

As per Notification No 1/2/2104 dated 05 June 2015 provisions of Section 197 of Companies Act pertaining to maximum managerial remuneration is not applicable to a Government Company.

for N S V M & Associates

Chartered Accountants

Firm registration number: 010072S

sd/-

V S Ranganathan

Partner

Membership No: 201872

Place: Bengaluru

Date: 23 May 2022



The Annexure A referred to in the Auditors report to the members of 'D.Devaraj Urs Backward Classes Development Corporation Limited' for the year ended 31st March 2021.

We report that:

- I.
 - a) The Company has maintained proper records showing full particulars including quantitative details and situation of fixed assets.
 - b) The Company has a regular annual programme of physical verification of fixed assets, except for assets held at ministers office (Refer to Point XV of Notes to Accounts). In respect of the verification carried out for the year, as informed to us, no discrepancies were noticed on such verification. Further, we observe that fixed assets identified during physical verification carried out during the year end are not reconciled with details of fixed assets maintained by the district offices.
 - c) The title deeds of all the leasehold properties are held in the name of the Company.
- II. The nature of transactions of the Company is service oriented and it does not hold any Inventory. Paragraph 3(2) is therefore not applicable to the Company.
- III. The Company has not granted loans secured or unsecured to Companies, firms or other parties covered in the register maintained under Sec 189 of the Companies Act, 2013. Accordingly, the provisions of clause 3(iii) of the order are not applicable
- IV. The Company has not provided any loans or advances in the nature of loans to companies/firms or Associates under sections 185 and 186 of Companies Act 2013 subsequent to enactment of the provisions under Companies Act 2013 and hence this clause is not applicable. Further, as per Notification No GSR 463(E) dated 05 June 2015, Government Companies are exempted from provisions of Section 185 and 186 of Companies Act, 2013 subject to approval obtained from Ministry/ Department of Government which is administratively in charge of the Company.
- V. The Company has not allotted shares in lieu of share application money nor has it refunded the share application money within the prescribed period of 60 days due to which the share application money would be deemed to be deposits. However, as per The Companies (Acceptance of Deposit) Rules, 2014 any amount received from Central Government or State Government would not be considered as deposits. In the instant case as the Company has received share application money from the Government of Karnataka we are of the opinion that there is no requirement for the Company to comply with Section 73 to 76 of Companies Act 2013. Thus paragraph 3(5) of the order is not applicable to the Company.
- VI. The Central Government has not prescribed maintenance of cost records u/s 148(1) of the Act for any products/ services of the Company. Thus paragraph 3(6) of CARO is not applicable to the Company.



VII.

- a) The Company is regular in depositing with the appropriate authorities undisputed statutory dues including Provident Fund, Income Tax, Goods & Service Tax, Custom Duties, Cess and other material statutory dues applicable to it. However, the Company is not complying with the requirements of reverse charge mechanism as prescribed by Goods and Service Tax laws.

According to the information and explanation given to us, the following amounts of undisputed dues in respect of TDS were in arrears, as at 31st March 2021 for a period of more than six months from the date they became payable.

Statement of arrears of undisputed statutory dues outstanding dues for more than six months

| Nature of Statute | Nature of dues | Amount in Rs. | Period to which amount Relates | Due Date | Date of payment | Remarks, if any |
|-----------------------|----------------|---------------|--------------------------------|-----------------------------|-----------------|-----------------|
| Income Tax- Act, 1961 | TDS | 1,91,619 | 2017-18 | Various dates in FY 2017-18 | | Amount not paid |
| Income Tax- Act, 1961 | TDS | 1,05,044 | 2018-19 | Various dates in FY 2018-19 | | Amount not paid |
| Income Tax- Act, 1961 | TDS | 1,70,315 | 2019-20 | Various dates in FY 2019-20 | | Amount not paid |

- b) According to the information and explanations given to us, there are no dues of Income Tax, Goods & Service Tax, Custom Duty and Cess which have not been deposited on account of any dispute.

- VIII. The Company has not made any repayments towards the loan availed from the Government of Karnataka for the implementation of the Arivu Education Scheme. Based on the information and explanation given by the management, as no repayment terms are suggested for the repayment of the loan we are of the opinion that the company has not defaulted in repayment of dues to its financial institutions, banks and government.
- IX. In our opinion and according to the information and explanation given to us, no money was raised by the way of public issue/follow-on-offer (inclusive debt instruments). Accordingly, provisions of Clause (ix) of the Order are not applicable to the Company
- X. Based upon audit procedure performed and information and explanation given by the management, we report that no fraud on or by the company and no fraud on the company by its officers/ employees has been noticed or reported during the course of our audit.
- XI. Since the Company is a government company as defined u/s 2(45) of the Act, and the Central Government has exempted the Government companies from the applicability of provision of section 197 of the Act, vide Notification No. GSR 463(E), dated 5th June, 2015, consequently the reporting under this clause of the Order do not apply.



- XII. The company is not a Nidhi Co. and therefore clause 3(12) of the order is not applicable to the company.
- XIII. All transactions with the related parties covered under section 188 of the Companies Act of 2013 and the details thereof have been disclosed in the Financial Statement etc as required by the Accounting standards and Companies Act, 2013. However, the provisions of Section 177 are not applicable to the Company as it is a private limited company.
- XIV. The Company has not made any preferential allotment/ private placement of shares during the year and therefore clause 3(14) of the Order is not applicable to the Company.
- XV. The company has not entered in to any non-cash transactions with directors/ persons connected with him and therefore clause 3(15) of the order is not applicable to the company.
- XVI. As per RBI provisions every Company having financial activity as principal business activity needs to obtain registration as a NBFC. The principal business activity is said to be financial activity when a company satisfies both the criteria:
1. Financial assets held by the company constitute more than 50% of the total assets and
 2. Income from financial assets constitute more than 50% of the gross income.

As the company does not satisfy both the conditions, the Company cannot be considered as carrying on financial activity as principal business activity. Given the above, there is no requirement for the Company to be registered as an NBFC. Accordingly, the Company made an application for cancellation of NBFC registration vide letter dated 17 November 2021 and has received an order dated 12 April 2022 cancelling the NBFC registration of the Company.

for N S V M & Associates

Chartered Accountants

Firm registration number: 010072S

sd/-

V S Ranganathan

Partner

Membership No: 201872

Place: Bengaluru
Date: 23 May 2022



Report on Internal Financial Controls over Financial Reporting

Annexure-B to the Independent auditor's report of even date on the financial statements of D.Devaraj Urs Backward Classes Development Corporation Limited.

Report on the Internal Financial Control sunder Clause(i) of Sub-section3 of Section 143 of the Companies Act, 2013,

We have audited the internal financial controls over financial reporting of D Devaraj Urs Backward Classes Development Corporation Limited as of March 31, 2021, in conjunction with our audit of the financial statements of the Company for the year ended on that date.

Management's Responsibility for Internal Financial Controls

The Company's management is responsible for establishing and maintaining internal financial controls based on the financial reporting criteria established by the internal control over the Company considering the essential components of internal control stated in the Guidance Note on Audit of Internal Financial Controls over Financial Reporting issued by the Institute of Chartered Accountants of India. These responsibilities include the design, implementation and maintenance of adequate internal financial controls that were operating effectively for ensuring the orderly and efficient conduct of its business, including adherence to company's policies, the safeguarding of its assets, the prevention and detection of frauds and errors, the accuracy and completeness of the accounting records, and the timely preparation of reliable financial information, as required under the Companies Act, 2013.

Auditors' Responsibility

Our responsibility is to express an opinion on the Company's internal financial controls over financial reporting based on our audit. We conducted our audit in accordance with the Guidance Note on Audit of Internal Financial Controls over Financial Reporting (the "Guidance Note") and the Standards on Auditing, issued by ICAI and deemed to be prescribed under section 143(10) of the Companies Act, 2013, to the extent applicable to an audit of internal financial controls, both applicable to an audit of Internal Financial Controls and, both issued by the Institute of Chartered Accountants of India.

Those Standards and the Guidance Note require that we comply with ethical requirements and plan and perform the audit to obtain reasonable assurance about whether adequate internal financial controls over financial reporting was established and maintained and if such controls operated effectively in all material respects.

Our audit involves performing procedures to obtain audit evidence about the adequacy of the internal financial controls system over financial reporting and their operating effectiveness. Our audit of internal financial controls over financial reporting included obtaining an understanding of internal financial controls over financial reporting, assessing the risk that a material weakness exists, and testing and evaluating the design and operating effectiveness of internal control based on the assessed risk. The procedures selected depend on the auditor's judgment, including the assessment of the risks of material misstatement of the financial statements, whether due to fraud or error.

We believe that the audit evidence, we have obtained is sufficient and appropriate to provide a basis for our adverse audit opinion on the Company's internal financial controls system over financial reporting.



Meaning of Internal Financial Controls over Financial Reporting

A company's internal financial control over financial reporting is a process designed to provide reasonable assurance regarding the reliability of financial reporting and the preparation of financial statements for external purposes in accordance with generally accepted accounting principles. A company's internal financial control over financial reporting includes those policies and procedures that pertain to the maintenance of records that, in reasonable detail, accurately and fairly reflect the transactions and dispositions of the assets of the company;

Provide reasonable assurance that transactions are recorded as necessary to permit preparation of financial statements in accordance with generally accepted accounting principles, and that receipts and expenditures of the company are being made only in accordance with authorizations of management and directors of the company; and

Provide reasonable assurance regarding prevention or timely detection of unauthorized acquisition, use, or disposition of the company's assets that could have a material effect on the financial statements.

Inherent Limitations of Internal Financial Controls over Financial Reporting

Because of the inherent limitations of internal financial controls over financial reporting, including the possibility of collusion or improper management override of controls, material misstatements due to error or fraud may occur and not be detected. Also, projections of any evaluation of the internal financial controls over financial reporting to future periods are subject to the risk that the internal financial control over financial reporting may become inadequate because of changes in conditions, or that the degree of compliance with the policies or procedures may deteriorate.

Basis of Qualified Opinion

In our opinion, according to the information and explanations given to us and based on our audit procedures performed, the following material weaknesses have been identified in the operating effectiveness of the Company's Internal Financial Controls Over Financial Reporting as at March 31, 2021.

According to the information and explanations given to us and based on our audit, the following material weaknesses have been identified as at 31st March 2021,

- 1) The following internal weaknesses and /or deficiencies are observed.
 - i) No manual developed by the company prescribing the procedures to be followed in respect of accounting, periodic review of accounts.
 - ii) The company has not documented its internal control procedures.
 - iii) There is no accounts manual prescribing the procedures, systems to be followed in accounting for different transactions
 - iv) Non issuance of notices for recovery of loan amount due from beneficiaries during the period under review.
 - v) It was observed that the Company has not classified assets into different categories as prescribed by the Reserve Bank of India due to which the Company due to which proper estimate of the provision required as required by Reserve Bank of India's regulations has not been made.

೩. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ



- vi) Non-recognition of non-performing assets and recognition of revenue on accrual basis for non-performing assets.
 - vii) Non-collection of utilization certificates for released for implementation of lift irrigation projects, obtaining balance confirmations for advances paid towards energization units.
- 2) A few random samples were selected and certain test checks were carried out to evaluate if the software accurately calculates the interest amount. However, in a small percentage of the samples selected it was observed that the software utilized by the Company for calculation of interest income does not accurately calculate the interest income indicating weakness in internal controls.

Qualified Opinion

In our opinion, because of the effects/possible effects of the material weaknesses described above on the achievement of the objectives of the control criteria, the Company has not maintained adequate internal financial controls over financial reporting and such internal financial controls over financial reporting were not operating effectively as of March 31, 2021, based on the internal control over financial reporting criteria established by the Company considering the essential components of internal control stated in Guidance Note on Audit of Internal Financial Controls Over Financial Reporting issued by the Institute of Chartered Accountants of India.

We have considered the material weaknesses identified and reported above in determining the nature, timing, and extent of audit tests applied our audit of the March 31, 2021 financial statements of the Company, and these material weaknesses do not affect our opinion on the financial statements of the Company.

for N S V M & Associates

Chartered Accountants

Firm registration number: 010072S

sd/-

V S Ranganathan

Partner

Membership No: 201872

Place : Bengaluru

Date : 23 May 2022



**Annexure C - Report on Dr D Devaraj Urs Backwards Classes Development Corporation Limited
As per Directions issued by the Comptroller and Auditor General under Section 143(5) of the
Companies Act, 2013**

- 1) Whether the company has system in place to process all the accounting transactions through IT system? If yes, the implications of processing of accounting transactions outside IT system on the integrity of the accounts along with the financial implications, if any may be stated.**

As per the information and explanations given to us the financial statements are prepared by utilizing the balance sheet, statement of profit & loss and trial balance generated by the Fincraft software. On verification of the same we observed that all the transactions captured in the financial statements can be traced to the Fincraft software. Further, based on checks and verifications carried out by us we did not find any accounting transactions which were recorded in the financial statements but not routed through the Fincraft software.

- 2) Whether there is any restructuring of an existing loan or cases of waiver/write off of debts/ loans/interest etc. made by a lender to the company due to the company's inability to repay loan? If yes, the financial impact may be stated. Whether such cases are properly accounted for? (In case, lender is a Government company, then this direction is also applicable for statutory auditor of lender company).**

The Company is a Non-Banking Financial Company wholly owned by the Government of Karnataka primarily established for the welfare of backward classes. In pursuance of its objectives, the Company has disbursed loans to numerous beneficiaries under various schemes. In the current year there is no waiver/ write off of debts/ loans/ interest etc. However, based on precedents the Company estimates low rate of recovery loans and interest and has accordingly made provisions for non-recovery of loans and interest in the financial statements. The total amount of provision created by the Company during the year for non-recovery of loan and interest amounts is Rs 13,759.05 lacs and Rs 3170.19 lacs respectively.

In addition to the above the Company has availed loans from National Backward Classes Development Corporation and Government of Karnataka for implementation of different schemes for the welfare of backward classes.

The Company has been regularly repaying the amount borrowed from National Backward Classes and Communities in accordance with repayment schedules. Further, the Company has not been making any repayment of loan received from Government of Karnataka for implementation of Arivu Education scheme as an application has been made by the Company to the Government for conversion of the loan into grant. Given the above, we are of the opinion that there is no waiver/ write off of debts/ loans/ interest etc during the year in respect of loans availed by the Company.

- 3) Whether funds (grants/subsidy etc.) received/receivable for specific schemes from Central/ State Government or its agencies were properly accounted for/ utilized as per its term and conditions? List the cases of deviation.**

The Company does not maintain year-wise ledgers for grants received from the Government but records all the government grants received from the date of incorporation till the balance sheet



date in "Subsidy for GIA ledger". Further, we observe that the Company does not have a system in place for allocation of expenditure incurred for implementation of welfare schemes to the government grants of a specific year due to which we are unable to evaluate if the government grants received during the period FY 2020-21 were completely utilized or unutilized.

However, on review of the books of accounts we are of the opinion the entire amount of funds utilized by the Company till date are used for the implementation of welfare schemes approved by the Government and there are no cases of deviation.

Specific Company Directions

4) Whether the applicable statutory regulations have been complied with? If not the non-compliance and the impact if any may be reported

During the course of audit, we being appointed as statutory auditors of the Company verified compliance with TDS, GST, Provident Fund, Professional Tax and Companies Act regulations. The compliance verification carried out by us was restricted to the extent necessary for obtaining reasonable assurance as required under statutory audit. Based on the information and explanations made available to us except for the points mentioned in Point IX of Companies Accounting Report Order ("CARO") the Company has complied with above mentioned statutory regulations

5) Whether the Company has refunded the interest earned on investment of unutilized Capital Grants to GoK as stipulated vide circular dated 27.08.2019. If not done the reasons for the same may be explained.

The Company has computed the interest repayable to the Government of Karnataka on unutilized Capital grants as stipulated vide Circular 27.08.2019 and disclosed the amount as payable to the Government of Karnataka in the financial statements. However, it has not refunded the same to the Government.

We were explained that the Company has not received any grants from the Government for meeting its operational and administrative expenses. Given the above, the Company has requested the Government to permit the utilization of interest earned on unutilized grants for meeting its administrative expenses and hence the Company has not refunded the amount of interest payable to the Government of Karnataka.

for N S V M & Associates

Chartered Accountants

Firm registration number: 010072S

sd/-

V S Ranganathan

Partner

Membership No: 201872

Place : Bengaluru

Date : 23 May 2022



D. Devaraj Urs Backward Classes Development Corporation Ltd.,

Name of the Non-Banking Financial Company:

D.Devaraj Urs Backward Classes Development Corporation Ltd.,

16-D, 4th Floor, Miller's, Tank Bund Area,
Vasanth Nagar, Bangalore-52.

CIN: U74999KA1977 SGC003237

BALANCE SHEET AS AT 31ST MARCH 2021

(Rs. in lakhs)

| SI No. | Particulars | Note No. | Figures as on 31.03.2021 Rs. | Figures as on 31.03.2020 Rs. |
|-------------------------------|---|----------|---------------------------------|---------------------------------|
| ASSETS | | | | |
| 1 | Financial Assets | | | |
| (a) | Cash and cash equivalents | 1 | 11,639.98 | 19,554.53 |
| (b) | Bank balance other than Cash and Cash Equivalents | 2 | 30,520.95 | 36,311.32 |
| (c) | Receivables | | | |
| | (I) Trade Receivables | | - | - |
| | (II) Other Receivables | 3 | 21.69 | 28.55 |
| (d) | Loans | 4 | 35,032.24 | 43,470.96 |
| (e) | Other financial assets | 5 | 1,453.23 | 1,480.61 |
| | | | 78,668.09 | 100,845.97 |
| 2 | Non-Financial assets | | | |
| (a) | Property, Plant and Equipment | 6 | 160.01 | 194.02 |
| (b) | Intangible assets | 6 | 14.75 | 26.65 |
| | | | 174.76 | 220.67 |
| (c) | Other non-financial Assets | 7 | 2,346.20 | 1,956.20 |
| | | | 2,346.20 | 1,956.20 |
| | Total Assets | | 81,189.05 | 103,022.84 |
| LIABILITIES AND EQUITY | | | | |
| LIABILITIES | | | | |
| 1 | Financial Liabilities | | | |
| (a) | Payables- Others Payable | | | |
| | (i) Total outstanding dues of micro enterprises and small enterprises | | - | - |
| | (ii) Total outstanding dues of creditors other than micro enterprises and small enterprises | 8 | 3,381.74 | 5,527.87 |
| (b) | Borrowings (Other than Debt Securities) | 9 | 6,394.74 | 8,317.77 |
| (c) | Other financial liabilities | 10 | 9,721.59 | 12,894.06 |
| (d) | Lease Liabilities | 15 | 37.07 | 63.03 |
| | | | 19,535.14 | 26,802.73 |



| | | | | |
|-----|-------------------------------------|----|------------------|-------------------|
| 2 | Non-Financial Liabilities | | | |
| (a) | Provisions | 11 | 175.96 | 162.33 |
| (b) | Other non-financial liabilities | | | |
| | i) Unspent balance of Govt. grants | 12 | 30890.60 | 33,228.38 |
| | ii) Loans to BC's out of grants | 13 | 4937.81 | 15,335.09 |
| | iii) Deferred Grants | 14 | 16.60 | 19.44 |
| | iv) Statutory Liabilities | 16 | 79.38 | 28.16 |
| | | | 36,100.35 | 48,773.40 |
| 3 | EQUITY | | | |
| (a) | Equity Share Capital | 17 | 49,171.41 | 34,171.41 |
| (b) | Other Equity | 18 | (23,617.85) | (6,724.70) |
| | | | 25,553.56 | 27,446.71 |
| | | | | |
| | Total Liabilities and Equity | | 81,189.05 | 103,022.84 |

Notes 1 to 24 form an integral part of the Financial Statements.

FOR AND ON BEHALF OF BOARD OF DIRECTORS

As per our report attached
for N S V M & Associates
Chartered Accountants
Firm No. FRN 010072S

Sd/-
(V. Ravi)
Managing Director

Sd/-
(C. Hemalatha)
Director

Sd/-
(S.P. Swamy)
General Manager
(F&A)

Sd/-
(CA Ranganathan V S)
PARTNER
Membership No 201872

Place : Bengaluru
Date : 23 May 2022



D. Devaraj Urs Backward Classes Development Corporation Ltd.,

Name of the Non-Banking Financial Company:

**D. Devaraj Urs Backward Classes
Development Corporation Ltd.,**

16-D, 4th Floor, Miller's, Tank Bund Area,
Vasanth Nagar, Bangalore-52.

CIN: U74999KA1977 SGC003237

STATEMENT OF PROFIT AND LOSS FOR THE YEAR ENDED 31st MARCH 2021

(Rs in lakhs)

| SI No. | Particulars | Note No. | for the year ended March 31, 2021 | for the year ended March 31, 2020 |
|--------|---|----------|--------------------------------------|--------------------------------------|
| | | | Rs. | Rs. |
| | Revenue from operations | | | |
| | (i) Interest Income | 19 | 1,418.36 | 1,657.63 |
| (I) | Total Revenue From Operations | | 1,418.36 | 1,657.63 |
| (II) | Other Income | 20 | 16.21 | 9.40 |
| (III) | Total Income (I+II) | | 1,434.57 | 1,667.03 |
| | Expenses | | | |
| | (i) Finance costs | 21 | 213.19 | 232.59 |
| | (ii) Employee Benefits Expenses | 22 | 528.42 | 527.14 |
| | (iii) Depreciation and Amortisation | 6 | 61.84 | 64.96 |
| | (iv) Other expenses | 23 | 2,524.27 | 12,876.68 |
| (IV) | Total Expenses (IV) | | 3,327.72 | 13,701.37 |
| (V) | Profit/(loss) before exceptional items and tax (III-IV) | | (1,893.15) | (12,034.35) |
| (VI) | Profit/(loss) before Tax (V+VI) | | (1,893.15) | (12,034.35) |
| (VII) | Tax Expense | | | |
| | Current Tax Expense | | | |
| | Deferred Tax (Assets)/Liabilities | | - | - |
| | Total Tax Expense | | - | - |
| (VIII) | Profit /(loss) after Tax | | (1,893.15) | (12,034.35) |
| (IX) | Other Comprehensive Income | | | |
| | (i) Items that will not be reclassified to profit or loss in subsequent years: | | | |
| | Re-measurement gains/(losses) on defined benefit plan | | | |
| | Income tax effect | | | |

೩. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ



| | | | | |
|------|--|--|-------------------|--------------------|
| | (ii) Other comprehensive income for the year, net of tax | | - | - |
| (X) | Total Comprehensive Income | | (1,893.15) | (12,034.35) |
| (XI) | Earnings per equity share | | | |
| | Basic (Rs.) | | (3.85) | (0.35) |
| | Diluted (Rs.) | | (5.50) | (0.35) |

Notes 1 to 24 form an integral part of the Financial Statements.

FOR AND ON BEHALF OF BOARD OF DIRECTORS

As per our report attached
for N S V M & Associates
Chartered Accountants
Firm No. FRN 010072S

Sd/-
(V. Ravi)
Managing Director

Sd/-
(C. Hemalatha)
Director

Sd/-
(S.P. Swamy)
General Manager
(F&A)

Sd/-
(CA Ranganathan V S)
PARTNER
Membership No 201872

Place : Bengaluru
Date : 23 May 2022



D. Devaraj Urs Backward Classes Development Corporation Ltd.,

Name of the Non-Banking Financial Company:

D. Devaraj Urs Backward Classes Development Corporation Ltd.,

16-D, 4th Floor, Miller's, Tank Bund Area,
Vasanth Nagar, Bangalore-52.

CIN: U74999KA1977 SGC003237

CASH FLOW STATEMENT FOR THE YEAR ENDED 31ST MARCH 2021

(Rs in lakhs)

| Sl No. | Particulars | Figures as at end of March 31,2021 | Figures as at end of March 31, 2020 |
|-----------|---|------------------------------------|-------------------------------------|
| A. | CASH FLOW FROM OPERATING ACTIVITIES | | |
| | <i>Net profit (Loss) before Tax</i> | (1,893.15) | (12,034.35) |
| | Adjustment for: | | |
| | Add: Depreciation & Deferred Grants & lease liabilities | 61.84 | 65.27 |
| | Less: Deferred Grant Income recognised in Current Year | - | (2.84) |
| | Add: Provision for interest payable | 6.30 | 7.07 |
| | Add: Provision for Credit impaired on loans and ECL | 1,754.48 | 12,127.88 |
| | Add: Provision for credit impaired interest | 2,101.88 | 1,360.32 |
| | Add: Loss on disposal of assets | 3.82 | - |
| | Add: Provision for expected credit loss on interest | (342.80) | 358.86 |
| | | 1,692.37 | 1,882.21 |
| | Adjustment for: | | |
| | (Increase)/Decrease in Loans | 6,684.24 | (10,199.45) |
| | (Increase)/Decrease in Other Receivables | 6.86 | 2,629.16 |
| | (Increase)/Decrease in Other Financial Assets | (1,731.70) | (43.04) |
| | (Increase)/Decrease in Other Non-Financial Assets | (390.00) | - |
| | Increase/(Decrease) in Borrowings | (1,923.03) | (2,725.32) |
| | Increase/(Decrease) in Other Payables | (2,152.42) | 11,708.55 |
| | Increase/(Decrease) in Other liabilities | (3,172.47) | (61.10) |
| | Increase/(Decrease) in Lease Liability | (25.96) | (24.98) |
| | Increase/(Decrease) in Statutory Liability | 51.21 | - |
| | Increase/(Decrease) in Provisions | 13.63 | (24.90) |
| | Increase/(Decrease) in Govt. & NBCFDC grants | (12,735.06) | (12,043.15) |
| | Increase/(Decrease) in Deferred Grants | (2.84) | (0.30) |
| | Cash generated from operations | (15,377.54) | (10,784.53) |
| | Net cash from operating activities (A) | (13,685.17) | (8,902.32) |



| | | | |
|-----------|---|------------------|------------------|
| B. | CASH FLOW FROM INVESTING ACTIVITIES | | |
| | Purchase of Fixed Assets | (19.75) | (23.24) |
| | Net cash from investing activities (B) | (19.75) | (23.24) |
| C. | CASH FLOW FROM FINANCING ACTIVITIES | | |
| | Share application money received | - | 2,500.00 |
| | Net cash from Financing activities (C) | - | 2,500.00 |
| D. | Net Increase in cash and cash equivalents | (13,704.92) | (6,425.56) |
| E. | Cash and cash equivalents as at the beginning of the year | 55,865.85 | 62,291.41 |
| F. | Cash and cash equivalents as at the end of the year | 42,160.93 | 55,865.85 |
| G. | Cash and Cash Equivalents as per Balance Sheet | | |
| | Cash in Hand | 3.86 | 7.76 |
| | Balance with Banks | 42,157.07 | 55,858.09 |
| | Total | 42,160.93 | 55,865.85 |

Notes 1 to 24 form an integral part of the Financial Statements.

FOR AND ON BEHALF OF BOARD OF DIRECTORS

As per our report attached
for N S V M & Associates
Chartered Accountants
Firm No. FRN 010072S

Sd/-
(V. Ravi)
Managing Director

Sd/-
(C. Hemalatha)
Director

Sd/-
(S.P. Swamy)
General Manager
(F&A)

Sd/-
(CA Ranganathan V S)
PARTNER
Membership No 201872

Place : Bengaluru
Date : 23 May 2022



D. Devaraj Urs Backward Classes Development Corporation Ltd.,

Name of the Non-Banking Financial Company:

**D. Devaraj Urs Backward Classes
Development Corporation Ltd.,**

16-D, 4th Floor, Miller's, Tank Bund Area,
Vasanth Nagar, Bangalore-52.

CIN: U74999KA1977 SGC003237

A. STATEMENT SHOWING THE CHANGES IN EQUITY SHARE CAPITAL

(Rs in lakhs)

| Figures as on 31-03-2021 | | | Figures as on 31-03-2020 | | |
|--|---|--|--|---|--|
| Balance at the beginning of the reporting period | Changes in equity share capital during the year | Balance at the end of the reporting period | Balance at the beginning of the reporting period | Changes in equity share capital during the year | Balance at the end of the reporting period |
| Rs. | Rs. | Rs. | Rs. | Rs. | Rs. |
| 34,171.41 | 15,000.00 | 49,171.41 | 34,171.41 | Nil | 34,171.41 |

B. OTHER EQUITY

(Rs in lakhs)

| Particulars | Share application money pending allotment Rs. | Retained Earnings Rs. | Total Rs. | Share application money pending allotment Rs. | Retained Earnings Rs. | Total Rs. |
|--|---|-----------------------|-------------|---|-----------------------|-------------|
| "Balance at the beginning of the reporting period | 15,828.59 | (22,553.29) | (6,724.70) | 828.59 | (10,518.95) | (9,690.36) |
| Changes in accounting policy/ prior period errors | - | - | | | | |
| Total Comprehensive Income for the year | - | (1,893.15) | (1,893.15) | - | (12,034.34) | (12,034.34) |
| Transferred to Equity Share Capital | (15,000.00) | - | (15,000.00) | 15,000.00 | - | 15,000.00 |
| Balance at the end of the reporting period | 828.59 | (24,446.44) | (23,617.85) | 15,828.59 | (22,553.29) | (6,724.70) |



NOTE-1
CASH AND CASH EQUIVALENTS

(Rs. in lakhs)

| SI No. | Particulars | AS AT 31-03-2021 | | AS AT 31-03-2020 | |
|------------|---|---------------------|------------------|---------------------|------------------|
| (A) | CASH AND CASH EQUIVALENTS | | | | |
| | i) Cash on hand at H.O and District Offices | 3.86 | | 7.76 | |
| | ii) Balances with banks at H.O & District offices | | | | |
| | a) In current accounts | 0.07 | | 6.27 | |
| | b) In SB accounts | 11,636.05 | 11,639.98 | 19,540.50 | 19,554.53 |
| | TOTAL | | 11,639.98 | | 19,554.53 |

NOTE-2
BANK BALANCE OTHER THAN CASH AND CASH EQUIVALENTS

(Rs. in lakhs)

| SI No. | Particulars | AS AT 31-03-2021 | | AS AT 31-03-2020 | |
|--------|--|---------------------|------------------|---------------------|------------------|
| | i) Bank balance other than Cash and Cash Equivalents | | | | |
| | a) With maturity beyond 3 months but upto 12 months | 29,598.78 | | 35,021.39 | |
| | b) With more than 12 months maturity | - | | - | |
| | ii) Interest accrued but not due on Fixed Deposit | 920.95 | | 1,278.43 | |
| | iii) FD Interest receivable | 1.22 | 30,520.95 | 11.50 | 36,311.32 |
| | TOTAL | | 30,520.95 | | 36,311.32 |

- i) There is no earmarked balances with banks for unpaid dividend.
- ii) There is no balances with banks to the extent held as margin money or security against the borrowings, guarantees, other commitments.
- iii) There is no repatriation restrictions, in respect of cash and bank balances.



NOTE-3
RECEIVABLES

(Rs. in lakhs)

| SI No. | Particulars | AS AT 31-03-2021 | | AS AT 31-03-2020 | |
|--------|--|------------------|--------------|------------------|--------------|
| | | | | | |
| a. | Trade receivables (unsecured, considered good,) | - | - | - | - |
| b. | Other receivables (unsecured, considered good, recoverable in cash or in kind or value to be received) | | | | |
| 1 | Other Receivables | 0.16 | | 2.36 | |
| 2 | Receivable towards Gangakalyana* | 2.86 | | 2.86 | |
| 3 | Excess subsidy disbursed on Taxi Scheme | 18.67 | 21.69 | 23.33 | 28.55 |
| | TOTAL | | 21.69 | | 28.55 |

* Advances includes an amount of Rs.2.86 Lakhs being misappropriation of funds in respect of drilling of borewells by Sri Ravindranath, Proprietor of M/s Essential Services, Bangalore during 1-1-2005 to 31-12-2006. A case has been registered on 09-08-2008 at Krishnaraja Police Station, Mysore. The Case has been ordered and decreed by City Magistrate Court, Mysore to recover a sum of Rs. 2.86 Lakhs along with 18% interest from the date of filing the suit which amounts to Rs.9.14 Lakhs till 31.03.2021.



NOTE-4
LOANS

| | | | | |
|--|------------------|-----------|------------------|-----------|
| Loans to Backward Classes beneficiaries | - | - | - | - |
| (considered good, Unsecured for which company holds no security than the personal security of the Borrowers) | | | | |
| A. Chaitanya Margin Money loan | 3,608.69 | | 3,645.71 | |
| B. Chaitanya Direct Loan | 22,274.54 | | 22,405.82 | |
| C. Arivu Education Loan | 17,110.35 | | 14,335.07 | |
| D. State Micro Loan | 2,134.91 | | 2,066.22 | |
| E. NBCFDC Loan Scheme | 13,483.26 | | 12,526.03 | |
| | 58,611.75 | | 54,978.65 | |
| a. Loan considered Good | 18,066.19 | | 16,187.57 | |
| b. Credit impariment of loans | 31,745.17 | | 21,522.62 | |
| c. Expected Credit loss on loans | 8,800.39 | | 17,268.46 | |
| | 58,611.75 | | 54,978.65 | |
| Less : Provision of credit impaired of loans | 31,754.17 | | 21,522.62 | |
| Less : Provision of Expeced credit loss on loans | 8,800.39 | 18,066.19 | 17,268.46 | 16,187.57 |
| Loan given to Backward Classes out of grants | | | | |
| (Loans under scheme A to M considered good, unsecured for which company holds no security than the personal security of the borrowers) | | | | |
| A. Loans to Artisans and Occupational groups | 22,451.13 | | 21,930.52 | |
| B. Loans to UPpara Samaja | 275.84 | | 276.52 | |
| C. Loans to Nomadic Tribe | 5,489.89 | | 5,333.88 | |
| D. Loans to Savitha Samaja | 585.65 | | 637.38 | |
| E. Loans to Sheep Rearing | 1,462.05 | | 1,469.29 | |
| F. Loans to Devanga Samaja | 9.09 | | 9.74 | |
| G. Loans for Higher studies in Foreign University | 159.56 | | 123.46 | |
| H. Loans to Farmers under Gangakalyana | 1,103.10 | | 1,103.34 | |
| I. Loans to Other communities | 5,331.92 | | 4,093.34 | |
| J. Loans to Thigala Samaja | 41.74 | | 42.01 | |
| K. Loans to Kumbara Samaja | 1,162.20 | | 1,165.75 | |
| L. Loans to madivala Samaja | 175.88 | | 176.06 | |



| | | | | |
|--|-----------|------------------|-----------|------------------|
| M. Loans to personal affected due to ban on Liquors | 797.62 | | 805.13 | |
| | 39,045.64 | | 37,166.42 | |
| Less : provision for credit imparied of Loans from subsidy | 22,161.72 | 4,765.89 | 5,052.42 | 14,891.21 |
| Waiver of Loan Receivable from Govt. | | | | |
| opening balance | 12,392.18 | | 15,811.22 | |
| Less : Grants received from Govt. adjusted | 192.02 | 12,200.16 | 3,419.04 | 12,392.18 |
| TOTAL | | 35,032.24 | | 43,470.96 |

1. Confirmation of balance is yet to be obtained from individual borrowers, from District Offices and agencies who are entrusted with the implement. In view of insufficient details of the borrowers, the Loan are not classified as Long Term and short Term Loans.
2. Crdit impairment of loans includes an amount of Rs. 17.30 lakhs being misappropriation of funds in respect of disbursement of loan to 10 self Help Group by Sri. M. Veerabhadrappe, then District Manager, Bengaluru (U) District of the company and other during the period from 20.10.200 to 12.04.2004. A case has been registered on 10.2.2005 at Sheshadripuram police Station, Bengaluru-20. (Crime No. 27.2005). Presently it is pending for disposal before the City Magistrate Court. 100% provision has been made in the account.
3. Provision for credit imparied on loans and epacted credit loss and loans is being made as per Ind AS.



NOTE-5

OTHER FINANCIAL ASSETS

(Rs in lakhs)

| SI No. | Particulars | AS AT 31-03-2021 | | AS AT 31-03-2020 | |
|--------|---|------------------|-----------------|------------------|-----------------|
| | | Rs. | Rs. | Rs. | Rs. |
| 1 | Stamp on Hand | | 1.18 | | 1.38 |
| 2 | Accrued interest on Margin Money & Term loan | 7,126.96 | | 5,246.99 | |
| | Less: Provision for credit impaired of interest on loans | 5,734.08 | | 3,632.19 | |
| | Less: Provision for Expected credit loss on interest on loans | 581.52 | 811.36 | 924.32 | 690.48 |
| 3 | Accrued interest on Grants & Subsidy scheme | 4,460.14 | | 3,320.99 | |
| | Less: Provision for credit impaired of interest on loans from subsidy | 3,753.86 | | 2,667.85 | |
| | Less: Provision for expected credit loss on interest loans from subsidy | 534.36 | 171.92 | 209.27 | 443.87 |
| 4 | Karnataka Veerashiva Lingayat Dev. Corporation | | 22.58 | | - |
| 5 | Deposit towards fuel to vehicles | | 1.50 | | 1.50 |
| 6 | Telephone Deposit | | 0.40 | | 0.40 |
| 7 | Security deposit to Franking Machine | | 0.01 | | 0.01 |
| 8 | Nijasharana Ambigara Chowdaiah Dev. Corporation | | - | | 0.01 |
| 9 | Karnataka Uppara Dev. Corporation | | 0.47 | | 0.31 |
| 10 | Karnataka Savitha Samaja Dev. Corporation | | 0.69 | | 0.63 |
| 11 | TDS deducted receivable | | 429.94 | | 313.19 |
| 12 | Advance to CET for Education loan | | 9.85 | | 9.85 |
| 13 | Advance for Overhead Tank under CSR fund | | - | | 0.67 |
| 14 | Advance for Building maintenance | | - | | 15.00 |
| 15 | Receivable from employees(defalcation)* | | 3.33 | | 3.31 |
| | TOTAL | | 1,453.23 | | 1,480.61 |

* Receivable from employees includes misappropriated amount of Rs.3.33 Lakhs (Previous year Rs.3.31 Lakhs) by Dist. Manager, Bangalore South and Mandya.



Note 6

Property, Plant and Equipment and Intangible Assets

For the Financial Year 2020-21

(Rs in lakhs)

| Particulars | Gross Block | | | | Depreciation and Amortisation | | | Net Block | |
|--------------------------------------|-------------------|--------------|--------------------------|---------------------|-------------------------------|--------------------------|---------------------|---------------------|---------------------|
| | As at 01 Apr 2020 | Additions | Deductions / Adjustments | As at 31 March 2021 | As at 01 Apr 2020 | Deductions / Adjustments | As at 31 March 2021 | As at 31 March 2021 | As at 31 March 2020 |
| Property, Plant and Equipment | | | | | | | | | |
| Right of Use Asset | 132.88 | - | - | 132.88 | 55.12 | 24.56 | 79.68 | 53.20 | 77.76 |
| Office Equipment | 52.72 | 4.91 | 11.09 | 46.54 | 37.84 | (6.26) | 31.58 | 14.96 | 14.88 |
| Computers | 118.87 | 6.54 | 20.94 | 104.47 | 102.59 | (13.12) | 89.47 | 15.00 | 16.28 |
| Furniture and Fixtures | 88.19 | 8.30 | 8.94 | 87.55 | 51.85 | (1.55) | 50.30 | 37.25 | 36.34 |
| Vehicles | 76.40 | | - | 76.40 | 47.08 | 6.32 | 53.40 | 23.00 | 29.32 |
| Motor cars out of grants from banks | 23.95 | | - | 23.95 | 4.51 | 2.84 | 7.35 | 16.60 | 19.44 |
| Sub Total | 493.01 | 19.75 | 40.97 | 471.79 | 298.99 | 12.79 | 311.78 | 160.01 | 194.02 |
| Intangible Assets | | | | | | | | | |
| Computer Software | 67.11 | - | 5.67 | 61.44 | 40.46 | 6.24 | 46.70 | 14.74 | 26.65 |
| Sub Total | 67.11 | - | 5.67 | 61.44 | 40.46 | 6.24 | 46.70 | 14.74 | 26.65 |
| Total | 560.12 | 19.75 | 46.64 | 533.23 | 339.46 | (4.55) | 358.48 | 174.75 | 220.67 |
| Previous Year | 536.87 | 23.25 | - | 560.12 | 274.49 | 64.96 | 339.45 | 220.66 | 262.38 |

NOTE-7

OTHER NON-FINANCIAL ASSETS

(Rs in lakhs)

| SI No. | Particulars | AS AT 31-03-2021 | | AS AT 31-03-2020 | |
|--------|--|------------------|-----------------|------------------|-----------------|
| | | Rs. | Rs. | Rs. | Rs. |
| 1 | Advance for Lift Irrigation * | | 331.04 | | 271.64 |
| 2 | Prepaid Expenses | | 36.00 | | 8.66 |
| 3 | Advance for Energisation of Gangakalyana units | | 1,973.00 | | 1,672.50 |
| 4 | Advance for construction of Dhobi Ghat | | 6.16 | | 3.40 |
| | TOTAL | | 2,346.20 | | 1,956.20 |

* Pending receipt of expenditure statements a sum of Rs.331.04 Lakhs(Previous year Rs. 271.64 Lakhs) is included under advances representing amount sent to Zilla Panchayaths/Dr.B.R.Ambedkar Development Corporation/ Agencies towards implementation of Irrigation Scheme out of the Grant-in-aid given by Government and it also includes advances given to PRE Division,Zilla Panchayaths to implement lift irrigation Rs. 35.82 Lakhs (Previous year Rs.32.48 Lakhs) is pending for more than 3 years.



NOTE-8
OTHERS PAYABLES

(Rs in lakhs)

| SI No. | Particulars | AS AT 31-03-2021 | | AS AT 31-03-2020 | |
|--------|---|------------------|-----------------|------------------|-----------------|
| | | Rs. | Rs. | Rs. | Rs. |
| | Others Payables (total outstanding dues of creditors other than micro enterprises and small enterprises) | | | | |
| 1 | EMD for Gangakalyana | | 42.79 | | 39.15 |
| 2 | EMD for supply of Bicycle to Savitha Samaja | | - | | 1.00 |
| 3 | EMD for printing | | - | | 0.08 |
| 4 | EMD for Hiring of taxi | | 0.18 | | 0.13 |
| 5 | Security deposit for Gangakalyana scheme** | | 2,008.15 | | 2,225.14 |
| 6 | Pumpset inspection charges | | 64.55 | | 63.34 |
| 7 | Borewell inspection charges | | 30.57 | | 26.92 |
| 8 | Payable to Drilling Agency | | 3.07 | | 3.07 |
| 9 | Tender unbalance amount payable | | 275.03 | | - |
| 10 | Outstanding expenses - schemes | | 480.46 | | 2,693.55 |
| 11 | Gratuity, GIS & EL encashment of retired staff | | 32.52 | | 31.34 |
| 12 | Unspent balance of KUDC Ltd | | 78.23 | | - |
| 13 | Unspent balance of KVDC Ltd. | | 5.77 | | 43.14 |
| 14 | Others payable | | 5.94 | | 5.46 |
| 15 | Salary deductions | | 1.82 | | 1.43 |
| 16 | NBCFDC -CSR fund | | - | | 0.78 |
| 17 | Loan recovery refundable to beneficiaries | | 12.00 | | 11.35 |
| 18 | Central Gangakalyana Scheme - Grants returnable to ZPs * | 133.86 | | 133.86 | |
| | add: Interest accrued | 206.80 | 340.66 | 200.49 | 334.35 |
| 19 | Grant of Arya Vysya Dev. Corporation | | - | | 0.23 |
| 20 | KEA towards Arivu | | - | | 47.41 |
| | TOTAL | | 3,381.74 | | 5,527.87 |

* The unspent balance of grants and accrued interest of Rs.340.66 Lakhs (previous year Rs.334.35 Lakhs) received from ZPs towards Central Gangakalyana scheme is returnable to the respective ZPs as per the letter dated 10-8-2000 of RDPR Department. In the absence of terms and conditions, interest has been provided on Central Gangakalyana unspent amount at 5.71% per annum.

** Represents amount deducted from the bills of contractors of drilling of borewells, supply of pumps sets and lift irrigation schemes relating to 1999-00 to 2020-21.

**NOTE-9****BORROWINGS (OTHER THAN DEBT SECURITIES)**

(Rs in lakhs)

| Particulars | AS AT 31-03-2021 | | AS AT 31-03-2020 | |
|---|---------------------|-----------------|---------------------|-----------------|
| | Rs. | Rs. | Rs. | Rs. |
| Long Term Borrowings | | | | |
| 1. Unsecured loan from NBCFDC (Fully Guaranteed by Govt. of Karnataka) | | | | |
| Opening Balance | 5,564.90 | | 7,434.20 | |
| Add: Transfer from Short Term borrowings | 1,876.87 | | 2,732.89 | |
| Add: Loan received during the year | - | | 1,500.00 | |
| | 7,441.77 | | 11,667.09 | |
| Less: Repayment during the year | 1,923.03 | | 4,225.32 | |
| Less: Transfer to Short Term borrowings | 1,516.38 | 4,002.36 | 1,876.87 | 5,564.90 |
| 2. Unsecured loan from Govt. of Karnataka | | 876.00 | | 876.00 |
| TOTAL (i) | | 4,878.36 | | 6,440.90 |
| Short Term Borrowings | | | | |
| Unsecured loan from NBCFDC (Fully Guaranteed by Govt. of Karnataka) | | | | |
| Short Term borrowings | | 1,516.38 | | 1,876.87 |
| TOTAL (ii) | | 1,516.38 | | 1,876.87 |
| TOTAL (i+ii) | | 6,394.74 | | 8,317.77 |
| Borrowings in India | | 6,394.74 | | 8,317.77 |
| Borrowings outside India | | NIL | | NIL |
| TOTAL(B) TO TALLY WITH (A) | | 6,394.74 | | 8,317.77 |

1. The loan from NBCFDC is unsecured and fully guaranteed by Govt of Karnataka and is to be repaid in quarterly instalment ranges from 4 years to 15 years at 1% to 3% rate interest.
2. Government has released Rs.876.00 Lakhs during 2013-14 vide G.O. No. BCW 743 BMS 2015 dated 20-03-2014 under the head of account 6225-03-800-0-02-394 towards implementing Arivu-Education loan to backward classes students. The interest & penal interest payable is shown under contingent liability.
3. There is no debts due by directors or other officers of the NBFC or any of them either severally or jointly with any other person or debts due by firms including limited liability partnerships (LLPs), private companies respectively in which any director is a partner or a director or a member.



NOTE-10

OTHER FINANCIAL LIABILITIES

(Rs in lakhs)

| SI No. | Particulars | AS AT 31-03-2021 | | AS AT 31-03-2020 | |
|--------|---|------------------|-----------------|------------------|------------------|
| | | Rs. | Rs. | Rs. | Rs. |
| 1 | Share application money over & above Authorised Share Capital | | 1,671.41 | | 1,671.41 |
| 2 | Interest returnable to Treasury | | 46.82 | | 46.82 |
| 3 | Guarantee Commission to Govt. of Karnataka | | 66.77 | | 84.49 |
| 4 | Outstanding Liabilities | | 153.38 | | 162.90 |
| 5 | Advertisement and Court Fee payable | | - | | 2.41 |
| 6 | Interest on unutilised subsidy payable to Govt. | | 7,782.51 | | 6,551.51 |
| 7 | Karnataka Madivala Machideva Dev Corporation | | - | | 1,875.00 |
| 8 | Karnataka Nomadic & Semi Nomadic Corporation | | - | | 2,499.51 |
| 9 | Karnataka Savitha Samaja Deve Coporation | | 0.65 | | - |
| 10 | Karnataka Vishwakarma Dev. Corporation | | 0.05 | | 0.01 |
| | TOTAL | | 9,721.59 | | 12,894.06 |

NOTE-11

PROVISIONS

Provisions for Employee Benefits

I. Long Term Provisions

(Rs in lakhs)

| SI No. | Particulars | AS AT 31-03-2021 | | AS AT 31-03-2020 | |
|--------|-----------------------------------|------------------|---------------|------------------|---------------|
| | | Rs. | Rs. | Rs. | Rs. |
| | Provision towards E.L. encashment | | 161.36 | | 135.29 |
| | TOTAL (I) | | 161.36 | | 135.29 |

II. Short term Provisions

(Rs in lakhs)

| SI No. | Particulars | AS AT 31-03-2021 | | AS AT 31-03-2020 | |
|--------|-----------------------------------|------------------|---------------|------------------|---------------|
| | | Rs. | Rs. | Rs. | Rs. |
| | Provision towards E.L. encashment | | 16.60 | | 27.04 |
| | TOTAL (II) | | 16.60 | | 27.04 |
| | TOTAL (I) + (II) | | 175.96 | | 162.33 |



NOTE-12

OTHER NON-FINANCIAL LIABILITIES

Unspent balances of Govt. Grants

(Rs in lakhs)

| SI No. | Particulars | AS AT 31-03-2021 | | AS AT 31-03-2020 | |
|----------|--|---------------------|-----------|---------------------|-----------|
| | | Rs. | Rs. | Rs. | Rs. |
| A | Subsidy schemes | | | | |
| | Opening Balance | 62,861.20 | | 70,820.57 | |
| | Add: Grants received during the year | 8,000.00 | | 14,327.50 | |
| | | 70,861.20 | | 85,148.07 | |
| | Less: Grants transferred for repayment of loan | - | | 3,000.00 | |
| | Less: Interest on Subsidy payable to Govt | - | | 4,186.36 | |
| | Less: Expenditure towards irrigation & energisation | 7,279.07 | | 11,112.52 | |
| | Less: Subsidy disbursed | 750.47 | | 3,937.34 | |
| | Less: EDP Training | - | | 50.66 | |
| | Add; EMD on purchase of Bicycle | 1.00 | | - | |
| | | 62,832.66 | | 62,861.19 | |
| | Less: Loans to Artisans and Occupational groups | 22,451.13 | | 21,930.52 | |
| | Less: Loans to Uppara Samaja | 275.84 | | 276.52 | |
| | Less: Loans to Savitha Samaja | 585.64 | | 637.38 | |
| | Less: Loans to Sheep Rearing | 1,462.05 | | 1,469.29 | |
| | Less: Loans to Devanaga Samaja | 9.09 | | 9.74 | |
| | Less: Loans for Higher studies in foreign universities | 159.56 | | 123.46 | |
| | Less: Loans to Farmers under Gangakalyana | 1,103.10 | | 1,103.34 | |
| | Less: Loans to Other Communities | 5,331.92 | | 4,093.34 | |
| | Less: Loans to Thigala Samaja | 41.74 | | 42.01 | |
| | Less: Loans to Kumbara Samaja | 1,162.20 | | 1,165.38 | |
| | Less: Loans to Madivala Samaja | 175.88 | | 176.06 | |
| | Less: Loans to persons affected due to ban on Liquors | 797.62 | 29,276.89 | 805.13 | 31,029.03 |
| B | Schemes for Nomadic Tribes | | | | |
| | Opening balance | 6,889.47 | | 7,461.75 | |
| | Less: Interest on Subsidy payable to Govt | - | | 270.28 | |



| | | | | | |
|----------|---|-----------------|------------------|-----------------|------------------|
| | Less: Subsidy disbursed | 130.91 | | 238.37 | |
| | Less: Expenditure towards irrigation & energisation | 103.99 | | 63.63 | |
| | | 6,654.57 | | 6,889.47 | |
| | Less: Loans to Nomadics and Semi Nomadics | 5,489.90 | 1,164.67 | 5,333.88 | 1,555.59 |
| C | NBCFDC EDP Training | | 0.34 | | 0.34 |
| D | Grants towards Repayment of loan to NBCFDC | | | | |
| | Opening balance | 643.79 | | 1,195.34 | |
| | Add: Grant received from Govt. | - | | 3,000.00 | |
| | | 643.79 | | 4,195.34 | |
| | Less: Interest on Subsidy payable to Govt | - | | 120.90 | |
| | Less: Waiver of Loan to Backward Classes | 192.02 | | 3,419.05 | |
| | Less: Interest on loan from National Corporations | 3.07 | 448.70 | 11.62 | 643.79 |
| | TOTAL | | 30,890.60 | | 33,228.75 |

NOTE-13

LOANS TO BACKWARD CLASSES OUT OF GRANTS

(Rs. in lakhs)

| SI No. | Particulars | AS AT 31-03-2021 | | AS AT 31-03-2020 | |
|-----------|--|------------------|-----|------------------|-----|
| | | Rs. | Rs. | Rs. | Rs. |
| A. | Loans to Artisans and Occupational groups | 22,451.13 | | 21,930.52 | |
| B. | Loans to Uppara Samaja | 275.84 | | 276.52 | |
| C. | Loans to Nomadic Tribes | 5,489.89 | | 5,333.88 | |
| D. | Loans to Savitha Samaja | 585.65 | | 637.38 | |
| E. | Loans to Sheep Rearing | 1,462.05 | | 1,469.29 | |
| F. | Loans to Devanaga Samaja | 9.09 | | 9.74 | |
| G. | Loans for higher studies in Foreign Universities | 159.56 | | 123.47 | |
| H. | Loans to Farmers under Gangakalyana | 1,103.10 | | 1,103.34 | |
| I. | Loans to Other Communities | 5,331.92 | | 4,093.34 | |
| J. | Loans to Thigala Samaja | 41.74 | | 42.01 | |
| K. | Loans to Kumbara Samaja | 1,162.20 | | 1,165.75 | |



| | | | | | |
|----|---|------------------|-----------------|------------------|------------------|
| L. | Loans to Madivala Samaja | 175.88 | | 176.06 | |
| M. | Loans to persons affected due to ban on Liquors | 797.62 | | 805.13 | |
| | | 39,045.67 | | 37,166.42 | |
| | Less: Provision for credit impaired of loans from subsidy | 22,118.06 | | 17,222.79 | |
| | Less: Provision for Expected credit loss on loans from subsidy | 12,161.72 | 4,765.89 | 5,052.41 | 14,891.22 |
| | Interest accrued and due | 4,460.14 | | 3,320.99 | |
| | Less: Provision for credit impaired of interest on loans from subsidy | 3,753.86 | | 2,667.85 | |
| | Less: Provision for Expected credit loss on interest loans from subsidy | 534.36 | 171.92 | 209.27 | 443.87 |
| | TOTAL | | 4,937.81 | | 15,335.09 |

NOTE-14

DEFERRED GRANTS

(Rs. in lakhs)

| SI No. | Particulars | AS AT 31-03-2021 | | AS AT 31-03-2020 | |
|--------|--------------------------------|------------------|--------------|------------------|--------------|
| | | Rs. | Rs. | Rs. | Rs. |
| 1 | Grants for Motor Car from Bank | | 16.60 | | 19.44 |
| | TOTAL | | 16.60 | | 19.44 |

NOTE-15

LEASE LIABILITIES

(Rs. in lakhs)

| SI No. | Particulars | AS AT 31-03-2021 | | AS AT 31-03-2020 | |
|--------|-----------------|------------------|--------------|------------------|--------------|
| | | Rs. | Rs. | Rs. | Rs. |
| 1 | Lease Liability | | 37.07 | | 63.03 |
| | TOTAL | | 37.07 | | 63.03 |



NOTE-16
STATUTORY LIABILITIES

(Rs. in lakhs)

| SI No. | Particulars | AS AT 31-03-2021 | | AS AT 31-03-2020 | |
|--------|-------------------------------|------------------|--------------|------------------|--------------|
| | | Rs. | Rs. | Rs. | Rs. |
| 1 | TDS and Others Payable | | 43.62 | | 14.68 |
| 2 | GST Payable | | 29.55 | | 7.86 |
| 3 | Professional Tax Payable | | 0.03 | | 0.03 |
| 4 | Employees share of PF Payable | | 2.32 | | 2.32 |
| 5 | Employer share of PF Payable | | 3.86 | | 3.27 |
| | TOTAL | | 79.38 | | 28.16 |

NOTE-17
EQUITY SHARE CAPITAL

(Rs. in lakhs)

| SI No. | Particulars | AS AT 31-03-2021 | | AS AT 31-03-2020 | |
|--------|--|------------------|------------------|-------------------|------------------|
| | | Rs. | Rs. | Rs. | Rs. |
| | AUTHORISED | | | | |
| | 500,00,000 Equity Shares of Rs. 100/- each | | | | |
| | (Previous years 5,00,00,000 Equity Shares of Rs.100/- each) | | 50,000.00 | | 50,000.00 |
| | ISSUED, SUBSCRIBED AND PAID UP | | | | |
| | 49171410 Equity Shares of Rs.100/- each for cash (Previous years 34171410 Equity Share of Rs.100/- each) | | 49,171.41 | | 34,171.41 |
| | Reconciliation of the shares outstanding at the beginning and at the end of the reporting period | | | | |
| | Number of shares | 34171410 | | 34,171,410 | |
| | Amount | | 34,171.41 | | 34,171.41 |
| | Issued during the year | 15000000 | 15,000.00 | | |
| | Govt. of Karnataka is holding 100% Share Capital | | | | |
| | (Previous year Govt. of Karnataka held 100% Share Capital) | | | | |
| | TOTAL | 49171410 | 49,171.41 | 34,171,410 | 34,171.41 |



NOTE-18
OTHER EQUITIES

(Rs. in lakhs)

| SI No. | Particulars | AS AT 31-03-2021 | | AS AT 31-03-2020 | |
|--------|---|------------------|--------------------|------------------|-------------------|
| | | Rs. | Rs. | Rs. | Rs. |
| 1 | Share Application money pending allotment | | 828.59 | | 15,828.59 |
| 2 | Reserves & Surplus | | | | |
| | Profit & Loss | | | | |
| | Opening balance | (22,553.29) | | (10,518.95) | |
| | Less: Loss for the current year | (1,893.15) | | (12,034.34) | |
| | Add: Other Comprehensive Income | - | (24,446.44) | - | (22,553.29) |
| | TOTAL | | (23,617.85) | | (6,724.70) |

NOTE-19
INTEREST INCOME

(Rs. in lakhs)

| Particulars | Current Year | | Previous Year | |
|--|--------------|---|---------------|---|
| | | Interest Income on Financial Assets classified at fair value through profit or loss | | Interest Income on Financial Assets classified at fair value through profit or loss |
| | | Rs. | | Rs. |
| Interest on Loans | 317.00 | | 462.45 | |
| Interest accrued and due | 1,879.96 | | 1,596.40 | |
| | 2,196.96 | | 2,058.85 | |
| Less: 1) Provision for Credit impaired of interest | 2,101.88 | | 1,360.33 | |
| 2) Provision for expected credit loss on interest | - | | 358.86 | |
| Add : Provision for expected credit gain of interest | 342.80 | 437.88 | - | 339.66 |
| Interest on deposits with Banks | | | | |
| i) Interest on Fixed deposit | 744.00 | | 1,186.92 | |
| ii) Interest on SB account | 236.48 | 980.48 | 131.05 | 1,317.97 |
| TOTAL | | 1,418.36 | | 1,657.63 |



**NOTE-20
OTHER INCOME**

(Rs. in lakhs)

| Particulars | Current Year | | Previous Year | |
|---------------------------------------|--------------|---|---------------|---|
| | | Interest Income on Financial Assets classified at fair value through profit or loss | | Interest Income on Financial Assets classified at fair value through profit or loss |
| | | Rs. | | Rs. |
| Others | | | | |
| Miscellaneous Income | | 3.35 | | 6.54 |
| Issue of Tender Forms | | 0.02 | | 0.02 |
| Grants from NBCFDC | | 10.00 | | - |
| Income from Grant received from Banks | | 2.84 | | 2.84 |
| TOTAL | | 16.21 | | 9.40 |

**NOTE-21
FINANCE COSTS**

(Rs. in lakhs)

| Particulars | Current Year | | Previous Year | |
|--|--------------|---|---------------|---|
| | | Interest Income on Financial Assets classified at fair value through profit or loss | | Interest Income on Financial Assets classified at fair value through profit or loss |
| | | Rs. | | Rs. |
| Interest on borrowings | | | | |
| Interest on loan from NBCFDC | 139.30 | | 147.21 | |
| Less: Grants received from Govt. | 3.06 | 136.24 | 11.62 | 135.59 |
| Interest payable to ZPs | | 6.30 | | 7.07 |
| Guarantee Commission to Govt. of Karnataka | | 66.77 | | 84.49 |
| Interest on Lease Liability | | 3.88 | | 5.44 |
| TOTAL | | 213.19 | | 232.59 |



NOTE-22

EMPLOYEE BENEFITS EXPENSES

(Rs. in lakhs)

| SI No. | Particulars | Current Year Rs. | Previous Year Rs. |
|--------|---|------------------|-------------------|
| 1 | Salaries and wages | 404.31 | 424.36 |
| 2 | Contribution to provident and other funds | 37.36 | 43.01 |
| 3 | Staff welfare expenses | 0.35 | - |
| 4 | Premium towards Gratuity | 19.20 | 17.97 |
| 5 | Encashment of leave Salary | 37.21 | 21.48 |
| 6 | Employees Deposit Linked Insurance | 0.57 | 0.52 |
| 7 | TA to Staff | 2.42 | 0.71 |
| 8 | HTC To staff | - | 0.11 |
| 9 | Medical reimbursement to staff | 1.09 | 0.34 |
| 10 | Excess provision for salary | - | (0.90) |
| 11 | Excess provision for Gratuity | - | (15.93) |
| | Directors Remuneration and others | | |
| 12 | Remuneration and HRA to Chairman | 2.69 | 8.44 |
| 13 | Salary to Managing Director | 19.42 | 22.07 |
| 14 | TA to Chairman | 0.54 | 3.78 |
| 15 | TA to Managing Director | 0.88 | 0.43 |
| 16 | TA to Board of Directors | 0.78 | - |
| 17 | EL Encashment to Managing Director | 1.60 | 0.75 |
| | TOTAL | 528.42 | 527.14 |

NOTE-23

OTHER EXPENSES

(Rs. in lakhs)

| SI No. | Particulars | Current Year Rs. | Previous Year Rs. |
|--------|------------------------------|------------------|-------------------|
| 1 | Rent, taxes and energy costs | | |
| | Electricity and Water | 7.43 | 13.60 |
| | Maintenance Charges | 19.36 | 22.20 |
| 2 | Repairs and maintenance | | |
| | Repairs and renewals | 14.10 | 18.98 |
| | Cleaning and maintenance | 70.00 | 9.72 |
| | Vehicles Maintenance | 28.15 | 21.29 |
| 3 | Communication Cost | | |
| | Telephones | 10.12 | 10.72 |

೩. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ



| | | | |
|----|--|-----------------|------------------|
| | Postage | 7.18 | 12.51 |
| 4 | Printing and stationary | 26.85 | 42.98 |
| 5 | Advertisement and publicity | 5.40 | 25.24 |
| 6 | Director's fees, allowances and expenses | | |
| | Directors Sitting fee | 0.52 | 0.17 |
| 7 | Auditor's fees and expenses | | |
| | Statutory Audit Fee | 1.77 | 1.77 |
| | Taxation Matters Fee | - | 0.47 |
| | Internal Auditors Fee | 5.32 | 4.32 |
| | Out of Pocket Expenses to Auditors | 0.39 | 0.42 |
| 8 | Legal and Professional charges | 19.00 | 18.17 |
| 9 | Insurance | | |
| | Vehicles Insurance | 1.75 | 1.42 |
| 10 | Other expenditure | | |
| | Bank Commission and charges | 1.72 | 1.66 |
| | Devaraj Urs Birth Day Celebration | 2.62 | 3.53 |
| | Newspapers and Periodicals | 0.72 | 0.38 |
| | Hospitality and Curtesy | 4.08 | 3.43 |
| | Meeting Expenses | 3.23 | 3.88 |
| | Professional Tax | 0.03 | 0.03 |
| | Administration charges on PF | 1.60 | 1.80 |
| | Conveyance | 0.20 | 2.21 |
| | Out sourcing Expenses (Data Entry, Ledger Keeping, Watchmen, Drivers, Xerox Operator, Group-D) | 430.33 | 405.00 |
| | Car Hire Charges at Districts | 95.79 | 97.98 |
| | Miscellaneous | 1.49 | 2.09 |
| | Filing and Registration fee | 1.24 | 15.56 |
| | Training to staff | - | 2.08 |
| | Provision for Credit Impaired loans and Expected Credit losses | 1,754.48 | 12,127.89 |
| | Transportation Expenses | 0.73 | 0.73 |
| | Interest on delayed payments | 4.20 | 1.10 |
| | Expenses for Recovery of loan | 0.65 | 1.89 |
| | Loss on disposal of assets | 3.82 | - |
| | Evaluation of scheme | - | 1.46 |
| | TOTAL | 2,524.27 | 12,876.68 |



NOTE-24: SIGNIFICANT ACCOUNTING POLICIES AND NOTES ON ACCOUNTS:

A. Significant Accounting Policies:

a) Basis of Preparation

These Financial Statements are prepared on accrual and under the historical cost convention other than those assets which are measured at fair values at the end of each reporting period as detailed in the accounting policies reported below. Historical cost is generally based on the fair value of the consideration given in exchange for goods and services. Financial statements have been prepared on accrual basis except Interest on Savings Bank Accounts.

Accounting policies have been consistently applied except where a newly issued accounting standard is initially adopted or a revision to an existing accounting standard requires a change in the accounting policy hitherto. Management evaluates all recently issued or revised accounting standards on an on-going basis. Accounting policies not specifically referred to otherwise are in consonance with prudent accounting principles.

Fair value is the price that would be received to sell an asset or paid to transfer the liability in an orderly transaction between market participants at the measurement date, regardless of whether that price is directly observable or estimated using another valuation technique. In estimating the fair value of an asset or a liability, the Company takes into account the characteristics of the asset or liability if market participants would take those characteristics into account when pricing the asset or liability at the measurement date.

b) Use of estimates and judgements:

Estimates and judgements are continually evaluated and are based on historical and other factors, including expectations of future events that are believed to be reasonable under the circumstances.

The entity makes estimates and takes assumptions concerning the future. The resulting accounting estimates will, by definition, seldom equal the related actual results. The estimates and assumptions that have a significant risk of causing a material adjustment to the carrying amounts of assets and liabilities within the next financial year are detailed below:

1. Useful lives of property, plant and equipment:

The Company reviews the useful life of property, plant and equipment at the end of each reporting period. This assessment may result in change in depreciation expense in future periods.

2. Provisions and contingent liabilities:

A provision is recognized when the Entity has present obligation as result of past event and it is probable that an outflow of resources will be required to settle the obligation, in respect of which a reliable estimate can be made. Provisions (excluding retirement benefits and compensated absences) are not discontinued to its present value and are determined based on best estimate required to settle the obligation at the balance sheet date. These are



reviewed at each balance sheet date adjusted to reflect the current best estimates. Contingent liabilities are not in the financial statements. A Contingent asset is neither recognized nor disclosed in the financial statements.

c) Cash Flow Statements:

Cash Flow Statement has been prepared under Indirect Method, whereby profit before tax is adjusted for the effects of transactions of a non-cash nature and any accruals of past or future cash receipts or payments. The cash flows from operating, investing and financing activities of the Company are segregated. Cash and Cash Equivalents comprise cash in hand, current and other accounts (including fixed deposits) held with banks.

d) Events occurring after the Balance Sheet Date:

Assets and Liabilities & Income and Expenditure are adjusted for events occurring after the balance sheet date that provide additional evidence to assist the estimation of amounts relating to conditions existing at the balance sheet date.

e) Prior period/ Extra-ordinary items:

Significant items of extra-ordinary nature, and prior period incomes and expenditures, are accounted in accordance with Ind AS -8 Accounting Policies, Changes in Accounting Estimates and Errors.

f) Properties, plant and equipment and Depreciation & Amortization:

- i) Fixed Assets are stated at cost less accumulated depreciation and impairment loss, if any.
- ii) Depreciation on assets whose actual value does not exceed Rs 5000 is provided at 100%.
- iii) Cost comprises of purchase price and any attributable cost of bringing the assets to working condition.
- iv) Depreciation on Leasehold Asset is provided on straight line method over the lease period.
- v) Depreciation on Fixed Assets is provided on Straight Line Method as per rates set out in Schedule II of the Companies Act, 2013 as amended up to date.
- vi) Depreciation on Fixed Assets added/disposed-off/discarded during the year is provided on pro-rata basis with reference to the date of addition/disposal/discarding.
- vii) Intangible assets with finite useful lives that are acquired are carried at cost less accumulated amortization and accumulated impairment losses. Amortization is recognized on a straight-line method over five years estimated useful lives of the intangible. The estimated useful life and amortization method are reviewed at the end of each reporting period, with the effect of any changes in estimate being accounted for on a prospective basis. Intangible assets derecognized on disposal, or when no future economic benefits are expected from use or disposal. Gains or losses arising from derecognition of an intangible asset, measured as the difference between the net disposal proceeds and the carrying amount of the asset, are recognized in profit or loss when the asset derecognized.



- viii) The Company has depreciated the entire cost of assets and not retained any residual value in case of assets whose useful life has expired prior to FY 2015-16. From FY 2015-16, the Company has depreciated assets after retaining a residual value of 5% of the cost of assets.

g) Revenue Recognition:

- i) Interest on Margin Money and Term Loan is recognized on accrual basis.
- ii) Interest earned on unspent balance of Grants and subsidies & interest accrued and due there on are shown interest payable to the Government of Karnataka under interest on unutilized subsidy grouped under other payables. Interest earned on loan schemes being implemented out of Grants and subsidy is recognized as income.
- iii) Interest accrued on loan schemes implemented out of Grants is being disclosed under Loans to Backward Classes out of Grants
- iv) Interest received on loan is accounted as interest earned during the current year instead of classification as current year interest and previous years interest.
- v) Interest on deposit with Banks is recognized on accrual basis except interest on Savings bank accounts.

h) Accounting of Grants:

- i) Grants received from the State Government for the implementation of specified schemes are appropriated towards loans to beneficiaries, subsidies & expenses on schemes as per the terms of Project Plan report approved by the Board.
- ii) Grants received for giving loans to beneficiaries & unspent grants are disclosed separately under the head "Other Non-Financial Liabilities".
- iii) The Company follows the capital approach for recognition of government grants received towards implementation of Ganga Kalyana Scheme. Accordingly, the expenses incurred for implementation of Ganga Kalyana Scheme is reduced from the unspent grants balances in the balance sheet.
- iv) Grants related to depreciable Fixed Assets are treated as deferred income & disclosed separately under the head "Deferred Grants from banks". Such Grants are allocated to income over the periods and in proportion in which depreciation on those Fixed Assets is charged.

i) Employee Benefits:

- i) All Short-term employee benefits are recognized at their undiscounted amount in the accounting period in which they are incurred.
- ii) Provident Fund: It's a Defined Contribution Plan. The Company makes contribution at a pre-determined rate to the Provident Fund scheme administered by the Provident Fund Authorities, Government of India and the same is charged to Profit & Loss Account. The company has no further obligation/s to the scheme beyond this contribution.

In respect of employees deputed from Government, no contribution is required from the



company & in respect of employees deputed from other PSU's, contribution is made to the parent company as per the terms of deputation.

- iii) **Gratuity:** It's a Defined Contribution Plan. The Company makes a contribution to a scheme for payment of Gratuity through a fund administered by LIC of India & the same is charged to Profit & Loss Account. The company has no further obligation/s to the scheme beyond this contribution.

In respect of employees deputed from Government, no contribution is required from the company & in respect of employees deputed from other PSU's, contribution is made to the parent company as per the terms of deputation.

- iv) **Earned Leave encashment:** It is a Defined Benefit Plan. The Provision for earned leave encashment is based on the present value of defined obligation which is computed on the basis of Actuarial valuation using the Projected Unit Credit Method and charged to Profit & Loss Account.

In respect of employees deputed from Government, no contribution is required from the company & in respect of employees deputed from other PSU's, contribution is made to the parent company as per the terms of deputation.

j) Segment Reporting:

The company is engaged in giving financial assistance & support to backward classes. The company has no business and geographical segments to report.

k) Related Party Disclosures:

Government of Karnataka is 100% shareholder of the Company. Remuneration paid to key management personnel other than Independent non-executive Directors is disclosed separately as "Directors' Remuneration & other expenses" in the notes on accounts.

The company is a Government Related Entity as defined in Ind AS 24 - Related Party Disclosures. The company has availed exemption from disclosures as provided in Para 25 of the Standard. The information as required by Para 26 of the Standard is as under:

l) Earnings per share:

In determining the earnings per share, the Company considers the net profit/loss after tax inclusive of the post-tax effect of extra-ordinary/exceptional items if any. The number of shares used for computing the earnings per share is the weighted average number of shares outstanding during the period.

m) Provisions, contingent liabilities and contingent assets:

A provision is recognized by the company when:

- a) The company has a present obligation as a result of past event;
- b) It is possible that an outflow of resources embodying economic benefits will be required to settle the obligation.



- c) A realizable estimate can be made of the amount of obligation;

Contingent liabilities are disclosed by way of notes on accounts under each clause of contingent liability at the balance sheet date with brief description of the nature of the Contingent liability. Wherever practicable, the estimate of the financial implication is indicated against each contingent liability.

Contingent assets are neither recognized nor disclosed.

n) Impairment of non-financial assets:

At the end of each reporting period, the entity reviews the carrying amounts of its tangible and intangible assets with finite life, to determine whether there is any indication that those assets have suffered an impairment loss. If any indication exists, the recoverable amount of the asset is estimated to determine the extent of the impairment loss (if any). When it is not possible to estimate the recoverable amount of an individual asset, the Entity estimates the recoverable amount of the cash generating unit to which the asset belongs. If the impairment loss of an asset is estimated to be less than its carrying amount, the carrying amount of the asset is reduced to its recoverable amount by charging the loss to profit and loss account. In case the impairment loss subsequently reverses, the carrying amount of the asset is increased to the revised estimates of its recoverable amount, but so that the increased amount does not exceed the carrying amount that would have been determined had no impairment loss been recognized for the asset in prior years by reversal impairment loss in profit and loss account.

o) Recognition and measurement of financial assets:

Financial assets and Financial liabilities are recognized when the Entity becomes a party to the contractual provisions of the instruments. All financial assets and liabilities are recognized at fair value on initial recognition, except for trade receivable which are initially measured at transaction price. Transaction costs that are directly attributable to the acquisition or issue of financial assets and financial liabilities are added or deducted from the fair value of the financial assets or financial liabilities, as appropriate, on initial recognition.

- (a) Financial Assets: All recognized financial assets are subsequently measured in their entirety at either amortized cost or fair value, depending on the classification of the financial assets.

- (b) Classification of Financial Assets:

Financial assets at amortized cost: Financial assets are subsequently measured at amortized cost if these financial assets are held within a business whose objective is to hold these assets in order to collect contractual cash flows and the contractual terms of the financial asset give rise on specified dates to cash flows that are solely payments of principal and interest on the principle amount outstanding.

Financial assets at fair value through other comprehensive income: Financial assets are measured at fair value through other comprehensive income if these financial assets are held within a business whose objective is achieved by both collecting contractual cash flows and selling financial assets and the contractual terms of the financial asset give rise on specified



dates to cash flows that are solely payments of principle and invest on the principle amount outstanding.

Financial assets at fair value through Profit and loss account: Financial assets are measured at fair value through other profit and loss account on initial recognition. The transaction costs directly attributable to the acquisition of financial assets and liabilities at fair value through profit and loss are immediately recognized in statement of profit and loss.

(c) Financial liabilities: Financial liabilities are measured at amortized cost using the effective interest method (EIM). Effective Interest Method, is a method of calculating the amortized cost of a debt instrument and of allocating interest income over the relevant period. The Effective interest rate is the rate that exactly discounts estimated future cash receipts (including all fees and points paid or received that form an integral part of the effective interest rate, transactions costs and other premiums or discounts) though the expected life of the debt instrument or where appropriate, a shorter period, to the gross carrying amount on initial recognition.

The Company has not disclosed the fair value of cash & cash equivalents, loans, other receivables, other financial assets, trade payables, borrowings and other financial liabilities as their carrying value are a reasonable approximation of their fair value.

p) Impairment of Financial Assets:

The Company is engaged in the principal business of providing loans to backward class community. Loans are advanced against specific rate of interest to be repaid in pre-determined installments. Since they meet the criteria under amortized cost by fulfilling the following two conditions, the company has computed the fair value of such assets under amortized cost.

- i) Loan assets are held within a business model whose objective is to hold assets for collecting contractual cash flows and
- ii) The contractual terms of the said loan assets give rise to cash flows, on specified dates, that are solely payments of principal and interest thereon (SPPI).

q) Credit-impaired loan assets:

At each reporting date, the Company assesses whether financial assets carried at amortized cost are credit-impaired, if any, A financial asset is 'credit-impaired' when one or more that have a detrimental impact on the estimated future cash flows of the financial asset have occurred. Evidence that a financial asset is credit-impaired includes the following observable data:

A breach of contract such as a default or past due event;

- i) It is becoming probable that the borrower will enter bankruptcy or another financial reorganization or
- ii) The contractual period of the loan account has expired

r) Expected Credit Loss:

Expected credit loss on loan assets are calculated by taking into consideration the probability of default and the exposure to loss given default.



Provisions:

- i. Provisions have been made fully against the credit impaired loans at each reporting date.
- ii. Provisions against expected credit loss have been made in proportion to probability of default and the exposure to loss given default.

s) Impairment assessment:

Measurement for Expected Credit Loss (ECL)

ECL is measured in the following manner:

The Company calculates ECL based on probability-weighted scenarios to measure the expected cash shortfalls, discounted at an approximation to the Effective Interest Rate (EIR). A Cash shortfall is the difference between the cash flows that are due to the Entity in accordance with the contract and the cash flows that the Entity expects to receive on due date. Accordingly, the ECL is arrived applying the formal of $ECL = PD * LGD * EAD$, where

ECL-Expected Credit Loss

Present value of difference between contractual cash flows and actual cash flows expected to be received over a given time horizon.

PD-Probability of Default

The Probability of Default is an estimate of the likelihood of default over a given time horizon. A default may only happen at a certain time over the assessed period, if the facility has not been previously derecognized and is still in the portfolio.

LGD-Loss Given Default

The Loss Given Default is an estimate of the loss arising in the case where a default occurs at a given time. It is based on the difference between the contractual cash flows due and those that the Company would expect to receive, including from the realization of any collateral. It is usually expressed as a percentage of the EAD. Since there is no collateral for loans disbursed by the Company, the LGD is calculated on total outstanding loan assets.

EAD-Exposure at Default

Cash flows that are at risk of default over a given time horizon. The Exposure at Default is an estimate of the exposure at a future default date.

- t) As per RBI Notification No DPR(NBC).CC.PD No 109/22.10.106/201-20 dated 13th March 2020 it is required that the impairment allowance under Ind AS 109 is lower the provisioning required under IRACP(including standard assets Provisioning), NBFCs/ARCs shall appropriate the different from their net profit or loss after tax to a separate 'Important Reserve'. The Company has made ECL provisions as per the requirements of Ind AS. Since required data is not available to classify the assets as per IRACP norms, provisions as per this requirement has not been computed and reserves, if any required, have not been created.
- u) Where the Company has disbursed additional facility during the year to the existing borrowers, the



date of additional disbursement has been considered as loan restructure date for the purpose of computation of ECL provisions.

- v) The Company has made provision for expected default in recovery of loan given to beneficiaries under various schemes. The Company recognizes the proportion of provisions attributable to loans issued out of Share Capital and Loan from National Corporation in the Profit and Loss a/c and the balance amount of provisions which pertains to loans given to the beneficiaries out of subsidy is directly reduced from the unspent balances of Govt grants in the balance sheet.

w) Leases

The determination of whether an arrangement is, or contains, a lease is based on the substance of the arrangement at the inception of the lease. The arrangement is, or contains, a lease if fulfilment of the arrangement is dependent on the use of a specific asset or assets and the arrangement conveys a right to use the asset or assets, even if that right is not explicitly specified in an arrangement.

Leases as lessee:

As at the date of commencement of the lease, the Company recognises a right of use asset ("ROU") and a corresponding lease liability for all lease arrangements in which it is a lessee, except for the leases with a term of twelve month or less (short term leases) and low value leases. For these short term leases, the Company recognises the lease payments as expenses in the profit and loss account.

ROU assets are initially recognized at cost, which comprises the initial amount of the lease liability adjusted for any lease payments made at or prior to the commencement date of the lease plus any initial direct costs less any lease incentives. They are subsequently measured at cost less accumulated depreciation and impairment losses. ROU assets are depreciated from the commencement date on a straight-line basis over the shorter of the lease term and useful life of the underlying asset. ROU assets are evaluated for recoverability whenever events or changes in circumstances indicate that their carrying amounts may not be recoverable. For the purpose of impairment testing, the recoverable amount (i.e. the higher of the fair value less cost to sell and the value-in-use) is determined on an individual asset basis unless the asset does not generate cash flows that are largely independent of those from other assets. In such cases, the recoverable amount is determined for the Cash Generating Unit (CGU) to which the asset belongs.

The lease liability is initially measured at amortized cost at the present value of the future lease payments. The lease payments are discounted using the interest rate implicit in the lease or, if not readily determinable, using the market. Lease liabilities are remeasured with a corresponding adjustment to the related right of use asset if the Company changes its assessment if whether it will exercise an extension or a termination option.

The Right-of-Use asset has been disclosed within the same line item as that within which the corresponding underlying asset would be presented. Where the Right-of-Use asset meets the definition of Investment Property such items has been presented in Balance sheet as Investment



Property. Lease liability have been separately presented in the Balance Sheet and lease payments have been classified as financing cash flows

The Company has recognized right of use of asset and lease liability only for a few office premises which are taken on lease vide execution of specific lease agreements.

The Company has applied the exemption of short-term leases as prescribed by Ind AS-116 for office premises located in government offices of districts and not recognized right of use of asset and lease liability in respect of payments made for the aforesaid premises.

During the year the Company received waiver of rent in respect of few premises in view of the COVID-19 pandemic. Accordingly the amount of waiver was charged to profit and loss account as per the expedient to Ind AS 116.

| Particulars | As at 31.03.2021 | As at 31.03.2020 |
|---------------------------------|---------------------|---------------------|
| Loan assets Unsecured loans (A) | 97657.42 | 92145.07 |
| Less: Impairment loss allowance | 53863.23 | 38745.41 |
| Expected credit loss allowance | 20962.11 | 22320.88 |
| Total loss provision (B) | 74825.34 | 61066.29 |
| Net loan assets (A-B) | 22832.08 | 31078.78 |
| Total loss provision (B) | 74825.34 | 61066.29 |
| Net loan assets (A-B) | 22832.08 | 31078.78 |

| Financial Asset | Category | Figures at end of current reporting period | Figures at end of previous reporting period | Fair Value Hierarchy | Valuation Technique |
|--|----------|--|---|-------------------------|------------------------|
| Cash & Cash Equivalents including bank balance | NA | 42160.93 | 55865.85 | NA | NA |
| Other Receivables | NA | 21.69 | 28.55 | NA | NA |
| Other Financial Assets | NA | 1453.23 | 1480.61 | NA | NA |
| Trade Payables | NA | 3381.74 | 5527.87 | NA | NA |
| Borrowings | NA | 6394.74 | 8317.77 | NA | NA |
| Other Financial Liabilities | NA | 9721.59 | 12894.06 | NA | NA |

a. Loan Liability:

Initial recognition:

The Company has measured loan liability at its transaction value.

b. Subsequent measurement:

The Company has measured its loan liabilities subsequently at amortized cost, since the Company does not intend to designate the loan liability at fair value profit or loss.



The Company is not permitted to designate, irrevocably, a financial liability at fair value through profit or loss as:

- (i) there is no measurement or recognition inconsistency that would otherwise arise from measuring liabilities or recognizing gains and losses on them on different bases; or
- (ii) the financial liabilities are not managed for its performance and is not evaluated on fair value basis within the Company. Further, there are no systems of documented risk management or investment strategies to determine its valuation on fair value basis. The obligations relating to such financial liabilities are met without any variation and variation, if any are factored as part of interest cost.

Maturity pattern of borrowings (other than debt securities)- [Term loan from Financial Institutions]

(Rs. in Lakhs)

| Particulars | Interest Rate | Original maturity period | As at 31.03.2021 | As at 31.03.2020 |
|--------------------|--------------------|--------------------------|------------------|------------------|
| Quarterly | | | | |
| Repayment Schedule | 1% to 3% per annum | Up to 2 years | 2373.56 | 3305.01 |
| | | 2 to 4 years | 1179.80 | 1168.91 |
| | | 4 to 6 years | 357.36 | 580.29 |
| | | More than 6 years | 2484.02 | 3263.56 |
| | | Total | 6394.74 | 8317.77 |

- c. No provision for Income Tax & Deferred Tax has been made in the accounts for the year in view of the exemption granted u/s 10(26B) of the Income Tax Act 1961.
- d. Karnataka Government in its Order No. BCW 374 BMS 2013 dated 15-05-2013 has waived the outstanding principal and interest due from the backward classes beneficiaries under various loan schemes of the Company up to 13-05-2013. After adjustment of grants received from Govt. towards waiver, the balance amount is accounted as "Waiver of Loan receivable from Govt. as per Govt. letter No. BCW 1241 BMS 2015 dated 02-08-2016.
- e. As required by Accounting Standard (Ind AS-10) "Impairment of Assets" issued by the Institute of Chartered Accountants of India, the company has carried out the assessment of impairment of assets. There has been no impairment loss during the year.
- f. As Company is not a manufacturing company, particulars in respect of capacity, production and information pursuant to clause 5 (ii)(a) of the part II of schedule III of the Companies Act 2013, are not applicable to the Company.
- g. As there are no transactions, particulars relating to imports, expenditure in foreign currency, earnings in foreign exchange and information pursuant to clause 5(viii) of Part II of Schedules III of the Companies Act, 2013 are not adhered by the Company.



- h. As the Company is implementing Socio-economic activities, the Corporate Social Responsibility Committee is not constituted by the Company.
- i. There has been no liability exceeding Rs.1.00 lakh outstanding over a period of 30 days to Micro, Small and Medium Enterprises as on 31.3.2021.
- j. Contingent Liability
Contingent liability in respect of: -
Claims against the company not acknowledged as debts:
No Provision has been made in the accounts towards payments of interest and penal interest amounting to Rs.677.89 lakhs previous year Rs.563.00Lakhson the loan of Rs.876.00 lakhs given by Govt. of Karnataka during March-2014, as the Company has requested the Govt. to convert the loan into grants. The Government of Karnataka has expressed its inability to convert the loan in to grants. However, the Board has again requested to reconsider as Grant or waive the loan claim. Pending decision of the Government, the same is disclosed as contingent liability.
- k. As per circular No. FD 24 TAR 2019 dated 24-08-2019, the Company has to deposit the interest earned on unutilized subsidy/grants to Treasury. The Company is getting funds from Govt. in the form of Share Capital and Subsidy. NBCFDC is also releasing loan. All these funds are kept in Fixed Deposits and in Savings Bank Accounts. No separate FD/SB accounts are kept exclusively for subsidy. The interest on unutilized subsidy is arrived based on the ratio of interest earned on Fixed Deposit and Savings Account during the year to average funds in Fixed Deposit and Savings Account. Interest on unutilized grants is calculated on the basis of (Monthly unutilized grants X rate of interest X 1/12). 12-month interest is added and an accounted as "Interest on grants payable to Govt." by debiting Interest on Fixed Deposit and Savings Account earned during the year.
- l. The Govt. has increased the Authorized Share Capital of the Company from Rs.50,000.00 lakhs to Rs. 55,000.00 lakhs vide Govt. Order No. BCW 745 BMS 2018 dated 20.11.2019. The Company is in the process of following requisite formalities to increase the Authorized Share Capital from Rs.50,000.00 lakhs to Rs. 55,000.00 lakhs. The amount received from State Government towards Share Capital is shown in financial statements as "Share Application money over and above Authorized Share Capital".
- m. The Company is not entitled to hold the Certificate of Registration as NBFC in terms of its principal business criteria as the financial assets held by company does not constitute more than 50% of total assets and income from financial assets does not constitute more than 50% of the gross income. The Company has filed an application to RBI on 17.11.2021 for cancellation of CoR granted by RBI to the Company on 26 July 2006. The Reserve Bank of India in exercise of powers conferred by Section 45-IA (6) has passed an order dated 12 April 2022 cancelling the Certificate of registration due to which the Company ceases to be an NBFC from the above-mentioned date. In view of the above as the order of cancellation of registration is effective from 12 April 2022, the Company has prepared the financial statements of FY 2020-21 in accordance with Division III of Schedule III of Companies Act, 2013.

೩. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ



- n. Property, plant and Equipment (5) includes Furniture & Fixture Worth Rs 5.36Lakhs, Office Equipment Rs 4.49lakhs and Computer & Accessories Rs.0.72 Lakh given to Ex-Chairman Sri Annadani MLA Malavalli Constituency as per GO No DPAR 21 Shisana 2019 dt 13.02.2019 receivable from him on completion of his tenure as Chairman on 30.07.2019.
- o. Unclaimed Earnest Money Deposit towards Purchase of Bicycle amounting to Rs 1.00lakhs and Printing amounting to Rs 0.08 lakhs has been reversed and credited to Subsidy and Miscellaneous account respectively as it is not claimed by creditors since 8 years. Provision for payment of Advertisement and Court fee amounting to Rs.2.41 lakhs has been reversed and credited to Advertisement account as the case is closed in the Court.
- p. Discarded of unserviceable Furniture & Fixture worth Rs.2.05Lakhs Office Equipment Rs.0.54 lakh Computer & Accessories Rs.0.99 Lakh and software Rs.0.24lakh is treated as loss on disposal assets during the current year.
- q. The company has paid Rs.60.00 lakhs (including outstanding liabilities) to Backward Classes Welfare Dept. towards maintenance of its office buildings situated at 4th Floor for the year 2019-20 and 2020-21 and is charged to current year maintenance in accounts.
- s. Related Party Disclosers:

| SI No. | Name | Designation | |
|--------|------------------------------|----------------------|----------------------|
| | | For the year 2020-21 | For the year 2019-20 |
| 1 | Sri R. Raghu Koutilya | Chairman | |
| 2 | Dr. K. Annadani | | Chairman |
| 3 | Sri. Md. Mohasin IAS., | Chairman | Chairman Director |
| 4 | Sri. Ganga Ram Baderia IAS., | Chairman | |
| 5 | Smt. Rashmi Mahesh, IAS., | Chairman Director | |
| 6 | Sri. T.M.H. Kumar IAS., | Director | Director |
| 7 | Sri P. Vasanth Kumar IAS., | Director | Director |
| 8 | Sri. D.S. Sudarshan Kumar, | Director | Director |
| 9 | Sri. K. Narayana | Director | Director |
| 10 | Smt. Hemalatha | Director | Director |
| 11 | Sri. K. Halappa | Nominated Director | |
| 12 | Sri. Malathesh C.H. | Nominated Director | |
| 13 | Sri. P. Munirajappa | Nominated Director | |
| 14 | Sri. B.K. Chikkahanumanthiah | Nominated Director | |
| 15 | Sri. Sadashiva Ittakannvar | Nominated Director | |
| 16 | Dr. K.N. Vijaya Prakash | Managing Director | Managing Director |
| 17 | Sri. K. Revanappa | | Managing Director |
| 18 | Sri. G. Jagadeesh | | Managing Director |



b) Transaction with related parties.

(Rs. In Lakhs)

| Sl. No. | Name | Nature of transaction | Amount paid for 2020-21 | Amount paid for 2019-20 |
|---------|------------------------------|-----------------------|-------------------------|-------------------------|
| 1. | Sri R. Raghu Koutilya | Remuneration | 1.66 | |
| | | House rent | 1.00 | |
| | | Sumptuary Allowance | 0.04 | |
| | | Travelling Allowance | 0.53 | |
| | | Total | 3.23 | |
| 2 | Dr. K. Annadani | Remuneration | | 1.59 |
| | | House rent | | 5.85 |
| | | Sumptuary Allowance | | 1.00 |
| | | Travelling Allowance | | 3.78 |
| | | Total | | 12.22 |
| 3 | Sri. Md. Mohasin IAS., | Sitting Fee | 0.02 | 0.03 |
| 4 | Sri. Ganga Ram Baderia IAS., | Sitting Fee | 0.02 | |
| 5 | Sri. T.M.H. Kumar IAS., | Sitting Fee | 0.06 | |
| 6 | Sri P. Vasanth Kumar IAS., | Sitting Fee | 0.02 | 0.02 |
| 7 | Sri. D.S. Sudarshan Kumar, | Sitting Fee | 0.06 | 0.03 |
| 8 | Smt. Hemalatha | Sitting Fee | 0.04 | 0.01 |
| 9 | Sri. K. Halappa | Sitting Fee | 0.06 | |
| | | Traveling Allowance | 0.23 | |
| | | Total | 0.29 | |
| 10 | Sri. Malathesh C.H. | Sitting Fee | 0.06 | |
| | | Traveling Allowance | 0.21 | |
| | | Total | 0.27 | |
| 11 | Sri. P. Munirajappa | Sitting Fee | 0.06 | |
| | | Traveling Allowance | 0.05 | |
| | | Total | 0.11 | |
| 12 | Sri. B.K. Chikkahanumanthiah | Sitting Fee | 0.06 | |
| | | Traveling Allowance | 0.05 | |
| | | Total | 0.11 | |
| 13 | Sri. Sadashivalttakannvar | Sitting Fee | 0.06 | |
| | | Traveling Allowance | 0.25 | |
| | | Total | 0.31 | |
| 14 | Dr. K.N. Vijaya Prakash | Salary & Allowance | 19.42 | 14.57 |
| | | EL encashment | 1.60 | 0.75 |
| | | Traveling Allowance | 0.88 | 0.23 |
| | | Total | 21.90 | 15.55 |
| 15 | Sri. K. Revanappa | Salary & Allowance | | 1.95 |
| 16 | Sri. G. Jagadeesh | Salary & Allowance | | 5.56 |



s. Earnings per share:

In determining the earnings per share, the Company considers the net profit/loss after tax inclusive of the post-tax effect of extra-ordinary/exceptional items of anu. The number of shares used for computing the earnings per share is the weighted average number of shares outstanding during the period.

| Sl. No. | Particulars | Current Reporting period 31.03.2021 | Previous Reporting period 31.03.2020 |
|---------|--|-------------------------------------|--------------------------------------|
| 1 | Profit/(Loss) after taxation considered for calculation of basic/diluted earnings per share | (1893.15) | (12034.35) |
| 2 | Weighted average number of equity shares considered for calculation of basic earnings per share | 49,171,410 | 34171410 |
| 3 | Weighted average number of equity shares considered for calculation of diluted earnings per share 34,171,410+246575 (15,000,000*6 days/365days) | 34,417,985 | 34171410 |
| 4 | Nominal value of equity share (Rs.) | Rs 100 | Rs100 |
| 5 | Basic Earnings per share (Rs.) | (3.85) | (0.35) |
| 6 | Diluted Earnings per share (Rs.) | (5.50) | (0.35) |

- t. Salary and wages Rs.5.67 lakhs, Maintenance R.30.00 lakhs, Employer Share of PF Rs.0.15 lakh and Depreciation of Rs.0.16 lakh relates to Previous Year.
- u. The Company has not obtained confirmation of Balance for advance given to ESCOMs for energisation borewell under Ganga Kalyana Scheme, Advance given to Executive Engineer, PRED Division, Zilla Panchayat for lift irrigation schemes.
- v. The Company is a wholly owned by Government of Karnataka and was incorporated with the objective of achieving social and economic development of backward classes. The Government of Karnataka conceptualizes various social welfare schemes for upliftment of backward classes and earmarks funds for implementation of such schemes from the budget. Subsequently, the Government provides necessary financial resources to the Company and hands over the responsibility for implementation of such schemes to the Company. From the above-mentioned modus operandi, it is evident that the schemes are implemented by the Company only post the receipt of funds from the Government and hence the credit risk of the Company is negligible.
- w. Liquidity risk is the risk that the Company will encounter difficulty in meeting the obligations associated with its financial liabilities that are settled by delivering cash or another financial asset. The Company's approach to managing liquidity is to ensure, as far as possible, that it will have sufficient liquidity to meet its liabilities when they are due, under both normal and stressed conditions, without incurring unacceptable losses or risking damage to the Company's reputation. As the Company is wholly owned by the Government of Karnataka, it is expected that adequate funds would be infused by the Government for meeting financial liabilities. Notwithstanding the same, the Company has adequate investment in short term funds to meet any liabilities



- x. Market risk is the risk that changes in market prices, such as foreign exchange rates, interest rates and equity prices, which will affect the Company's income or the value of its holdings of financial instruments. Since the Company is not exposed to any changes in market prices, interest rates and equity prices it is not exposed to any market risk
- y. The Company is not exposed to currency risk as there were no transactions involving foreign currency. The functional currency of the Company is primarily INR. Since the Company does not have any unhedged foreign currency exposure at the year end, it is not exposed to currency risk.
- z. Interest rate risk is the risk that the fair value of future cash flows of a financial instrument will fluctuate because of changes in market interest rates. The Company's borrowing comprises of borrowings from National Backward Classes Finance and Development Corporation and Government of Karnataka which carries a fixed rate of interest. Given the above the Company is not exposed to any interest rate risk.
- a. The Company has not transferred any amount to reserves as per Section 45(1)(C) of the Banking Regulation Act as it has not earned any profits during the year.
- b. Disclosure pertains to Ind-AS 116

| Amounts recognized in balance sheet | 31.03.2021 | 31.03.2020 |
|---|-------------------|-------------------|
| Right to use assets (Disclosed under Property, Plant and Equipment schedule of balance Sheet) | 53.20 | 77.76 |
| Lease liabilities | 37.07 | 63.03 |
| Additions to Right of Use of assets | | |
| Amounts recognized in Statement of Profit and Loss | | |
| Depreciation charge for Right-to-use Assets | 24.56 | 24.56 |
| Interest Expense | 3.88 | 5.44 |

- c. Previous year's figures are regrouped and reclassified wherever necessary to conform to the classification adopted for the current year. However, the Company has not prepared a third balance sheet at the beginning of the preceding period as the retrospective restatement of figures does not have a material effect on the balance sheet at the beginning of the preceding period. Further, figures have been rounded off to the nearest one lakh rupees.

Notes 1 to 24 form an integral part of the Financial Statements.

FOR AND ON BEHALF OF BOARD OF DIRECTORS

As per our report attached
for N S V M & Associates
Chartered Accountants
Firm No. FRN 010072S

Sd/-
(V. Ravi)
Managing Director

Sd/-
(C. Hemalatha)
Director

Sd/-
(S.P. Swamy)
General Manager
(F&A)

Sd/-
(CA Ranganathan V S)
PARTNER
Membership No 201872

Place : Bengaluru
Date : 23 May 2022



ANNEXURE-1
CHAITNYA LOAN CUM SUBSIDY SCHEME

Yearwise progress since inception

(Rs. in lakhs)

| Sl. No. | Year | Share Capital released by Govt. | Subsidy released | No. of benef. | Loan from DBCDC | Subsidy from DBCDC | Bank Loan released | Total Loan & Subsidy |
|---------|---------|---------------------------------|------------------|---------------|-----------------|--------------------|--------------------|----------------------|
| | | Rs. | Rs. | | Rs. | Rs. | Rs. | Rs. |
| 1 | 1977-79 | 23.01 | - | - | - | - | - | - |
| 2 | 1979-80 | 5.00 | - | 186 | 1.49 | - | 5.71 | 7.20 |
| 3 | 1980-81 | 6.00 | - | 221 | 3.38 | - | 7.22 | 10.60 |
| 4 | 1981-82 | 13.00 | - | 1038 | 17.82 | - | 40.46 | 58.28 |
| 5 | 1982-83 | 61.00 | - | 2268 | 37.38 | - | 66.79 | 104.17 |
| 6 | 1983-84 | 55.10 | - | 2848 | 52.03 | - | 91.77 | 143.80 |
| 7 | 1984-85 | 35.00 | - | 3061 | 60.92 | - | 102.00 | 162.92 |
| 8 | 1985-86 | 15.00 | - | 2969 | 60.32 | - | 99.57 | 159.89 |
| 9 | 1986-87 | 5.00 | - | 761 | 16.65 | - | 28.23 | 44.88 |
| 10 | 1987-88 | 28.00 | - | 323 | 7.85 | - | 16.01 | 23.86 |
| 11 | 1988-89 | 16.00 | - | 1228 | 30.36 | - | 70.56 | 100.92 |
| 12 | 1989-90 | 12.00 | - | 1494 | 36.24 | - | 83.52 | 119.76 |
| 13 | 1990-91 | 25.00 | - | 1454 | 37.26 | - | 98.96 | 136.22 |
| 14 | 1991-92 | 80.00 | - | 1939 | 53.76 | - | 168.16 | 221.92 |
| 15 | 1992-93 | 285.00 | - | 6500 | 193.44 | - | 588.62 | 782.06 |
| 16 | 1993-94 | 750.00 | - | 8457 | 411.81 | - | 706.01 | 1117.82 |
| 17 | 1994-95 | 750.00 | - | 7208 | 433.38 | - | 713.51 | 1146.89 |
| 18 | 1995-96 | 385.00 | - | 3833 | 148.59 | - | 456.67 | 605.26 |
| 19 | 1996-97 | 800.00 | - | 14368 | 875.87 | - | 1753.51 | 2629.38 |
| 20 | 1997-98 | 600.00 | 300.00 | 13564 | 581.38 | 127.16 | 2258.81 | 2967.35 |
| 21 | 1998-99 | 660.00 | 330.00 | 17895 | 837.72 | 347.39 | 2713.07 | 3898.18 |
| 22 | 1999-00 | 509.00 | 225.50 | 13014 | 579.94 | 300.50 | 2568.99 | 3449.43 |
| 23 | 2000-01 | 520.80 | 450.00 | 10843 | 531.55 | 444.61 | 2345.21 | 3321.37 |
| 24 | 2001-02 | 500.00 | 375.00 | 9347 | 653.73 | 378.81 | 2167.20 | 3199.74 |
| 25 | 2002-03 | 500.00 | 275.00 | 7672 | 618.99 | 351.64 | 2204.11 | 3174.74 |
| 26 | 2003-04 | 500.00 | 234.00 | 4877 | 319.12 | 239.39 | 1385.15 | 1943.66 |
| 27 | 2004-05 | 300.00 | 275.00 | 5519 | 368.41 | 275.40 | 1625.36 | 2269.17 |
| 28 | 2005-06 | 300.00 | 270.00 | 5944 | 403.15 | 297.14 | 1772.58 | 2472.87 |
| 29 | 2006-07 | 600.00 | 400.00 | 5807 | 452.06 | 290.36 | 1937.55 | 2679.97 |
| 30 | 2007-08 | 1182.50 | 632.50 | 20711 | 1317.00 | 640.85 | 1377.07 | 3334.92 |
| 31 | 2008-09 | 1100.00 | 375.00 | 16133 | 1296.34 | 442.95 | 1328.58 | 3067.87 |
| 32 | 2009-10 | 1250.00 | 450.00 | 14014 | 1153.54 | 455.05 | 1215.10 | 2823.69 |
| 33 | 2010-11 | 2400.00 | 1100.00 | 25804 | 2653.09 | 988.97 | 1634.83 | 5276.89 |
| 34 | 2011-12 | 2400.00 | 1100.00 | 19621 | 2695.02 | 1226.80 | 1642.63 | 5564.45 |
| 35 | 2012-13 | 2000.00 | 1500.00 | 15023 | 2394.59 | 1090.31 | 1542.23 | 5027.13 |
| 36 | 2013-14 | 2500.00 | 1500.00 | 18264 | 3337.98 | 1392.14 | 1540.00 | 6270.12 |
| 37 | 2014-15 | 4500.00 | 1000.00 | 14802 | 3490.78 | 1116.02 | 1539.80 | 6146.60 |
| 38 | 2015-16 | 3500.00 | 11500.00 | 15266 | 6594.25 | 1158.85 | 1528.71 | 9281.81 |
| 39 | 2016-17 | 5000.00 | 15000.00 | 12253 | 3576.36 | 1238.13 | 1510.01 | 6324.50 |
| 40 | 2017-18 | 12500.00 | 23500.00 | 56060 | 8419.36 | 2499.58 | 1638.21 | 12557.15 |
| 41 | 2018-19 | 2500.00 | 24017.00 | 37666 | 6564.67 | 4282.07 | 642.30 | 11489.04 |
| 42 | 2019-20 | 2500.00 | 16827.50 | 26552 | 4384.90 | 17074.15 | - | 21459.05 |
| 43 | 2020-21 | - | 8000.00 | 8869 | 3204.39 | 211.25 | - | - |
| | Total | 51671.41 | 109636.50 | 455676.00 | 58906.87 | 36869.52 | 43214.78 | 135575.53 |



ANNEXURE-2

GANGAKALYANA COMMUNITY AND INDIVIDUAL IRRIGATION SCHEME

YEAR WISE PROGRESS SINCE INCEPTION

(Rs. in lakhs)

| Sl. No. | Year | Amount released by Govt. | Community Irrigation | | Individual Irrigation No. of borewells | Total borewells | Expenditure | Lift Irrigation | | Total expenditure |
|---------|--------------|--------------------------|----------------------|--------------|--|-----------------|-----------------|-----------------|----------------|-------------------|
| | | | Units | No.B.W | | | | Units | Expenditure | |
| 1 | 1995-96 | 270.00 | | - | - | - | 210.00 | - | | 210.00 |
| 2 | 1996-97 | 340.00 | 71 | 142 | - | 142 | 34.32 | - | | 34.32 |
| 3 | 1997-98 | 290.00 | | - | - | - | 23.18 | 7 | 79.18 | 102.36 |
| 4 | 1998-99 | 200.00 | 183 | 366 | - | 366 | 319.30 | 16 | 94.11 | 413.41 |
| 5 | 1999-00 | 420.00 | 131 | 262 | 19 | 281 | 295.26 | 22 | 117.57 | 412.83 |
| 6 | 2000-01 | 400.00 | 165 | 331 | 79 | 410 | 389.34 | 14 | 108.93 | 498.27 |
| 7 | 2001-02 | 515.00 | 86 | 173 | 450 | 623 | 669.00 | 10 | 68.37 | 737.37 |
| 8 | 2002-03 | 473.18 | 30 | 59 | 286 | 345 | 219.17 | 14 | 76.22 | 295.39 |
| 9 | 2003-04 | 325.00 | 49 | 92 | 360 | 452 | 338.67 | 21 | 125.84 | 464.51 |
| 10 | 2004-05 | 500.00 | 94 | 188 | 451 | 639 | 450.22 | 19 | 101.42 | 551.64 |
| 11 | 2005-06 | 1000.00 | 158 | 300 | 1266 | 1566 | 969.72 | 8 | 59.21 | 1028.93 |
| 12 | 2006-07 | 2507.11 | 234 | 468 | 1826 | 2294 | 2319.05 | 32 | 214.62 | 2533.67 |
| 13 | 2007-08 | 2700.00 | 303 | 606 | 2130 | 2736 | 2675.91 | 48 | 380.67 | 3056.58 |
| 14 | 2008-09 | 1840.00 | 268 | 536 | 1474 | 2010 | 1597.13 | 23 | 246.87 | 1844.00 |
| 15 | 2009-10 | 2004.00 | 194 | 394 | 1401 | 1795 | 1839.57 | 39 | 343.00 | 2182.57 |
| 16 | 2010-11 | 5000.00 | 540 | 1087 | 4023 | 5110 | 4501.25 | 53 | 500.00 | 5001.25 |
| 17 | 2011-12 | 5500.00 | 550 | 1100 | 3519 | 4619 | 4895.14 | 65 | 613.55 | 5508.69 |
| 18 | 2012-13 | 9500.00 | 386 | 779 | 2489 | 3268 | 3635.10 | 65 | 476.50 | 4111.60 |
| 19 | 2013-14 | 6500.00 | 397 | 794 | 1907 | 2701 | 6256.21 | 27 | 165.11 | 6421.32 |
| 20 | 2014-15 | 6500.00 | 460 | 923 | 2875 | 3798 | 6123.24 | 28 | 120.75 | 6243.99 |
| 21 | 2015-16 | 7200.00 | 472 | 944 | 3949 | 4893 | 6877.99 | 13 | 114.95 | 6992.94 |
| 22 | 2016-17 | 8200.00 | 296 | 592 | 4061 | 4653 | 7868.70 | 27 | 271.30 | 8140.00 |
| 23 | 2017-18 | 9500.00 | 15 | 20 | 5829 | 5859 | 8632.10 | 105 | 820.10 | 9452.20 |
| 24 | 2018-19 | 10800.44 | 2 | 5 | 6264 | 6269 | 12569.71 | 12 | 160.97 | 12730.68 |
| 25 | 2019-20 | 3500.00 | 1 | 2 | 1103 | 1105 | 5835.77 | 14 | 99.57 | 5935.34 |
| 26 | 2020-21 | - | - | - | - | - | - | - | - | - |
| | Total | 85984.73 | 5085 | 10163 | 45761 | 55934 | 79545.05 | 682 | 5358.81 | 84903.86 |



ANNEXURE-3

ASSISTANCE TO TRADITIONAL ARTISANS AND OCCUPATIONAL GROUPS

Yearwise progress since inception

(Rs. in Lakhs)

| SI No. | Year | Amount released by Govt., | Target | | Acheivement | |
|--------|--------------|---------------------------|------------------|-----------------|------------------|-----------------|
| | | | Phy | Fin | Phy | Fin |
| 1 | 2009-10 | | 100000 | 5000.00 | 3001 | 150.05 |
| 2 | 2010-11 | 3500.00 | 17075 | 3500.00 | 21669 | 4012.33 |
| 3 | 2011-12 | 4000.00 | 18000 | 4000.00 | 22899 | 5155.45 |
| 4 | 2012-13 | 5500.00 | 20000 | 5500.00 | 25420 | 5070.99 |
| 5 | 2013-14 | 2930.87 | 10528 | 2930.87 | 15272 | 5088.40 |
| 6 | 2014-15 | 2930.87 | 7620 | 2930.87 | 8894 | 2918.16 |
| 7 | 2015-16 | - | 7075 | 2830.00 | 8417 | 3027.49 |
| 8 | 2016-17 | - | 3210 | 3210.00 | 8533 | 3829.65 |
| 9 | 2017-18 | - | 1000 | 750.00 | 1560 | 711.48 |
| 10 | 2018-19 | - | 10103 | 7137.50 | 19402 | 8831.05 |
| 11 | 2019-20 | - | 4000 | 2000.00 | 5840 | 2502.90 |
| 12 | 2020-21 | - | - | - | - | - |
| | TOTAL | 20361.74 | 198611.00 | 39789.24 | 140907.00 | 41297.95 |



ANNEXURE-4

National Backward Classes Finance and Development Corporation Loan schemes
Yearwise progress since inception

(Rs. in Lakhs)

| Sl. No. | Year | Amount released by NBCFDC | Amount refunded to NBCFDC | Amount utilised | Disbursement by KBCDC to beneficiaries | | | | |
|---------|--------------|---------------------------|---------------------------|-----------------|--|----------------------|---------------------|------------------------------|-----------------|
| | | | | | No. of Beneficiaries | NBCFDC share of loan | DBCDC share of loan | Bank/ KSFC Share of loan Rs. | Total |
| | | Rs. | | Rs. | | Rs. | Rs. | Rs. | Rs. |
| | | 3 | 4 | 5 | 6 | 7 | 8 | 9 | 10 |
| 1 | 1992-93 | 105.51 | 0 | 105.51 | - | - | - | - | 0 |
| 2 | 1993-94 | 647.46 | 0 | 647.46 | 4658 | 284.37 | 156.00 | 476.97 | 917.34 |
| 3 | 1994-95 | 138.35 | 0 | 138.35 | 4661 | 344.24 | 203.53 | 796.51 | 1344.28 |
| 4 | 1995-96 | 532.35 | 0 | 532.35 | 11720 | 1142.58 | 365.09 | 640.68 | 2148.35 |
| 5 | 1996-97 | 1486.86 | 0 | 1486.86 | 1556 | 605.36 | 42.48 | 119.89 | 767.73 |
| 6 | 1997-98 | 866.85 | 236.88 | 629.97 | 1156 | 435.15 | 52.68 | 29.78 | 517.61 |
| 7 | 1998-99 | 875.35 | 0 | 875.35 | 2459 | 350.22 | 51.28 | 160.13 | 561.63 |
| 8 | 1999-00 | 562.86 | 435.49 | 127.37 | 4239 | 732.65 | 111.30 | 104.90 | 948.85 |
| 9 | 2000-01 | 577.44 | 185.20 | 392.24 | 1845 | 774.73 | 80.28 | | 855.01 |
| 10 | 2001-02 | 1276.25 | 0 | 1276.25 | 2622 | 777.53 | 77.75 | | 855.28 |
| 11 | 2002-03 | 1200.98 | 208.25 | 992.73 | 14192 | 1755.9 | 149.13 | | 1905.03 |
| 12 | 2003-04 | 1690.77 | 0 | 1690.77 | 6982 | 1692.49 | 165.45 | | 1857.94 |
| 13 | 2004-05 | 1000.00 | | 1000.00 | 6061 | 940.13 | 325.60 | | 1265.73 |
| 14 | 2005-06 | 1005.00 | | 1005.00 | 9862 | 1064.87 | 248.62 | | 1313.49 |
| 15 | 2006-07 | 1401.55 | | 1401.55 | 13006 | 1401.54 | 998.45 | | 2399.99 |
| 16 | 2007-08 | 2000.00 | | 2000.00 | 15121 | 2000.00 | 362.64 | | 2362.64 |
| 17 | 2008-09 | 2000.00 | | 2000.00 | 16401 | 2000.00 | 127.94 | | 2127.94 |
| 18 | 2009-10 | 2000.00 | | 2000.00 | 15483 | 2000.00 | 196.85 | | 2196.85 |
| 19 | 2010-11 | 2400.00 | | 2400.00 | 20645 | 2400.00 | 236.22 | | 2636.22 |
| 20 | 2011-12 | 2000.00 | | 2000.00 | 13718 | 2000.00 | 220.14 | | 2220.14 |
| 21 | 2012-13 | 2000.00 | | 2000.00 | 10644 | 2000.00 | 212.18 | | 2212.18 |
| 22 | 2013-14 | 2600.00 | | 2600.00 | 11725 | 2600.00 | 240.05 | | 2840.05 |
| 23 | 2014-15 | 2600.00 | | 2600.00 | 10528 | 2600.00 | 213.21 | | 2813.21 |
| 24 | 2015-16 | 3000.00 | | 3000.00 | 10660 | 3000.00 | 154.05 | | 3154.05 |
| 25 | 2016-17 | 3000.00 | | 3000.00 | 9288 | 3000.00 | 239.08 | | 3239.08 |
| 26 | 2017-18 | 3000.00 | | 3000.00 | 9803 | 3000.00 | 374.58 | | 3374.58 |
| 27 | 2018-19 | 0.00 | 0 | 0.00 | 0 | 0.00 | 0.00 | 0 | 0.00 |
| 28 | 2019-20 | 1500.00 | 0 | 1500.00 | 4158 | 1500.00 | 170.78 | | 1670.78 |
| 29 | 2020-21 | - | - | - | - | - | - | - | - |
| | Total | 41467.58 | 1065.82 | 40401.76 | 233193.00 | 40401.76 | 5775.36 | 2328.86 | 48505.98 |



ANNEXURE-5

Yearwise Recovery of all Loan Scheme since inception

| Sl. No. | Year | DBCDC Loan recovery | NBCFDC loan Recovery | NHFDC loan Recovery | Total Recovery | | Grand Total |
|---------|--------------|---------------------|----------------------|---------------------|----------------|----------------|-----------------|
| | | | | | (Principal) | Interest | |
| 1 | 2 | 3 | 4 | 5 | 6 | 7 | 8 |
| 1 | 2013-14 | 156.33 | 234.39 | 0.11 | 370.96 | 19.87 | 390.83 |
| 2 | 2014-15 | 475.62 | 260.81 | 0 | 685.76 | 50.67 | 736.43 |
| 3 | 2015-16 | 501.30 | 660.13 | 0 | 840.16 | 321.27 | 1161.43 |
| 4 | 2016-17 | 1035.48 | 510.64 | 0 | 1361.39 | 184.73 | 1546.12 |
| 5 | 2017-18 | 843.17 | 681.54 | 0 | 1163.33 | 361.38 | 1524.71 |
| 6 | 2018-19 | 1102.23 | 703.63 | 0 | 1343.41 | 462.45 | 1805.86 |
| 7 | 2019-20 | 1466.43 | 794.53 | 0 | 2055.08 | 205.88 | 2260.96 |
| 8 | 2020-21 | 1011.74 | 508.42 | - | 1300.46 | 219.70 | 1520.16 |
| | Total | 6592.30 | 4354.09 | 0.11 | 9120.55 | 1825.95 | 10946.50 |

**ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ
ಅಭಿವೃದ್ಧಿ ನಿಗಮ ನಿಯಮಿತ**

(ಕರ್ನಾಟಕ ಸರ್ಕಾರದ ಉದ್ಯಮ)
ಬೆಂಗಳೂರು-560 052

E-mail : md.dbcdc@gmail.com Visit at : www.karnataka.gov.in/dbcdc